

**THE BOOK WAS  
DRENCHED**

**DAMAGE BOOK**

UNIVERSAL  
LIBRARY

OU\_200532

UNIVERSAL  
LIBRARY



OUP-730-28-4-81-10,000

**OSMANIA UNIVERSITY LIBRARY**

Call No K 81 1                                  Accession No 1(2627)  
Author J 19 H  
Title శంతభిత్యక నట..

This book should be returned on or before the date last marked below

---

--	--	--	--



ಶ್ರೀಮತ್ತವಿಕುಲತೀಲಕ-ಶ್ರೀ ಸ್ವಾಸಿಂಹ ಭಾಗವತಸುತ  
ಅಂತಜ್ಞಗನಾಧದಾಸರಾಯಕೃತ

ಶ್ರೀ ಹರಿಕಥಾಮೃತ ಸಾರವು  
ಟಿಪ್ಪುಣಿ ಸಮೇತ

ಸಂಗ್ರಹಕಾರರು ದಾಸರ ಲಕ್ಷ್ಮೀನಾರಾಯಣರಾವ್  
ಘರೀಂಧಕರು ‘ಹರಿದಾಸ ಸೇವಾಸಮಿತಿ’  
ಸಂಪಾದಕರು ಯಂ. ರಾಮರಾವ್

---

ಸುಬ್ರಹ್ಮಣ್ಯ ಪ್ರಕಟಿಸಾಲಯ  
ಬೆಂಗಳೂರು ಸಗರ

ಷ್ರವೋದ್ಯಮ ಸಂಪತ್ತಿರ್.

॥ ಶ್ರೀ ಸಾಂದುರಂಗೈ ವಿರಲಾಯನಮಃ ॥

### ಧ್ವನಿ ಶೋಽಕಗಳು

ಶ್ರೀ ಗುರುಭೇಷ್ಟನಮಃ, ಜರಿ: ೬೦

ಸಮ ಚರಣ ಸರೋಜಂ ಸಾಂದ್ರ ಸೀಲಾಂಬುದಾಭ್ಯಂ  
ಜಫ್ಫನ ಸಿಹಿತಪಾಣಿಂ ಮಂಡನಂ ಮಂಡನಾನಾಂ  
ತರುಣ ತ್ರಲಸಿನೂಲ್ಯಾ ಕಂಧರಂ ಕಂಜನೀತ್ರಂ  
ಸದಯ ಧವಲಹಾಸಂ ನಿತ್ಯಲಂ ಚಿಂತಯಾಮಿ

ನಮಃ ಶ್ರೀಪಾದರಾಜಾಯ ನಮಸ್ತೇಂ ಮ್ಯಾಸಯೋಣನಂ  
ನಮಃ ಪ್ರರಂದರಾಯಾಯ ವಿಜಯರಾಜಾಯ ತೇನಮಃ

ಪ್ರರಂದರಃ ಕಲ್ಪವೃಕ್ಷೋಽಯಂ  
ವಿಜಯದಾಜಶ್ಚ ಕಾಮಧ ಕಾ  
ಚಿಂತಾಮಣಿಶ್ಚ ಗೋಪಾಲಃ  
ವತದ್ವಾಸತ್ರಯಂ ಭಜೇ

ಜಲಜೇಷ್ಪ್ಯ ನಿಭಾಕಾರಂ  
ಜಗದೀಶ ಪದಾಶ್ರಯಂ  
ಜಗತೀತಲ ವಿಖ್ಯಾತಂ  
ಜಗನ್ನಾಧ ಗುರುಂ ಭಜೇ

ದಾಸವಯಂ ದಯಾಯುತ್ತಂ  
ದೂರಿಕೃತ ದುರಾಚಿಷಂ  
ಹರಿಕಥಾಮೃತವಕ್ತಾರಂ  
ಜಗನ್ನಾಧ ಗುರುಂ ಭಜೇ ।

## ವಿಷಯಾನುಕ್ರಮ ಓಳಿಕೆ



ಸಂಖ್ಯೆ	ಸಂಧಿನಾಮು	ವದ್ಯಗಳು	ಪುಟ
೧	ಸಾಂದೀಸಂಧಿ	೨೬	೮
೨	ಕರುತ್ತಾಸಂಧಿ	೩೨	೫
೩	ವ್ಯಾಪ್ತಿಸಂಧಿ	೩೩	೧೪
೪	ಭೋಜನ ರಸವಿಭಾಗಸಂಧಿ	೩೦	೨೯
೫	ವಿಭೂತಿ ಸಂಧಿ	೪೦	೨೦
೬	ಪಂಚಮಹಾಯಜ್ಞ ಸಂಧಿ	೪೪	೪೨
೭	ಪಂಚತನಾತ್ಮಾಸರ್ವಸಂಧಿ	೪೬	೨೧೦
೮	ಮಾತೃಕಾಸಂಧಿ	೪೭	೫೬
೯	ವರ್ಣಪ್ರಕ್ರಿಯಸಂಧಿ	೪೮	೪೮
೧೦	ಸರ್ವಪ್ರಕ್ರಿಯಸಂಧಿ	೪೯	೪೯
೧೧	ಧ್ಯಾನಪ್ರಕ್ರಿಯಸಂಧಿ	೫೨	೫೨
೧೨	ನಾಡಿಪ್ರಕ್ರಿಯಸಂಧಿ	೫೪	೬೨
೧೩	ನಾಮಸ್ವರ್ಗಣಸಂಧಿ	೫೬	೧೦೪
೧೪	ಸರ್ವಚೀವನಕಲ್ಪಸಂಧಿ	೫೭	೧೧೨
೧೫	ಶ್ವಾಸಸಂಧಿ	೫೮	೧೨೧
೧೬	ದತ್ತಸ್ವಾತಂತ್ರ್ಯಸಂಧಿ	೫೯	೧೨೮
೧೭	ಸ್ವಾತಂತ್ರ್ಯವಿಭಾಗಸಂಧಿ	೬೧	೧೨೪
೧೮	ಬಿಂಬೀವಾಸನಾಸಂಧಿ	೬೨	೧೨೫
೧೯	ಸ್ತುತಿಪ್ರಕರಣಸಂಧಿ	೬೪	೧೨೬
೨೦	ಗುಣತಾರಕಮ್ಮಸಂಧಿ	೬೬	೧೨೧
೨೧	ಅವೇಶಅವತಾರ ಬೃಹತ್ತಾರತಮ್ಮಸಂಧಿ	೬೭	೧೨೭

೨೭	ಭಕ್ತಪರಾಧ ಸಹಿಮ್ಮ ಸಂಧಿ	೩೩	೮೮೭
೨೯	ಕಲ್ಪಸಾಧನಸಂಧಿ	೪೩	೮೮೯
೨೪	ಕ್ರಿಡಾವಿಲಾಸಸಂಧಿ	೪೦	೮೯೬
೨೫	ಆದೀಕಣ ಅನುಕ್ರಮಣಿಕೆ ತಾರತಮ್ಯಸಂಧಿ	೮೯	೮೯೦
೨೬	ಅವದೀಕಣ ಅನುಕ್ರಮಣಿಕೆ ತಾರತಮ್ಯಸಂಧಿ	೮	೮೯೬
೨೭	ಅನುಕ್ರಮಣಿಕಾಸಂಧಿ	೫	೮೯೬
೨೮	ವಿಷ್ಣೇಶ್ವರಸೈತ್ಯತ್ರಸಂಧಿ	೨೧	೮೯೧
೨೯	ಆಣುತಾರತಮ್ಯಸಂಧಿ	೧೯	೮೯೨
೩೦	ದೃತ್ಯತಾರತಮ್ಯಸಂಧಿ	೨೫	೮೯೬
೩೧	ಸ್ನೇಹೇದ್ಯಪ್ರಕರಣಸಂಧಿ	೨೫	೮೯೮
೩೨	ಕ್ಷಮತಾರತಮ್ಯಸಂಧಿ	೨೬	೮೯೬
೩೩	ಘಲಸ್ತುತಿಸಂಧಿ	೨೪	೮೯೧
ಅಕ್ಷರಾನುಕ್ರಮಣಿಕೆ, ಹೆಚ್ಚಿನ್ನೀಲೆ ಶುದ್ಧಶುದ್ಧ ಪತ್ರಿಕೆ „		೧-೪೦	೯೦-೯೧

ಶ್ರೀ ಹರಿಕಥಾಮೃತಸಾರದ  
ಅ ಕ್ಷೇತ್ರ ರಾ ನು ಕ್ರಿ ಮಣಿ ಕೆ

---

ವದ್ಯಸೂಚನೆ	ಅಧ್ಯಾಯ	ವದ್ಯ	ಪುಟ
ಅ ಕ್ಷೇತ್ರದೊಳೀಕಾವ್ಯದೊಳು ಒಂದಕ್ಕುರವ	೩೫	೧೬	೩೩೫
ಅಗಣಿತ ಸುಗುಣಾಧಾಮ ನಿಶ್ಚಯ	೩೬	೪	೩೩೦
ಅಗಣಿತ ಸ್ವಾತಂತ್ರ್ಯರೂಪ ನಾಲ್ಕುಗೆ	೩೭	೪	೩೩೦
ಅಗಣಿತಾತ್ಮಕ ಸುಭೇಗೇಜನ ಪದಾರ್ಥಗಳ	೩೮	೮	೩೪೦
ಅಡವಿಯೋಳು ಬಿತ್ತು ದಲೆ ಬೆಳಿದಿಹ	೩೯	೨೧	೩೪೦
ಅಣಾಮಹತ್ತಿನೊಳಿಪ್ಪ ಘನ ಪರಮಣು	೪೦	೧೬	೩೪೧
ಅತಿಧಿಯೆನಿಸುವನನ್ನು ಮಯ	೪೧	೨೦	೩೪೧
ಅತ್ಯಿರಂಗಿರರೇಖುಬ್ರಹ್ಮನು	೪೨	೮	೩೭೭
ಅಧವು ಮಾನವನೋರ್ವ ಮಾಂತ್ರಾಷಧಗಳ	೪೩	೨೦	೩೦
ಅನಭಿಮತ ಕರ್ಮ ಪ್ರವಹದೊಳು	೪೪	೧೬	೩೮೮
ಅನಲನೊಳು ಹೋಮಿಸುವ ಕೆರಿ ಚಂದನವೆ	೪೫	೮	೩೭೪
ಅನಲ ಪಕ್ಷವಗ್ಗೆಸಿದನ್ನು ವನನಲನೊಳು	೪೬	೬	೪೪
ಅನಲ ಭಾಯ್ತ ಶಿಗಿಂತನಾಖ್ಯಾತ	೪೭	೪	೩೭೧
ಅನಲ ಭೃಗು ದಾಕ್ಷಾಯಣಿಯಂಗೆ	೪೮	೪	೩೭೧
ಅನಲ ಸೋವಾಕ್ರೋಂದು	೪೯	೧೧	೩೧೬
ಅನಿಮಿಷರ ನಾಮದಲಿ ಕರಿಸುವ	೫೦	೩೫	೩೧೦
ಅನಿಲದೇವನು ವಾಜ್ಞಾನೋಮಯನೆನಿಸಿ	೫೧	೧೬	೩೭೬
ಅನಿಲ ಸಿಂಹ ವೈರಾಗ್ಯನಿಧಿ ರೋಜನ	೫೨	೮	೩೭೧
ಅನುಕ್ರಮಣಿಕಾ ತಾರತಮ್ಯವ	೫೩	೨	೩೭೭
ಅನ್ನದನಾಂದನ್ನು ನಾಮಕ ಮುನ್ನು	೫೪	೬	೩೭೬
ಅನ್ನದನಾಂದನ್ನು ಮಯ ಸ್ವಯಮನ್ನು	೫೫	೭	೩೭

ಪದ್ಯಂ ಮಾತನೆ	ಅಧ್ಯಾಯ	ಪದ್ಯ	ಪುಟ
ಅನ್ನ ನಾಮಕ ಪ್ರಕೃತಿಯೊಳಗಜ್ಞಿಸ್ತು	೧೮	೨	೧೬೭
ಅನ್ನವೆನಿಸುವ ನೃಪಶಾಗಳಿಗೆ	೧೯	೧೭	೧೬೯
ಅನ್ನಮಾನಿ ಶಶಾಂಕನೊಳು	೨೦	೧೪	೨೦೫
ಅಪಗತಾಶಯಯೆಲ್ಲರೊಳಗಿದ್ದು	೨೧	೨೫	೨೧೦
ಅಪಚಯಗಳೆಲ್ಲಾಂಡುದದರಿಂ	೨೨	೨೬	೨೦೬
ಅಪರಿಮಿತ ಸನ್ತೃಪ್ತಿಮು ನರಹರಿ	೨೩	೨೭	೨೧೦
ಅಪ್ರಮೇಯೋನ್ನತಸ್ವರೂಪ	೨೪	೨	೨೧೨
ಅಬುಜ ಜಾಂಡೋದರನು ವಿಸಿನದಿ	೨೫	೨೪	೨೦೬
ಅಬ್ಜಿಭವಪಿತ ಜಲಧರಾದಿಯೋ	೨೬	೨೮	೨೧೬
ಅಬ್ಜಿಯನ ಮತುಮಾಸ ಪಕ್ಷ	೨೭	೨೧	೨೭
ಅಸುತ ಮಹಿಮನಾಂಬಾರಗುಣಗಳು	೨೮	೨೦	೨೬೬
ಅವಿತ ವಿಕ್ರಮನಾಲಯದ ಪಶ್ಚಿಮ	೨೯	೨೮	೨೭೫
ಅಲಕುಮಿ ತಾ ನೀಂಚಳಿನಿವಳು	೩೦	೨೬	೨೦೦
ಅರಸೆನಿಪ ಕಮ್ಬಜರು ಪ್ಯೈಶ್ವಾನರೆ	೩೧	೨೨	೨೮೨
ಅರಸಿಯನಿಪಳು ಧರ್ಮರಾಖಗೆ	೩೨	೨೮	೨೧೮
ಅರಿಯದಿದ್ದರು ಎವೆನ್ತಾಳೆದ್ದನವರತೆ	೩೩	೨೭	೨೬೬
ಅರಿವುದೊಂದಾಯಮದೊಳು	೩೪	೨	೧೬೧
ಅರ್ಥ ತನೆನ್ನ ಉಗರಿಸಿ ಉಳಿದೊಂದರ್ಥ	೩೫	೨೦	೨೫೪
ಅವನಿಪ ಸ್ವಾನಿತ್ವಧರ್ಮವ	೩೬	೨	೧೬೫
ಅವನಿಯೋಳಾ ಜೆಂಬೀತಿಪ್ತತಿಯ	೩೭	೧೫	೨೬೪
ಅವರವರ ಪಶ್ಚಿಮದು ಅಪ್ಸರ	೩೮	೧೮	೧೬೫
ಅಶ್ವತಾಗಮ ಭಾವಮಿದರ	೩೯	೧೦	೨೬೬
ಅಷ್ಟದಳ ಸದಧ್ವಾದಯ ಕಮಲಾಧಿಷ್ಟತನು	೪೦	೨	೨೬೭
ಅಷ್ಟತಂತ್ರನು ಚೀನ ಹರಿ ಸವಾಸ್ಪತಂತ್ರನು	೪೧	೨೪	೧೬೬
ಅಹರ ನಿದ್ವಾನ್ಯಧಾನಗಳಹರಹರ್	೪೨	೨	೨೧೧
ಅಕ್ಷರೇಧ್ಯನು ಬ್ರಹ್ಮವಾಯ ಕವದಿ	೪೩	೨	೨೧೦

ವದ್ಯಸೂಚನೆ	ಅಧ್ಯಾಯ	ವದ್ಯ	ಪುಟ
ಅದರಿತಿಯ ಗತಾಕ್ಷೇ ಭಾಷಾ	೮	೩೬	೮೪
ಅದಿತೀಯರು ತಿಳಿಯದಿಹ ಗುಣ	೯	೨೦	೫೯
ಅದಿ ಮಧ್ಯಾಂತಗಳು ಇಲ್ಲದ ವಾಧವ	೧೨	೪೭	೧೦೮
ಅದಿಯಲ್ಲಿ ಕ್ವರಾಕ್ಸರಾಖ್ಯ	೧೪	೨೫	೧೧೯
ಅನಮಿಸೆನಾಜಾನಜಂಗಿ ಕೃಶಾನು	೨೧	೬	೨೨೯
ಆ ನಳಿಸಭವನಾಡಿಯೆಳಗೆ	೯	೮೮	೪೭
ಆನಮಿತ್ತ ನಿರಂತರ ಸ್ವಾಧೀನ	೧೫	೨೦	೧೦೯
ಆವಣಾಲಯ ಗತಪದಾರ್ಥವು	೫	೨೮	೩೬
ಆ ಪರಬ್ರಹ್ಮನಲಿ ತ್ರಿಜಗದ್ವಾಯಪಕತ್ವ	೧೮	೨೨	೧೨೬
ಆ ಪರಮ ಸಕಲೇಂದ್ರಿಯಗಳಿಳು	೧೧	೮೮	೮೯
ಆ ಪರಂತಪನ್ಮೋಲಾಮೆಯಿಂದ ಸದಾ	೨೨	೧೫	೨೫೯
ಆ ಸಿತಾಮಹನೊರುಕಲ್ಪ	೨೨	೬	೨೫೯
ಆಮ್ರಾಯ ಪ್ರತಿಪಾದ್ಯ ಶ್ರೀ ಪ್ರದ್ಯಮನ್ಮ	೮	೨೦	೪೪
ಆ ಯಮುನೆಯೊಳು ಸಾದರದಿ	೨೨	೪೮	೨೪೮
ಆಯುರಾರೇಂಗ್ಯೈಶ್ವರ್ಯ	೨೨	೮೮	೨೫೯
ಆರಧಿಕ ದಶಕಳಿಗಳು ಶರೀರ	೯	೧೪	೪೧
ಆರಧಿಕ ದಶರೂಪದಿಂದಲಿ ತೇಂರುತ್ತಪ್ಪನು	೬	೨೯	೪೯
ಆರಧಿಕ ಮೂವತ್ತು ರೂಪದಿ ವಾರಿಜಾತ್ತ	೨೪	೨	೧೧೨
ಆರು ಜನಗಳಿಗಂತಲಾಹಂಕಾರಿಕ	೨೫	೧೦	೨೨೨
ಆರು ಮೂರೆರಡೊಂದುಸಾವಿರ	೧	೭	೨
ಆರು ರಸ ಸತ್ವಾದಿ ಭೇದದಲಾರು	೪	೪	೨೩
ಆರೆರಡು ಸಾವಿರದ ಮೇಲಿನ್ನೂ ರ	೪	೧೫	೨೫
ಆಲಯಗಳಿಳಿಗಿಪ್ಪ ದೀಪಜ್ವಾಲೆ	೧೪	೬	೧೧೨
ಆವ ಕುಲದವನಾದಡೇ ನಿನ್ನಾವದೇಶ	೧೫	೪	೧೦೯
ಆವ ಜೀವರೊಳಿದ್ದರೇ ನಿನ್ನಾವ ಕಮ್ಮವ	೧೦	೧೦	೪೮
ಆವ ದೇಹನ ಕೊಡಲಿ ಹಂ	೨	೨೨	೧೧೫

ಪದ್ಯಸೂಚನೆ.	ಅಧ್ಯಾಯ	ಪದ್ಯ	ಪಟ್ಟಿ
ಆವ ಪರಬೋಮೃಣತಿವಿವಲಾಂಗಾವ	೧೦	೧	೨೬
ಆವ ಕ್ಷೇತ್ರಕೆ ಪೋದರೇ ನಿನ್ನಾವ ತೀಥಾದಿ	೧೧	೩೭	೮೮
ಆಶು ಕರಿಕುಲ ಕಲ್ಪತರು	೩೫	೮	೨೯೬
ಆ ಸರಸ್ವತಿ ತೀರದಲಿ ಬಿಸ್ಸೈಲ್ ಸಲಾ	೩೭	೨೬	೨೬೭
ಆಸಿಗೊಳಿಗಾದವನು ಒನರಿಗೆ	೧೫	೨೬	೧೪೮
ಆಹಿತ ಪ್ರತಿವೇಗಳೆನಿಸುವವು ದೇಹ	೧೮	೧೬	೧೪೮
ಇಕ್ಕೆಲಡೊಳಿಹ ನಾಡಿಯೊಳು	೧೭	೧೧	೬೪
ಇಟ್ಟಿ ಕಲ್ಲನು ಭಕ್ತಿಯೊಂದಲಿ	೨	೧೭	೮
ಇದಕೆ ಕಾರಣವೆನಿಸುವವು ಎರಡೆಧಿಕ	೮	೧೯	೬೨
ಇದ್ದಲೆಯು ನಿತ್ಯದಲಿ ಮೇಧಾಯಾ	೨೨	೩೩	೨೧೨
ಇನಶೆಂತಾಂಕಾದಿಗಳೆ ಲಪ್ಪೈ ಶ್ಲೋ	೫	೨೫	೩೫
ಇನಿತು ನಾಡೀ ಶಾಖೆಗಳಾಗಿ ಈ ತನು	೧೨	೧೪	೮೫
ಇನಿತು ನಾಡೀ ಶಾಖೆಗಳು ಲಪ್ಪೈ ಶ್ಲೋ	೫	೨೫	೩೫
ಇನಿತುಪಾಸನೆಗೈಯುತಿಹ ಸಜ್ಜನರು	೧೨	೨೨	೬೨
ಇನಿತುಪಾಸನೆ ಸರ್ವಜೀವರೊಳೆನಿಲ	೧೫	೮	೧೫೬
ಇನಿತು ರೂಪಾತ್ಮನಿಗೆ ದೇಹಸಗಳೆನಿತು	೨೨	೨೫	೧೪೬
ಇನಿತು ವಿಷ್ಣು ರಹಸ್ಯದೊಳು ಭೂಗು	೧೬	೧೪	೧೫೭
ಇನಿತು ವ್ಯತಿರೇಕಾನ್ವಯಗಳಿಂದೆನಿವ	೧೧	೨೬	೮೨
ಇವನ ಪೋಲುವ ಪಾಪಿಜೀವರು	೨೦	೨೫	೧೪೬
ಇವರಿಗಿಂದಲಿ ಕೊರತೆಯೆನಿವರು	೨೦	೧೩	೧೫೪
ಇವರು ಮುಕುತಿಗೆ ಯೋಗ್ಯರೆಂಬರು	೨೧	೨೫	೧೪೭
ಇಷ್ಟಭೋಗ್ಯ ಪದಾರ್ಥದೊಳು	೧೧	೮	೮೫
ಇಂತನಂತಾನಂತ ಗುಣಗಳ	೨	೩೧	೫೮
ಇಂದಿರಾಧವಶಕ್ತಿ ವೋದಲಾದೊಂದಧಿಕ	೨	೨೬	೪೯
ಇಂದ್ರನನು ದಶಕಲ್ಪಗಳಲಿ	೨೨	೬೫	೨೦೨
ಈ ಯಂಜಾಗಳೊಳೊಬ್ಬ ಸಾಧನ	೨೨	೨೨	೧೫೮

ಪದ್ಯಸೂಚನೆ.	ಅಧ್ಯಾಯ	ಪದ್ಯ	ಪುಟ
ಈ ಕಥಾಮೃತವಾನ ಸುಖವಿವೇಕಿ	೨೬	೪೩	೨೦೮
ಈ ಚತುರ್ವರ್ತ ಭುವನದೊಳಗೆ	೧೨	೨೬	೯೨
ಈತಗಿಂತಾನಂತಗುಣದಲಿ	೨೦	೭	೧೯೭
ಈ ತನುವಿನೊಳಗಿಹು ಓತಪ್ರೋತ	೧೨	೧೯	೯೬
ಈ ದಿವಾರಾತ್ರಿಗಳಿರಿದು ಹಡಿಸ್ತೇದು	೨೬	೫೯	೨೦೨
ಈ ದಿವೋಕಸರಂತೆ ಕಲಿಮೈದಲಾದ	೧೯	೨	೧೯೮
ಈ ದಿವೋಕಸರೊಳಗೆ ಉಕ್ತರು	೨೬	೬	೨೫೮
ಈ ನಳಿನಜಾಂಡದೊಳು ಸರ್ವ	೧೯	೧೪	೧೧೮
ಈ ನಳಿನಭವಜನನಿ ಲಕುಮಾ	೨೧	೨	೧೨೦
ಈ ನಿಮಿತ್ತ ಶುನಃಷುನಃ ಸುಜಾಣ್ಣನಿಗಳ	೧೯	೧೯	೧೦೯
ಈ ಪರಿಯ ದೇಹದೊಳು ಭಗವದ್ವಿಪ	೮	೩೧	೭೫
ಈಪರಿಯಲಚ್ಯುತನ ಶತ್ತುದ್ವರ್ವ	೪	೨೬	೫೬
ಈಪರಿಯಲರಿತುಂಬ ನರನಿತೀಕ್ರೋಪನಾಸಿ	೪	೧೨	೨೫
ಈ ಮಹಿಮಂಡಲದೊಳಿಕ ಗುರು	೩೭	೫೫	೨೫೮
ಈರಯಿದುಗುಣ ಕಡವೆಯಾಹಂಕಾರಿಕ	೨೦	೮	೧೫೭
ಈರಯಿದುಗುಣ ಕಡವೆ ಪಾವತಿ	೨೨	೧೫	೧೫೬
ಈರಿರಡು ದೇಹಗಳೆಳಿದ್ದ ಸಮಾರ	೧೨	೧೪	೧೫೪
ಈರಿರಡು ದೇಹೇಮ್ರಿ ಭೂತಗ	೮	೮	೫೫
ಈರಿರಡು ಶತದ್ವೀಷ್ಪಾದಿಕ	೬	೧೨	೪೪
ಈರಿರಡು ಸಾವಿರದ ಇಪ್ಪತ್ತಾರಧಿಕ	೬	೧೦	೪೬
ಈ ವಸುಂಧರಿಯೊಳಗೆ ಶ್ರೀ ಭೂ	೨೭	೧೫	೧೮೫
ಈ ವಿಧದಿ ಸರ್ವತ್ರ ಲಕುಮಾ ಭೂವನಿತೀಯರ	೧೮	೨೬	೧೫೫
ಈ ವಿಧದಿ ಸ್ವಾತಂತ್ರ್ಯಾತ್ಮವ	೧೯	೬	೧೫೦
ಈ ವೃಷಾಂಗನೆಗೃವರಿಳಿಯೊಳು	೨೨	೬	೧೫೬
ಈಶನಲಿ ವಿಜಾಣನ ಭಗವದ್ವಾಸರಲಿ	೮	೨	೪೮
ಈಶನೇ ನಾನೆಂಬ ಖಳ ದುಶ್ವಾಸನಾ	೨೦	೧೮	೨೫೬

ಪದ್ಯಸಂಚಯನೆ	ಅಧ್ಯಾಯ	ಪದ್ಯ	ಪುಟ
ಈ ಶರೀರಗ ಪುರುಷತ್ತಿಗುಣದಿ	೮೮	೩	೧೪೯
ಈ ಶರೀರ ಚತುಷ್ಪಯಗಳೊಳ್ಳು	೨	೫೫	೫೮
ಈ ಶರೀರವೆ ರಥ ಪತಾಕ ಸುವಾಸಗಳು	೫	೭೫	೧೩
ಈ ಸಮಸ್ತ ಜಗತ್ತಿನೊಳಗುಕಾಶದೊಂಬತ್ತು	೧೯	೭	೧೫೨
ಈ ಸಮಸ್ತ ಜಗತ್ತು ಈಶಾವಾಸ್ಯವೆನಿಪುಂ	೧೨	೧೨	೧೪೩
ಈ ಸಮಾರಗೆ ನೂರುಜಣನ್ಯ ಮಹಾಸುಖ	೨೫	೧೨	೨೦೦
ಈ ಸುಮಹಿಮೆಗಳುಳ್ಳ ಉಕುನ್ನಿ	೨೫	೧೩	೨೭೫
ಈ ಸುಮಹಾನ್ಯ ದೃಷ್ಟಿಳ ನಾಡಿಂಕೇಂದ್ರ	೧೨	೮	೬೪
ಉಕ್ತ ದೇವಕರ್ಮಾಳುಳಿದು ಎಂಭತ್ತು	೨೬	೪	೨೭೨
ಉದಧಿಯೊಳಗೂಮೀರ್ಗಳು	೧೫	೨೫	೧೭೬
ಉದಯ ವ್ಯಾಪಿನಿ ದಶ	೯	೨೧೬	೧೫೨
ಉದ್ದ್ವಾಷಾವರುತ್ತಿನ್ಯತವಿರಾಧ	೨೨	೪೦	೧೮೮
ಉರುಪರಾಕ್ರಮನರಮನೆಗೆ ದಶಕರಣ	೫	೨೨	೧೫
ಉಳಿದ ಗಂಧರ್ವರುಗಳೆಲ್ಲರು	೨೨	೪೨	೧೮೦
ಉಮಿರ್ಗಳವೋಲಿಪ್ಪ ಕರ್ಮವಿಕರ್ಮ	೧೯	೬	೧೫೨
ಉಜುಗಣಕೆ ಭಕ್ತಾತ್ಮಿನಿಗುಣವು	೨೨	೧೨	೧೪೬
ಎನಗೆ ನಿನ್ನಲಿ ಭಕ್ತಿಜಾಳ್ವಳಿನಗಳೆನಿತಿಹು	೨೦	೧	೨೪೭
ಎರಡಿಧಿಕ ದಶಕಂತಹ ರೋಳು	೨೨	೨೨	೧೪೬
ಎರಡಿಧಿಕ ಎಪ್ಪತ್ತಿನಿವ ಸಾವಿರದ	೮	೧೮	೬೭
ಎರಡೆಯಿದು ಎಂಭತ್ತು ಮಷಿ	೨೫	೨	೨೭೮
ಎರಡುಕೊಂಡದ ಒಳಹೊರಗೆ	೪	೧೪	೨೫೫
ಎರಡು ಗುಣಕರ್ಮಾಧಿಪತಿ ಪ್ರಷ್ಟರಗೆ	೨೧	೧೬	೧೪೫
ಎರಡು ತಿಂಗಳಿಗಹನ್ವ ಮತ್ತು	೧೫	೬	೧೭೨
ಎರಡು ದೀಕ್ಷೆಗಳಹನ್ವ ಬಾಹ್ಯಾಂತರ	೧೨	೧೮	೧೫೮
ಎರಡು ವಿಧದಲಿ ಲೋಕದೊಳ್ಳು	೧೪	೨೫	೧೧೮
ಎರಡು ಸಾವಿರದೆಂಟು ರೂಪವನರಿತು	೨	೧೪	೫೫

ವದ್ಯಸೂಚನೆ	ಅಧ್ಯಾಯ	ವದ್ಯ	ಪಟ
ಎಲ್ಲರೊಳೆ ತಾನಿಸ್ಪತಿನ್ನಿಂಲ್ಲಿಗೆಲ್ಲಿರನು	೩	ಇಂ	೨೧
ಎಲ್ಲಕೇಳದರಲ್ಲಿ ಸೋಡಿದರಲ್ಲಿ	೩	ಉ	೧೮
ಎಂಟು ಪ್ರಕೃತಿಗಳುಳಗೆ ವಿಶ್ವದ್ವೀಂಟು	೧೦	ಇ	೪೪
೧೦ತು ವರ್ಣಿಸೆಲೆಸ್ನ್ನು ಇವೆ	೩೩	ಇಂ	೨೬೬
ಎಂದರಿತು ಸಪ್ತಾನ್ನಿಗಳ ದೈನಂದಿನದಿ	೧೨	ಇಂ	೧೯೬
ಎಂದಿಗಾದರು ಪ್ರಷ್ಟ್ವಾಯಿಂದ ವಸುಂಥರೆ	೭೪	ಇಂ	೨೫೫
ವಿಕಾರದಂತ ಇಭೀಂದ್ರಮುಖ ಚಾನಿಾಕರ	೭೮	ಉ	೨೫೧
ವಕವಂಚಾಶದ್ವಣಿಗತ	೧೨	ಇ	೪೭
ವಕ ಮೇವಾದ್ವಿತೀಯರಕಾಸಾನೇಕ	೭೮	೧೭	೧೪೭
ವಕನಿಂಶತಿ ಪದಗಳನಿಸುವ ಕೋಕನದ	೭೮	ಇಂ	೨೬೬
ವಕನಿಂಶತಿಮತ ಪ್ರವರ್ತಕ	೨೧	ಇ	೧೯೬
ವಕನಿಂಶತಿ ಮೇಂದಕಸಿರ್ಯ	೭೮	ಉ	೨೬೬
ವಣಲಾಂಭನನಮಾಲಕರಣ ಕ್ರಮೇಣ	೧೨	ಇ	೧೯೬
ವನು ಕರುಣಪ್ರೋ ತನ್ನವರಲಿ ದಯಾ	೨೨	ಇಂ	೨೬೬
ವನು ಕರುಣಾನಿಧಿಯೊ ಹರಿ ಮತ್ತೀನು	೨೨	ಇ	೧೯೬
ವನು ಕೇಳದರೇನು ಸೋಡಿದರೇನು	೧೦	೧೨	೮೦
ವನು ಧನ್ಯರೊ ಬ್ರಹ್ಮಗುರು ಪವಮಾನ	೩೨	ಉ	೨೬೬
ವನು ಬೇಂದುವುದಿಲ್ಲ ನಿನ್ನ ಕುಯೋನಿಗಳು	೭೮	೧೨	೨೬೬
ವನು ಮಾಡುವ ಕರ್ಮಗಳು ಲಕುಮೀ	೩೫	ಉಂ	೨೬೬
ವನು ಮಾಡುವ ಪಾಪಪುಣಿಗಳಾನ	೧೨	೮	೧೦೬
ವವಮಾದಿದ್ವೀಷವುಳ್ಳಕುಜೀವ	೭೮	೧೨	೨೬೬
ವಳು ವಿಧ ಜೀವಗಣ ಬಹು ಸುರಾಂ	೨೨	ಉ	೧೯೬
ವಳುವಿಧವನ್ನು ಪ್ರಕರಣವ ಕೇಳ	೧೪	೧೨	೧೯೬
ಷದು ಅಗ್ನಿಗಳಲ್ಲಿ ಮರೆಯಡಿ ಷದು	೨	೨	೪೭
ಷದು ಕರ್ಮಜ ಸುರಿಗಾಜಾನಾದಿಗಳಿಗೆ	೨೨	೭೨	೨೦೬
ಷದು ಕಾರಣ ರೂಪನಿಪ್ಪತ್ತಿದು ಕಾರ್ಯ	೧೨	ಉ	೧೯೬

ಪದ್ಯಸೂಚನೆ	ಅಧ್ಯಾಯ	ಪದ್ಯ	ಪುಟ
ಇದುನೂರೆಪ್ಪತ್ತನಾಲಕು ಆಧಿಭೌತಿ	೨	೬	೫೭
ಇದು ಮೇಲೊಂದಧಿಕ ದಳವೆಳ್ಳ	೮	೩	೫೯
ಇದು ರೂಪಾತ್ಮಕನು ಇಪ್ಪತ್ತೆಯದು	೫	೨೨	೬೨
ಇದು ಲಕ್ಷ್ಯಭಕ್ತರೊಂಭತ್ತಾದ	೪	೩೨	೨೬
ಇದು ವಿದ್ಯೇಗಳೊಳಗೆ ಇಹ ನಾಗಾದಿ	೬	೮೩	೪೭
ಇದುಸಾವಿರನೂರಿಷ್ಪತ್ತೆಯದು	೭	೮೬	೭೬
ಇವರೊಳಗೇ ಕುಂತಿಭೋಜರು	೨೮	೩೧	೧೪೨
ಒಡೆಯರಿದ್ದ ವನಸ್ಪತಿಫಲಗಳ	೨೪	೩೪	೨೫೯
ಒಡಲ ಸೆಕಲಂದದಲಿ ಹರಿ ನವೊಡನೆ	೨	೨೫	೧೨
ಒತ್ತಿಬಹ ವಿಷ್ಣುಗಳ ತಡೆನ	೪೩	೧೩	೨೨೫
ಒಬ್ಬನಲಿ ನಿಂತಾಡುವನು ಮತ್ತೊಬ್ಬನಲಿ	೨	೬	೨
ಒಮ್ಮೆಗಾದರು ಜೀವರೊಳು ವೈಷಣವ್ಯ	೨೨	೩೩	೧೬೭
ಒರಟ್ಟಾ ಬುದ್ಧಿಯಬಿಟ್ಟು ಲೋಕಿಕ	೪೨	೧೦	೧೧೧
ಒಂದಜಾಂಡದೊಳೆಳೊಂದುರೂಪದೊ	೩೨	೭	೨೫೨
ಒಂದನಂತಾನಂತ ರೂಪಗಳೊಂದು	೨	೨೫	೨೬
ಒಂದರೊಳಗೊಂದೊಂದು ಬೆರೆದಿಹ	೨	೨೬	೨೫
ಒಂದು ಗುಣದೊಳನಂತ ಗುಣಗಳು	೩	೨೮	೨೦
ಒಂದು ದಿನದೊಳಗನಿಲನಿಪ್ಪತ್ತೊಂದು	೧೯	೪	೧೨೭
ಒಂದು ರೂಪದೊಳೆಂದವಯವದೊಳೆಂದು	೨	೨೭	೨೬
ಒಂದು ರೂಪದೊಳೆಂದವಯವದೊಳೆಂದು	೨೫	೧೭	೨೨೨
ಒಂದಗೇತ್ತರ ಪ್ರವರ ಸಂಧ್ಯಾವಂದನೆಗಳು	೧೧	೧೯	೮೨
ಓದನೋಡಕವೆರಡು ತೇಜದೊಳ್ಳೆದುವುದು	೧೧	೮	೧೨೭
ಒದಿಸುವ ಗುರುಗಳನು ಜರಿದು	೩೨	೨೫	೨೫೭
ಅಂಗುಟಾಗ್ರದಿ ಇನಿಸಿದಮರತರಂಗಿಣಿಯು	೨	೨೦	೧೦
ಅಂಬುಜೋಧ್ವನ ಮುಖ್ಯ ಸುರ	೧೯	೧೯	೧೨೭
ಅಂಶಿ ಅಂಶಾಂತರಾರ್ಥತತ್ತರ್ಯ	೧೪	೧	೧೧೪

ಪದ್ಯಸೂಚನೆ	ಅಧ್ಯಾಯ	ಪದ್ಯ	ಪುಟ
ಕದುಕರುಣ ನೀನೆಂದು ಹೇಳಬೆಡಲ	೨೮	೭೦	೩೫೬
ಕಣ್ಣಗೆವೆಯಂದದಲಿ ಕೈವೆ	೨	೭೨	೮೮
ಕನ್ನಡಿಯ ಕೈಸಿಡಿದು ನೋಡಲು	೨೯	೭೩	೪೫
ಕನ್ನಡಿಯ ಕೈಸಿಡಿದು ನೋಳ್ಳನ	೨೧	೭೪	೩೫೨
ಕರಿಲ ಚಾರ್ಚಾಂಗಾದಿ ರೂಪದಿ	೮	೭೨	೪೬
ಕರಿಲ ನರಹರಿ ಭಾಗವತ್ತರು	೪	೭೨	೩೫
ಕಬ್ಬಿನೀಳಗಿಹ ರಸವಿದಂತನಿಗ್ಗೆ ಬ್ಬಿಬಳಿದೆ	೧೦	೮೮	೪೦
ಕಮಲಸಂಭವಜನಕ ಒಡಂಗಮ	೧೪	೮೭	೪೫೪
ಕಮಲಸಂಭವ ಪವನರಿಂರ್ವರು	೭೦	೭೫	೪೫೨
ಕಮಲಸಂಭವ ಭವರನಿಪ	೭೧	೭೬	೪೫೫
ಕಮಲಸಂಭವವನುಖ್ಯ ಮನುಭೀತ್ತಮರ	೭೦	೮೮	೪೫೪
ಕಮಲಸಂಭವ ಶರ್ವ ಶಕ್ತಾಧ್ಯಮರ	೮೮	೮೮	೪೫೬
ಕಮಲಸಂಭವ ಸರ್ವಾರ್ಥಾಗುತ್ತಮ	೭೨	೭೬	೪೫೭
ಕರಣ ಕಮರ್ವಮಾಡಿದರ ವಿಸ್ತೃರಣೆ ಕಾಳಿ	೮೮	೭೦	೪೫೮
ಕರಣ ಗುಣ ಭೂತಗಳೊಳಗೆ ತದ್ವರ	೬	೪೬	೪೬
ಕರಣ ನಿಯೋಮಕನು ತಾನುಪಕರಣ	೨೯	೬	೪೬
ಕರೆಸುವರು ಪ್ರಾವಂದಲಿ ಚಂದ್ರಾಕ	೭೫	೬೪	೪೬೪
ಕರೆಸುವನು ಮಾಯಾರಮಣ ತಾ ಪುರುಷ	೧೪	೬	೪೫೫
ಜೀಲಿಮಲುಪಕಳೈನಿಸುತ್ತಿಹ ಬಂಭಳೆ	೮೫	೭೫	೪೫೬
ಕಲಿನೆಡಲುಗೊಂಡಬಿಳ ದಾನವರೂಳಗೆ	೮೮	೭	೪೫೭
ಕಲಿಯೆನೆಡಲಾದಬಿಳ ದಾನವರೂಳಗ	೧೦	೮	೪೫೮
ಕಲುಷ ಜಿಹ್ವೆಗೆ ಸುಷ್ಪಂಭೋಜನ	೭	೭೭	೪೬
ಕಲುಷನಿಲ್ಲದ ದರ್ವಣದಿ ಪ್ರತಿಫಲಿಸಿ	೮	೪	೪೫
ಕಲ್ಪಕಲ್ಪದಿ ಶರಣಜನಪರ ಕಲ್ಪವೃಕ್ಷ	೧೬	೮೪	೪೫೯
ಕವಿಗಳಿಂದಲಿ ತಿಳಿದು ಪ್ರಾತ್ಸ್ವನ	೧೭	೭೪	೪೦೦
ಕಾದಕಬ್ಬಣ ಹಿಡಿದು ಬಡಿಯಲು	೨	೭೨	೪೮

ಪದ್ಯಸೂಚನೆ	ಅಧ್ಯಾಯ	ಪದ್ಯ	ಪುಟ
ಕಾದ ಕಾಂಚನದೀಕರಿಗೆ ಶೋಭಿತ	ಇ	೪	೫೧
ಕಾನನ ಗ್ರಾಮಸ್ಥ ಸರ್ವಪಾಣಿಗಳು	೧೨	೮೯	೬೬
ಕಾಮಧೇನು ಸುಕಲ್ಪತರು ಚಿಂತಾವನೀ	೨	೨೨	೨೦
ಕಾಮಪುತ್ರನಿರುದ್ಧ ಸೀತಾರಾಮನಾನುಜ	೨೧	೧೯	೧೪೨
ಕಾಮಲೋಭ ಕೇರ್ಮಾಧಮದ	೨೪	೧೫	೨೩೨
ಕಾರಕಕ್ಕೊಯ ದ್ರವ್ಯತಿಭ್ರಮ	೧೯	೨೬	೧೪೧
ಕಾರಕಾಹ್ಯಯ ಜಾಳಾನಕಮ್	೧೧	೧೦	೪೫
ಕಾರಣಾಹ್ಯಯ ಪ್ರಕೃತಿಯೋಳಿದ್ವಾ	೧೪	೨೦	೧೪೪
ಕಾರಣಾಂತರ್ಯಾಮಿ ಸೂಲ	೨೫	೨೨	೧೧೦
ಕಾರಣಿಕ ಸ್ವಾತಂತ್ರಯತ್ವವ	೨೭	೧೬	೨೫೨
ಕಾರಣಿಕ ಹರತನೈನ್ನಿಳಿಪ್ಪಾಪಾರ	೧೪	೧	೪೩೪
ಕಾರ್ಯಕಾರಣ ಕರ್ತೃಗಳೊಳು	೧೬	೪	೧೫೨
ಕಾಳಕರ್ಮಗುಣ ಸ್ವಭಾವಗಳ	೨	೨೦	೫೫
ಕಾಲನೇಮಿಗೆ ಪಂಚಗುಣದಿಂ ಕೇಳ	೨೦	೧೯	೨೦೧
ಕಾಲಕರ್ಮ ಸುದ್ರವ್ಯಶಾಧಿಯ	೧೯	೧೯	೧೫೬
ಕಾಳಿ ದೌರ್ಪದಿ ಕಾಶಿಜಾವಾಂಚಾಲ	೨೦	೧೦	೧೧೧
ಕಿಟ್ಟಿಗಟ್ಟಿದ ಲೋಹಪಾವಕ	೨೨	೨೦	೮೮
ಕಿನ್ನರರು ಗುಹ್ಯಕರು ರಾಕ್ಷಸ	೨೨	೪೨	೨೬೭
ಕೀಟಪೇಶಸ್ವಾರನೆನವಿಲಿ ಕೀಟಭಾವವ	೨	೨೦	೭೫
ಕುಟ್ಟಿ ಕೈಯಿಡದ ನಟ್ಟಿ ಇಟ್ಟಿದ	೨೨	೨೮	೧೬೧
ಕುದುರೆಬಾಲದ ಕೆಳನೆಯ ಕುದಲು	೨	೨	೬೪
ಕುಲ ಮಣಿಗಳಿಂಭತ್ತು ಹೈಹಯ	೨೨	೨೪	೨೬೨
ಕುರುಡ ಕಂಗಳಪಡೆ ಬಧಿರಸಿಗೆ	೨೨	೧೯	೨೭೫
ಕುಸ್ತನೇನಿಸುವ ಭೂಮಿಯೋಳಗಾಶಸ್ತ	೨೨	೨೨	೧೪೨
ಕೃತಪ್ರತೀಕದ ಓಂಕಿಭಾಗವ	೧೧	೨೦	೮೦
ಕೃತಿರಮಣ ಪ್ರದ್ಯಮ್ಮನ್ನ ನಂದನೆ	೧	೬	೨

ಪದ್ಯಸಿಹಿನೆ	ಅಧ್ಯಾಯ	ಪದ್ಯ	ಪುಟ
ಕೃತಿರಮಣ ಪ್ರಮ್ಯಮ್ಯ ವಸುದೇವತೆ	೮೭	೮	೧೧೬
ಕೃತಿರಮಣ ಪ್ರಮ್ಯಮ್ಯ ದೇವನ	೯೨	೯೩	೧೧೦
ಕೃತಿವಾಸನೆ ಹಿಂದೆ ನೀ ನಾಲ್ಕುತ್ತ್ರ	೮	೯೯	೪
ಕೃಷ್ಣ ವರ್ತನಸುತ್ತರೋಗಿ	೯೧	೯೪	೧೦೦
ಕೆಸರಫಟ್ಟಿಗಳ ಮಾಡಿ ಬೇಸಿಗೆ	೯೨	೯೩	೧೧೮
ಕೆಂಡಕಾಣದೆ ಮುಟ್ಟಿದರು ಸರಿ	೯೩	೯೪	೧೦೯
ಕೇಶವಗೆ ನಾರಾಯಣಗೆ ಕಮಲಾಸನ	೯೪	೯೫	೧೧೬
ಕೇಶವಾದಿ ಸುವರ್ತಿದ್ವಾದ್ವಾದಶ	೯	೯೬	೪೮
ಕೇಕ ಸಾಸಿನಿಧಿ ವಿಭಾಗವ	೯	೯೭	೧೨೨
ಕೆಲಟ್ಟಿದನು ಕೈಕೊಂಬರಕ್ಕಣ ಬಿಟ್ಟಿಗಲ	೨	೯೮	೧೨೨
ಕೊರತೆಯೇನಿದರ್ಶಿತ ಮುಸಿ	೯೮	೯೯	೧೧೬
ಕೋಕನದ ಸಖನುದಯ ಘೋಕಾಲೇಂಕನಕೆ	೧೪	೧೦	೧೨೦
ಕೋಳು ಕುದುರೆಯ ಮಾಡಿ ಆಡುವ	೨೪	೧೧	೧೧೦
ಕೋನಿದರು ಚಿತ್ತೀಸ್ಯಸುವುದು ಶ್ರಿಂದೇವಿ	೮	೧೨	೧೫
ಕಾರವೇಂದ್ರನು ನಿನ್ನ ಭಜಿಸದ ಕಾರಣದಿ	೨೮	೧೩	೧೧೬
ಕಂಡ ನೀರೊಳು ಮುಖುಗಿ ದೇಹವ	೧೦	೧೪	೧೨೯
ಕಂಬುಣಾಣಿಯ ಪರಮ ಪ್ರೇಮನಿ ತಂಬಿನಿ	೨೨	೧೫	೧೫೬
ಕ್ರಿಂಡಿಗೊಂಸುಗ ಆವರವರ ಗತಿ	೨೬	೧೬	೧೧೦
ಕ್ರಿರ ದೈತ್ಯರೊಳುದ್ದ ತಾನೇ	೨೭	೧೭	೧೧೮
ಕ್ಷೇತ ನೋಹಾಜಾಳಾನ ದೋಷ	೨೧	೧೨	೧೫೭
ಖಗವ ಘಟಿಪತಿ ಮೃಡರು ಸಮ	೨೦	೧೨	೧೧೭
ಖಗವರ ಧ್ವಜನಂಭಿರ ಭಕ್ತಿಯ	೧೦	೧೩	೮೧
ಖೇಚರರು ಭೂಳರರು ವಾರಿನಿಶಾಚರ	೧೧	೧೪	೮೮
ಯೇಷ ಕುಕ್ಕುಟಿ ಜಲಟಿವೆಂಬ	೨೨	೧೫	೧೧೮
ಯೇದ ನೋದಜಯಾಪಜಯ ನೋದಲಾದ	೨	೨೨	೧೨
ಯೇಶ ಪರಮ ಸುಭಕ್ತಿ ಪೂನ್ಯಕ	೨೪	೧೨	೧೧೬

ಪದ್ಯಶಳಿಜನೆ	ಅಧ್ಯಾಯ	ಪದ್ಯ	ಪುಟ
ಗಗನ ಪಾವಕ ಸಮಿಥರನಿ	೬	೨	೪೧
ಗಣದೊಳಗೆ ತಾನಿದ್ದು ಮುಬು	೨೨	೮೯	೧೬೯
ಗಣನೆಯಿಲ್ಲದ ಪರಮಸುಖ ಸದ್ಗುಣ	೪	೩೫	೨೮
ಗರುಡಶೇಷಭವಾದಿ ನಾಮವ ಧರಿಸಿ	೬	೧೭	೧೨
ಗರುಡಶೇಷ ಮಹೇಶರಂಗೆ ಸೌಷ್ಠರಣೆ	೨೧	೮	೧೪೬
ಗರುಡಶೇಷ ಶತಾಂಕದಳ ಶೇಖರರು	೨೮	೧೨	೧೬೭
ಗುರುಡಶೇಷ ಸುರೀಂದ್ರಮುಖ	೮೫	೨೦	೧೭೬
ಗರುಡಶಾಪಕೇಮಾನಿ ಶ್ರೀ ಶ್ರೀಧರನು	೨೨	೧೬	೨೫೬
ಗಭ್ರಣೆಸ್ತ್ರೀ ವುಂಡಭೋಜನ	೨೫	೫೮	೨೨೫
ಗಾಳಿ ನಡೆವಂದದಲಿ ನೀಲಫಾಲನಾಳಿ	೬೧	೧೦	೨೫೫
ಗುಣಗಳತ್ತರ್ಯ ನೀಂಚನೆನಿಸುವ	೪೦	೧೪	೨೭೫
ಗುಣಗಳತ್ತರ್ಯ ಮಾನಿ ಶ್ರೀ ಕೃಂಧಣಿ	೨೧	೪	೧೬೦
ಗುಣದ್ವಯಗಳಿಂ ಕಡವೆ ಪ್ರವಹಗೆ	೨೦	೧೦	೧೬೨
ಗುಣಿಗುಣಗಳೊಳಗಿದ್ದು ಗುಣಿಗುಣ	೨	೫	೧೪
ಗುನ್ತುನಾಗಿದ್ದನಿಲ ದೇವದ್ವಿಪಸ್ತು	೨೫	೧೨	೧೬೩
ಗೃಹಕುಟುಂಬ ಧನಾದಿಗಳ	೮೨	೨೪	೧೧೦
ಗೋಪನೀಯ ಭವಾಂಧಕಾರಕ	೮೮	೨೧	೧೪೫
ಗೋಪಗಳೊಳುಂದಿ ಇಧನಿಹ	೬	೧೪	೪೪
ಗೋಳಕಗಳು ರಮಾರಮಣನಸಿಜ್ಞಾಲಯ	೨	೧೪	೪೨
ಗೋಳಕನೆ ಕುಂಡಾಗ್ನಿ ಕರಣವು	೨೯	೮೮	೪೪
ಗಾತಮನ ನಿಜಪತ್ನಿಯನು ಪುರುಹೂತೆ	೨೭	೨೫	೧೮೫
ಗಾಂ ಸವಾರಮ್ಮಾಸ್ತು ಕೀನಿಪಳು	೭೨	೧೨	೨೫೬
ಗಂಧವಹ ದಕ್ಷಿಂತಗಳಿಂಗರವಿಂದ	೧೫	೧೫	೧೭
ಗಂಧರಸರೂಪ ಸ್ವರ್ವಶಬ್ದೋಂದು	೩	೨	೧೪
ಗ್ರಾಮಪಸ್ನೇಳಗ್ರಣಿಯು ಯೆನಿಸುವ	೨೭	೨೪	೧೮೪
ಘುನಗತನು ತಾನಾಗಿ ನಾರಾಯಣನು	೮೫	೨೨	೧೦೬

ಪದ್ಯಶಿಚನೆ	ಅಧ್ಯಾಯ	ಪದ್ಯ	ಪುಟ
ಫೋಟಿಕಾಸ್ಕ್ಯಾನ್ ಮಂಡಿಗಿಂದಲಿ	ಇ	ಇ	೧೩೦
ಜಕ್ಕರಂಬಿಗಂಭ್ರಾಧರ ಮರಕಿಕ್ರಮ	೮	೯೦	೧೪೯
ಜತುರ ಮಹಿತಾರ್ಥಿಕ್ರಾತ್ಮಕ ಹರಿಯು	೯	೧೮	೫೪
ಜತುರವದನನರಾಣಿ ಅಶೀರ್ವಾಹಿತ	೧	೩	೨
ಜತುರವಿಧಾನಾಧರ ಪಡೆನರೆ	೪	೧೯	೨೪
ಜತುರವಿಧಾನಾಧರ ರೂಪನು	೨೨	೨೭	೧೬೭
ಜತುರವಿಂಶತಿ ತತ್ವಗಳು ತತ್ವತಿ	೧೨	೫	೬೨
ಜತುರವಿಂಶತಿ ತತ್ವದೊಳು ತತ್ವತಿ	೧	೨೨	೪೬
ಜತುರವಿಂಶತಿ ತತ್ವದೊಳು ತತ್ವತಿ	೬	೨೨	೪೬
ಜತುರವಿಂಶತಿ ತತ್ವದೊಳು ತತ್ವತಿ	೬	೨೨	೪೬
ಜತುರವಿಂಶತಿ ತತ್ವದೊಳು ತತ್ವತಿ	೬	೨೨	೪೬
ಜತುರವಿಂಶತಿ ವಸದೇವತೆಗಳೊಳು	೨೨	೭೯	೧೦೦
ಜತುರದರ್ಶಭಾಗದಿ ದಶಾಂಶವ	೨೪	೨೬	೨೯೬
ಜತುರ ಸಾವಿರದೆಂಟು ನೂರಷ್ಟು	೨೨	೫೪	೧೦೧
ಜರಣಗಳೊಳು ಸಾಡಿಗಳು	೧೨	೧	೬೭
ಜಾರುತರ ನವನಿಧಿ ಘರ್ಕತಿ ಗಂಘೀರ	೨೨	೧೮	೨೬೦
ಜಾರುದೇಶ್ವಾಹ್ಯಾಂಯನೆಸಿಸಿ ಅವತಾರ	೨೪	೨	೨೨೬
ಚಿತ್ತಜೀಂದ್ರರು ಮನದೊಳುಪ್ಪರು	೮	೧೩	೬
ಚಿತ್ತಯಿಸುವುದು ಎಂಟಿಧಿಕ ಇಪ್ಪತ್ತು	೬	೧೧	೪೪
ಚಿರಸಿತ್ತಾಗ್ಯಂದಧಮರನಿಪರು	೨೨	೪೪	೧೪೧
ಚೈತನಾಚೈತನಗಳಲಿ ಗುರು	೧೪	೨೧	೧೨೦
ಚೇತನಾಚೈತನ ಒಗತ್ತಿನೊಳಾತ ತನು	೨೧	೫	೨೫೦
ಚೇತನಾಚೈತನ ವಿಲಕ್ಷಣ ನೂತನ	೨	೨೨	೧೦
ಚೇತನಾಂತಯಾಮಾನು ಲಕುವಿಂಬಾಧ	೨೨	೮೯	೧೪೬
ಚಂಡವಿಕ್ರಮ ಚಕ್ರಂಬಿನ ತೇಳಿಂಡಮಾನ	೨೨	೭	೧೪೪
ಚ್ಯಾವನನಂದನ ಕಷಣಿಕ್ರಾತ್ಮಕ	೨೨	೨	೨೨೮
ಭೀನ್ಮಾಭಕ್ತಿರು ಎನಿಸುತ್ತಿಹರು ಸುಪಣ	೨೧	೧೪	೧೪೪

ಪದ್ಯಸಾಚನೆ	ಅಧ್ಯಾಯ	ಪದ್ಯ	ಪುಟ
ಜಗದುದರನತ್ತಿ ವಿಮಲಗುಣ ರೂಪಗಳ	೧	೨	೧
ಜಗದುದರನ ಸುರೋತ್ತಮನ ಸಿಜ	೨೨	೮	೨೫
ಜಗವನೆಲ್ಲವ ನಿರ್ವಿಷುವ ನಾಲೋಗ್ರಾ	೨	೮	೨
ಜಡಜಸಂಭವ ಖಿಗಫಣಿಪ	೨೬	೨೬	೨೯೦
ಜಘಕತನಾಷ್ಟ ತ್ಯಾಗಿ ವರಭೂತ್ವಣ	೨	೧೦	೧೬
ಜನಸೀಪಿತ ಧುಮವಾರಿದಾಂಬರವೆಸಿವ	೬	೧	೫೮
ಜನಸಿಯನು ಕಾಣದಿಹ ಬಾಳಕ	೨	೧೧	೩
ಜನನಿ ಸೌಷ್ಟವ ಶದಾಧರಗಳ	೧೫	೨೭	೧೫
ಜನಪ ಕರ್ಮಜರೀಳಗೆ ನಾರದ	೨೧	೨೨	೧೨೪
ಜನಪನ್ನರಿಕೆಯ ಚೊರಪ್ರೇಳೆಳಿಳಿ	೧೨	೮	೧೬೬
ಜನಪಮೆಚ್ಚಿದರೀವ ಧನಮಾಹನ	೨	೧೨	೮
ಜನರನುದ್ದರಿಸುವೆನೆನುತ ಸಿಜ	೨೨	೨೧	೨೪೮
ಜಯಜಯ ಜಯಾಕಾಂತ ದತ್ತಾತ್ರೇಯ	೧೪	೮	೧೨೧
ಜಯಜಯತು ತ್ರಿಜಗದ್ವಿಲಕ್ಷ್ಮಣ	೨೭	೨೬	೨೧೦
ಜಯಜಯತು ವಿಷ್ಣೇಶ ತಾಪತ್ರಯವಿನಾರ	೨೮	೧೨	೨೫೫
ಜಲಗತೋಽಮಾಪನಮಲಬಿಂಬವ	೧೬	೨೮	೧೧೧
ಜಲಜನಾಭನಮಾತಿರ ಮನದಲ	೧೫	೧೨	೨೫
ಜಲಜನಾಭನಿಗೆರಡು ಪ್ರತಿಮೆ	೧೧	೨೧	೮೯
ಜಲಟಿ ಕುಕ್ಕಾಟಿಖೀಟಿ ಚೀವರ	೧೨	೧೨	೮೬
ಜಲದ ಬಡಬಾನಲಗಳಂಬಂದಿ	೧೩	೮	೧೫೫
ಜಲಧರಾಕಾಶದಲಿ ಚರಿಷುವ	೧೪	೨	೨೦
ಜಲಧಿಯೋಳು ಸ್ವೇಚ್ಛಾನುಸಾರದಿ	೧೧	೨೨	೮೮
ಜಲವನಪರಿಸುವ ಗಳಗೆ ಬಟ್ಟಲು	೧೫	೨೨	೧೯
ಜಾಗರಸ್ವಪ್ತಂಗಳೋಳು ವರಭೋಗಿಶಯನ	೧೬	೮	೧೫
ಜಾಗುವಾಡದೆ ಭೋಗದಾಸೆಯ	೨೨	೨೨	೧೧೧
ಜಾಲಿತೆಷ್ಟಿಪ್ಪಲಜಾವಿಗಳು	೧೪	೧೦	೧೫೫

ಪದ್ಯಸಿಚನೆ.	ಅಧ್ಯಾಯ	ಪದ್ಯ	ಪಟ
ಜಾಲಿನೆಗ್ಗಿಲು ಕ್ಷುದ್ರತೀಲೆ ಬಿಗಾಲು	೨೦	೩೪	೭೮
ಜೆನಫಿಮೇಹಕ ಬುದ್ಧಿಪಾಯುಗ	೬	೩೯	೪೯
ಜೀವಕೃತಕಮ್ರಂಗಳ ಬಿಡದೆ ರಮಾವರನು	೭	೨೬	೪೮
ಜೀವಬೀವರಭೀದ ಜಡಜದ	೨	೨೮	೪೯
ಜೀವಬೀವರಭೀದ ಜಡಜದ	೧೪	೨೪	೮೯
ಜೀವನಕೆ ತುವದಂತೆ ಲಿಂಗಷ್ಟ	೯	೧೭	೩೮
ಜೀವನಂಗುಷ್ಠಾಗ್ರಮಂರುತ	೯	೮	೨೦
ಜೀವರಂತಯಾರ್ಥಮಿಯಂತಿ	೧೪	೨೧	೮೯
ಜೀವರಾತಿಯೋಳಮೃತ ಶಾಶ್ವತ	೧೪	೨೨	೮೯
ಜೀವಲಿಂಗ ನಿರುದ್ಧಿಷ್ಟಿಲ ಕಳೇವರ	೨	೨	೪೦
ಜ್ಞಾನಕಮ್ರೋಂದಿರುಗಳಿಗೆ	೨೦	೨೦	೭೬
ಜ್ಞಾನಕಮ್ರೋಂದಿರುಗಳಿಂದೇನೆಂದು	೨೪	೧೫	೨೮
ಜ್ಞಾನಜ್ಞೀಯ ಜ್ಞಾತ್ವನೇಂಬ	೧೯	೨೪	೮೯
ಜ್ಞಾನದನು ಎಂದೆನಿವ ಶಾಸ್ತ್ರದಿ	೨೨	೨೪	೮೯
ಜ್ಞಾನಬಲ ಸುಖಪೂಜ್ಯ ವ್ಯಾಪ್ತಿಗೆ	೨೦	೨	೭೭
ಜ್ಞಾನಭಕ್ತಾರ್ಥದ್ವಿರೀಳಿಕಾಣ	೨೨	೨೨	೨೨
ಜ್ಞಾನಭಕ್ತಿ ವಿರಕ್ತಿನಿನಯ	೨೪	೧೯	೨೯
ಜ್ಞಾನವರ್ಯ ತೈಜಸನು ಹೃದಯ	೮	೧೪	೬
ಜ್ಞಾನರಹಿತ ಭಯತ್ವಪೇಣ್ಣ	೨೨	೧೫	೨೦೧
ಜ್ಞಾನವೆಂಬಾದುನಿಧ್ಯವಸಮೀಕ್ಷೆನ	೨೦	೨೨	೭೪
ಜ್ಞಾನಸುಖಬಲ ಪೂಜ್ಯವಿವ್ಯಾಂ	೨೪	೨೨	೨೫
ಪ್ರೋತ್ಸಿಯೋಳಗಿಪ್ಪನು ಕಪಿಲ	೮	೧೨	೪
ಪ್ರೋತ್ಸಿರೂಪಗೆ ಪ್ರತಿಮೆಗಳು	೧೪	೧೨	೮೯
ಪ್ರರನೆಂಳಿಪ್ಪತ್ತೀಳು ಹರನೆಂಳು	೨	೧೬	೪೪
ರಮುಲ್ಲಾಡಿಯ ನೆಳಲಂತೆ ತೋಪ್ರದು	೨೨	೨೨	೮೯
ತಡವರರಣಾಷ್ಟಾತರಘ್ರಂತ	೨೬	೧೦	೨೫೨

ಪದ್ಯಸೂಚನೆ	ಅಧ್ಯಾಯ	ಪದ್ಯ	ಪುಟ
ತನ್ನನಂತಾನಂತರೊಪ ಹಿರಣ್ಯಗಭಾದಿ	೬	೨೨	೯೮
ತನ್ನಸ್ವಾತಂತ್ರಿಯ ಗುಣಗಳ	೮೬	೧೦	೧೦೫
ತನುಚತುಷ್ಪಯಗಳಿಳ್ಳ ನಾರಾಯಣ	೩	೩	೧೪
ತನುವಿಶಿಷ್ಟದಿ ಇಪ್ಪ ಸೂರಾಯಣನು	೬	೧೨	೪೨
ತನುವೆನಾನೆಂಬುವನು ಸತಿಸೂತ	೧೨೬	೧೨	೧೦೫
ತನುವೆ ರಥವಾಗಾಢಮಾಸಿಯೇ ಗ ಜ	೮	೨೨	೫೬
ತಪ್ತಲೋಹವು ಸೋಷ್ಪ ಇನವಿನೆ	೩	೨೨	೧೮
ತಮಸ್ವಾತ್ಮಕರಸ್ಮಿಕೆಳಿಂಬರು	೨೦	೧೨	೧೦೫
ತರಣಿಗಿಂದಲಿಪಾದ ಪೂದರ	೨೮	೨೦	೧೦೫
ತರಣಿ ತನಯ ಶನೇಶ್ವರನು	೨೮	೨೨	೧೪
ತರಣಿ ಸವರ್ತದಲಿ ಕರಣವ	೧೮	೨೨	೧೪
ತಲೀಯೆಳಿಳಿಹ ನಾರಾಯಣನು	೬	೧೨	೪೨
ತಾತನಪ್ಪಣಿಯೆಂದ ನೀ ಪ್ರಾಣಿ	೨೭	೨೨	೭೫
ತಾರತಮ್ಯಜ್ಞಾನ ಮುಕ್ತಿಚ್ಯಾರ	೨೦	೨೨	೧೦೫
ತಾರತಮ್ಯಜ್ಞಾನಸನಿಖಿಲದೆ ಸೂರಿಗೆ	೨೮	೨೨	೧೮
ತಾರತಮ್ಯಾಚೀಕಣವ ಬರೆದಾರ	೨೯	೧೨	೫೬
ತಾರನಾಮಕ ತ್ರೇತಯೋಽ	೨೮	೧೨	೧೦೫
ತಾಸಿ ಗೀರಂಭಿನೂರು ಶಾಸ್ವತೋಚ್ಛಾವಸ	೧೬	೨	೧೦೫
ತಿಮಿರತರಣಿಗಳೇಕದೇಶದಿ	೧೮	೧೨	೧೦೫
ತಿಲಜ ಕರ್ಕಿಲತ್ಯಜಿಸಿ ದೀಪವ	೨೪	೨೨	೭೫
ತಿಲಜಪತ್ರಿಗಳನುಸರಿಸಿ ಪ್ರಜ್ಞಲಿಷ್ಟ	೨	೨೧	೫೨
ತಿಳಿದುಪಾಸನೆಗೃಹ್ಯಾತ್ಮೀಪರಿ	೧೨	೧೨	೮೬
ತೋಪುದೀದೇಹದೊಳಗಿಹ ಎಡಬಲದ	೧೨	೧೦	೫೭
ತೇವಿಕೊಂಡಿಹವಲ್ಲಿ ಮಜ್ಜ ಶಳೀವರದ	೬	೨೨	೪೨
ತುಂಡಿನಿದಿದಾತಿರದ ಪರಿಯಂತೆಂದೆ	೧೨	೧೨	೭೫
ತೃಣಕೃತಾಲಯದೊಳಗಿ ಪ್ರೋಗಿ	೩	೧೨	೧೮

ಪದ್ಯಸಂಚಯ	ಅಧ್ಯಾಯ	ಪದ್ಯ	ಪುಟ
ತ್ವಣಕ್ರಮಿದ್ವಿಜಪಶ್ಚಂಡೀತ್ತಮ	೨೩	ಇ	೨೬೭
ತ್ವಣವೇದಲು ಬ್ರಹ್ಮಾಂತಜೀವರ	೨೪	ಉ	ಖೆ
ತೋಂಟಿಗನು ಭೂಮಿಯೋಳು ಚಿಂಜವ	೨೫	೧೬	೧೬೯
ತೋಂದಕನು ತಾನಾಗಿ ತಸುವೇದಬಾದ	ಇ	೨೬	೨೭
ತೋಂಯಜಾಷ್ಟುನ ಕಿರಣ ವೃಕ್ಷಚಾಷ್ಯ	೨೭	೨೭	೨೭೦
ತೋಂರುತಪ್ಪನು ಚಕ್ರದಲಿ ಹಿಂಕಾರ	೮	೨೮	೨೮
ತಂತುಪಟ್ಟದಂದದಲಿ ಲಕ್ಷಮಿಾಕಾಂತ	೨೯	೪	೧೮೭
ತಂದೆತಾಯ್ಯ ಈಕುರುಜನರಿಯದ	೨೯	೨೭	೧೯೮
ತಂದೆತಾಯ್ಯ ಇಪ್ರೀತಿಗೋಂಸುಗ	೧೦	೫	೧೯೯
ತಂದೆತಾಯ್ಯ ಈ ತಮ್ಮ ಶಿಶುವಿಗೆ	—	೨೭	೨೧
ತಂದೆ ಒಹುಸಂಘರ್ಷಮಂದಿ ತನ್ನಯ	೨	೧೧	೨೧
ಶ್ರದ್ಧೆ ಏಕಾತ್ಮಕನೇನಿಸಿ	೯	೬	೧೮
ಶ್ರದ್ಧಿವತರು ಮಣಿಧೇನುಗಳಿಗಾಸ್ಪದ	೨೨	೧೯	೨೬೦
ಶ್ರಿಸತತಿಸುರೂಪಾತ್ಮಕನಿರುದ್ಧನು	೪	೨೨	೨೨
ಶ್ರವದ ಶ್ರಿದಾಧ್ಯಕ್ಷತ್ರಿಸ್ತಾ	೧೨	೨೨	೧೮
ಶ್ರಿಭೂವನಸ್ಯಕುರಾಧ್ಯೈ ಲಕ್ಷ್ಮೀ	೧೨	೨೨	೧೧೦
ಶ್ರವಿಧಗುಣಗಳ ಮಾನಿ ಶ್ರೀ ಭಾಗವತ	೨೦	೨೨	೨೪೪
ಶ್ರವಿಧ ಗುಣಮಯ ದೇಹ ಜೀವಕೆ	೧೮	೮	೧೪೬
ಶ್ರವಿಧ ಜೀವಪ್ರತಿಗಳ ಸಗ್ಗನ್ನಾಳ	೨೦	೨೧	೧೬೬
ದಸುಜ ದಿವಿಜರೊಳಿದ್ದು ಅವರವರನು	೨೨	೨೧	೧೬
ದತಪ್ರಮತಿಯ ಮತ್ತಾಬಿಂಬಿಯೋಳು	೨೨	೨೪೪	೨೪೭
ದಹಿಕ ದೈತಿಕ ಕಾಲಿಕತ್ರಯ	೯	೪	೧೬
ದಹ್ಯಯಜ್ಞ, ವಿಘಂಜನನೆ ವಿರುಪಾಹ್	೨೨	೨೨	೨೫೯
ದಾರು ಪಾಷಾಣಗತ ನಾವಕ	೧೯	೪	೧೨೬
ದಾಸವಯ್ರರ ಮುಖದಿ	೨೨	೪	೨೨೭
ಡಿನದಿನದಿ ವಧಿಸುವ ಕುಮುದಾಪ್ತನ	೧೨	೧೧	೧೫

ಪದ್ಯಸೂಚನೆ	ಅಧ್ಯಾಯ	ಪದ್ಯ	ಪಟ
ದಿವಸ ಯಾವು ಮುಹೂರ್ತ ಘಟಕಾ	೮	೨೬	೭೭
ದಿವಯೋಳಪ್ಪವು ಮುಹೂರ್ತಪಾದ	೮೮	೮೯	೧೪೪
ದೀಪ ಕರದಲಿ ಸಿಡಿದು ಕಾಣದೆ	೧೫	೧೭	೧೪೫
ದೀಪಗಳನನುಸರಿಸಿ ದೀಪ್ತಿಯು	೨೬	೬೮	೨೦೬
ದೀಪ ದಿವದಲಿ ಕಂಡರಾದದೆ ಲೋಪ	೮೯	೭೯	೧೬೦
ದೀಪದಿಂ ದೀಪಗಳು ಪೂರಮಂಜ್ಞಪಣಾ	೧೭	೭೯	೧೮೮
ದುಷ್ಪಳನ ಸಂಹಾರಿ ಸಸ್ಯೋತ್ಸೃಪ್ಪ	೩೧	೬	೨೫೧
ದುಷ್ಪಳಾನವ ಹರಣ ಸಸ್ಯೋತ್ಸೃಪ್ಪ	೨೭	೮೧	೨೪೪
ದುಷ್ಪರನ್ನದೆ ದುರ್ವಿಷಯದಿಂ	೩೩	೭೬	೨೬೨
ದೂರದಲ್ಲಿಹ ಪರ್ವತ ಘನಾಕಾರ	೮೮	೮೬	೧೨೪
ದೃಹಿಣ ವೇಳದಲೂದಮರರಿಗೆ	೧೭	೧೧	೧೧೪
ದಹಗಳನು ಕೆಡುವವನು ಅವರವರ	೮೭	೮೦	೧೧೫
ದೇವಮಣಿ ಗಂಥವರ್ಚ ಪಿತ್ತನರ	೧೫	೭೬	೧೧೨
ದೇವಮಣಿ ಪಿತ್ತನ್ಯಪನರ್ನಿಸುವ	೨೬	೮೬	೧೬೨
ದೇವಭಾತ ತಟಾಕ ವಾಸಿ ಸರ್ವಂವರ	೧೦	೫	೨೨
ದೇವಗಾಯಕ ಜಾನ ಚಿರಪಿತ್ತ	೨೬	೮	೧೬೨
ದೇವಗಂಗೆಯೋಳಾಳ್ಳವರೆ	೧೨	೮	೧೦೪
ದೇವತೀಗಳಿಂ ಪೈಷ್ಯರ್ನಿಪರು	೨೧	೬೬	೧೪೮
ದೇವತೀಗಳೊಂದಾದಿ ನಿತ್ಯದ	೧೬	೮	೧೧೦
ದೇವದೇವೇಶನ ಸುಮಾತ್ರಿ	೮	೨೨	೪೮
ದೇವದ್ವೈತ್ಯರ ತಾರತಮ್ಯವ	೨೭	೧೬	೨೨೦
ದೇವದ್ವೈತ್ಯರ ತಾರತಮ್ಯವು	೨೦	೨೨	೧೪೬
ದೀವಮಾನವ ದಾನವರು ಎಂದೀ ನಿಧದ	೪	೨೦	೧೪
ದೀವಶಮಾನರಕ್ರಮನು ಮಿತ್ರವರರಣ	೨೭	೨೮	೧೪೬
ದೀವಶಮಾನಹ್ಯಯ ಕುಟುಂಬಕೆ	೨೭	೨	೧೪೬
ದೀಶದೀಶವ ಸುತ್ತಿದೀಹಾಯಾಸ	೧೪	೨೭	೨೧೫

ಪದ್ಯಸಾಚನೆ	ಅಧ್ಯಾಯ	ಪದ್ಭಿ	ಪುಟ
ದೇಶಭೇದಗಳಲ್ಲಿ ಇವ್ವಾಕಾರ	೮	೪೦	೧೦೮
ದೇಶಭೇದಾಕಾಶದಂಡಿ ವಾಸರೆಂಪನ್	೯	೪೫	೧೨೫
ದೇಹವೃಕ್ಷದೊಳಿರಡು ಪಷ್ಟಿ	೧೨	೪೬	೧೩೬
ದೋಷಗಂಧವಿಧೂರ ನಾನಾವೇಷ	೧೨	೪೭	೧೪೬
ದೋಷಗಂಧವಿಧೂರ ನಾನಾನೇಷ	೧೩	೪೮	೧೪೮
ದ್ರವ್ಯಸ್ನಿಸುವ ಘೂತಮಾತ್ರದೀ	೧೪	೪೯	೧೪೯
ಧ್ವನಿದಾರಿಕ್ಷಯೋಣ ವೇದಾಗಿ	೧೫	೫೦	೧೫೫
ಧ್ವನಿದಾರಿಕ್ಷಯೋಣ ಮಂಡಿಷ್ಟ	೧೬	೫೧	೧೫೦
ದ್ವಿತಿಯಭಾಗವ ತೀಗೆದುಕೂಂಡದ	೧೭	೫೨	೧೫೮
ದ್ವಿದಳ ಪದ್ಭಿಷ್ಟ ಶೋಭಾಪುದು ಕಂಡದಲಿ	೧೮	೫೩	೧೫೦
ದ್ವಿತತ ಕಲ್ಪಗಳಲ್ಲಿ ಯಿಡದಿಂಸಸರಿಸಿಂದಲೇ	೧೯	೫೪	೧೫೧
ದ್ಯುನದಿಗಿಂತಲಿ ನೀಂಜರಿಸುವ	೨೦	೫೫	೧೫೯
ದ್ಯುನದಿಯಾದ್ಯಂತವನು ಕಾಣಿದೆ	೨೧	೫೬	೧೫೮
ದ್ಯುನದಿರಾವಲ ಸಂಜ್ಞರೂಪಿಣಿ	೨೨	೫೭	೧೬೦
ದ್ಯುಮರಣಿ ಕಿರಣವ ಕಂಡಮಾತ್ರದು	೨೩	೫೮	೧೬೨
ಮರಮಲತ್ತಾ ತ್ವಣಗುಲ್ಲ	೨೪	೫೯	೧೬೦
ಪ್ರಾಂಕದೈತ್ಯರ ತಾರತಮ್ಯವು	೨೫	೬೦	೧೬೨
ದ್ವಾರಾಧುರವ ದೋಷಾಕ-	೨೬	೬೧	೧೬೫
ಧನಪ ವಿಷ್ಣುಕ್ಷೇನ ಗಣಪಾಶ್ಮಿ	೨೭	೬೨	೧೬೭
ಧನಪ ವಿಷ್ಣುಕ್ಷೇನ ಗೌರಿತನಯರಿಗ	೨೮	೬೩	೧೬೬
ಧನಪ ವಿಷ್ಣುಕ್ಷೇನ ಪ್ರಾಂದ್ಯಶ್ವಸಿಗೇಗಿ	೨೯	೬೪	೧೬೯
ಧನಪ ಸಂಪಾದಿಸುವ ಪ್ರದಾರವಣಿಕ	೩೦	೬೫	೧೭೧
ಧನಪ ಸಂರಕ್ಷಿಸುವ ಘಟಿ ತಾಪಣಿದೆ	೩೧	೬೬	೧
ಧರಣಿ ನಾರಾಯಣನು ಉದಕದಿ	೩೨	೬೭	೧೦೯
ಧರಣಿಪರ ಸ್ನೇಹಲ್ಲಿ ನರಗಂಧವಾ	೩೩	೬೮	೧೭೦
ಧರಣಿಯೆಂಬುದೆ ಅಗ್ನಿ ಸಂವತ್ಸರವೆ	೩೪	೬೯	೧೨

ಪದ್ಯಸೂಚನೆ.	ಅಧ್ಯಾಯ	ಪದ್ಯ	ಪುಟ
ಧಾತುಗಳು ಸಾಮಾನ್ಯವರಣ ಉಪನೀಧಿ	೫	೩೦	೪೫
ಧಾತ್ರಯೋಳಗುಳ್ಳಾಖಿಳತೀಧರ	೮೦	೮೪	೪೯
ನಗಗಳಭಿಮಾನಿಗಳಿನಿಸುವ	೮೧	೬೧	೪೧
ನದನದಿಗಳೆಯೊಳಗೆ ಪರಿವು	೮೦	೮	೪೮
ನದಿಯ ಜಲನದಿಗೆರೆವ ತೆರದಂದದಲಿ	೫	೬೨	೪೯
ನಮುಚೆ ಇಲ್ಲುಲಪಾಕನಾವರಕ	೬೦	೮೬	೫೭
ನಮೋನಮೇಕೇ ಗುರುವಯ್ಹ ವಿಬುಧೀತ್ತಮ	೨೮	೮೭	೫೫
ನರನನಾರಾಯಣನ ಹೆರಿಕೃಷ್ಣರ	೬೭	೭೭	೫೬
ನರಹರೀರಾವೇಶ ಸಂಘರ್ಷನರ	೨೮	೮೪	೫೫
ನಕ್ಷನ ಮಿತ್ರಗೆ ಇಂದ್ರಧನು ಪ್ರತಿಫಲಿಸು	೮೪	೭೯	೫೬
ನಕ್ಷನಿ ಸಂಜ್ಞಾರ್ಥಿಂಹಿಣೇ ಶಾಮಲ	೨೦	೮೫	೫೭
ನಾದಭೀಂಜನ ಶಬ್ದದೊಳು	೮೮	೪	೫೪
ನಾನ್ಯ ನನ್ಯದು ಎಂಬ ಜಡಮತಿ	೮೦	೮೩	೫೮
ನಾಭಿಯಲಿ ಷಟ್ಪ್ರೋಣ ಮುಂಡಲ	೮	೪	೫೧
ನಾರದೋತ್ತಮನಸ್ಗ್ರಾಯಿಂದಲಿ	೨೫	೬	೫೭
ನಾರನಂದ ಪ್ರಜದ ಸ್ತ್ರೀಯರ	೨೬	೪	೫೮
ನಾರಸಿಂಹ ಸ್ವರೂಪದೊಳಗೆ	೬	೭೪	೫೭
ನಾಲಿಗಿಂದಲಿ ಸ್ವೀಕರಿಪ ರಸ	೬೧	೮೯	೫೫
ನಾಸಿಕದಿ ನಾಸತ್ಯದಸ್ರರು	೮	೮	೫೮
ನಾಳಮುಧ್ಯದೊಳಪ್ಪ ಹೈತ್ಯೀಲಾಲಜ	೬	೨೦	೫೨
ನಿಖಿಳತಿಗೆರಡನತಾರ	೨೭	೭೪	೫೯
ನಿಷ್ಕಾಸಿಜ ಜನ ನೆಷ್ಕಾಸಿಲಿಗೊಂ	೬೨	೮೧	೫೯
ನಿಜರತರಂಗಿಣೆಯೊಳನುದಿನ	೬೨	೨೦	೫೯
ನಿಗುಣೋಪಾಸಕಗೆ ಗುಣ ಸಂಸರ್ಗ	೮೨	೮೮	೮೦
ನಿಮುಳನು ನೀನಾಗಿ ಕರ್ಮನಿಕರ್ಮ	೮೨	೮೭	೮೦
ನಿತ್ಯ ನಿಗಮಾತೀತ ನಿಗುಣ	೨	೮೧	೮೧

ಪದ್ಯಸೂಚನೆ.	ಅಧ್ಯಾಯ	ಪದ್ಯ	ಪುಟ
ಸಿತ್ಯನಿರ್ಮಲ ನಿಗಮ ವೇದ್ಯೈತ್ವತ್ತಿ	೨೦	೨	೮೯
ಸಿತ್ಯನಿರಯಂಧಾಖ್ಯ ಕೂಪದಿ	೨೧	೨೦	೨೭೬
ಸಿತ್ಯ ಸೂತನನಿರ್ವಿಕಾರ ಸುಹೃತ್ತಮ	೨೨	೨೪	೧೬೦
ಸಿತ್ಯಮುಕ್ತಳಿ ನಿರ್ವಿಕಾರಳಿ	೨೩	೨	೨೫೬
ಸಿತ್ಯಮಂಗಳಚಾತ ಒಗದುತ್ವತ್ತಿ	೨೪	೨೯	೨೬೪
ಸಿತ್ಯ ಸಂಸಾರಿಗಳು ಗುಣಮೀಸಾತ್ತ್ವ	೨೫	೨೭	೧೮೭
ಸಿದ್ಧನ ಧನದ ವಿಧಾತ ವಿಗತಾಧ್ಯಾತ್ಮಿಕ	೨೬	೨೯	೨೮
ನಿನ್ನ ಸರ್ವತ್ರದಲಿ ಸೇನೆವವರನ್ಯ ಕರ್ಮವ	೨೭	೨	೮೫
ನಿರತಿಶಯ ವಿಜಾಪ್ತಾನಪೂರ್ವಕ	೨೮	೪೫	೨೬೬
ಸಿರುಪಮಗೆ ಸರಿಯಂಟು ಎಂದು	೨೯	೨೫	೨೫೬
ಸಿರುಪಮ ಶ್ರೀವಿಷ್ಣು ಲಕ್ಷ್ಮಿನಾ	೨೧೦	೨೫೪	೮೧
ಸಿರುಪಮಾನಂದಾತ್ತ್ವಭವನಿಜರ	೨೧೧	೨	೨
ಸಿರುಪಮಾನಂದಾತ್ತ್ವಹರಿ	೨೧೨	೨	೨೪
ಸಿಂಡದಂದದಲಿಪ್ಪಲಂಗಕೆ	೨೧೩	೨	೨೫
ಸೀಲಧೃಷ್ಟಾಧ್ಯಮ್ಮನ್ನಲವ	೨೧೪	೨೧	೧೬೧
ಸೀಲೆ ಭದ್ರಪುತ್ರವಿಂದಾಮೇಲೆಸಿಪ	೨೧೫	೨೧	೧೬೨
ಸೂತನ ಸಮಾಜೀನ ಸುರಸೀಕೋತ್ತ	೨೧೬	೨೧೨	೨೫೫
ಸೂರಧಿಕವಾಗಿಪ್ಪ ಮತ್ತಿದಿನಾರು	೨೧೭	೨೧೨	೧೬೩
ಸೂರು ಮುನಿಗಳನುಳಿದು ಹೇಳಣ	೨೧೮	೨೧೨	೨೫೫
ಸೂರು ವರುಷಕೆ ದಿವಸ ಮೂವತ್ತಾರು	೨೧೯	೨೧೨	೨೬೪
ಸೂರು ವರುಷಕೆ ದಿವಸ ಮೂವತ್ತಾರು	೨೨೦	೨	೨೨
ಸೂರು ವರುಷಾನಂತರದಿ ಸರೋರು	೨೨೧	೨೧೨	೨೦೭
ಸೂರು ಒಂದು ಸುರೂಪದಾತಾಂತೀರಮಣ	೨೨೨	೨೧೨	೨೬
ಸೃಷ್ಟು ಎನಿಸುವ ಮನುಜರ್ಕಳು	೨೨೩	೨೧೨	೧೬೫
ಸೇಲದೊಳಪ್ಪನು ಕೃಷ್ಣ ರೂಪದಿ	೨೨೪	೨೦	೪೬
ಸೇಲೆಸಹರು ದಿಗ್ಗೀನತೀಗಳಕ್ಕೆಲದಿ	೨೨೫	೨೧೨	೨೨೭

ಪದ್ಯಸಾಚನೆ	ಅಧ್ಯಾಯ	ಪದೈ	ಪುಟ
ನೇತ್ರಗಳಲಿ ವಶಿಪ್ಪ ನಿಶ್ಚಯನಿತ್ತ	೮	೮೧	೬೯
ನೇಮದಿಂದಕ್ಕಿತ್ತ ತುಲಸಿ	೯೦	೬	೨೪೫
ಸೋಕನಿಯನು ಲೋಕದೊಳು	೧೧	೭೦	೮೩
ನಂದಿವಾಹನ ನಳಿಧರ	೧೨	೮೧	೨೫೨
ನಂದಿವಾಹನ ರಾತ್ರಿ ಸುಧನೆ ಬಂದ	೧೩	೨೨	೨೪೩
ಪಚನ ಭಜ್ಞಣ ಗಮನ ಭೂಜಿನ	೧೪	೮	೨೦೬
ಪಣೆಯಲೊಪ್ಪುವ ತಿಲಕ ತುಲಸಿ	೧೫	೨೬	೨೫
ಪತಿಗಳಿಂದಲಿ ಸರಸ್ವತಿ ಭಾರತಿ	೧೦	೬	೧೪೭
ಪತಿತನ ಕವಾಲದಲಿ ಭಾಗೀರಥಯ ಒಳಸಿದ	೧೭	೭೬	೧೪೯
ಪತಿಯೊಡನೆ ಮನಬಂದ ತೆರದಲ	೧೦	೧೧	೬೮
ಪದುಮನಾಭನು ಹಾಣೆಯೆಂದುಗಿಂದ	೬	೧೪	೬೫
ಪರಮತತ್ವ ರಹಸ್ಯವಿದು ಭಾಸುರರು	೧೦	೨೨	೮೨
ಪರಮಪುರಾಣನ ರಾಹಗುಣವನು	೨೦	೮	೧೪೮
ಪರಮವಿಷ್ಣು ಸ್ವತಂತ್ರ ಮಾಯಾ	೧೭	೮	೧೪೯
ಪರಮಸತ್ಯರುಷಾಧಾರಿ ರೂಪನು	೨	೨೩	೬
ಪರಮ ಸೂಕ್ತ ಕೈಜಿವಯಿದು ತತ್ತ್ವ	೨೫	೧೧೬	೨೦೭
ಪರಿ ಇಡ್ಡಾವತ್ತರನು ಸಂಪತ್ತರ	೧೬	೬೧	೪೦
ಪರಿಧಿದತ್ತರಿಯ ಪ್ರಕೃತಿಯಳಿ	೧೪	೧೧	೧೪೮
ಪರಿಮಳಪ್ರ ಸುಮನದೊಳಗನಳನು	೮	೧೭	೪
ಪವಿಹರಿನ್ಯಣಿ ವಿದ್ರುಮದ ಸಚ್ಚಿಂಗಳ	೭	೧೪	೧೪
ಪಾಕಕರ್ತೃಗಳೊಳು ಚತುರ್ದಶ	೧೧	೭೨	೨೨೬
ಪಾಕಶಾಸನ ಕಾಮರೊಳು ಸುಧ್ಯಾಕ	೧೬	೫	೧೫೦
ಪಾಕಶಾಸನ ಪೂಜ್ಯಾಚರಣ	೧೧	೮	೨೫೧
ಪಾಕಶಾಸನ ಮುಖ್ಯಸಕಲ	೮	೧೭	೪
ಪಾದಸರ್ವಾನ ಶತಾಬ್ದಿ ಪರಿಯಂ	೨೨	೪೨	೨೦೨
ವಾದವಗಳಿಗೆರೆಯೆ ಸಲಿಲವು	೨	೧೬	೧೬

ಪದ್ಯಾಂಶಜನೆ	ಅಧ್ಯಾಯ	ಪದ್ಯ	ಪಟ
ಸಾದಮಾನಿ ಜಯಂತಸೋಽಗೀ	೮	೮	೪೬
ಸಾದವೇನಿಪವು ವಾಜ್ಞನೋಮಯ,	೧೯	೧೭	೧೭
ಪಾದುಕ್ಷಯ ಕಂಟಿಕ ಶಿಕ್ಷತ	೧೧	೧೧	೮೩
ಪಾಪಕರ್ಮವ ಸಹಿಸುವರೆ ಉತ್ಸೈಂ	೨	೧೯	೮
ಪಾಪಕರ್ಮಾಂಶ ಪಾದುಕ್ಷಗಳು	೫	೧೯	೬೬
ಪಾಪವರಿಕಾರಾಧ್ಯ ರಾಮು	೨೦	೪	೨೪೬
ಪಾಮರರನು ಪನಿತ್ರಗ್ರೀಸುವ	೨೨	೭೮	೪೪೬
ಪಾವಕನು ಪಚ್ಚಾನ್ಯ ಸನಿಧಿಯು	೬	೪	೪೮
ಪಾವಕಂಗಿಂದಧರ್ಮರ್ನಿಸುವ	೨೧	೪೬	೮೮೦
ಪಾವಕಾಗ್ನಿ ಚುಮಾರರ್ನಿಸುವ	೨೧	೮೧	೮೮೮
ಪಾವನಕೇ ಪಾವನಾನೇಸುವ ರಮಾ	೨೨	೪೮	೪೪೮
ಪಾವನರು ತುಚ್ಚಿರುಧ್ವನಾವುಕ	೨೦	೨೨	೮೬೮
ಪಾಹಿಕಲ್ಪಿ ಸುತ್ತೇಜಿದಾಸನೇ	೨೨	೨೨	೧೯೮
ಪಾಪಿಪಾಪಿ ಸಮ್ಮಾನದಾ ಕಸಿ	೨೨	೨೨	೨೦೦
ಪಾಪಿಪಾರಣ ತಾರಣ ತಮರ್ಸಿ	೨೨	೨೨	೧೯೯
ಪಾಪಿಪಾಂ ಸರ್ವಜನೀಕರನ	೨೨	೨೨	೧೯೯
ಕಾಪಿಮೇಂದ ಪ್ರಮೇಂದ	೨೨	೮೧	೧೯೯
ಪಾಪಿಸಂಧ್ಯಾತ ನಿಜಿಂದಾನನೇ	೨೨	೭೭	೧೯೯
ಸಾಪಿಸೇವ್ಯ ಸುಭವ್ಯ ನವೋ	೨೨	೨೮	೨೦೦
ಪುಣ್ಯಕರ್ಮವ ಪುಣ್ಯರಾದಿ ಹಿರಣ್ಯ	೨೦	೨೭	೪೪೮
ಪುಣ್ಯಕರ್ಮ ಸರ್ಕಾರುವಾಗುವ ಧನ,	೨೭	೮೭	೨೨೨
ಪುಣ್ಯಪಾಪಗಳೇತಿರದಿ	೧೯	೧೯	೧೯೯
ಪುತ್ರನೇಸಿದ ಗೋಪಿದೇವಿಗೆ	೨೨	೮	೧೯೯
ಪುರುಷಲೋಜನ ನಿನ್ನ ಕರ್ಮಕ್ಕಿಂತಿಲ್ಲ	೨೨	೬೨	೨೨೯
ಪುರಾಷನಾಮಕ ಸರ್ವಜೀವಕ್ಕಿಂತಿರುವ	೯	೧೦	೨೦
ಪುರುಷ ಬ್ರಹ್ಮವಿರಂಜಿಯು ಮುಕ್ತಾ	೨೧	೬	೧೯೦

ವೆದ್ಯಾಸೋಚನೆ	ಅಧ್ಯಾಯ	ಪದ್ಯ	ಪುಟ
ಪುರುಷ ರೂಪತ್ರಯ ಪುರಾತನ	ಇ	೮	೧೫
ಪುರುಷ ತಿಖಿವಾಕ್ಷಮಿಥ್ಯ	ಈ	೯	೬೭
ಪುಸ್ತಕಗಳನಲ್ಲೇಕಿಸುತ್ತಮಂತ್ರ	೧೨	೮	೧೫೭
ಪೂರ್ವದಹ್ವಿಣ ಪಶ್ಚಿಮೀತ್ತರ	೧೩	೯೯	೧೬
ಪೃಥ್ವಾಭರತ ಮಾಂಧಾತ ಪ್ರೀಯ.ಪ್ರತ	೧೦	೧೧	೧೬೭
ಪೃಥ್ವಿಪತಿಗಳಿಗಂತ ಶತಮಾನ.ಪೀಠೀ	೧೪	೧೧	ಅಷ್ಟೇ
ಪೇಳಲೀನ ಸಮಿಾರದೇವನು	೧೪	೨೪	೨೬
ಪೇಳಲೀಕಿಶವಲ್ಲವು ನಾಘಾವಾಪಾಳ	೧೪	೨೬	ಅಷ್ಟೇ
ಪ್ರಾಕ್ರೂಢಿವಿಡಿದೊಂದೆನಾಡಿಯು	೧೨	೧೬	೧೫
ಪ್ರೋಂದಿಕೊಂಡಿಹ ಸನ್ವಾದಾಳು	೧೫	೨೬	೧೮
ಪಂಚನಾರ್ಥ ತುರಗದಂದದಿ	೧೬	೮	೪೫
ಪಂಚಭೇದ ಜ್ಞಾನವರುಪು	೨೪	೧೬	ಅಷ್ಟೇ
ಪಂಚಭೇದಾತ್ಮಕ ಪ್ರಪಂಚಕೆ	೧	೯	೨
ಪ್ರಕರದಂತರ ಚಿಂತಿಸುವುದಿಂ	೮	೧೦	೧೪೬
ಪ್ರಣತಕಾಮವನಂಫ್ಲಿ ಸಂದರುಶನವ	೨೧	೧೬	ಅಷ್ಟೇ
ಪ್ರಣತಕಾಮದ ಭಕ್ತ ಚಿಂತಾಮಣಿ	೧೨	೧೨	೧೬೦
ಪ್ರಣವ ಕಾರಣ ಕಾರ್ಯ ಪ್ರತಿಸೂಧ್ಯಸು	೧೪	೧೦	೧೧೨
ಪ್ರಣವ ಪ್ರತಿಪಾದ್ಯನ ಪುರದ ದಹ್ವಿಣ	೧೧	೧೬	೧೨೫
ಪ್ರಣವ ಪ್ರತಿಪಾದ್ಯ ತ್ರಿನಾಮದಿ	೨	೨	೪೦
ಪ್ರತಿ ಪ್ರತೀಕಲ್ಪದಲಿ ಸ್ವಷ್ಟಿ	೨೨	೧೦	ಅಷ್ಟೇ
ಪ್ರತಿಭವಾತನು ಚೇಕಿತನು	೨೨	೧೦	೧೪೬
ಪ್ರತಿಮೆ ಶಾಲಿಗಾರವ ಸೋಭಾಗತ	೧೧	೨	೨೦
ಪ್ರತಿನಿಂದ್ಯ ಶ್ರುತಸೋಮ ಶ್ರುತಕೀರುತ್ತಿ	೨೨	೧೬	೧೪೬
ಪ್ರಧಮಯುಗ ಕೇಳಿಕವರೆ ವಿಂಶತಿ	೨೨	೧೮	ಅಷ್ಟೇ
ಪ್ರವಹ ಮಾರುತಗ್ಗನ್ನೇರಡು	೨೨	೧೬	೨೦೪
ಪ್ರಳಯ ಒಲಧಿಯೋಳಿಳ್ಳನಾವೆಯು	೨	೧೬	ಅಷ್ಟೇ

ಪದ್ಯಶಾಚನೆ	ಅಧ್ಯಾಯ	ಪದ್ಯ	ಪುಟ
ಪ್ರಕೃತೋಕ್ತಿಗಳಂದು ಬರಿದೆ	೪೯	ಇ	೩೨೭
ಪುರಣದೇವಗೆ ನಮಿಸೆ ಕಾವನ	೨೬	ಉ	೩೨೮
ಪುರಣದೇವನು ತ್ರಿನಿಧಿಕೋಳಗೆ	೨೭	ಒಂ	೩೨೯
ಪುರಣವಾನ ವ್ಯಾಸನಾಥನ ಸಮಾನ	೨೮	ಇಂ	೩೩೦
ಪುರಾತ್ಮಾ ಧನದಿಂದ ಜನರಿಗ	೨೯	ಎ	೩೩೧
ಪೂರ್ವಗಳ ಪ್ರೋಂದಿಸೆ ಶಬ್ದ	೩೦	೯	೩೩೨
ಪ್ರೇರಕ ಪ್ರೇಯರ್ ರೊಳ್ಳಾ ಪ್ರೇರಕ	೩೧	ಒಂ	೩೩೩
ಪ್ಲವಗಪನ್ನಾಗಾಹಿ ಘಾಷಣ	೩೨	ಉ	೩೩೪
ಫಣಿಫಣಾಂಚಿತ ಸಾಕಾಟ ರಂಜಿತ	೩೩	ಒಂ	೩೩೫
ಬಲ್ಲಿನೆಂಬುವರಿಲ್ಲ ನೀತನ ಬಲ್ಲಿನೆಂಬುವ	೩೪	ಇಂ	೩೩೬
ಬಾದರಾಯಣ ಭಾಗವತ	೩೫	ಇಂ	೩೩೭
ಬಾಂಡಳವೆ ನೊದಲಾದುದರೊಳ್ಳಾ	೩೬	೧೨	೩೩೮
ಬಾಲಕನ ಕಲಭಾಷೆ ಜನನಿಯ	೩೭	೧೪	೩೩೯
ಬಿಟ್ಟಿವರ ಭವಸಾಶದಿಂದಲಿ	೩೮	೨೬	೩೪೦
ಬಿಟ್ಟಿಗಳ ನೆವದಿಂದಡಾಗಲಿ	೩೯	೧೪	೩೪೧
ಬಿತ್ತಿಬಿಂಬವ ಭೂತಿಯೊಳ್ಳಾ ನಿಂತತ್ತಿ	೪೦	ಇಂ	೩೪೨
ಬಿಂಬ ಜೀವಾಂಗುಷ್ಟ ವೂತ್ರದ	೪೧	೮	೩೪೩
ಬಿಂಬಾವನು ಈ ತೆರದಿ ಇಡ ಪ್ರೋಂಬ ಸರೆ	೪೨	೮	೩೪೪
ಬಿಂಬರನಿವರು ಸ್ವೇಂತ್ರಮರು	೪೩	೨೨೧	೩೪೫
ಬಿಸಚ ಸಂಭವಯುಕ್ತ ನಿಶ್ಚಾವಸು	೪೪	೭೨	೩೪೬
ಬಿಸರುಹಾಪ್ತಾಗಸದಿ ತಾನುದರಿಸಲು	೪೫	೨೨	೩೪೭
ಬಿಸರುಹಾಂಬಕನಾಷ್ಟೆಯಲಿ	೪೬	೨೮	೩೪೮
ಬರದಿಷುವರ್ವಾಕೆ ಖತ್ತಮೋತ್ತಮ	೪೭	೨೮	೩೪೯
ಬುದ್ಧಿ ವಿಜ್ಯಾಬಲದಿ ಪೇಳಿದ ಶುದ್ಧಾ	೪೮	೧೮	೩೫೦
ಬಹಳಿರುಳಿಳಡಿಗಿಷ್ಟುನಳ	೪೯	೨	೩೫೧
ಬೃಹತೀನಾಮಕ ವಾಸದೇವನು	೫೦	೨	೩೫೨

ಪದ್ಯಸಂಚನೆ	ಅಧ್ಯಾಯ	ಪದ್ಯ	ಪ್ರಾಟ
ಬೆಳಗಿದ್ದ್ವಾಜೀಯು ನೋಳಿಗಿ	೮೩	೨೭	೧೪೬
ಬೇಡದಲೆ ಕೊಡುತ್ತಿನ್ನು ಸುರಿಗೆ	೮೪	೨೯	೧೫೦
ಬಂಧ ಮೇಳ್ಕೆಸ್ತರದನ ಜ್ಞಾನಷ್ಠ	೨೭	೯	೨೮೨
ಭಕ್ತರೀನಿಷುವ ದಿವ್ಯಪುರಾಷರ	೨೯	ಸಂ ಸೂ	೨೭೦
ಭಕ್ತವತ್ಸಲ ಭಾಗ್ಯ ಪುರಾವ	೨೫	೮೯	೨೭೫
ಭಕ್ತಿಪೂರ್ವಕವಾಗಿ ಮುಕ್ತಾಮುಕ್ತ	೮೯	೮೦	೧೫೫
ಭಕ್ತಿವಾದದಿ ಹೇಳಿನೆಂಬ ಪ್ರಸಕ್ತಿ	೬೨	೮	೨೫೨
ಭರತ ಹರಣಜ ಬುಷಭಜದ್ವಿಜ	೨೭	೬೬	೧೫೮
ಭರತಿಂಡದಿ ಮರು ಒನುಮಾವಧರಿಸಿ	೨೬	೯	೧೫೫
ಭವವನಧಿ ನವಪೋತಪುಣ್ಯ	೨೭	೨೦	೨೫೨
ಭವವೈಸಿಪ ವನಧಿಯೆಂಬ ಕಮ್ಮ	೨೬	೨೬	೨೫೬
ಭಾನುಸಿಯ ಷಟ್ಪದಿಯರೂವದ	೬೬	೭	೨೪೨
ಭಾರತೀಶನು ಷಳಿಗೆಯೊಳು	೮೫	೮	೧೫೬
ಭಾರಭ್ರಾಂತಾಮಕನ ಸಾವಿರದಾರು	೮	೮೭	೨೫೧
ಭಾರ್ಯಾರಿಂದೊಡಗೂಡಿ ಕಾರಣ	೨	೯	೮೫
ಭಾವದ್ವಯ ಶ್ರಯಿಗಳಿನಿಸುವ	೨೨	೧೧	೨೫
ಭಾಸ್ವರನ ಮಂಡಲವ ಕಂಡು	೮೯	೬೫	೧೪೮
ಭೀಮರ್ಪೀವತ ಷಿಜ ಜ್ಯೇಶಪದ್ಮಾ ಮಹಾ	೨೭	೨೬	೨೪೫
ಭುವನಪಾವನ ಚರಿತ ಪುಣ್ಯಶ್ರವಣ	೨	೮೮	೮
ಭುವನಪಾವನವೈಸಿಪ ಲಕುವಿಾ	೨೭	೨೧	೨೫೮
ಭೂತಮಾರುತ ವಾಂತರಭೂಮಾನಿ	೨೭	೫೧	೨೫೪
ಭೂತಸೋಕಿದ ಮಾನವನು ಬಹು	೮೮	೧೮	೧೪೮
ಭೂತಳದಿ ಜನರುಗಳು ಮರ್ಮಕ	೮೯	೬೧	೧೪೧
ಭೂತಳಾಧಿಪನಾಜ್ಞಾಧಾರಕ	೮೯	೨೬	೧೪೦
ಭೂಮಿಯೆಂಬ ಜಲನಿರೀ ತೃಷ್ಣಾತ್ಮನು	೮೯	೬೫	೧೪೨
ಭೂಯಿಷ್ಟೆ ಪದಾರ್ಥಕ್ಕಿ	೨೧	೨೬	೧೪೧

ಪದ್ಭೇಸಿಚನೆ	ಅಧ್ಯಾಯ	ಪದ್ಭೇ	ಪುಟ
ಫೂಸಲಿಲ ಶಿಶಿಪವನ ಭೂತಾಕಾರ	೩	೮	೪೦
ಉಸುರರೊಳಪ್ಪಬ್ಜಾಘವನೀಳೆ	೫	೨೬	೨೨
ಭೋಗ್ಯ ಭೋಕ್ತ್ವ ಗಣಿಖಗ	೧೭	೨೨	೯೭
ಭೋಗ್ಯ ವಸ್ತುಗಳೂಳಿಗೆ ಎಂಂಗಣ್ಯ	೧೮	೨೨	೮೮
ಮಾತ್ರಾಳಾಡಿಸುವಾಗ ಮಡದಿರ್ಯ	೧೯	೮	೧೦೪
ಮಣಿಖಿತ ಹರಿವಾಜದೀಳ	೨೦	೨೨	೨೪೬
ಮಣಿಗಳೊಳಗಿಹ ಸೂತ್ರದಂದದಿ	೨೧	೨೨	೫೮
ಮಣಿಗಳೊಳಗಿಹ ಸೂತ್ರದಂದದಿ	೨೨	೨	೯೨
ಮತ್ತೆ ಕೇತೀನಾಮರಕ ತ್ವಾವತ್ರ	೨೩	೧೨	೨೪೬
ಮತ್ತೆ ಚಿದ್ದೀಕಹದ ಒಳಗೆ ಯಂಭತ್ತ	೨೪	೧೫	೫೫
ಮತ್ತೆ ಯೋ ಷಾಗ್ನಿಯೋಳು ತಿಳವುದು	೨೫	೨	೬೭
ಮತ್ತೆ ವಿಶ್ವದ್ವೀಂಟು ರೂಪೀಂಭತ್ತ	೨೬	೪	೮೭
ಮತ್ತು ಕೇತನ ಜನಕಹರಿ	೨೭	೨೬	೧೫೮
ಎದಿರವಾನೀ ದೃತ್ಯಗಣದೀಳಗ	೨೮	೧೬	೨೫೮
ಮಾತ್ರಾಳಂದವ ದೇವನದಿಯೋಳಗದ್ದಿ	೨೯	೯	೧೫೬
ಮಧುವಿರೋಧಿ ವನ್ನೋಜ	೩೦	೨೨	೨೪೮
ಮಧುವಿರೋಧಿಯ ಪಟ್ಟಣಕ್	೩೧	೧೬	೬೪
ಮಧುನಾಡಿಯ ಮಧ್ಯದಲ್	೩೨	೧೬	೨
ಮನದೀಳಿಗೆ ತಾಸಿಪ್ಪ ಮನಸೆಂ	೩೩	೬	೬
ಮನದೀಳಿಗೆ ಸುಂದರ ಪದಾರ್ಥವ	೩೪	೨೨	೧೦
ಮನದೀಳಿಗಹಂಕಾರದಲಿ	೩೫	೨೬	೪೪
ಮನದೀಳಹ ಗೋವಿಂದ ಪಂಧವ	೩೬	೧೬	೫೫
ಮನವಚನಕತಿದೂರ ಸನೆವರ	೩೭	೪	೬
ಮನವಚನಕಾಯಗಳ ದೇಸೆಯಿಂದ	೩೮	೧೬	೧೮೬
ಮನವಚನಕಾರುಕ ಪ್ರದ್ವೀಳ	೩೯	೧೬	೨೫
ಮನಾವಯದೋಗಿಂಸಿ ವಿವಯವ	೪೦	೧೬	೧೬

ಪದ್ಯಸೂಚನೆ.	ಅಧ್ಯಾಯ	ಪದ್ಯ	ಪುಟ
ಮನವೆ ವೆಳದಲಾದಿಂದಿರುಗಳೇಳ	೧೧	೧೨	೮೯
ಮನು ಮುಖಾದ್ಯರಿಗಂತ ಪ್ರವಹನು	೨೦	೧೮	೧೬೨
ಮನುವು ವಾಷ ಸುಭಕ್ಷ್ಯದೊಳ್ಳು	೨೧	೨೦	೧೫೪
ಮರುತನಾವೇಶಯುತ ಧರ್ಮಾಜಿ	೨೨	೧೯	೧೬೪
ಮಲಗಿ ಪರಮಾದರದಿ ಪಾಡಲು	೨೩	೨೧	೬
ಮಲಗುವಾಗಲಿ ಏಳುವಾಗಲಿ	೨೪	೨	೧೦೬
ಮಹಿತ ಖುಜಾಗಣಕೊಂಡೆ ಪರ	೨೫	೨೪	೧೧೦
ಮಹಿಯೋಳಗೆ ಸ್ವಕ್ಷೇತ್ರ ತೀರ್ಥದಿ	೨೬	೧೬	೮೨
ಮಳಲಮನೆಗಳ ಮಾಡಿ ಮಕ್ಕಳು	೨೭	೨೮	೨೦
ಮಳಯನಿರೋಣಿಯಲಿ ಪರಿಯಲು	೨೮	೨೨	೬೫
ಮಾಣವಕ ತತ್ವಲಗಳನು ಸಂಧಾಸ	೨೯	೧೫	೮೩
ದೂಢಿಕವ ಕೊಂಡಂಗಡಿಯೋಳಜಿವಾಸ	೨೧೦	೨	೧೫೨
ಮಾತರಿಶ್ವನು ದೇಹರಧ್ದಂಡಳು	೨೧೧	೨೫	೬೬
ಮಾತರಿಶ್ವ ಬ್ರಹ್ಮರು ಜಗನ್ನಾತೀಗ	೨೧೨	೮	೧೬೧
ಮಾಧವನ ಪೂಜಾರ್ಥವಾಗಿ ನಿರ್ವೇಧ	೨೧೩	೨೬	೧೪೮
ಮಾನನಿಧಿಗಳನಿಸುವ ವಿಷ್ವಕ್ರಿಂ	೨೧೪	೨೨	೨೬೪
ಮಾನುಸೋತ್ತಮರನು ಹಿಡಿದು	೨೧೫	೨೬	೧೬೮
ಮಾನುಸೋತ್ತಮರ್ಮಿದಿದು	೨೧೬	ಸಂ ಸೂ	೨೭೮
ಮಾರನಯ್ಯನ ಕರುಣಪಾರಾವಾರ	೨೧೭	೫೪	೨೬೮
ಮಾರಮಣನರಮನೆಗೆ ಸುಮಹಾ	೨೧೮	೨೨	೬೧
ಮಾರುತನ ಗದೆಯಿಂದ ಲಿಂಗಶರೀರ	೨೧೯	೧೧	೨೪೫
ಮಾಸಪಯಂತರವು ಬಿಡದೆ ಸೃಕೇಸರಿ	೨೨೦	೧೮	೨೪
ಮಾಸಪ್ರೋಂಡಕೆ ಪ್ರತಿದಿನಸದಲಿ	೨೨೧	೪೨	೧೦೨
ಮಿತ್ರ ತಾರಾನಿರುತ ಪ್ರವಹನ	೨೨೨	೪	೨೫೮
ಮಿಸುಣಿ ಮೇಲಣ ಮಾಣಿಯವೋಲ್	೨೨೩	೧೨	೨೨
ಮಿಂಬಾ ಕೂರ್ಮ ಕೆಂಬ್ರೇಡ ನರಹರಿ	೨೨೪	೧	೧೬೨

ಪದ್ಯಸೂಚನೆ	ಅಧ್ಯಾಯ	ಪದ್ಯ	ಪುಟ
ಮಾನ ಕೂರು ವರಾಹ ನರಪಂಚಾನನ	೨	೨೦	೧೭
ಮಾನಕೇತನ ತನಯ ಪುಣೋವಾನ	೩	೨೦	೨೨
ಮುಕ್ತಬಿಂಬನು ತುರಿಯ ಜೀವನ್ಯಕ್ತೆ	೮	೧	೧೪೪
ಮುಖ್ಯಫಲ ವೈಕುಂಠ ಮಂಜ್ಯಾಮುಖ್ಯ	೮	೧೪	೧೪೨
ಮುಳಧ ಮಾನವನೆಲ್ಲಕಾಲದಿ ಬೇಡಿ	೨೨	೨೧	೧೪೧
ಮುರಧಿಕ ಪವತ್ತು ಪುಣಿರೀರ	೪	೧೯	೨೬
ಮೂರಧಿಕ ನಾಲ್ಕುತ್ತು ಲಕ್ಷದ	೨೨	೧೦	೨೦೮
ಮೂರಧಿಕ ಎಂಭತ್ತು ಸಹಸ್ರಸೂರ	೧೨	೧೨	೧೧೧
ಮೂರು ಕಾಲಗಳಲ್ಲಿ ತುತಿಸೆ	೨೨	೨೯	೨೫೮
ಮೂರು ಕೊಂಟಿಯವೇಲೀ ಕೊಂಟಿವ	೧೦	೬	೨೨
ಮೂರು ಜನ್ಮಗಳಲ್ಲಿ ದೇಹಾಗಾರ	೨೨	೨	೧೮೨
ಮೂರು ಯುಗದಲಿ ಮೂಲರೂಪನು	೧೪	೧೯	೧೧೨
ಮೂರು ಲಕ್ಷದವೇಲೀ ವಿಂಕತಿ	೧೪	೪	೧೭೭
ಮೂರುವರೆ ಸಾವಿರದವೇಲರೆ	೧೪	೨	೧೪೪
ಮೂರುವಿಧ ಕರ್ಮಗಳಿಳಗೆ ಕಂಸಾರಿ	೮	೨೫	೫೯
ಮೂರು ಸಾವಿರದಧರ್ಮ ಶತಮೇಲೀರಧಿಕ	೪	೧೮	೨೬
ಮೂರು ಕಾರಣ ಪ್ರಕೃತಿ ಎನಿವ	೨೪	೨೨	೨೫೪
ಮೂಲನಾರಾಯಣನು ಪವತ್ತೀಳಧಿಕ	೪	೨೦	೨೬
ಮೂಲನಾರಾಯಣನು ಮಾಯಾಲೋಲ	೧೯	೧	೧೫೬
ಮೂಲರೂಪನು ಮನದೊಳಹ	೬	೧೪	೪೯
ಮೂರಂಜಿದ್ವರು ಸರಿಯೆ	೧೯	೧೯	೨೦೪
ಮೇದಿನಿಯ ಮೇಲುಳ್ಳ ಗೋಪ್ಯದೊ೦	೧೦	೨	೨೬
ಮೇಗದೊಳಗೆ ಮೇಗವಿಟ್ಟು ಮುದಿಸಿ	೧೨	೧೧	೨೫೬
ಮೋದಲು ತಪಕ್ಕಮಗಳು ಮಾಂಸವು	೬	೨೨	೨೪೪
ಮೇಡ ಕೈಬೀಸಣಕೆಯಿಂದಲಿ	೨೧	೧೧	೨೫೧
ಮೋದತ್ತಿರ ದಕ್ಷಿಣ ಪಕ್ಷಪರಮೋದ	೨೪	೨೨	೨೫೫

ಪದ್ಯಮಾಳನೆ	ಅಧ್ಯಾಯ	ಪದ್ಯ	ಪಟ್ಟ
ವ್ಯಾಳಿಯಲ್ಲಿಹ ವಾಸುದೇವನು	೮	೮೯	೬೫
ಮಂದನಾದರು ಸರಿಯೆ ಗೋಪಿಚಂದನ	೯೨	೭೧	೧೪೯
ಯಾವದಿವಾಕರ ಚಂದ್ರಮಾನನಿ	೭೯	೬	೨೨೨
ಯುಕ್ತಿಮಾತುಗಳಲ್ಲಿ ಶೃಂತಿಸ್ತ್ರುತ್ಯಕ್ತ	೮೨	೫೧	೧೪೮
ಯುಗ ಚತುರ್ವಯಗಳಲ್ಲಿ ತಾನಿದ್ವಾ	೮	೮೯	೪೪
ಯೋಗಿಗಳ ಹೃದಯಕೆ ನಿಲುಕ	೬೭	೬	೨೫೮
ರಕ್ತವಾಸದ್ವಯ ವಿಭಾವಣ	೨೮	೮೧	೨೫೬
ರತ್ನ ಸಕಲ ಸುಸ್ವಾದ ರಸಗಳ	೬೨	೨೭	೨೬೭
ರಸವಿಶೇಷದೊಳತಿ ವಿವಲಸಿತ	೮೪	೨೪	೧೭೦
ರಾಜತನ್ನುಮಾತ್ರ ಕರುಣಾದಿ	೭೪	೧೦	೨೮೨
ರಾಮರಾಕ್ಷಸಕುಲ ಭಯಂಕರ	೨೮	೬	೨೫೦
ರುದ್ರವೈದಲಾದಮರಿಗೆ ಅಸಿರುದ್ಭು	೬	೮೯	೮೮
ರೂಪದಿಂ ವಿಜಾಲ್ನಾಮಯನೆಂದಿ	೪	೮೯	೨೧
ರೂಪನಾಮ ವಿಹೀನ ಗಗರುಂಪಿತ	೨೭	೬	೧೪೪
ರೂಪ ಪುರಮೋಕ್ತಮನು ಸ್ವರ್ಣ	೬	೨೧	೪೬
ರೊಗಿಯೆಷಧಿ ಪದ್ಯದಿಂದ ಸಿರುಂಗಿ	೨೪	೪೦	೨೮೮
ರೂಪ ಕೂಪಗಳೊಳಗೆ	೨೨	೬	೨೫೮
ರೂಪನುಗಳಲ್ಲಿ ವಸಂತ ತ್ರಿಕಕ್ಷದಾಧುನಾ	೮	೮೯	೬೨
ಉಲನಿಯಿಂದೊಡಗೂಡಿ ಚೈಲಗಳೊಳಗೆ	೮೫	೨೮	೧೭೮
ಲಂಜಾ ಮಿಶ್ರಿತ ಒಲವು ತೋಪುದು	೧೨	೨೬	೮೮
ಲೈಕ್ಸ್‌ಸದೆ ಲಕ್ಷಮಾಯನು ಚೊಮ್ಮೆನ್	೫೧	೧	೨೪೮
ಲೇಶಭಯ ಶೋಕಾದಿ ಶಾಸ್ಯಗೆ	೨೦	೬	೨೭೨
ಲೇಶ ಸ್ವಾತಂತ್ರಯ ಗುಣವ	೨೪	೮೯	೨೫೬
ಲೋಕಬಂಧು ಲೋಕೇಕನಾಧ	೮೮	೮೯	೧೪೮
ಲೋಕಮಾತೀಯ ಪಡೆದು ನೀಜಗ	೨೨	೨೪	೨೫೨
ಲೋಕ ವಾತೀಯಾದಲ್ಲಿ ಪರಲೋಕೈ	೧೦	೨೨	೮೮

ಪದ್ಯಸೂಚನೆ	ಅಧ್ಯಾಯ	ಪದ್ಯ	ಪುಟ
ಲೋಪವಾದರು ಸರಿಯಿ ಕಮ್ಮಿಚ	೧೯	೧೨	೧೫೪
ಲೋಪ್ಪಕಾಂಚನ ಲೋಹಕ್ಕೆಲಿಚ	೬	೭೯	೪೮
ವನಚರಾದಿಥರಾಧರನೆಜಯ	೧೦	೭೪	೮೭
ವನಚಜಾಂಡದೊಳುಳ್ಳವಿಳ	೭	೮	೭೭
ವನಜಸಂಭವನಬ್ಬ ತತ್ವೇಬ್ಬನೆ	೧೦	೧೦	೨೪೪
ವನಧಿ ವಸನೆವರಾದಿಸ್ತುನ ವಿರಾಜತೆ	೨೨	೪೭	೨೬೬
ವರುಣನಲ್ಲಿ ವಿನೋದಹಾಷ್ಯವು	೯	೭೨	೩೬
ವರುಷ ಕಿದರಿನ್ನುಡಿ ಜವಂಗಳು	೧೧	೨	೧೭೭
ವಸುಗಳೆಂಟು ನವ ಪ್ರಪೇಶರು	೮	೭೩	೪೧೯
ವಾಮದೇವ ವಿರಿಂಚ ತನಯ	೧	೧೦	೨
ವಾಮನ ಪುರಾಣದಲ್ಲಿ ಹೇಳಿದ	೨೨	೧೦	೨೦೦
ವಾಯುಯುತ ಧ್ಯಾತರಾಷ್ಟ್ರ ದಿವಿಜರ	೨೦	೪೮	೧೪೯
ವಾರಣಿಧಿಯೋಳಗಬೀಳ ಸದಿಗಳು	೧೪	೪೬	೧೯೬
ವಾರಿಚರನೆನಿಸುವವು ದಮ್ಮರ	೧೨	೧೨	೧೯೬
ವಾರಿಜ ಭವಾಂಡದೊಳು ಉಕುವಿಾ	೨	೭೨	೨೬
ವಾರಿಜ ಭವಾಂಡವೆ ಸುಮಂಟಪ	೫	೭೨	೨೧
ವಾರಿಜಾಪ್ತನ ಕಿರಣಮಣಿಗಳ ಸೀರಿ	೨	೭೨	೧೯
ವಾರಿಜಾಸನ ಮುಖ್ಯರಾಜ್ಯಾಧಾರಕರ	೨೨	೨೨	೨೦೮
ವಾರಿಜಾಸನ ವಾಯ್ರ.ವೀಂದ್ರ	೧೦	೭೨	೬೦
ವಾರಿದನ್ಯ ಮಳಗರೆಯೆ ಬೆಳಿದಿವೆ	೨	೭೨	೧೨
ವಾರಿಯೋಳಗಿಪ್ಪತ್ತನಾಲ್ಕು	೨೬	೮	೨೭
ವಾರಿವಾಚ್ಯನು ವಾರಿಯೋಳಗಿದ್ದಾರು	೭	೨	೭೭
ವಾಸವಾನುಜ ರೇಣುಕಾತ್ಮಕ	೬	೭೮	೨೬
ವಾಸವಾಲಯ ಶಿಲ್ಪಿ ನಿಮಲ	೨೨	೯೨	೨೬೨
ವಾಸದೇವಗಿ ಸ್ವಾಪ್ನಸುಷ್ಮಿ	೨೨	೫೫	೨೦೬
ವಾಸದೇವನ ಉದರದಲ್ಲಿ ಪ್ರವೇಶ	೨೨	೪೦	೨೦೬

ಪದ್ಯಷಾಚನೆ	ಅಧ್ಯಾಯ	ಪದ್ಯ	ಪುಟ
ವಾಸುದೇವನ ಗುಣಸಮುದ್ರದೊಳೈಸ	೮೬	೪೯	೧೦೫
ವಾಸುದೇವನವುಂತಿರ್ ಹೃದಯಾಕಾಶ	೨೨	೨	೨೫೨
ವಾಸುದೇವನಿರ್ದಿಷ್ಟ ರಹಸದಿಪ್ರಂಶರಿರ	೬	೩೦	೪೪
ವಾಸುದೇವನು ಆನ್ನದೊಳು	೪	೧೦	೨೪
ವಾಸುದೇವನು ಒಳಕೊರಗೆ ಅವಕಾಶ	೪	೯	೨೪
ವಾಸುದೇವನು ಒಳಹೊರಗೆ ಆಭಾಸಕನು	೧೧	೨೨	೪೪
ವಾಸುದೇವನು ಕರಸುವನು ಕಾಪೂರ್	೧೧	೨೨	೧೨೫
ವಾಸುದೇವನು ಪ್ರಾಣ ಮಾತ್ರತತ್ವೀರ್	೧೨	೧	೨೭
ವಾಸುದೇವ ಸ್ವಂತಂತ್ರವ ಸರೋಜಾಸನಾ	೨೬	೧೧	೨೧೨
ವಾಸುದೇನ್ನೀಕ ಪ್ರಕಾರದಲೀಶನೆಸ್ವ	೧೨	೨೨	೧೨೮
ವಿಷ್ಣುರಾಜನೆ ದುರ್ವಿಷಯದೊಳು	೨೪	೩	೨೫೧
ವಿಜಯ ಸಾರಧಿಯೆಂದು ಗರುಡ	೨೨	೨೨	೧೪೮
ವಿತತ ಮಹಿಮನ ಬಿಟ್ಟ ಸುರರಿಗೆ	೨೦	೨	೨೫೪
ವಿತತ ಮಹಿಮನ ವಿಶ್ವತೋಮುಖ	೨೨	೧೨	೨೧೦
ವಿತ್ತದೇಹಾ ಗಾರದಾರಾಪತ್ರ	೧೧	೧೦	೨೨
ವಿತ್ತದೇಹಾಗಾರದಾರಾಪತ್ರ	೮	೨೧	೨೪
ವಿದ್ಯಾತಾನೆಂದೆನಿಸಿಕೆಂಬನಿರುದ್ದ ದೇವನು	೮	೬	೧೨
ವಿಧಿನಿಷೇಧಗಳಿರ್ದು ಮರೆಯದೆ	೨೪	೧೧	೨೧೪
ವಿಧಿಪಿತನ ಪಾದಾಂಬಿಗಳಿಗೆ	೨೨	೨೬	೨೧೫
ವಿಧಿಭವಾದಿ ಸಮಸ್ಯ ಜೀವರ	೬	೨	೪೫
ವಿವಿದ ಹೈಂದರು ನಕ್ರಲ ಸಹದೇವ	೨೧	೨೪	೧೪೯
ವಿಶದ ಸ್ವರತೀಕ್ಷಣವು ನಿಹರ	೬	೬	೨೫
ವಿಶ್ವಾಷಕ ಹರಿಗೆ ತಾಸುದ್ವಿಷ್ಯ	೨೨	೨೦	೧೪೮
ವಿಷ್ವರಶವದೇಹದೊಳಗೆ	೨೪	೨	೨೦೯
ವಿಷ್ವಸ್ವರ್ತ್ಯಮನು ಪ್ರಕೃತಿ	೨೨	೧	೨೧೨
ವೀಶಭಯ ನಾರಾಯಣ ಚತುಷ್ಪಾತು	೮	೨೨	೨೪

ಪದ್ಯಸಂಚಯ	ಅಧಿಕೃತ	ಪದ್ಯ	ಪುಟ
ನೀತಭಯ ವಿಚಾರಣದಾಯಕ	೨೮	೬	೩೫೦
ವೇದತತ್ತ್ವಗಳ ಮಾನಿಲಕುನಿ	೮	೨೭	೨೫
ವೇದಸೀರವಿರಿಂಚ ಘವತಕ್ಕುದಿ	೧	೩	೨
ವೇದಮಾನಿ ರಮಾನುಪಾಸ್ಯ	೮೪	೪೫	೧೬೫
ವೇದವಿನುತ್ತಗೆ ಬುಧನು ಸ.ಸ್ವಾದೆಂದೊದ	೯೮	೨೧	೨೫೪
ವೇದಶಾಸ್ತ್ರ ಪುರಾಣಕಥಗಳ	೧೦	೧೬	೮೦
ವೇದಶಾಸ್ತ್ರ ವಿಚಾರಗ್ರಿದು	೧೨	೧೯	೧೧೮
ವೇದಶಾಸ್ತ್ರ ಸರ್ಯಾಕ್ತಿ ಗ್ರಂಥಗಳೂಂದಿ	೧೬	೨೫	೧೪೯
ವೇದ ವೋದಲಾಗಿಸ್ವಮಲವೋಕ್ತಾಪ	೨೨	೨	೧೯೫
ನೇಷಭಾಷೆಗಳಿಂದ ಒನರ ಪ.ನೋವ	೨	೨೨	೨೦
ವಂಕಬಾಗಲು ಬೆಲೀಯಗಂಡು	೧೮	೨೧	೧೬
ವ್ಯಾಧಿಯಿಂ ಹೀಡಿತ ಶಿಶುನಿಗ	೧೯	೧೯	೧೬೮
ವ್ಯಾಪಕನು ತಾನಾಗಿ ಜೀವಸ್ಸುಉಪ	೮	೧೧	೧೦
ವ್ಯಾಪ್ಯನಂದದಿ ಸವಾಜೀವರ್ದೇಹಿಸ್ವ	೧೨	೨೯	೧೮
ವ್ಯಾಸತೀಂಧ್ವರ ಒಲಿವಾಳಿಕುರಂದರ	೨೨	೧೨	೨೨೬
ವ್ರತತಿಜಾಸನ ಪ್ರತ್ಯೇರಿಸಿಸ.ವ	೨೧	೨೯	೧೬೮
ಶಕಟಿಭಂಜನ ಸಕಲ ಜೀವರ	೧೪	೧೯	೧೧೭
ಶಕ್ತಿರೈಸುವರಿಲ್ಲ ಹರಿವ್ಯಾತಿರಿಕ್ತ	೧೮	೨೧	೧೫೮
ಶತಧೃತಿಗೆ ಈದಿವಸಗಳು ತ್ರಂತ	೨೫	೨೨	೨೦೮
ಶತಧೃತಿಯ ಸುತರಿಂಫರ್ಜಿದ	೨೭	೧೦	೨೫೬
ಶತ ಸುಪುಣ್ಯ ಶೈಲೀಕರೆನಿಸ.ವ	೨೦	೨೬	೧೬೫
ಶತಸುಸಂಕೇತ.ಖ್ಯಾ ಸೀರ್ಯ.ವರತ	೧೯೯	೧೬	೧೫೬
ಶಬ್ದಿಗೀರೀಷರ ಶಾರ್ವರೀಕರ	೧೯	೨೪	೧೬೦
ಶರಣಜನಮಂದಾರ ಕಾಶ್ವತ	೨	೧೦	೨
ಶರಧಿಯೋಳು ಮಕರಾದಿ ಜೀವರು	೧೧೬	೨೪	೧೭೮
ಶತಿದಿವಾಕರ ಪಾನಕಡೊಳ್ಳಹ	೧೧೯	೧೧	೧೭೫

ವದ್ಯಸೂಚನೆ	ಅಧ್ಯಾಯ	ವದ್ಯ	ಪುಟ
ಶಿರಗಳೈದ್ದೆದೆರಡು ಬಾಹುಗಳರಡು	೨	೬	೫೮
ಶುಕ್ರತಿಷ್ಯರ ಸಂಹರಿಷುದಕೆ ಶಕ್ರ	೩೮	೧೭	೫೯೪
ಶುದ್ಧ ಸತ್ಯಾತ್ಮಕ ಶರೀರದೇಹಳಿದ್ದ	೩೯	೧೮	೫೯೫
ರಣರ್ವ ಕಣದ್ವಯ ವಿಚಿತಕಂದರ್ವ	೩೮	೬	೫೯೬
ಶೃಂಖಲದ್ವರ್ಕರಾಚಿತ ಮಹಾವೇವ	೨೦	೮	೫೯೭
ಶಂಕರಾತ್ಮಜ ದೈತ್ಯರಿಗತಿಧಯ.೦ಕರ	೩೮	೯	೫೯೯
ಶ್ರವಣನಯಿನಫಾರ್ಣಾಣತ್ವಗ್ರಸನಿ	೩	೪	೬೦
ಶ್ರವಣಮನಕಾನಂದವೀವುದು	೨	೧	೬೧
ಶ್ರೀಕರನ ಸರ್ವತ್ರದಲಿ ಅವಲೋಕಿ	೧೧	೨೫	೬೨
ಶ್ರೀಕರಾಚಿತ ಪಾದಪಲ್ಲವ	೨೨	೮	೬೩
ಶ್ರೀತರುಣವಲ್ಲಭಗೀ ಜೀವರು	೧೮	೧೯	೬೪
ಶ್ರೀತರುಣವಲ್ಲಭನ ಪರವ,	೨೯	೧೧	೬೫
ಶ್ರೀದನಂಭು ಸರೋಜಯುಗೋ	೧೦	೨	೬೬
ಶ್ರೀಧನ ಜಗನ್ನಾಥನಿರ್ಮಲ	೨೨	೪೫	೬೭
ಶ್ರೀಧರ ದುಗ್ಂಗ ಮನೋರವನು	೨೦	೧	೬೮
ಶ್ರೀನಿಕೆತನ ಸಾತ್ಯತಾಂಪತ್ರಿ	೨	೨೨	೬೯
ಶ್ರೀನಿಕೆತನ ತನ್ನವರದೀಹಾನುಬಂಧಿ	೧೮	೨೬	೬೯೦
ಶ್ರೀನಿವಾಸನ ಚರಿತೀಗಳ ಪರಮಾನು	೨೪	ಸಂ ಸಂ	೬೯೧
ಶ್ರೀನಿವಾಸನ ಪರಮಾಕಾರುಣ್ಯನಿವಾಸ	೨೨	೪೬	೬೯೨
ಶ್ರೀನಿವಾಸನ ಪೋಲ್ಪು ಸಮಕರುಣೆ	೨೨	೨	೬೯೩
ಶ್ರೀನಿವಾಸನ ಭೋಗ್ಯವಸ್ತುವ	೨೧	೨೪	೬೯೪
ಶ್ರೀನಿವಾಸನ ಸುಗುಣಮಣಿಗಳ	೧೯	೨೭	೬೯೫
ಶ್ರೀಮತಾಂವರ ಶ್ರೀವತೀ ಸತ್ಯನಿತ	೨೨	೨	೬೯೬
ಶ್ರೀಮದಾಶಾಯರ ಮತ್ತಾನುಗ	೨೨	೧	೬೯೭
ಶ್ರೀಮನೋರಮ ನೇರು ಶ್ರಿಕುದ್ಮಾಮ	೧೮	೨೨	೬೯೮
ಶ್ರೀಮನೋರಮ ಶಮಲವಚಿತ	೨	೨೨	೬೯೯

ಪದ್ಯಾಂಶನೆ	ಅಧ್ಯಾಯ	ಪದ್ಯ	ಪುಟ
ಶ್ರೀಮಹಿಂಸೇವಿತ ಪದಾಂಬುಜ	೨೭	೩೦	೬೬
ಶ್ರೀಮುಕುಂದನ ಮಹಿಳ ಲಕ್ಷ್ಮಿನಾ	೩೯	೨೭	೭೩
ಶ್ರೀಮುಕುಂದನ ವ್ಯಾತಿಂಗಳ	೨೭	೩೨	೭೪
ಶ್ರೀರವಣನರವನೆಯ ಪ್ರೋವಿದ್ದ್ವಾರ	೨೯	೨೬	೮೭
ಶ್ರೀರವಣ ನಿಜಭಕ್ತರನಿಸ್ವಾನ	೨೬	ಸಂ ಸೂ	೭೬
ಶ್ರೀರಮಣ ಪ್ರತಿಮೆಗಳೊಳಗೆ	೫	೫	೪೧
ಶ್ರೀರಮಣ ಸರ್ವೇಶ ಸರ್ವಂಗ	೨೭	೧	೪೫
ಶ್ರೀರಮಣ ಕರಕಮಲ ಪ್ರಾಂತ	೧	೧	೧
ಶ್ರೀರಮೇಶನ ಮಹಿತಿಂಗಳು ನವ	೨	೨೬	೫೬
ಶ್ರೀಲಕುಮಿವಲ್ಲಭಗೆ ಸಮಕರ್ಮಣ	೨೭	೧	೮೭
ಶ್ರೀಲಕುಮಿವಲ್ಲಭನು ಹೈಕೃಪಾಲಯ	೧೪	೧೮	೮೯
ಶ್ರೀಲಕುಮಿವಲ್ಲಭನು ಹೃತ್ಯೈಲುಳು	೨೬	೨೬	೮೯
ಶ್ರೀವನರ್ಯಹಾಂಬಕರನ ಸೇತುಗಳಾನ	೩೨	೨೪	೪೫
ಶ್ರೀವರಸಿಗಳಿಂದ ಪ್ರಾಂದ್ರದೇವಸ್ತಾನ	೧೦	೧	೪೯
ಶ್ರೀವಿಧೀರ ವಿಪಾಹಿಪೇಶ	೨೯	೪೨	೮೭
ಶ್ರೀವಿರಿಂಚಾದ್ಯಮರಗಣ ಸಂಸೇ	೧೨	೬೧	೧೧೭
ಶ್ರೀವಿರಿಂಚಾದ್ಯಮರನುತ ನಾನಾವತುರ	೨೭	೧೦	೮೪
ಶ್ರೀವಿರಿಂಚಾದ್ಯಮರವಂದಿತ ಸೀವಸ್ತಾನ	೧೬	೨೫	೪೬
ಶ್ರೀವಿರಿಂಚಾದ್ಯರಮನಕೆ ಸೀಲಕಾವ	೩೨	೪೦	೪೬
ಶ್ರೀಇನತಿ ನಿಮಂತ ಸುನಂಧೀಂದೇರ	೨೮	೮	೪೬
ಶ್ರೀಇನಂಭೀಸರ್ವೋಜ ಚ್ಯಂಗ	೨೮	೧	೪೧
ಶ್ರೀಇ ಮುಕ್ತಾಮುಕ್ತ ಸುಂದರ	೧೦	ಸಂ. ಸೂ	೪೬
ಶ್ರೀಸರಸ್ವತಿ ಭಾರತೀ ಗಿರಜಾ	೨೪	೪	೪೧೦
ಶ್ರುತಿಗಳಾತನ ಸಾತು ವಿಮಲ	೧೨	೨೫	೮೪
ಶುತ್ತಿಗೆ ಶೈಖಣಂಪಾಗದ್ವಿಡಿ	೩೨	೬	೪೬
ಶುತ್ತಿತತಿಗಳಿಂಘನಾರ್ಥಿ ಲಕ್ಷ್ಮಿನಾ	೨	೨	೫

ವರ्द्यಮालेन.	ಅಧ್ಯಾಯ	ವರ्द्य	ಪುಟ
ಶ್ರುತಿತತಿಗಳಿಗೆ ಗೋಚರಿಸದಸ್ತುತಿಮ्	೩	೧೪	೧೬
ಶ್ರುತಿ ಪುರಾಣ ಸಮಾಹದೊಳು	೧೮	೨೫	೧೫೭
ಶ್ರುತಿಸ್ತೂಪಕ್ಯಧೀಗಳನು	೨೨	೩೬	೨೪೮
ಶ್ರುತಿನಿನುತ ಸರ್ವತ್ರದಲಿ ಭಾರತಿ	೨೨	೧೮	೧೪೮
ಶ್ವಸನ ರುದ್ರೇಂದ್ರ ಪ್ರಮುಖ	೨೨	೪೪	೨೦೬
ಷಣ್ಣವತಿನಾಮುಕನು	೪	೨೨	೨೨
ಷಣ್ಣವತಿಯೆಂಬಕ್ಕೇರೇಂದ್ರನು	೧೪	೬	೧೧೫
ಮೋಡತೋತ್ತರ ಶತವರ್ಷದಲಿ	೨೨	೩೬	೧೧೬
ಷಕಲದೋಷ ವಿದೂರ ತಪಿವಾವಕ	೧೨	೨೮	೧೧೨
ಷಕಲಸದ್ಯಾಣಪೂರ್ಣ ಜನಸ್ಯಾದ್ಯಾಯಿಭಿಃ	೨೨	೪	೨೧೨
ಸಚ್ಚಿದಾನಂದಾತ್ಮ ಬ್ರಹ್ಮ	೧೦	೨೨	೮೭
ಸತಿಯರಿಗೆ ಪತಿಭಕುತಿ	೨೨	೨೨	೨೨೬
ಸತ್ಯಲೋಕಾಧಿಪನ ವಿಷಿದು	೨೪	೧೧	೧೯೫
ಸತ್ಯಲೋಕಾಧಿಪನೈಳಗಿ ಪವತ್ತು	೧೮	೨	೧೬೬
ಸತ್ಯಸಂಕಲ್ಪನು ಸದಾ ಎಪ್ಪತ್ತಿರಡು	೨೨	೬	೮೨
ಸತ್ಯಸಂಕಲ್ಪನು ಸದಾ ಏನಿಕ್ಕುಚೇಂ	೧೨	೩೨	೧೮೭
ಸತ್ಯಸಂಕಲ್ಪನುಸಾರ ಪ್ರವರ್ತಿಸಿವ	೨೨	೧೨	೧೮೫
ಸತ್ಯವಿಕರಮ ಪುಣ್ಯಪೂರ್ವ ಸರಸ್ತು	೧೮	೧೧	೧೬೭
ಸತ್ಯಚೀವರವನಾನಿ ಬ್ರಹ್ಮ	೨೨	೧೪	೨೬೦
ಸತ್ಯಸತ್ಯಮಹಾ ಸುಸೂಕ್ತಾನ್ವ	೨೨	೪೨	೨೧೨
ಸತ್ಯಸತ್ಯರು ಸತ್ಯರಾಜಸ	೨೦	೧೮	೧೬೫
ಸತ್ಯಧಾತುಗಳೊಳೆಯೋರಿಗೆ	೬	೨೮	೮೫
ಸರಸವತಿ ವೇದಾತ್ಮಿಕಾಭ್ರಜಿ	೨೨	೬	೧೮೨
ಸರ್ವದೇವೋತ್ತಮನು ಸರ್ವಗ	೨೨	೧೫	೨೨೭
ಸರ್ವದೇಶವ ಪುಣ್ಯದೇಶವು	೧೦	೪	೮೨
ಸರಿತು ಪ್ರವಹಗಳಲ್ಲಿ ದಿವ್ಯಾಂಬರದಿ	೨೨	೨	೧೦೪

ವದ್ಯಸೂಚನೆ.	ಅಧ್ಯಾಯ	ವದ್ಯ	ಪಟ
ಸರಿಯೇಸಿಪರು ವ್ರಜೋಕಸಸ್ತ್ರೀ	೨೬	೪	೨೧
ಸರಿಯೇಸಿಸುವನು ಸಾಲ್ಪುನಿಗೆ	೨೦	೮೫	೨೬೬
ಸಲಿಲಬಿಂದುವಯೋಭಿಳಿಯೆಳು	೯೮	೧೦	೨೬೬
ಸಾಗರದೊಳಹ ನದಿಮಾಜಲ ಭೇದ	೬	೬೭	೪೯
ಸಾಧನಗಳಪರೋಕ್ಷ ನಂತರ	೨೨	೪೫	೨೦೪
ಸಾಧನಾತ್ಮಿಕವರ್ದಲಿ ಇವಿಗನಾಡಿ	೨೯	೧೦	೨೫೫
ಸಾಧನಾತ್ಮಿಕವರ್ದಲಿ ಈ ಬುಜ್ಬಾದಿ	೨೨	೧೨	೨೬೬
ಸಾಧುಸಭೀಯೋಳು ವೇರೆಯ	೨೩	೧೨	೨೬೬
ಸಾರಭಕ್ತಿಜ್ಞಾನದಿ ಬೃಹತ್ತಾರಕವ್ಯ	೨೨	೫೮	೧೮೧
ಸಾರವೆಂದರೆ ಕರಿಕಾಘಾವ್ಯಾತಸಾರ	೨೩	೬	೨೬೧
ಸಾಶನಾನಶನೇ ಅಧ್ಯೇಯಿಂಬಿ?	೨೧	೬	೨೪೮
ಸಾರಸಾಹ್ಯಯ ಸ್ತ್ರೀಪುರುವರೂಳು	೮೮	೬	೨೬೬
ಸಿದ್ಧವಿದ್ಯಾಧರಗಳ ಸಮಾರಂಧ್ಯ	೨೪	೧೦	೨೬೬
ಸಿರಿ ಸರಸ್ಯತೀಭಾರತಿಂ	೧೧	೨೬	೨೦
ಸತಪ ಏಕಳೀತ್ತರ ಸಪಂಚಾರತ	೪	೨೧	೨೨
ಸುದರುಶನ ಶಕ್ತಿದ ಸುರಯುತ	೨೬	೨೬	೧೬೬
ಸುರನನಾಲಯ ವೈದಿದರೆ ಮನ	೮	೨೫	೨೬೬
ಸುರಕ್ಷೋಳಗೆ ವಣಾಶಶ್ರಮಗಳಿಂಬಿರಡು	೨೭	೬೬	೧೪೨
ಸುರುಜಿರುಚಿರ ಸಾಗಂಧ ಶುಚಿ	೧೧	೬	೮೨
ಸುರುಚಿರಾವರಿ ಕರನೆಸಿನಿ	೨	೧೦	೨೨
ಸುಂದರ ಸ್ವಯಂವ್ಯಕ್ತ	೧೦	೮೬	೨೬೬
ಸೂಜಿಕರದಲಿ ಸಿದಿದ್ ಸಮರವ	೧೨	೧೬	೧೧೬
ಸೂತ್ರನಾಮಕ ಪೂಣಿಪತಿ	೬	೨೫	೨೬೬
ಸೂನುಗಳು ಎನಿಸುವರು ದೇವ	೨೨	೪೫	೧೪೦
ಸೂರಿಗಳೆ ಸಮಾಪಗ ದುರಾ	೧೯	೨೬	೧೫೮
ಸೂರಿಗಳು ಚಿತ್ತೀಸುವುದು	೧೭	೬	೧೪

ಪೆದ್ಯಸಂಚನೆ	ಅಧ್ಯಾಯ	ಪದ್ಯ	ಪಟ
ಸುಹಿಬಹ ನದಿಯೊಳಗಿ ತನ್ನ	೧೦	೧೨	೭೮
ಸೌಪರಣಿ ವರವಹನ ನಾನಾರೂಪ	೧೪	೨	೨೮
ಸೌರಸೂರ್ಯನ ತೆರದಿ ಬ್ರಹ್ಮ	೨೨	೩೫	೨೦೭
ಸಂಚಿತಾಗಾಮಿಗಳ ಕರ್ಮ	೨೯	೧೬	೨೯೯
ಸ್ತುಂಭರೂಪದಲಿಪ್ಪ ದಕ್ಷಿಣ	೪	೬	೬೮
ಸ್ರೀನವೃಂಧಕ ಪುರುಷ ಭೂಸಲಿಲ್ಲ	೬	೨	೮೫
ಸ್ವಲಜಲಾದ್ರಿಗಳಲ್ಲಿ ಜನಿಸುವ	೧೧	೨೭	೮೮
ಸ್ವವರರನೋಡಲ್ಲಿ ತ್ವಣಕ್ಕಿನು	೨೫	೧	೨೧೦
ಸೂಲದೇಹದೊಳ್ಳಿದ್ದ ನರುಹಕೆ	೨೨	೬೭	೧೦೭
ಸ್ವಾನಜಪ ದೇವಾಚರನೇಯು	೨೩	೬	೧೦೯
ಸೃಂಸುವವರಪರಾಧಗಳ ತಾಸ್ತುರಿಸ	೨	೨೯	೮
ಸೃಂಸುವಾಚಸ್ಪತಿಯ ಸೋವಸ್ಯಾರ	೨೨	೧೪	೨೫೯
ಸ್ವಗತಸ್ವಾತಂತ್ರಿಯ ಗುಣನ	೧೬	೨೦ ಸು	೧೭೯
ಸ್ವಪ್ರಯೋಜನರಹಿತ ಸಕಲೇಷ್ಟು	೧೦	೨೬	೮೮
ಸ್ವರತ ಸುಖಮಯ ಸುಲಭ	೧೨	೧೨	೧೫೫
ಸ್ವರಹಣನ ಗುಣರೂಪ ಸಸ್ತನಸ್ವರ	೨೫	೧೬	೧೭೧
ಸ್ವರಮಣನು ಶಕ್ತಾತ್ಮದಿ ರೂಪದಿ	೧೧	೬೨	೮೯
ಸ್ವರಣವರ್ಣ ಸ್ವತಂತ್ರ ಸವರಗ	೨೨	೪	೨೨೦
ಸ್ವವಶ ನಾಾಯಣನು ತಾಪಣ್ಣವತಿ	೧೪	೪	೧೧೯
ಸ್ವಾದರಸ್ಸಿತಪ್ರಾಣ ಮದ್ದೇಂದ್ರಾದಿ	೨೨	೬೮	೨೦೫
ಹಗಲು ನಡೆದಾದಿಸದಂದದಿ ನಿಗಮ	೧೧	೨	೮೫
ಹತ್ತುಕಲ್ಪದಿ ಲವಣಜಲಧಿಯೊಳು	೨೨	೧೨	೨೫೯
ಹತ್ತುಜನುಮಗಳಲ್ಲಿ ಹೆರಿ	೨೫	೬	೧೬೪
ಹರಘಟಿಪ ವಿಹಗೇಂದ್ರ ಮನವರು	೨೫	೧೨	೨೫೨
ಹರಿಕಥಾನ್ಯತಸಾರ ಗುರುಗಳ ಕರ್ಮ	೨೨	ಜಲ್ಲವಿ	
ಹರಿಕಥಾನ್ಯತಸಾರ ನವರಙ್ಗ	೨೨	೧೭	೨೨೪

ಪದ್ಯಸಂಚನೆ	ಅಧ್ಯಾಯ	ಪದ್ಯ	ಪುಟ
ಹರಿಕಥಾಮೃತಸೂರನಿದು	೧೬	೨೭	೧೨೭
ಹರಿಕಥಾಮೃತಸೂರ ಶ್ರೀಮದ್ಗುರುವರ	೧೭	೮	೨೨೮
ಹರಿಗುರುಗಳಚಿರಸದ ಪಾನಾತ್ಮರಸು	೧೭	೪೭	೨೬೯
ಹರಿಯು ನಾರಾಯಣನು ಕೃಷ್ಣನು	೨೦	೨	೧೪೯
ಹರಿಯೆ ಪಂಚಾಶದ್ವರಣ ಸುಸ್ವರ	೮	೮	೩೮
ಹರಿಯೆ ಮುಖ್ಯನಿಯಾಮಕನು	೧೮	೧೪	೧೬
ಹರಿಸಮಾರಾವೇಶಯುತನರ	೨೧	೧೧	೧೨೭
ಹರಿಸಿರಿವಿರಿಂಚೀರ ಭಾರತಿ	೨೦	೨೪	೧೫೯
ಹರಿಸಿರಿವಿರಿಂಚೀರ ಮುಖಿನಿಜರರ	೨೧	ಸಂ ಸೂ	೧೪೯
ಹಲಧರಾನುಜ ಮಾಳ್ವ ಕೃತ್ಯನ	೨೨	೨೧	೨೫೪
ಹಲಪ್ತ ಕರ್ಮವಮಾಡಿ ದೇಹವ	೧೬	೨೨	೧೦೯
ಹಲಪುಬಗೆಯಲಿ ಹರಿಯ	೧೭	೨೪	೬೬
ಹಾನಿವ್ಯಾದಿ ಜಯಾಪಜಯಾಗಳ	೧೮	೧೬	೪೩
ಹುಂದೆ ಪ್ರಳಯೋದಕದಿ ತಾವರ	೨೨	೧೨	೧೪೫
ಹೀನಕರ್ಮಗಳೊಂದ ಬಹುವಿಧ	೨೨	೪	೧೬೪
ಹೀನ ಸತ್ಯಮರ್ಗಳರಡು ಪವಮಾನ	೨೨	೧೨೫	೧೪೯
ಹುತವಹಗೆ ದ್ವಿಗುಣಾಧಮರು	೨೦	೧೮	೧೬೬
ಹುತವಹಾಧಾರಿಸಿಗೆ ಚಂದ್ರನ	೨೨	೪	೨೭೨
ಹುತವಹಾಕ್ಷಾದ್ಯಮರರ್ಲಾ	೨೦	೨೨	೨೬೨
ಹುದಯದೀಳಗಿಹುದವ್ಯದಳ	೮	೬	೩೦
ಹುದಯದೀಳಗೆ ವಿರಕ್ತಿ ಕೇಸರ	೮	೨೪	೨೪೪
ಹೇಯವಸ್ತುಗಳಿಳಿ ಉಂಪಾದೇಯ	೧೮	೧೮	೧೪೮
ಹೊತ್ತುಹೊತ್ತಿಗೆ ಪಾಪಕರ್ಮಪ್ರವರ್ತಕರ	೧೬	೬	೧೪೧
ಕ್ಷೀತಿಯೋಳಗೆ ಮಣಿಮಂತ ಹೊದಲುದ	೮	೮	೨
ಕ್ಷೀರಗತ ರಸರಳಪಗಳು	೪	೪	೨೫
ಕ್ಷೀರದಧಿನವನೀತ ಘೋತದೀನ	೮	೨೨	೨೫೫

ಪದ್ಯ ಸಂಚಯನೆ	ಅಧ್ಯಾಯ	ಪದ್ಯ	ಪುಟ
ಕ್ಷೇರಮಾನಿ ಸರಸ್ವತಿ ಜಗತ್ತಾರ	೨೮	೮೯	೫೬
ಕ್ಷೇಧೀಯ-ಗೋಸುಗ ಪ್ರಣಿಗಿ	೨೯	೯೦	೫೭
ಕ್ಷೋಣಿಪತಿ ಸುತನೆನಿಸಿ ಕೈದುಗ್ಗಾಣಿ	೩೦	೯೧	೫೮

## ಶುದ್ಧಾ ಶುದ್ಧ ಪತ್ರಿಕೆ ವಿಜ್ಞಾ ಪನೆ.

(ಇದೇ ವೇದಲನೆಯ ಮುದ್ರಣಾವಾದದರಿಂದ ಈ ಗ್ರಂಥದಲ್ಲಿ ತನೇ ಕೆಲ್ಲಾವದೇಹಗಳಿರಬಹುದ್ದಾ ಕ್ಷಮಾರ್ಪಿತಾದ ಸಜ್ಜನರು ಅಂಧವ್ಯಾಗಣ್ಯ ತಿದ್ದಿಕಳುಹಿಸಿದರೆ ಕೃತ್ಯಾತ್ಮಯಿಂದ ಮುಂದಣಾ ಮುದ್ರಣದಲ್ಲಿ ಸರಿವಡಿಸುತ್ತೇವೆ ವಹನೀಯರು ಈ ಗ್ರಂಥವರಸಕ್ಕ ಹೊಮ್ಮಿ ಶುದ್ಧ ಪತ್ರಿಕೆಯಂತೆ ತಿದ್ದಿಕೊಳ್ಳಬೇಕಾಗಿ ಪ್ರಾರ್ಥನೆ — ಸಂ )

ಪುಟ	ಪಯ್ಯ	ಅಶುದ್ಧ	ಶುದ್ಧ
೩	೬	ರಚಿಸಿ	ರಚಿಸಿ
೬	೬	ತನುಮಾನ	ತನುಮಾನ
೮೯	೮	ತೂಂದಕಸು	ತೂಂದಕಸು
೧೨	೨	ಸ್ವೇದವಸು	ಸ್ವೇದವಸು
೧೯	೬	ಕತ್ತ	ಕತ್ತ
೧೯	೧೫	ನಂದದಲಿ	ರಂದದಲಿ
೨೨	೨೭	ಗಿದ್ದವರವರ	ಗಿದ್ದವರವರ
೨೩	೮	ದ್ವಿನು	ದ್ವಿನು
೨೪	೧೨	ತಾನಪಕರಣ	ತಾನಪಕರಣ
೨೫	೧೧	ಪ್ರದಕ್ಷಿಣಿ	ಪ್ರದಕ್ಷಿಣಿ
೨೬	೧೫	ಉರಿ ವಿದೂರನ	ಉರಿದೂರನ
೨೭	೧೮	ದರನೆ	ದರಗೆ
೨೮	೨೦	ಪುರಾಷಗ	... ಪುರಾಷಗ

ಶ್ರೀ	ವಚ	ಅಶ್ರದ್ಧ	ಶ್ರದ್ಧ
ಇಲ್ಲ	೭೬	ಗರವಿದೂರ	ಗರವಿದೂರ
ಇಲ	೪	ಚೇತನನ	ಚೇತನರ
ಉಳ	೩	ಜಲದಲಹ	ಬಲದಲಹ
ಉಡ	೮೯	ಜನವಿಮೋಹಕ	ಜನವಿಮೋಹಕ
ಉಣಿ	೮	ಆದಿಭೌತಿಕ	ಆಧಿಭೌತಿಕ
ಉಣಿ	೫	ಕೆರೀರಕೆಂಬನು	ತೆರೀರಕೆಂಬನು
ಉಡ	೮೫	-ತುಂದಿಯೆಳಗಿರು	-ತುಂದಿಯೆಳಗಿರು
೨೦	೩	ಮುಢೊಯ್ಯೆದರ	ಮುಢೊಯ್ಯೆದರ
೨೨	೮೫	ಮನವೆಳಿಳಪ್ಪರು	ಮನದೆಳಿಳಪ್ಪರು
೨೬	೩	ಪ್ರಸ್ತಾವ	ಪ್ರಸ್ತಾವ
೨೭	೮೦	ಸುಮಮ್ಮುಕ	ಸುಮಮ್ಮುಕೆ
೨೯	೭೦	ಗಮಗಾಗಮನ	ಗಮನಾಗಮನ
೨೯	೫	ಸ್ವಪ್ನಿ	ಸ್ವಪ್ನೆ
೩೨	೮೫	ಮಾಡಲೇನವರು	ಮಾಡಲೇನವರು
೩೨	೨೪	ಪ್ರತೀಕಾರಾಧಿತಾಂಭ್ರ	ಪ್ರತೀಕಾರಾಧಿತಾಂಭ್ರ
೩೨	೬	ಜನವಿಮೋಹಕ	ಜನವಿಮೋಹಕ
೩೨	೮	ಸಮನಸ	ಸಮನಸ
೩೨	೮೯	ದ್ರವ್ಯಗತದಾಕಾರ	ದವ್ಯಗತದಾಕಾರ
೩೨	೨೫	ಚಲಗಳೂಂದಿಬ್ಬಗೆ	ಚಲಗಳೆಂದಿಬ್ಬಗೆ
೩೨	೪	ಸೂರಗಳ	ಸೂರಗಳ
೩೨	೧	ಒತ್ತ	ಒತ್ತ
೩೨	೮೯	ಹೇಮ ಮಕುಲ	ಹೇಮಮಕುಲ
೩೧೧	೧೧	ಹಿಂಕಾರ	ಹಿಂಕಾರ
೩೧೧	೨೭	ವಿಖನ ಸಾಂಡ	ವಿಖನಸಾಂಡ
೩೧೭	೮೭	ಅಹುವ ಷ್ಪೃ	ಅಹುವಷ್ಪೃ
೩೧೬	೨೭	ವಿಸ್ತ್ರಿತರು	ವಿಸ್ತ್ರಿತರ

ಪುಟ	ಪದ'	ಅಶ್ವದಳ	ಶುದ್ಧ
೮೦೯	೧೦	ತೀಳವದೀ	ತೀಳಯದೀ
೮೧೦	೧೧	ಫಲಸುಪುಷ್ಟಿ	ಫಲಸುಪುಷ್ಟಿ
೮೧೧	೧೨	ನೀಯನೆಂದೆಂದು	ನೀವನೆಂದೆಂದು
೮೧೨	೧೩	ಮಾತುಳ	ಮಾತುಗಳ
೮೧೩	೧೪	ಂತುಹರ	ಕಂತುಹರ
೮೧೪	೧೫	ಕಾರುಣಾಹ್ಯಯ	ಕಾರಣಾಹ್ಯಯ
೮೧೫	೧೬	ಪಾರುಗಾಣಿಸಿ	ಪಾರಗಾಣಿಸಿ
೮೧೬	೧೭	ಪಾದವೆನಿಸವು	ಪಾದವೆನಿಸವು
೮೧೭	೧೮	ಮರೇಂದ್ರ	ಸುರೇಂದ್ರ
೮೧೮	೧೯	ಉಂಡ್ರ್ಯ	ಉಂಢ್ರ್ಯ
೮೧೯	೨೦	ರರುಗ	ರುರಗ
೮೨೦	೨೧	ಗುಣಗಳರೆ	ಗುಣಗಳಗೆ
೮೨೧	೨೨	ಪ್ರಾಣ ಮತ	ಪ್ರಾಣಮತ
೮೨೨	೨೩	ಸಿಷ್ಟಿಂಚೆಜನಸುಪೀರೀಯ	ಸಿಷ್ಟಿಂಚೆಜನಪೀರೀಯ
೮೨೩	೨೪	ಅವಿತನಾಖಾತ್ಯ	ಅವಿತನಾಖಾತ್ಯ
೮೨೪	೨೫	ದುಷ್ತತೀರ್	ದುಷ್ತತೀರ್
೮೨೫	೨೬	ಮಾಹಿಳಾಬು ಧೋಂಷಾ	ಮಾಹಿಳಾಬುಧೋಂಷಾ
೮೨೬	೨೭	ಪರಿಸುವುದ	ಪರಿಸುವುದು
೮೨೭	೨೮	ಕಾಟುಮಾಡದೆ	ಪಾಟುಮಾಡದೆ
೮೨೮	೨೯	ಕರಣಿ	ಕರಣ
೮೨೯	೨೧೦	ಬಾಲೀಯರಿಗಾದಧಮು	ಬಾಲೀಯರಿಗಾಧಮುರು
೮೩೦	೨೧೧	ಮಾರುಜನು	ಮಾರಜನು
೮೩೧	೨೧೨	ಮುಹವನಾರದ	ಮುಹವರು ನಾರದ
೮೩೨	೨೧೩	ಭಗದತ್ತರ ಸುಕತ್ತನ	ಭಗದತ್ತರಸುಕತ್ತನ
೮೩೩	೨೧೪	ದೃಗಾನಾಮವ ಸುಧಿಷ್ಠಿಯು	ದೃಗಾನಾಮವಸುಧಿಷ್ಠಿಯು
೮೩೪	೨೧೫	ಸ ಪಿತ್ರು	ಸನಿತ್ರು

ಕ್ರಮ	ಪದ'	ಅಶ-ದ್ವಾ	ಶ್ರದ್ಧಾ
೧೯	೨೨	ವಿಷ್ಣುಕ್ಸೇನನು ಹೊಕುವರ	ವಿಷ್ಣುಕ್ಸೇನನುಹೊಕುವರ
೨೦	೩	ಖುಷಭದ್ರಿಜ	ಖುಷಭಜ ದ್ವಿಜ
೨೧	೨೦	ಮಹಿಷೆ	ಮಹಿಷಿ
೨೨	೨೨	ಆನು ಪತಿ	ಆಸುಪತಿ
೨೩	೩	ಸ್ತ್ರೀರ	ಸ್ತ್ರೀರ
೨೪	೩	ಪುಷ್ಟಿರ	ಪುಷ್ಟಿರ
೨೫	೧೫	ನಳನಭವ ಇನಕ	ನಳನಭವಜನಕ
೨೬	೧೦	ದ್ಯಾಪರಾಂತ್ಯ	ದ್ಯಾಪರಾಂತ್ಯ
೨೭	೨೨	ಘಾಗಲಿ	ಘಾಗಲಿ
೨೮	೨೩	ಉಪಸ್ತ	ಉಪಸ್ತಿ
೨೯	೧೨	ವಿಘೂತಿಯ	ವಿಘೂತಿದ
೨೧೦	೧೮	ವಾಲ್ಯಿಕ	ವಾಲ್ಯಿಕಿ
೨೧೧	೧೯	ಷಾಹಿಪಾಹಿತ್ಯಾಣ	ಷಾಹಿಪ್ರಾಣತ್ಯಾಣ
೨೧೨	೪	ಕಲ್ಯಾಂದ್ಯಸುರವರ	ಕಲ್ಯಾಂದ್ಯಸುರವರ
೨೧೩	೪	ಪ್ರೋಂದ್ಯಸುರ	ಪ್ರೋಂಬಸುರ
೨೧೪	೨೨	ಕೊಂಡೆ	. ಕೊಂಡೆ
೨೧೫	೨೨	ಸಾಯ್ಂನ	ಸಾಯ್ಂನ
೨೧೬	೨೧	ಕರೆದೆಯ್ಯ	ಕರೆದೆಯ್ಯ
೨೧೭	೧೨	ಮುಸಿಗಳಿಗೆ	ಮನುಗಳಿಗೆ
೨೧೮	೧	ಅಪಜಯ	ಅಪಚಯ
೨೧೯	೨	ಮರಣ	ಮರಗಣ
೨೨೦	೨೦	ಕೆಳಿಟ್ಟ	ಕೆಳಿಟ್ಟು
೨೨೧	೧೪	ಲೀಕದ	ಲೀಕವ
೨೨೨	೧೫	ಸುಖದುಃಖಿ	ದುಃಖಸುಖಿ
೨೨೩	೩	ತೀಳದಹಂ ನಿತಿಷ್ಟನು	ತೀಳದಹಮ್ಮಿಸಿತಿಷ್ಟನು
೨೨೪	೧೦	ಕೃತ	ಕೃತು

ಪ್ರಟಿ	ಪದ್ಮ	ಅಶುದ್ಧ	ಶುದ್ಧ
ಅ೦	ಗ೭	ಪ್ರಮಾದಿ	ಪ್ರಮಾದ
ಅ೮	ಗ೯	ನಿಯೋಗಿ ಸುದಶೇಂದ್ರಿಯ	ನಿಯೋಗಿಸುದಶೇಂದ್ರಿಯ
ಅ೯	೮	ವ್ರಜೋಕಸ್ತೀಯರು ವರಸುರಾಸ್ಯ	ವ್ರಜೋಕಸ್ತೀಯರು ಸುರಾಸ್ಯ
ಅ೧೨	ಗ೭	ವೈದಲಿಂದ	ವೈದಲಾದ
ಅ೧೩	೭೭	ಖಗ ಪರಾಣಿಗೆ	ಖಗಪರಾಣಿಗೆ
ಅ೧೪	೭೬	ಜಾಂಬುವತೀರ ಮಾಯುತ	ಜಾಂಬುವತೀ ರಮಾಯುತ
ಅ೧೫	೯	ಸರ್ವಾಧಾನ	ಸರ್ವಾಧಾರ
ಅ೧೬	೯	ಕಾಮ್ಯದ	ಕಾಮದ
ಅ೧೭	೫	ಮಿತ್ರರಿಸ್ತ್ವನಿ	ಮಿತ್ರರಿಗ್ತ್ವನಿ
ಅ೧೮	೮೯	ಜಾನಜನಕೆ	ಜಾನಜರಿಗೆ
ಅ೧೯	೪	ಭಾಮು	ಭಾಮು
ಅ೨೦	೯೯	ವಿರಾಜಿತದರ್ಪಣರ	ವಿಚಿತಕಂದರ್ಪಣರ
ಅ೨೧	೯	ವೃಕ್ಷೋದರನವನಗದೆ	ವೃಕ್ಷೋದರನವರಗದೆ
ಅ೨೨	೮	ಕಾಯೋ	ಕಾಯೋ
ಅ೨೩	೭೬	ಸಹ್ಯಜ್ಞನಾಪ್ತನೆ	ಸಹ್ಯಜ್ಞನಾಪ್ತನೆ
ಅ೨೪	೧೦	ಪನ್ನುಗ ಪಾಹಿ ಭೂಷಣ	ಪನ್ನುಗಪಾಹಿಭೂಷಣ
ಅ೨೫	೧೭	ಯವರಿಂದ್ರಿಂದ್ರ	ಯವರಿಂದಿಂದ್ರ
ಅ೨೬	೯೯	ಪ್ರಾಣನಕುವರ	ಕಾಮನಕುವರ
ಅ೨೭	೮೯	ಪಾನಾಹರಿವರೆಂದ	ಪಾನಾಹರಿವರೆಂದು
ಅ೨೮	೨೭	ಕುವಲಯ ಪುರು	ಕುವಲಯಪರು
ಅ೨೯	೯೯	ಸತ್ಯಜೀವರು ಮಾನಿ	ಸತ್ಯಜೀವರಮಾನಿ
ಅ೨೧೦	೯೯	ಭಂಗವೈದುವರು	ಭಂಗವೈದುವರು
ಅ೨೧೧	೨೭	ಕರೆಸಿವರ	ಕರೆಸಿದರು
ಅ೨೧೨	೯೯	ಭಾಗವಿರಮಣ	ಭಾಗವಿರಮಣ
ಅ೨೧೩	೯೯	ಗಣಗಳೊಳಗನವರ	ಗಣಗಳೊಳಗನರವರ

ಪ್ರಟಿ	ಪದ'	ಅಶುದ್ಧ	ಶುದ್ಧ
ಅಂ	ಇ	ಸದ್ವಾಗ್ಯವಾರಿಗತ ಸಂಸಾರಿ	ಸದ್ವಾಗ್ಯವಾರಿ ಗತಸಂಸಾರಿ
ಅಂ	ಉ	ಜಗತ್ತಿನೊಳಾತ ತನು	ಜಗತ್ತಿನೊಳಾತತನು
ಅಂ	ಒ	ಸರಸ್ವತಿ	ಸರಸ್ವತೀ
ಅಂ	ಉ	ನವನೀತನೊಳು	ನವನೀತದೊಳು
ಅಂ	ಇ	ಗೌರಿ ವಾಸಾವ್ಲಸ್ಥ	ಗೌರಿವಾಸಾವ್ಲಸ್ಥ
ಅಂ	ಒ	ಶ್ರೀರಾಮ ರೀಳದಿ	ಶ್ರೀರಾಮರೀಳದಿ
ಅಂ	ಇ	ರಸಗಳನ	ರಸಗಳ
ಅಂ	ಒ	ಗೋಮಯ ಜಾದಿ	ಗೋಮಯಜಾದಿ
ಅಂ	ಒ	ಸ್ಥಿತಿಜಗೋಮಯ	ಸ್ಥಿತವಸಂತನಬುಷಭ
		ಜಾದಿಯೊಳುಸಂ	ದೇವನ
ಅಲ	ಎಂ	ಕ್ರಣಿಕ	ಕ್ರಣಿತ
ಅಲ	ಎಂ	ಮಾಂಮಾಹಿ	ಮಾಂವಾಹಿ
ಅಂ	ಉ	ಸುರವೃತ್ತವೃಕ ದನುಜಾರಿ	ಸುರವೃತ್ತವೃಕದನುಜಾರಿ
ಅಂ	ಉ	ವಕ್ಷವಾಚಸ್ಪತಿ	ದಕ್ಷವಾಚಸ್ಪತಿ
ಅಂ	ಇ	ಕ್ರಣಿತ	ಕ್ರಣಿತ
ಅಂ	ಒ	ತಪೋನಿಧಿಗಳ ಪರಾಜಿತನ	ತಪೋನಿಧಿಗಳಪರಾಜಿತನ
ಅಂ	ಒ	ಮರೀಜ ಪುಲಹಾ	ಮರೀಜ್ಯಾತ್ರಿಪುಲಹಾ
ಅಂ	ಇ	ಯಯಾತ	ಯಯಾತಿ
ಅಂ	ಇ	ಹೋಡತಶಕರು	ಹೋಡತತತರು
ಅಂ	ಉ	ಗಣವೆಂದು	ಗಣವೆಂತು
ಅಂ	ಉ	ಪರಮಾಪನ್ಯಾಜನ	ಪರಮಾಪನ್ಯಾಜನ
ಅಂ	ಒ	ಳುಪಶ್ರುತಿ	....ಳಪಶ್ರುತಿ

## ಧರ್ಮ ಬಾಂಧವರಲ್ಲಿಂದು ಮನವಿ.—

⑥ ಕಣಾಟಕ ಹರಿದಾಸ ಕೀರ್ತನ ತರಂಗಿಣ ಯ  
 ಮೂಲಕ ದಾಸಸಾಹಿತ್ಯವನ್ನು ಸಂಗ್ರಹಿಸಿ, ಸಾಧ್ಯವಿರುವಷ್ಟು  
 ಶುದ್ಧ ರೀತಿಯಿಂದ ಪರಿಷ್ಕರಿಸಿ, ಪ್ರಕಟಿಸಬೇಕೆಂಬ ಮಹೇ-  
 ದ್ವೀಕರಿಸಿದಿಂದ ಪ್ರೀರಿತಳಾಗಿ, ಈಗ ನಾಲ್ಕು ವರ್ಷಗಳಿಂದಲೂ.  
 ಶತ್ರ್ಯನುಸಾರ ಪ್ರಯತ್ನಿಸಿದಾಗಿದೆ ಸಂಸ್ಕೃತಜ್ಞರಲ್ಲಿದ  
 ಅಶೇಷ ಕಣಾಟಕ ಜನಸಮುದಾಯಕ್ಕೆ, ಧಾರ್ಮಿಕ ಸ್ನೇಹಿಕಾ  
 ದಿಗಳ ಬೋಧನೆಗೆ ಈ ದಾಸಸಾಹಿತ್ಯಕ್ಕುಂತ ಉತ್ಕೃಷ್ಟಸಾಧ  
 ನವೆ ಮತ್ತೊಂದಿರಲಾರದು ಮಹಾನುಭಾವರಾದ ಪುರಂದ  
 ರಾದಿ ದಾಸಶ್ರೀಷ್ಟರುಗಳಿಂದ ಲೋಕೋದ್ಧಾರಕಾಗಿ ಸೃಷ್ಟಿಸ  
 ಲ್ಪಿಟ್ ಅಪಾರವಾದ ಈ ದಾಸಸಾಹಿತ್ಯವು, ಖೀಲವಾಗದಂತೆ  
 ಸಂಗ್ರಹಿತವಾಗಿ ರಕ್ಷಿಸಲ್ಪಡಬೇಕಾದು, ಕಣಾಟಕ ಭಾ  
 ಷಾಜಾಗ್ನಿತಿಯ ಈ ದಿನಗಳಲ್ಲಿ ನಡೆಯಬೇಕಾದ ಅವಶ್ಯಕ  
 ಕಾರ್ಯವಾಗಿದೆಯಿಂದು ಪ್ರತ್ಯೇಕ ಹೇಳಬೇಕಾಗಿಲ್ಲವಷ್ಟು  
 ಅದುರಿಂದ ಧರ್ಮಾಭಿಮಾನಿಗಳಾದ ದೇಶಭಾಂಧವರು,  
 ತಮ್ಮ ಮಿಶ್ರಭಾಂಧವರಿಗೂ ಹರಿದಾಸ ಕೀರ್ತನ ತರಂಗಿಣಯ  
 ಪರಿಚಯಮಾಡಿಕೊಟ್ಟು, ದಾಸಸಾಹಿತ್ಯ ಸಂಗ್ರಹಣದ ಈ  
 ಸತ್ಯಾಯವು ನಿಬಾರಧಕವಾಗಿ ನಡೆಯಲು ಅವಕಾಶವನ್ನು  
 ಕಲ್ಪಿಸಿ ಪುಣ್ಯಭಾಗಿಗಳಾಗಬೇಕೆಂದು ಪ್ರಾರ್ಥಿಸುತ್ತೇನೆ

ಸಂಪಾದಕ.

॥ ५ ॥ ರಾಮಸಹಿತ್ಯಂ ॥

ಪ್ರೇಮಕ್ಕೆವಿಕರಲತಿಲಕ ಶ್ರೀಮನ್ನಾಗಿಂಹ ಭಾಗವತಸುತ  
ಶಿಂಹಜ್ಞಗನ್ನಾಥದಾಸರಾಯಕೃತ

ಶ್ರೀ ಹರಿಕಥಾಮ್ಮತ ಸಾರಪ್ರ

---

ಭಾವಿನೀಷಟ್ಟುದಿ

ಸಂಧಿ ೧ ‘ನಾಂದೀಸಂಧಿ’

ಪ್ರ ೧ ೧

ಹೀಕಾಮ ಪ್ರಾರ ಗುರುಗಳ  
ಕರುಣಾಂಡಾಪಣಕು ವೇಳುವ  
ಪರಮ ಧಗವದ್ದು ಕ್ರಿದನಾದರದಿ ಕೇಳುವುದು

ಪ

ಶ್ರೀರಮಣಿ ಕರೆಕಮಲ ಪೂರ್ಣಿತ  
ಬಾರು ಚರಣ ಸರ್ವಾಜಿಬ್ರಹ್ಮ ಸ  
ವಿಾರವಾಣಿ ಘಡೇಂದ್ರವಿಂದ್ರ ಘವೇಂದ್ರ ಮುಖಿನುತ್ತ  
ಸೀರಚ ಭವಾಂದೋದಯ ಸ್ತುತಿ  
ಕಾರಣನೆ ಕೃವಲ್ಯಾದಾಯಕ  
ನಾರಸೀಂಹನೆ ಸಮಿವೇ ಕರುಣೈಪ್ರದೇವಗೆ ವಂಗಳನ

೦

ಒಗದುದರಸತಿ ನಿಮಲಗುಣ ರೂ  
ಪಗಳನಾಲೋಚನದಿ ಭಾರತ  
ನಿಗಮತತಿಗಳತಿಕ್ರಮಿಸಿ ಕ್ರಮಾವಿಶೇಷಗಳ  
ಬಗೆ ಬಗೆಯ ನೂತನವ ಕಾಣುತ  
ಮಿಗೆ ಹರುವದಿಂ ಪ್ರೋಗ್ರಾಹಿಗುವ  
ಶ್ರಿಗುಣಮಾನಿ ಮಹಾಲಕ್ಷ್ಮಿ ಸಂತ್ಯೇಷಲನುದಿನವು

೭

ನಿರುಪಮಾನಂದಾತ್ಮ ಭವ ನಿ  
 ಜರ ಸಭಾ ಸಂಸೇವ್ಯ ಮುಜುಗೆಣ  
 ದರಸ ಸತ್ಯ ಪ್ರಚುರ ವಾಣಿ ಮುಖ ಸರ್ಹಾಜೇನ  
 ಗರುಡ ಶೇಷ ಶತಾಂಕದಳಶೇಷ  
 ಮರರ ಜನಕ ಜಗದ್ಗುರುವೆ ತ್ವ  
 ಜ್ಞರಣಗಳಿಗಿಫಂದಿಸುವೆ ವಾಲಿಪುದು ಸನ್ತೃಷ್ಟಿಯ

೨

ಆರು ಮೂರರಡಿಗೊಂದು ಸಾವಿರ  
 ಮೂರರಡು ಶತಶಾಸ್ತ್ರಸ ಜಪಗಳ  
 ಮೂರು ವಿಧ ಜೀವರೋಳಗಬ್ಜಿಜಕಲ್ಪ ಪರಿಯಂತ  
 ತಾ ರಚಿಸಿ ಸತ್ಯರಿಗೆ ಸುಖ ಸಂ  
 ಸಾರ ಮಿಶ್ರರಿ ಗಧಮಜನರಿಗ  
 ಪಾರ ದುಃಖಿಗಳಿಂದ ಗುರು ಪವಮಾನ ಸಲಹೆಮ್ಮು

೩

ಚತುರ ವದನನ ರಾಣಿ ಅತಿಚೋಃ  
 ಹಿತ ವಿಮಲ ವಿಜ್ಞಾನಿ ನಿಗಮ ಪ್ರ  
 ತತಿಗಳಿಗಿಫಿಮಾನಿ ವೀಣಾಪಾಣಿ ಬ್ರಹ್ಮಾಣಿ  
 ನತಿಸಿ ಬೇದುವೆ ಜನನಿ ಲಕುನಿಾ  
 ಪತಿಯ ಗುಣಗಳ ತುತಿಪುದಕೆ ಸ  
 ನೃತ್ಯ ಪಾಲಿಸಿ ನೇತಿಸು ನೀ ವಾದ್ವಾದನ ಸದನದಲ

೪

ಕೃತಿರಮಣ ಪ್ರದ್ಯಮ್ಮನ್ನ ನಂದನೆ  
 ಚತುರ ವಿಂಶತಿ ತತ್ವಪತಿ ದೇಃ  
 ವತಿಗಳಿಗೆ ಗುರುವೆನಿಸುತ್ತಿಹ ಮಾರುತನ ನಿಜಪತ್ತಿ  
 ಸತತ ಹರಿಯಲಿ ಗುರುಗಳಲಿ ಸ  
 ದೃತಿಯ ಪಾಲಿಸಿ ಭಾಗವತ ಭಾ  
 ರತ ಪುರಾಣ ರಹಸ್ಯ ತತ್ವಗಳರುಪು ಕರುಣದಲ

೫

ವೇದಪೀಠ ವಿರಂಜಿ ಭವ ಶ  
 ಕಾರ್ಡಿಸುರ ನಿಜಕ್ಕೂನಾದಾಯಕ  
 ಮೋದ ಚಿನ್ಯುಗಾತ್ರ ಲೋಕ ಸವಿತ್ರ ಸುಚರಿತ್ರ  
 ಭೀದ ಭೀದ ವಿಷಾದ ಚುಟ್ಟಿಲಾಂ  
 ತಾದಿ ಮಧ್ಯ ವಿಶೂರನಾದಾ  
 ನಾದಿಕಾರಣ ಬಾದರಾಯಣ ಪಾಹಿ ಸತ್ಯಾಣ

ಕೃತಿಯೋಳಗೆ ಮಣಿಮಂತ ಹೊದಲಾ  
 ದತಿ ದುರೂತ್ಕೃಪು ಒಂದಧಿಕ ವಿಂ  
 ರತಿ ಕುಭಾಷ್ಯವ ರಚಿಸಿ ಸದುಮನೆಯೆಂಬ ಬುಹ್ಯಣನ  
 ಸತಿಯ ಜತರದೋಳವತರಿಸಿ ಭಾ  
 ರತಿರವರಣ ಮಧ್ಯಾಂಧಿಧಾನದಿ  
 ಜತುರ ದಶಲೋಕದಲಿ ಮೆರದವೃತ್ತಿಮಗೊಂದಿಸುವೆ

ಪಂಚ ಭೀದಾತ್ಮಕ ಸ್ರವಂಚಕೆ  
 ಪಂಚ ರೂಪಾತ್ಮಕನೆ ದೈವಕ  
 ಪಂಚಮುಖ ರಕ್ತಾದಿಗಳು ಕಿಂಕರರು ಶ್ರೀಹರಿಗೆ  
 ಪಂಚ ನಿಂಶತ ತತ್ವ ತರತಮು  
 ಪಂಚಕಿಗಳನು ಪೇಳ್ಳ ಭಾವಿ ವಿ  
 ರಿಂಚನೆನಿಷಾನಂದತೀಧರನೆನೆವೆ ನನದಿನವು

ವಾಮದೇವ ವಿರಿಂಚಿತನಯ ಉ  
 ಮಾ ಮನೋಹರ ಉಗ್ರಧೂಜಂಟಿ  
 ಸಾಮಜಾಜಿನವಸನ ಭೂಷಣ ಸುಮನಸೂತ್ತಂಸ  
 ಕಾಮಹರ ಕ್ಷೇತ್ರಾಸಮಂದಿರ  
 ಸೋಮ ಸೂರ್ಯಾಂಶ ವಿಲೋಚನ  
 ಕಾನಿತಪ್ರದ ಕರುಣೀಸಮಗೆ ಸದಾ ಸಮಂಗಳವ

ಕೃತ್ಯಾವಾಸನೆ ಹಿಂದೆ ನೀ ನಾ  
 ಲ್ಪತ್ತ ಕಲ್ಪ ಸಮಾರನಲಿ ಶಿ  
 ವ್ಯತ್ಪ ವಹಿಸ್ಯವಿಳಾಗಮಾರ್ಥಗಳೋದಿ ಜಲಧಿಯಲಿ  
 ಹತ್ತ ಕಲ್ಪದಿ ತಪವಗ್ರಿದಾ  
 ದಿತ್ಯರೂರ್ಗತ್ತಮನೆನಿಸಿ ಪ್ರರು  
 ಷ್ಮೇತ್ತಮನ ಪರಿಯಂಕ ಪದವ್ಯೈದಿದೆಯೊ ಮಹಡೇವ

೮೮

ಪಾಕಶಾಸನ ಮುಖ್ಯ ಸಕಲ ದಿ  
 ವೌಕಸರಿಗಳಿನವಿಪ ಯಷಿಗಳ  
 ಗೇಕಚಿತ್ತದಿ ಪಿತ್ರಗಳಗೆ ಗಂಧವರ್ತ ಶ್ವಾಸಪರಿಗೆ  
 ಆ ಕಮಲನಾಭಾದಿ ಯತ್ತಿಗಳ  
 ಸೀಕಕಾ ನವಿಸುವೆನು ಬಿಡದೆ ರ  
 ಮಾಕಳತ್ತರು ದಾಸವರ್ಗಕೆ ನವಿಸೇ ಸನವರತ

೮೯

ಸರಿಮಳವು ಸುಮನದೊಂಗನಳನು  
 ವರಣಿಯೋಳಿಪ್ಪಾಂತೆ ದಾಮೋ  
 ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದಲೆ  
 ಇರುತ್ತಿರು ಒಗನ್ನಾಧ ವಿರೆಲನ  
 ಶರುಣ ಪಡೆವ ಮುನುಕ್ಕು ಜೀವರು  
 ಪರಮ ಭಾಗವತರನು ಕೊಂಡಾಡುವುದು ಪ್ರತಿಧಿನವು

೯೦

ಅಂತು ಸಂಧಿ ಇಕ್ಕೆ, ಪದ ಇಂಕ್ಕೆ ಮಂಗಳಂ

ಶ್ರೀಕೃಷ್ಣಾರ್ಥಾಮಸು\_



## ಸಂಧಿ ೨ ‘ಕರುಣಾಸಂಧಿ’

ಪರಿಂ ೪೦

ಹರಿಕಥಮ್ಮ ಕಸಾರ ಗುರುಗಳ  
ಕರುಣದಿಂದಾವಳಿತು ಹೇಳುವ  
ಪರಮ ಖಗವದ್ರುತ್ತಾವನಾವರದಿ ಹೇಳುವುದು

ಸು

ಪ್ರವಣ ಮನಕಾನಂದವೀವುದು  
ಭವಜಸಿತ ದೃಷ್ಟಿಗಳ ಕಳವುದು  
ಎನಿಧ ಭೋಂಗಗೇತ ಪರಂಗಳಲಿತ್ತು ಸಲಜುವುದು  
ಪುವನ ಪಾವನವೇನಿವ ಲಕುಮಿಂ  
ಧವನ ಮಂಗಳ ಕಢಯ ಪರನೋ  
ಶ್ಲಾವದ ಕಿವಿಗೊಟ್ಟಲಿವುದು ಭೂಸುರರು ದಿನದಿನದಿ

೮

ನರಕಯ ಸೀರೋಣಿಯಲಿ ಪರಿಪುಲು  
ಬಂಸರೂರೂಹಿಗೆದ್ದು ಜನರಾ  
ಎಲ್ಲವು ತೆದ್ದೊಂದಾಗೂಡಿ ಮಜ್ಜನ ವಾನ ಗೃಜವರು  
ಕಲುಷ ವಚನಗಳಾದರಿವು ಬಾಂ  
ಬೋಖಯ ಪೆತ್ತನ ಪಾದ ಮಹಿಮಾ  
ಇಲಂಧಿ ಪ್ರೋಕ್ಕುದರಂದೆ ಮಾಣ್ಣಪರೇ ಮಹಿಂಸರರು

೭

ಪುರತ್ತಿತಿಗಳಿಮಾನಿ ಲಕುಮಿಂ  
ಸ್ತುತಿಗಳಗೆ ಗೋಚರಿಸದಪ್ರತಿ  
ಹತ ನುಹ್ಯೆಶ್ವರ್ಯಾದ್ಯಭಿಳ ಸದ್ಗುಣ ಗಣಂಜೋಧು  
ಪ್ರತಿದಿನಸ ತನ್ನಂಫೀರ ಸೇವಾ  
ರತ ಮಹಾತ್ಮರು ಮಾಡುತ್ತಿಹ ಸಂ  
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ

೯

ಮನವಚನಕತಿದೂರ ನೀನೇವರ  
ನನುಸರಿಸಿ ತಿರುಗುವನು ಜಾಹ್ಯೈ  
ಒನಕ ಜನರೊಳಗಿದ್ದ ಇನಿಸುವ ಒಗದುದರ ತಾನು  
ಫೋನಮಹಿಮು ಗಾಂಗೇಯನುತ್ತ ಗಾ  
ಯನವ ಕೇಳುತ್ತ ಗಗನಚರ ವಾ  
ಹನ ದಿವೋಕಸರೋಡನೆ ತಿರುಗುವ ಮನೆ ಮನೇಗಳಲ್ಲಿ

೪

ಮಲಗಿ ಪರಮಾದರದಿ ಪಾಡಲು  
ಕುಳಿತು ಕೇಳುವ ಕುಳಿತು ಪಾಡಲು  
ನಿಲುವ ನಿಂತರ ಸಲಿನ ಸಲಿದರೆ ಒಲಿವೆ ನಿಮಗೆಂಬ  
ಸುಲಭಸೋಂ ಹರಿ ತನ್ನ ಪರನರ  
ಫೋಗೆ ಬಿಟ್ಟಿಗಲನು ರಮಾಧವ  
ನೋಲಿಸಲರಿಯದೆ ಪಾಮರರು ಬಳಲುವರು ಭವದೋಳಗೆ

೫

ಮನದೊಳಗೆ ತಾನಿಪ್ಪು ಮನವೆಂ  
ದೆನಿಸಿಕೊಂಬನು ಮನದ ವೃತ್ತಿಗ  
ಇನುಸರಿಸಿ ಭೋಗಗಳ ಸೀವನು ಶ್ರವಿಧ ಚೇಂತನಕೆ  
ಮನವನಿತ್ತರೆ ತನ್ನ ನಿಂವನು  
ತನುವದಂಡಿನಿ ದಿನದಿನದಿ ಸಾ  
ಧನವ ಮಾಳ್ವಿಗಿತ್ತಪನು ಸ್ವಾಗಾದಿ ಭೋಗಗಳ

೬

ಪರಮ ಸತ್ಯರುಣಾಧ ರಷಿವನು  
ಹರಿಯೆ ಲೋಕಕೆಯೆಂದು ಪರಮಾ  
ದರದಿ ಸದುಪಾಸನೆಯ ಗೃಹಂಗಿತ್ತಪನು ತನ್ನ  
ಮರೆದು ಧಮಾಧಾಗಳ ಕಾಮಿಸು  
ವರಿಗೆ ನಗುತತ ಶೀಘ್ರದಿಂದಲಿ  
ಸುರಪತನಯ ಸುಯೋಧನಗಿತ್ತಂತೆ ಕೊಡುತ್ತಿವ್ವು

೭

ಒಗವನೆಲ್ಲಿವ ನಿಮಿ-ಸುವ ನೂ  
 ಶೋಗನೊಗೆ ತಾನಿದು ಸಲಜ ನ  
 ಗಗನ ಕೇಂಶನೊಳಿದ್ದು ಸಂಹರಿಸ-ವನು ಲೋಕಗ್ರಂತ  
 ಸ್ವರ್ಗತ ಭೋದ ನಿವಚಿ-ತನು ಸ  
 ವರಗ ಸವಾನಂದ್ಯೈಕದೇರನು  
 ಬಗೆಬಗೆಷು ನಾಮದಲಿ ಕರಸುನ ಭಕ್ತರದು ಪೂರ್ವ  
 ೫

ಒಬ್ಬನಲ ಸ್ಥಂತಾಡುವನು ಮು  
 ತ್ವಾಂಬ್ಬನಲ ಸ್ಥಂಡುಸನು ಬೀಡುವ  
 ನೊಬ್ಬನಲಿ ಸ್ಥಂಡುವನು ಮಾತಾಡುವನ ಜರಗಾಗಿ  
 ಅಬ್ಬುರದ ಚೆಕ್ಕೆಬ್ಬನಸಿವ ಮು  
 ತ್ವಾಂಬ್ಬ ರಸು ಹೆಚ್ಚಿಸನು ಲೋಕದಾ  
 ರೊಬ್ಬನ್ ತಾ ಬಾಧ್ಯ ಬಾಧಕಸಾಹ ಸ್ಥಂತ  
 ೬

ಕರಣಬನವಂದುರ ತಾಶ್ವತ್ತ  
 ಕರಣಿ ಕಸುಲಾಕಾಂತ ಕಾಮದ  
 ಸರವ ವಾವನತರ ಸುಮಂಗ-ಚರ್ತತ ಸಂಧಿ-ಸಮ  
 ನಿರುಪಮಾಸಂದಾತ್ತು ನಿಗರ್ತ  
 ದುರಿತ ದೇವವರೇಣ್ಯನೆಂದಾ  
 ವರದಿ ಕರಯಲು ಬಂದೊದಗಿವನು ತನ್ನವರ ಬಗೆ  
 ೭೦

ಇನಸಿಯನು ಕಾಳಿಿಹ ಜಾಲಕ  
 ಸೆನೆನೆನೆದು ಹಲಬುತ್ತಿರ ಕತ್ತಲ  
 ವನೆಯೊಳಿಡಿದ್ದ ವನ ನೊಂಡತ ನಗ್ರತ ಕರುಷವಲ  
 ತನಯನಂ ಬಿಗಿದ್ದೀ ರಂಬಿಸಿ  
 ಕನಲಿಕೆಯ ಕಳಿವಂತಿ ಮಧುನೂ  
 ದನನು ತನ್ನವರಿದ್ದೀಡಿಗೆ ಬಂದೊವಗಿ ಸಲಹುವನು  
 ೮೦

ಇಟ್ಟುಕಲ್ಲನು ಭಕ್ತುತ್ಯಿಂದಲಿ  
 ಕೊಟ್ಟು ಭಕ್ತಗೆ ಮೆಚ್ಚಿ ತನ್ನನೆ  
 ಕೊಟ್ಟು ಬಡಬುಂಡ್ಲಾನ ಒಸ್ಪಿಡಿಯವಲಿ ಗಮಿಣಾಧರ  
 ಕೆಟ್ಟು ಮಾತುಗಳಿಂದ ಚ್ಯಾಂಡ್ಯನ  
 ಪ್ರೋಟ್ಟೆಯೋಗಿಂಬಿಟ್ಟು, ಬಾಣದ  
 ಲಿಟ್ಟು ಇಂಷ್ಟ್ನ ಅವಗಣಗಣಿಸಿದನೆ ಕರ್ಮಾಳು

೮೨

ಧನವ ಸಂರಕ್ಷಿಸುವ ಫಲಿ ತಾ  
 ನುಣದೆ ಮತ್ತಿಂದಿರಿಗ ಕೊಡದೆಸು  
 ದಿಸದೆ ಸೂರ್ಯಾತ ಶುರ್ಯಿಸ, ವಾದವಿ ಉಕುನಿ, ವಲ್ಲಭನು  
 ಪ್ರಣತರಸ ಕಾಯಿ ಹಡು ಸಿಂಹಾಸನ  
 ವರಸದಿ ಸಿತ್ಯಾಸಂದಮಯ, ಚಾ  
 ಜರ್ನರ ಸೇವೆಯ ಸೈಲಾಲ್ಲಿ ಸಸ್ರಾತಿಮಲ್ಲಿ ಇಂಕಳ್ಳಿ

೮೩

ಬಾಲಕನ ಕಬಿತಾಜೆ ಒಸ್ಪಿಯು  
 ಕೇಳಿ ಸುಖಿಸಷ್ಟಿನಂತೆ ಉಕುನಿಯಾ  
 ಲೊಂಲ ಭಕ್ತರ, ಮಾತುತಿಹ ಸಂಸ್ತುತಿಗೆ ಖಗ್ಗಿ ವಸ್ತು  
 ತಾಳ ತನ್ನವರಲ್ಲಿ ಮಾಡಿದ  
 ಡೆಂಕಿನವ ಹೆಡ್ಡೆಗ್ಗೆ ವಿಮರಣ  
 ಆಳಯದಿ ಸೂಲಿಂಡು ಕರುವನ ಮಾನವನೆ ಕೊಂಡ

೮೪

ಕೃಷ್ಣನ ರವರಾಧಗಳ ತಾ  
 ಸೃಷ್ಟಿಸ ಸಕಲೇಷ್ಟು ಪ್ರದಾಯಕ  
 ವರಳ ತನಗರ್ರಿಸಲು ಕೊಟ್ಟು ದನಂತಮಾಡಿ ಮಾಡಿ  
 ಪರಿಪರಿಯಲಿಂದು ಲೀಸಿ ಸುಖ ಸಾ  
 ಗರದ ಲೊಲ್ಯಾಡಿಸುವ ಮಂಗಳ  
 ಚರಿತ ಚಿನ್ಮೂಲ್ಯಗಾತ್ರ ಲೊಕನವಿತ್ತ ಸುಚರಿತ್ತು

೮೫

ಮನ್ ಕರುಕ್ಕಾಸಿಧ್ಯಯೋ ಪರಿ ಮ  
ತ್ತೇನು ಭಕ್ತ್ಯಾನನೀ ಇ  
ಸ್ವೇನು ಈತನ ಲೀಲೆ ಇಚ್ಛಾ ನೂತ್ರದಲ್ಲಿ ಒವ  
ತಾನೆ ಸ್ವಷ್ಟಿಸಿ ನಾಲಿಸುವ ನು  
ಜಾಣ ಸೋದಲಾದಪ್ಪೆ ಲೀಂಕ  
ಸ್ವಾಸ್ಥದಲ್ಲಿ ಮತ್ತು ವರ ನಿಖ್ಯಾಸಂದ ನಿಧಿಸುವನು

೮೫

ಇನನ ಮೇಚ್ಚಿದರಂದ ಧನವಾ  
ಜನ ನಿಷಾಷಣ ವಸನ ಭೂಸುಪು  
ತನ್ನ ಮಂಗಳತ್ವದಲ್ಲಿ ನರುಂಟೊನೂ ಪ್ರಾರ್ಥಣೆ  
ಅನರ್ತತ ಸೀನವಪರಾಂತಾ  
ಸನನ ನಿಷಾಷಣಾಲಯದಲ್ಲಿ  
ಟ್ಯಾಂಗನಂದದಲನರ ವಕಣಾಗುವನು ಸಂಕರಣು

೮೬

ಧುವನ ವಾವನ ಚರಿತ ಪ್ರಣ  
ರ್ವಣ ಕೀರ್ತನ ವಾಸನಾತನ  
ಕರ್ಮಿಂಬಿತ ಕ್ರಿಯೆದ ತ್ವಾನು ಸಿಸ್ಯಿಂನು  
ಯುವತಿ ವೇಷದಿ ಯಂದ ಗೌರೀ  
ಧರನ ನೋಡಿ ಕಡಿಸಿ ಉಡಿಸಿದ  
ಇವನ ವಾಯಸ ಗೆಲುವನಾವನು ಈ ಅಗತ್ಯರ್ವಣಿ

೮೭

ಹಾವ ಕರ್ಮಾವ ಸಮಿಸುವರ ಉ  
ಕ್ಷೇತ್ರಾಪತಿಗೆ ಸಮರೂಪ ದಿನಿಜರ  
ಸೀ ಪಯೋಽಭವಾಂಡದ್ವಾಗಾನಾ ನಂತರಾಜಿ  
ಗೀರ್ಬ ಗುರುತಿನ ನುಡಿ ಭೃಗುನಗ  
ಚಾಪ ನೋದಲಾದವರು ಮಾಡ್ದ ಮ  
ಧಾರಂಧರಗಳಿಂದನೇ ಕರ ಕಾಸನುದ್ದ ಹರಿ

೮೮

ಅಂಗುಟ್ಟಾಗ್ರದಿ ಜನಿಸಿದಮರ ತ  
ರಂಗಿಣಿಯು ಶೋಕತ್ತುಯಗಳನ್ನ  
ಹಿಂಗಿಸುವಳಿವ್ಯಾಕೃತಾಕಾಶಾಂತ ವ್ಯಾಪಿಸಿದ  
ಇಂಗಡಲ ಮಗಳೊಡೆಯನಂಗೋಳಿ  
ವಾಂಗಗರಲಿಪ್ಪಮಲನಂತ ಸು  
ಮಂಗಳಪ್ರದನಾಮ ಪಾವಕಮಾಳ್ಯಾದೇಂನರಿದು

೭೦

ಕುಮಧೇನು ಸುಕಲ್ಪತರು ಡಿಂ  
ತಾಮಣಿಗಳನುರೇಂದ್ರ ಲೋಕದಿ  
ಕಾಮಿತ್ತಾಫರಸಕೇಷ್ವನಲ್ಲಿದೆ ಸೇವೆಮಾಳ್ಯರಿಗೆ  
ಶ್ರೀಮುಕುಂದನ ಸರಮಮಂಗಳ  
ನಾಮ ನರಕಸ್ ರನು ಸಲಹಿತು  
ಪಾಮರರ ವಂಡಿತರೆನಿಸಿ ಪೂರುಷಾಧ್ಯ ಕೊಡುತ್ತಿಹುದು.

೭೧

ಮನದೊಳಗೆ ಸುಂದರ ಪದಾರ್ಥವ  
ಸೈನೆದು ಕೊಡಿ ಕೈಕೊಂಡು ಬಲು ಸೂ  
ತನ ಸುಕೋಳಿತ ಗಂಧ ಸುರನೋಷೇತ ಘಲರೂಪ  
ದೃಷ್ಟಿನಿವಹಗಳಂತೆ ಕೊಟ್ಟಿವ  
ರನು ಸದಾ ಸಂತ್ಯೇಸುವನು ಸ  
ದೃಷ್ಟಿ ಕದ್ವಾವರಷ್ಟಿನ ಕದಿನನು ಅನಷ್ಟನೇಂದೆನಿಸಿ

೭೨

ಚೇತನಾಚೇತನ ವಿಲಕ್ಷಣ  
ಸೂತನ ಪದಾರ್ಥಗಳೊಳಗೆ ಬಲು  
ಸೂತನತಿ ಸುಂದರಕೆ ಸುಂದರ ರಸಕೆ ರಸರೂಪ  
ಜಾತರೂಪೋಂದರ ಭವಾದ್ಯರೋ  
ಖಾತತಪ್ರತಿಮಪ್ರಭಾವ ಧ  
ರಾತ್ಕಂದೊಳಿನೊಳ್ಣಿನೆ ಯಾಡುತ್ತಲಿಪ್ಪ ನಮ್ಮಪ್ಪೆ

೭೩

ತಂದೆತಾಯ್ಗಳು ತಮ್ಮ ಶಿಶ್ರವಿಗೆ  
ಬಂದ ಭಯಗಳ ಪರಿಹರಿಸಿ ನಿಜ  
ವರಂದಿರದಿ ಬೇಡಿದುದ ನಿತ್ಯದರಿಸು ವಂದದಲಿ  
ಹಂದೆ ಮುಂದೆಡಬಲದಿ ಒಳಹೊರ  
ಗಿಂದಿರೇರನು ಅನ್ನವರ ನೇಂ  
ದೆಂದು ಸಲಹಾವನಾಗಸದ ಹೈಂಲೆತ್ತು ಸೋಂಡಿದರು

೨೪

ಒಡಲ ನೇಳಲಂದದಲಿ ಹರಿ ನ  
ಮೋಡ್ಡನೆ ತಿರುಗುವ ಒಂದರಕ್ಷಣ  
ಬಿಡದೆ ಬೆಂಬಲವಾಗಿ ಭಕ್ತಾಧೀನನೇಂದೆನಿಸಿ  
ತಡೆವ ದುರಿತ್ತಾಫ್ಫಗಳ ಕಾಮದ  
ಕೊಡುವಸಕಲೇಂಪ್ಪುಗಳ ಸಂತತ  
ಸಡೆವ ನಮ್ಮಂದದಲಿ ನವಸುನಿಶ್ಚಿಂಷ ಸನ್ಹಿನು

೨೫

ಚಿಟ್ಟವರ ಭವವಾರದಿಂದಲಿ  
ಕಟ್ಟುವನು ಬಹು ಕರಿಣಿವ ಶಿ  
ಪ್ರೇಷ್ಣನೇಂದರಿತನವರತ ಸದ್ಭಕ್ತಿ ಸಾರದಲಿ  
ಕಟ್ಟುವರ ಭವಕಟ್ಟು ಬಿಡಿಸುವ  
ಸಿಟ್ಟುನವ ನಿವನಲ್ಲ ಕಾಮದ  
ಕೊಟ್ಟು ಕಾವನು ಸಕಲ ಸೌಖ್ಯವ ನಿಡವರಂಗಳಲಿ

೨೬

ಕಣ್ಣಿಗೆನೆಯಂದದಲಿ ಕೈ ಹೆಚ್ಚು  
ತಿಣ್ಣಿಗೊದಗುವ ತೆರದಿ ಪಲ್ಲಿಗಳು  
ಪಣ್ಣಿ ಘಲಗಳನಗಿದು ಜಿಪ್ಪೆಗೆ ರಸವ ನೀವಂತೆ  
ಪುಣ್ಣಿ ಘಲವೀವಂದದಲಿ ನುಡಿ  
ವೆಣ್ಣಿನಾಣಾಂಡಮೊಳು ಲಕ್ಷ್ಮಿಣಿ  
ನಣ್ಣಿನೊದಗುವ ಭಕ್ತರವಸರ ಕವುರಗಣ ಸಹಿತ

೨೭

ಕೊಟ್ಟುದನು ಕೈಕೊಂಬ ರಕ್ಷಣ  
ಜಿಟ್ಟಿಗಲ ತನ್ನವರ ದುರಿತಗ  
ಅಟ್ಟಿವನು ದೂರದಲ್ಲಿ ದುರಿತಾರಣ್ಯ ಪಾವಕನು  
ಬೆಟ್ಟಿ ಬೆನ್ನಿಲಿ ಪೂರಿಸಿವನರೀಳು  
ಸಿಟ್ಟಿ ಮಾಡಿದನೇಂನೇ ಹರಿ ಕಂ  
ಗೆಟ್ಟಿ ಸುರರಿಗೆ ಸುಧಿಯನುಣಿಸಿದ ಮುರಿದನಹಿತರನು.

೨೮

ಹೇಂದ ಹೋಂದ ಜಯಾಸಜಯ ಹೋದ  
ಲೂದ ದೋಷಗಳಿಲ್ಲ ಚಿನ್ನೆಯ  
ಸೂದರದಿ ತನ್ನಂಫ್ಯಾ ಕಮಲನ ನಂಬಿ ತುತಿಸುವರ  
ಕಾದುಕೊಂಡಿಹ ವರಮ ಕರ್ರಣ ಮು  
ಹೋಂದಿಯು ತನ್ನವರು ವಾಡುವ  
ರಾಧಗಳ ನೋಡದಲ್ಲಿ ಶಲಹುವ ಸರ್ವ ಕಾಮದನು

೨೯

ಮಿಾನ ಕೂರುವರಾಹ ಸರ ಹಂ  
ಚಾನ ನಾತುಳ ಶೌರ್ಯ ವಾಮಾನ  
ರೇಣುಕಾತ್ಯಜ ರಾವಣಾದಿ ಸಿಶಾಚರ ದ್ವಾಂಭಿ  
ಧೀನುಕಾಸುರ ಮಧನ ತ್ರಿಪುರವ  
ಹಾಸಿಗೃಹಿಸಿದ ನಿವೃಣ ಕಲಿವುಳಿ  
ದಾನವರ ಸಂಹರಿಸಿ ಧರ್ಮದಿ ಕಾಯ್ಯ ಸುಜನರನು

೩೦

ಶ್ರೀ ಮನೋರಮ ಶಮಲ ಪಜ್ಞಾತ  
ಕಾಮಿತಪ್ರದ ಕೈರವದಳ  
ಶ್ರಾವುಮ ಶಬುಲ ಶರಣ ಶಾಶ್ವತ ಶಕ್ರರಾತ್ಮಕಾಶಿ  
ಸಾಮಾಸನ್ನುತ ಸಕಲ ಗುಣಗಣ  
ಧಾಮ ಶ್ರೀಜಗನಾಂಧ ವಿರ್ತುಲ  
ಈ ಮಹಿಯೋಳವತರಿಸಿ ಸಲಹಿದ ಸಕಲ ಸುಜನರನು

೩೧

ಅಂತು ಸಂಧಿ ಅಕ್ಕೆ ಪದಗಳು ಉಳಕ್ಕೆ ಮಂಗಳಂ.

ಶ್ರೀಕೃಷ್ಣ ಪರಾಮರ್ಶ

## ೬ ‘ವಾತ್ಸಲಿ ಸಂಧಿ’

ಪರೀಕ್ಷೆ ೬೮

ಪರಿಕ್ಷೇಪು ಪರಾರ್ಥ ಗುರುಗಳ  
ಕರುಣಾದಿವಾಸನೆ ವೇಳುವೆ  
ಪರಮ ಭಗವತ್ತ ಕೃಂದನಾದಧರಿ ಕೇಳುವ ಮ

೨

ಪುರುಷ ರೂಪತ್ರಯ ಪುರುತನ  
ಪುರುಷ ಪುರು ಹೋತ್ತುಮ ಕ್ಷೂರಾಕ್ಷರ  
ಪುರುಷ ಪ್ರಾಚಿತಾದ ಪ್ರಾಣಾನಂದ ಜ್ಞಾನನುಯ  
ಪುರುಷಸೂಕ್ತ ಸುನೇಯ ತತ್ತ್ವ  
ತ್ವರುಷ ಚೃತ್ಪುಷ್ಟಿರನಿಲಯ ಮಹ  
ಪುರುಷಜಾಂಡಾಂತರದಿ ಬಹಿರದಿ ವ್ಯಾಸ್ತ ನಿಲಿಸ್ತು

೯

ಸ್ತ್ರೀ ನಪುಂಸಕ ಪುರುಷ ಭೂ ಸಲಿ  
ಉನೆಲ್ಲಾನಿಲ ಗಗನ ಮನ ಶತಿ  
ಖಾನು ಕಾಲ ಗುಣ ಪ್ರಕೃತಿಯೋಳಗೆಂದು ತಾನಲ್ಲ  
ಎನು ಇವನ ಮಹಾಮಹಿನೆ ಕಡೆ  
ಗಾಣರಜಭವ ಶಕ್ರಮುಖರು ನಿ  
ದಾಸಿಸಲು ಮಾನವರಿಗಳವಡುವುದೆ ವಿಚಾರಿಸಲು

೧೦

ಗಂಧ ರಸ ರೂಪ ಸ್ವರ್ತ ತ  
ಬೊಂದು ತಾನಲ್ಲಿದರದರ ಹೇಸ  
ರಿಂದೆ ಕರಸುತ ಜೀವರಿಗೆ ತಪ್ತಿಕನು ತಾನಾಗಿ  
ಪೂಂದಿಕೊಂಡಿಹ ಪರಮ ಕರುಣಾ  
ಸಿಂಧು ಶಾಶ್ವತ ಮನವೆ ಮೊದಲಾ  
ದಿಂದಿರುಗಳೊಳಗಿದ್ದ ಭೋಗಿಸುತ್ತಿಹನು ವಿಷಯಗಳ

೧೧

ಶ್ರವಣ ನಯನ ಫೋರಣ ತ್ವಗ್ರಹ  
ಸಿವುಗಳಲಿ ವಾಕ್ಯಾಂಶಿ ಪಾದಾ  
ಧ್ಯಾನಯವಗಳಲಿ ತಮ್ಮಣಗಳಲಿ ತತ್ವತಿಗಳೂಳಗೆ  
ಪ್ರವಿಶತನು ತಾನ್ಯಾಗಿ ಕೃತಿಪತಿ  
ವಿನಿಧ ಕರ್ಮವ ಮಾಡಿ ಮಾಡಿಸಿ  
ಭ್ರಂತಕೆ ಕಾರಣನಾಗಿ ತಿರುಗಿಸುತ್ತಿಪನು ತಿಳಿಸದಲ್ಲಿ

೫

ಗುಣಿ ಗುಣಗಳೊಳಗಿದ್ದು ಗುಣಿ ಗುಣ  
ಸೆನಿಸುವನು ಗುಣ ಬದ್ಧನಾಗದೆ  
ಗುಣಬ ಪುಣ್ಯಪುಣ್ಯ ಫಲ ಸ್ರಹಾಂದಿ ಚೇತನಕೆ  
ಉಣಿಕುತ್ತವರೂಳಿದ್ದ ವೃಜಿಸಾ  
ದರ್ಶನ ಚಿದಾನಂದ್ಯೈಕದೇಹನು  
ಕೊನೆಗೆ ಸಚರಾಚರ ಜಗದ್ಬುಕುಯೆಸಿಪ ನವ್ಯಯನು

೬

ನಿದ್ಯಾತಾಸಂದೇಹಿಸಿಕೊಂಬಸಿ  
ರುದ್ಧದೇವನು ಸರ್ವ ದೇವರ  
ಬುದ್ಧಿಯೊಳು ನೆಲೆಸಿದ್ದ ಕೃತಿಸತಿ ಬುದ್ಧಿಯೆಸಿಸುವನು  
ಸದ್ಭುಯೆಸಿಸುವ ಸಂಕರುಷಣ ಪ್ರ  
ಗಿದ್ದನಾಮಕ ವಾಸುದೇವನ  
ವದ್ಯರೂಪ ಚತುಷ್ಪಯಗಳರಿತವನೆ ಕೋಣಿದನು

೭

ತನು ಚತುಷ್ಪಯಗಳೂಳು ನಾರಾ  
ಯಾನು ಹೃತ್ಯೈಮಲಾಖ್ಯ ಸಿಂಹಾ  
ಸನದೊಳಿಸಿರುಧ್ವಾದಿ ರೂಪಗಳಿಂದ ಶೋಭಸುತ  
ತನಗೆ ತಾನೇ ಸೇವ್ಯ ಸೇವಕ  
ಸೆನಿಸಿ ಸೇವಾಸಕ್ತ ಸುರರೊಳ  
ಗನವರತ ನೆಲೆಸಿದ್ದ ಸೇವೆಯಕೊಂಬನವರಂತಿ

೯

ಜಾಗರ ಸ್ವಪ್ನಂಗಳೊಳು ವರ  
ಭೋಗಿಕರಯನ ಬಹುವರಕಾರ ನಿ  
ಖಾಗಗೈಸಿ ಸಿರಂತ ಜೀವರ ಬಿಳ್ಳಿರೀರವನು  
ಫೋಗಿಸಿತ್ತು ಸುಷ್ಪಟಿಕಾಲದಿ  
ಸಾಗರವ ಸದಿ ಕೂಡುವಂತೆ ನಿ  
ಯೋಗರಹಿತನು ಅಂತಗಳನೇಕತ್ತರ್ಯಾದಿಸುವ

೫

ಭುರ್ಣಿರಂದೊಡಗೂಡಿ ಕಾರಣ  
ಕಾಯ್ದರಸಸ್ತುಗಳಲ್ಲಿ ಪ್ರೀರಣ  
ಸ್ರೀಯ್ದರಹಿತಗಳಿಂದ ಸಂಪಂತಗಳಪ್ರೇಲಿದ್ದು  
ಸೂಯ್ದ ಕೆರಣಗಳೆಂತೆ ತನ್ನ ಯ  
ನೀಯ-ದಿಂದಲಿ ಕೊಡುತಕೊಂಡಿಹಿಡ  
ನಾಯರಿಗೆ ಈತನ ವಿಕಾರವ್ಯಾಗ್ನಿಚರಿಪ್ರವಾಚಂಸ್ಯಾ

೬

ಒನಕ ತನ್ನತ್ತುಬಿಗೆ ವರೆ ಭೂಮಿ  
ಇಂದ್ರ ದುರ್ಕಾಲವ ತೈಣಿಸಿ ತಾ ವಂ  
ದನೆಯ ಕ್ಷೇತ್ರಾಲುತವನೆ ಹರಿಸುತ ಹರಿಷಬುಷುವಂತೆ  
ವರರುಹೇಕ್ಕಣ ಪ್ರಾಜ್ಯಪ್ರಾಜಕ  
ನೇನಿಸಿ ವೃಜಾಸೂಧನ ಸದಾ  
ಧನು ತನಗೆ ತಾನಾಗಿ ಫಲಗಳನೀವ ಭಂಜಕಂಗ

೭೦

ತಂದೆ ಬಹು ಸಂಘರ್ಷನುದಿ ತನ್ನ ಯ  
ಬಂಧುಭಾಗವ ಸೇರಿಂದ ಮಾರವೆಯ  
ನಂದರುಗೆ ತಾಮಾಡಿ ಮನಯೋಳಿಗಿಡನ ತರನುತೆ  
ಇಂದಿರಾಧವ ತನ್ನ ಇಚ್ಛಿಗ  
ಇಂದೆ ಗುಣಗಳ ಜೀತನಕೆ ಸಂ  
ಬಂಧಗೈಸಿ ಸುಖಾಸುಖಾತ್ಮಕ ಸಂಸ್ಥಾತಿಯಲಿಡನ

೮೮

ತ್ಯಾಣಕ್ಕ ತಾಲಯದೊಳಗೆ ಪೋಗೆ ಸಂ  
 ದಣಿಸಿ ಪ್ರತಿ ಭಿದ್ರದಲಿ ಪೋರಮು  
 ಬ್ರಿನಳನಿರವನು ತೋರಿ ತೋರದಲಿಪ್ಪ ತೆರನಂತೆ  
 ವನಜಜಾಂಡದೊಳಖಿಳ ಜೀವರ  
 ತನುವಿನೋಳ ಮೋರಗಿದ್ದ ಕಾಣಿಸ  
 ದಸಿವಿಷೇರನು ಸಕಲ ಕವರ್ವನ ಮಾಳ್ಳನವರಂತೆ

೮೭

ಪಾದವಗಳಿಗೆರಯೆ ಸಲೀಲವು  
 ತೋರು ಕೊಂಬೆಗಳುಬ್ಬಿ ಪುಷ್ಟ  
 ಸ್ವಾದು ಫಲವೀವಂದದಲಿ ಸಹೇಳ್ಳಿರನು ಇಸರಾ  
 ರಾಧನೆಯ ಕೃಕೊಂಡು ಬ್ರಹ್ಮ ಇ  
 ವಾದಿಗಳ ಸಾಮಾದಲಿ ಫಲ ವಿ  
 ತ್ಯಾದರಿಸುವನು ತನ್ನ ಮಹಿಷೇಯ ತೋರಗೊಡ ಇಗಕ

೮೯

ಶ್ರುತಿ ತತ್ತಿಗಳಿಗೆ ಗೋಚರಿಸದ  
 ಪ್ರತಿಮಜಾನಂದಾತ್ಮ ನಂಜ್ಯತ  
 ವಿತತ ವಿಶ್ವಾಧಾರ ವಿದ್ಯಾಧೀಶ ವಿಧುಸಕ  
 ಪ್ರತಿದಿನಸ ಚೇತನರೊಳಗ ಪಾರ  
 ಕೃತ ಪುರುಷನಂದದಲಿ ಸಂಖರಿ  
 ಸುತ ನಿಯಮ್ಯ ನಿಯಾವುಕನು ಆನಾಗಿ ಸಂತ್ಯೈ

೯೦

ಮನ ವಿಷಯದೊಳಗಿರಿ ವಿಷಯವ  
 ಮನದೊಳಗೆ ನೆಲೆಗೊಳಿಸಿ ಬಲು ನೂ  
 ತನವು ಸುಸಮಾಚಿಂ ನ ವಿದುಪಾದೇಯ ನೆಂದರುಸಿ  
 ಕಸಿಲಾದರು ತನ್ನ ಪಾದದ  
 ನೆನೆವನೀಯಾದೆ ಸರ್ವರೊಳಗಿ  
 ದ್ವಾನುಭವಿಸುವನು ಸೂಳಲ ವಿಷಯವ ವಿಶ್ವನೆಂದೆಸಿ

೯೧

ತೋಂದುಕನು ತಾನಾಗಿ ಮನ ಮೊದ  
ಲಾದ ಕರಣದೋಳದ್ದು ವಿಷಯವ  
ನೈದವನು ಸಿಜಪ್ರೋಣ ಸುಖನಾಯ ಗುರುಹಕನು  
ಮೇದನೇಂದ್ರ್ಯನು ತಿಳಿಯದವನೇಂಾ  
ಪಾದಿ ಭುಂಜಿಸುತ್ತೆಲ್ಲರಾಳಗಾ  
ರಾಳಿದ ಬಡುವನು ಘಟ್ಟವಶ್ವಲ ಭಾಗ್ಯ ಸಂಸ್ಕೃತಿ

೮೭

ನಿತ್ಯ ನಿಗಮಾತೀತ ನಿರ್ಗುಣ  
ಘೃತ್ಯವಶ್ವಲ ಘಯ ನಿನಾರನ  
ಸತ್ಯಕಾಮ ತರಣ್ಯ ಶಾಂತಿ ಕೂಮಲಾಂಗ ಸರಬಿ  
ಮತ್ತನಂದದಿ ಮತ್ಯರಾಳಕೊರ  
ಗೆತ್ತನೇಂಡಲು ಸುತ್ತಲಿಸುನು  
ಅತ್ಯಧಿಕ ಸಂತ್ರಪ್ತ ತ್ರಿಜಗದಾರ್ಥಪ್ತ ಸರವಾಪ್ತಿ

೮೯

ಪನಿ ಹರಿನಣಿ ನಿದ್ವಾಮದ ಸ  
ಚ್ಚನಿಗಳಂದದಿ ರಾಜಿಸುತ ನೂ  
ಧವ ನಿರಂತರ ದೇವ ದಾನವ ಮಾನವರೂಢು  
ತ್ರಿನಿಧಿ ಗುಣ ಕರ್ಮ ಸ್ವಭಾವನ  
ಪವನಮುಖ ದೇವಾಂತರಾತ್ಮಕ  
ದಿನಸ ದಿನಸದಿ ವ್ಯಕ್ತಮಾಡುತಲವರೂಢುಣಿನ

೯೫

ಅಣು ಮಹತ್ತಿನಲಿಪ್ಪ ಘನ ಪರ  
ಮಾಣವಿನೆಂಳಗಡಗಿಸುವ ಸೂಕ್ತ ವ  
ಮುಣಿಸುವ ತೇಂಲಿಸುವ ಸಗ್ಗಲಗಳನನ ಮಾಯಾವಿದು  
ದನುಬ ರಕ್ತಸರೆಲ್ಲರವನೆಂಳು  
ಮುನಿದು ಮಾಡುವುದೇನ ಲಾಖಿಲ  
ವನಕೆಗಳು ಧಾಣ್ಯಗಳ ಹಣಿವಂದವಲಿ ಸಂಹರಿಪ

೯೯

ದೇವ ಮಾನವ ದಾಸವರು ಎಂ  
 ದೀ ನಿಧದಲೂವಾಗಲಿಪ್ಪರು  
 ಮೂರವರೊಳಗಿವಗಿಲ್ಲ ಸ್ನೇಹೋಧಾಸಿನ ದ್ವೇಷ  
 ಜೀವರಧಿಕಾರಾನುಸಾರದ  
 ಲೀವ ಸುಖ ಸಂಸಾರ ದುಖಿನ  
 ತಾವುಣಿದ ಲವರವರಿಗುಣಿಸುವ ನಿಗರ್ತಾಶನನು

೭೦

ಎಲ್ಲಿ ಕೇಂದರೆಲ್ಲಿ ಸೋಂಡಿದ  
 ರಲ್ಲಿ ಬೇಡಿದರಲ್ಲಿ ಶಿಂಡಿದ  
 ರಲ್ಲಿ ಒಟಿದರಲ್ಲಿ ಆಡಿದರಲ್ಲಿ ಇರುತ್ತಿಹಣ್ಣ  
 ಬಲ್ಲಿದರಿಗತಿ ಬಲ್ಲಿದನು ಸರಿ  
 ಯಿಲ್ಲಿ ಇವಾವಲ್ಲಿ ಸೋಂಡಲು  
 ಖಿಲ್ಲಿ ಮಾನವರೊಳ್ಳಿ ನಪ್ರತಿವ ಲ್ಲಿ ಇಗಕಳ್ಳ

೭೧

ತಪ್ತುಲೋಹವು ಸೋಂಭ್ರ ಜನರಿಗೆ  
 ಸಪ್ತುಚಿಹ್ನೆನ ತೆದೆದಿ ತೋಂಪ್ರದು  
 ಲುಪ್ತುವಾವಕ ಲೋಹ ಕಾಂಬಿದ್ದ ಪೂನ್ಯದೋಷಾದಿ  
 ಸಪ್ತುವಾಹನ ನಿಖಿಳ ಜನರೊಳು  
 ವ್ಯಾಪ್ತುನಾದುದರಿಂದ ಸವರು  
 ಅಪ್ತುರಾಗಿಹರೆಲ್ಲಿಕಾಲದಿ ಹಿತನ ಕೈಕೊಂಡು

೭೨

ವಾರಿದನು ಮಳಿಗರೆಯೆ ಚೆಳಿದಿಹ  
 ಭೂರುಹಂಗಳ ಚಿತ್ರ ಫಲ ರಸ  
 ಬೇರೆ ಬೇರಿಪ್ಪಂತೆ ಬಹುವಿಧ ಜೀವರೊಳಗಿದ್ದು  
 ಮಾರಮಣ ನವರವರ ಯೋಂಗ್ಯತೆ  
 ವಿಾರದಲೆ ಗುಣಕಮರ್ಗಳನನು  
 ಸೂರ ನಡೆಸುವ ದೇವನಿಗೆ ವೈಷಮ್ಯವೆಲ್ಲಿಹುದೊ

೭೩

ವಾರಿಜಾಪ್ತನ ಕಿರಣ ಮಣಿಗಳ  
ಸೇರಿ ತತ್ತ್ವದ್ವಾರ್ಥಗಳನು ವಿ  
ಕಾರಗೈಸದೆ ಸೋಽಷ್ಟರಿಗೆ ಧಳಧಳಿಸುವಂದದಲ್ಲಿ  
ಮಾರಮಣ ಲೋಕತ್ರಯಮೋಹ  
ಮೂರು ವಿಧ ಜೀವರೋಳಗಿದ್ದು ವಿ  
ಹಾರ ಮಾಡುವನವರ ಯೋಗ್ಯತೆ ಕರ್ಮವನುಷರಿಸಿ

೨೪

ಒಲವನವರಿಸುವ ಗಳಿಗೆ ಬ  
ಟ್ಯೂಲನುಳಿದು ಚ್ಯಾಗಂಟೆ ಕೈ ಪಿಡಿ  
ದೇಳಿದು ಹೊಡಿವಂದದಲ್ಲಿ ಸಂತತ ಕರ್ತ್ವ ತಾನಾಗಿ  
ಹಲಧರಾನುಜ ಪ್ರಣ್ಯ ಪಾಪದ  
ಫಲಗಳನು ದೇವಾಸುರರ ಗಣ  
ಮೋಳಿ ವಿಭಾಗವ ಮಾಡಿ ಉಣಿಸುತ್ತ ಸಾಕ್ಷಿಯಾಗಿಸ್ತು

೨೫

ಪೂರ್ಣಾಂದಿಕೊಂಡಿಹ ಸರ್ವರೋಳು ಸಂ  
ಬಂಧವಾಗದೆ ಸಕಲ ಕರ್ಮವ  
ನಂದದಲ್ಲಿ ತಾಮಾಡಿ ಮಾಡಿಸಿ ತತ್ವಲಗ್ಗುಣದೆ  
ಕುಂದದಲ್ಲಿ ಅಣು ಮಹತೀನಿವ ಘಟ  
ಮಂದಿರದಿ ಸರ್ವತ್ರ ತುಂಬಿಹ  
ಬಾಂದಳದ ತೆರನಂತೆ ಇರುತ್ತಿಪ್ಪನು ರಮಾರಮಣ

೨೬

ಕಾದಕಚಿಂಣ ಹಿಡಿದು ಬಡಿಯಲು  
ವೇದನವು ಲೋಹಗಳಿಗಲ್ಲಿದ  
ಬಾದುದೇನೈಯನಳಗಾ ವ್ಯಧಿಯೇನಮಾಡಿದರು  
ಆದಿದೇವನು ಸರ್ವ ಜೀವರ  
ಕಾದುಕೊಂಡಿಹನೋಳಹೊರಗೆ ದು:  
ಖಾದಿಗಳು ಸಂಬಂಧವಾಗುವವೇನೋ ಚಿನ್ಯಯಿಗೆ

೨೭

ಮಳಲ ಮನೆಗಳ ಮಾಡಿ ಮಕ್ಕಳು  
 ಕೆಲವು ಕಾಲದಲ್ಲಾಡಿ ವೇಗದದ  
 ತುಂದು ಕೆಡಿಸುವ ತೆರದಿ ಲಕ್ಷ್ಯಿತವಣ ಲೋಕಗಳ  
 ಹೆಲವು ಬಗೆಯಲ್ಲಿ ನಿರ್ಮಿಸುವ ನಿ  
 ಶ್ಚಲನು ತಾನಾಗಿದ್ದು ಸಲಹುವ  
 ನೆಲರುಣಿಯವ್ಯಾಲ್ ನುಂಗನಗೆ ಎಲ್ಲಿಯದ್ದೊ ಸುಖದ್ವಾಳಿ      ೩೮

ವೇಷ ಭಾಷೆಗಳಿಂದ ಜನರ ಪ್ರ  
 ನೋಷಗ್ಯಾಸುವ ನಟಿ ಪೂರುಷನೋಳ್  
 ದೋಷದೂರನು ಲೋಕದೊಳು ಬಹು ರೂಪ ಮಾತಿನಲಿ  
 ತೋಷಿಸುವ ನವರವರ ವುನದಢಳ  
 ಲಾಷೆಗಳ ಪೂರ್ವಸುತ್ತನುದಿನ  
 ಪೂರ್ಣಿಸುವ ಪೂತಾತ್ಮ ಪೂಣ್ಯಾನಂದ ಜ್ಞಾನವಯಾ      ೩೯

ಅಥವ ಮಾನವ ನೋವರ ಮಂತ್ರ  
 ಷಥಗಳನು ತಾನರಿತು ಪಾವಕ  
 ಉದಕಗಳ ಸಂಬಂಧವಿಲ್ಲದಲಿಪ್ಪನದರೂಳಗೆ  
 ಪದುಮಜಾಂಡೋದರನು ಸರ್ವರ  
 ಹೃದಯದೊಳಗಿರ ಕಾಲಗುಣ ಕ  
 ಮರದ ಕಲುವ ಸಂಬಂಧಾಗುವದೇ ನಿರಂಜನಗೆ      ೪೦

ಒಂದುಗುಣದೊಳನಂತ ಗುಣಗಳು  
 ಒಂದು ರೂಪದೊಳಿಹವು ಲೋಕಗೆ  
 ಇಂದು ರೂಪದಿ ಧರಿಸಿ ತದ್ದ ಪದಾರ್ಥದೊಳ ಹೊರಗೆ  
 ಬಂದಳದಪೂರ್ಲಿದ್ದು ಬಹು ಪೇಸ  
 ರಿಂದ ಕರಸುತ ಪೂಣ್ಯ ಜ್ಞಾನಾ  
 ಫಂದಮಯ ಪರಿಪರಿ ವಿಹಾರವ ಮಾಡಿ ಮಾಡಿಸುವ      ೪೧

ಎಲ್ಲರಾಳು ತಾನಿಪ್ಪು ತನ್ನೊಳಿ  
ಗಲ್ಲಿರನು ಧರಿಸಿಹೆನು ಅಪ್ರತಿ  
ಮಲ್ಲಿ ಮನ್ಯಾಧ್ಯಜನಕ ಜಗದಾದ್ಯಂತ ಮಧ್ಯಗಳ  
ಬಲ್ಲಿ ಬಹುಗುಣ ಭರಿತ ದಾನವ  
ದಳಿಣ ಜಗನ್ನಾಧ ವಿರ್ಯಲ  
ಸಾಲ್ಲಿನಾಲಿಸಿ ಕಂಭದಿಂದಲೀ ಬಂದ ಫಕ್ತನಿಗೆ

೨೭

ಅಂತು ಸಂಧಿ ಇಕ್ಕೆ ಪದಗಳು ಇಂತೆ ಮಂಗಳಂ

ಪ್ರೇಕ್ಷಣ್ಣಾಂ ಹಣಮನ್ತು



## ಂಧಿ ೪ ‘ಭೋಜನ ರಸವಿಭಾಗ ಸಂಧಿ’

ಹರಿ ೬೦

ಹರಿಕದಮ್ಮತಸುರ ಗುರುಗಳ  
ಕರುಣದಿಂದಾಪನಿತ್ಯ ಪೀಠಿನೆ  
ಪರಮ ಭಗವತ್ತಕ್ರಿಧನಾರದಿ ಕೇಳುವುದು

೫

ವನಜಜಂಡದೊಳ್ಳಿ ವಿಳ ಚೇಂ  
ತನರು ಭುಂಜಿನ ಚತುರವಿಧಿ ಭೋಃ  
ಜನ ಸದಾಧ್ಯಾದಿ ಚತುರ ವಿಧಿ ರಸ ರೂಪ ತಾನಾಗಿ  
ಮನಕೆ ಬಂದುದ ನುಂಡುಳಿಸಿ ಸಂ  
ಜನನಕುವಚಯ ಕರಣ ಕಾನಂ  
ದನಿಮಿರಿಗಾತ್ಮಿ ಪ್ರದಶ್ಯಾನ ಸುಖವನೀವ ಹರಿ

೮

ಸೇಡದಂದದಲಿಸ್ತ್ರೆ ಲಂಗಕೆ  
ಸೋಡತಾತ್ಮಿಕ ರಸವಿಭಾಗವ  
ಮಾಡಿ ಸೋಡಶ ಕಳೆಗಳಿಗೆ ಉಪಚಯಗಳನ್ನೆ ಕೊಡುತ್ತ  
ಕೊರ್ಡ ಎಸ್ಟ್ರೈಟ್ರಿರಡು ಸಾವಿರ  
ನಾಡಿಗತ ದೇವತೆಗಳೂಳಿಗಿ  
ದಾಳುಡುತಾನಂದಾತ್ಮಿ ಚರಿಸುವ ಲೋಕದೊಳು ತಾನು

೯

ವಾರಿವಾಚ್ಯನು ವಾರಿಯಾಳಗಿ  
ದಾಳುರು ರಸವೆಂದೆನಿಸಿ ಮುನ  
ತ್ವಾರು ಸಾವಿರ ಸ್ತ್ರೀ ಪುರುಷನುಡಿಯೊಳು ತದೂಪ  
ಧಾರಕನು ತಾನಾಗಿ ಸರ್ವ ಶ  
ರೀರಿಗಳಿ ಯಹಿಶ್ವಿ ರಾತ್ರಿ ವಿ  
ಶಾರ ಮಾಳ್ವನು ಬ್ಯಾಹತಿಯೆಂಬ ಸುನಾನುದಿಂ ಕರೆಸಿ

೧೦

ಆರು ರೇಣು ಸತ್ಯಾದಿ ಭೇದದ  
ಲಾರು ಮೂರುಗಿಹವ್ಯ ಸಾರು  
ಸಾರಸೀತ ಸ್ರಚರ ಖಂಡಾಖಂಡ ಚಿತ್ತಚರ  
ಕರಧಿಕ ಎಪ್ಪತ್ತು ಸಾವಿರ  
ಮಾರವುಣಿ ರಸಾಖ್ಯ ರೂಪ ತ  
ರೀರದಲ್ಲಿ ಭೈಃಖ್ಯ ಮುಪದಾಧ್ಯಾದಿ ತೀವು ಘುಂಭೆಪ್ಪದು

೪

ಕ್ಷೇರಗತ ರಸ ರೂಪಗಳು ಮು  
ಸನ್ನಿರ ಮೇಂತ್ರೈವತ್ತು ನಾಲಕು  
ಚೂರು ಫ್ಲೂತಗತ ರೂಪಗಳು ಇನ್ನತ್ತು ಒಂಬತ್ತು  
ಸಾರ ಗುಡದೊಂಗಲ್ಗೈದುಸಾನಿರ  
ಸೂರುಮೈಂದು ಸುರೂಪ ದ್ವಿಷಹ  
ಸುರರದು ಶತಪಂಚನಿಂಶತಿ ರೂಪ ಫಲಗ-ಲ

೫

ನಿಶದ ಸ್ವಿರ ತೀಕ್ಷ್ಣಾವು ನಿರ್ವರ್ಗ  
ರಸಗಳಲ್ಲಿ ಮೂರ್ಯದುಸಾನಿರ  
ತ್ರಿಶತನನೆ ರೂಪಗಳ ಚಿಂತಿಸಿ ಘುಂಜಪ್ಪದು ಪವಯ  
ಶ್ರುಸನ ತತ್ತ್ವೇಶರೂಳಗಿದಿ ೯  
ಪೆಸರಿನಿಂದಲ್ಲಿ ಕರಸುವನ್ನ ಫೇ?  
ನಿಸಿದರಿಂದರಿ ಮನಕೆ ಪೂರ್ಖವನು ಬಲ್ಲ ಸಬುಧಾಗೆ

೬

ಕಪಿಲ ನರಪರಿ ಭಾಗ್ಯವತ್ತರ್ಯ  
ವಪುಷನೇತ್ರದಿ ನಾಸಿಕಾಸ್ಯದಿ  
ಶಫರ ನಾವರಕ ಜೀಹ್ವೆಯಲ್ಲಿ ದಂತದಲಿ ಹಂಸಾಖ್ಯ  
ತ್ರಿಪದಿ ಪಾದ್ಯ ಹಯಾಸ್ಯವಾಜ್ಯದೊ  
ಖಪರಿಮಿತ ಸುಖಪೂಣಿ ಸಂತತ  
ಕೃಪಣರೋಳಗಿದ್ದವರ ವರ ರಸ ಸ್ವೀಕರಿಸಿಕೊಡುವ

೭

ನಿರುಪಮಾನಂದಾತ್ಮ ಹರಿ ಸಂ  
 ಕರುಷಣ ಪ್ರದ್ಯುಮ್ಮ ರೂಪದ  
 ಲಿರ ತಿಹನು ಭೋತ್ತಮ್ಮ ಗಳೊಳಗೆ ತಚ್ಚಕ್ತಿದನು ಎನಿಸಿ  
 ಕರೆಸುವನು ನುರೂಬುಣಿರು  
 ದ್ವಿರಡು ನಾಮದಿ ಭೋಜ್ಯ ವಸ್ತುಗ  
 ಸಿರುತ ತಪ್ಪ ಕನಾಗಿ ತೃಪ್ತಿಯನೀವ ಜೀತನಕೆ

೫

ವಾಸುದೇವನು ಒಳಹೊರಗೆ ಅವ  
 ಕಾಶಕೊಡುವ ನಭಸ್ತುನಾಗಿ ರ  
 ಮಾಸಮೇತ ವಿಹಾರವನಾಳ್ಬನು ಪಂಚರೂಪದಲಿ  
 ಆ ಸರೂರುಹ ಸಂಭವಾಭವ  
 ವಾಸವಾದ್ಯಮರಾದಿ ಜೀತನ  
 ರಾಸಿಯೊಳಗೆಹನೆಂದು ಅರಿತವನವನೆ ಕೋಂವಿದನು

೬

ವಾಸುದೇವನು ಅನ್ನ ದೊಳು ನಾ  
 ನಾ ಸುಭಕ್ತ್ಯಾದಿ ಸಂಕರುಷಣ ಕೃ  
 ತೀಶ ಪರಮಾನ್ನದೊಳು ಘೃತದೊಳಿಪ್ಪನನಿರುದ  
 ಆ ಸುಪಣಾಂಸಗನು ಸೂಪದಿ  
 ವಾಸವಾನುಜ ಶಾಕದೊಳು ಮೂ  
 ಲೇಶ ನಾರಾಬುಣಿನು ಸರ್ವತ್ರದಲಿ ನೆಶೆಸಿಹನು

೮೦

ಅಗಣಿತಾತ್ಮ ಸುಭೋಜನ ಪದಾ  
 ಧರ್ಮಗಳ ಒಳಗೆ ಅಖಿಂಡ ಒಂದೊಂ  
 ದಗಳಿನೊಳನಂತಾಂಶದಿಂದಲಿ ಖಂಡನೆಂದೆಸಿ  
 ಜಗದ ಜೀವರ ತೃಪ್ತಿಬಡಿಸುವ  
 ಸ್ವಗತಭೀಂದ ವಿವರಿಂತನ ಈ  
 ಬರ್ಗೆಯ ರೂಪವನರಿತು ಭುಂಜಿಸಿ ಅರ್ಪಿಸಬಹಿಗೆ

೯೦

ಈ ಪಕ್ಷಿಯಲರಿತುಂಬ ನರ ನಿ  
ತ್ಯಾಗವಾಸಿ ನಿರಾಮಯನು ನಿ  
ಷ್ಪಾಸಿ ಸಿತ್ಯ ವ ಹತ್ಯಾಯಜ್ಞಾಗಳಾಚರಿಸಿದವನು  
ಪೂಂಪುದಿಪ್ಪುದು ಬಪ್ಪುದೆಲ್ಲಿ ರ  
ಮಾಪತಿಗಧಿಸ್ತಾನವೆನ್ನು ಕೃ  
ಸಾಪಯೋಸಿಧಿ ಮಾತನಾಲಿಪತಿಹ ಇನನಿಯಂತಿ

೨೬

ಆರರಡುಸಾವಿರದ್ ಮೇಂಲಿ  
ನ್ನು ರ ವಿವರೆತ್ತಿಹಂದು ರೂಪದಿ  
ಸಾರಭಿಗೋಕ್ತಸಿರಿದ್ದ ದೇಂವನು ಅನ್ನ ಮಾ ಸಾಸೆನಿವ  
ಮಾರರರಡುವರ ಸಾವಿರದ್ ಮೇಂ  
ಲಗ್ಗುರ್ಧಿಕ ನಾಲ್ಪುತ್ತು ರಣಷದಿ  
ತೇಂರುತಿಹ ಪ್ರದ್ಯುಮ್ಮ ಇಗದ್ವಾಳ ಪಾಣವರುಮಾಗಿ

೨೭

ಎರಡು ಕೇವೀಶದ ಒಳಹೊರಗೆ ಸಂ  
ಕರುಷಣ್ಯೆದು ಸುಲಕ್ಷ್ಯದರವ  
ತ್ತುರಡ ಸಾವಿರದೇಂದಿಕ ಶತರಾಷ್ಟುಗಳ ಘರಿಸಿ  
ಕರಸಿಕೆಗಂಬ ಮನೋಮಯನು ಏಂ  
ದರ ವಿದೂರನು ಈರರಡು ಸಾ  
ವಿರದ ಮುನ್ನುರಾದ ಮೇಲ್ಲುಲ್ಲಿಂದ ಎಸ್ತುತ್ತು

೨೮

ರೂಪದಿಂ ವಿಜ್ಞಾನಮಯನೆಂ  
ದೀಪೇಸದಿನಿಂ ವಾಸುದೇವನು  
ವ್ಯಾಪಿಸಿಹ ಮಹದಾದಿ ತತ್ತ್ವವ ತತ್ತ್ವತಿಗಳೋಗೆ  
ಈ ಪುರುಷನಾಮಕ ಶುಭ ಸ್ವೇ  
ಹಾಪಳೆನಿಸಿ ರಮಾಂಬಿ ತಾ ಬ್ರ  
ಹಾಪರೋಕ್ಷಿಗಳಾದವರ ಲಿಂಗಾಂಗ ಕೆಡಿಸುವಳು

೨೯

ಷಡುಸಾನಿರ ಸೂರ ಇಪ್ಪ  
 ತೈಪ್ಪದು ನಾರಾಯಣನ ರೂಪವ  
 ತಾ ಧರಿಸಿ ಕೊಂಡನುದಿನದಲ್ಲಾನಂದವಯನೆನಿಸ  
 ಸದು ಲಕ್ಷ್ಯದಮೇೀಲೆ ಎಂಭ್ರ  
 ತೈಪ್ಪದುಸಾವಿರ ನಾಲ್ಕು ಶತಗಳ  
 ಲೈದು ಕೋತ್ತಾತ್ಕೃಕ ವಿರಿಂಚಾಂಡದೊಳು ತುಂಬಿಹನು

೮೬

ಸೂರು ಒಂದು ಸುರೂಪದಿಂ ಶಾಂ  
 ತೀರವ,ಣ ತಾನಸ್ಸುನೆನಿಪ್ಪೆ  
 ಸೂರ ಮೇಲೂರ್ಧಿಕ ದಶ ಪೂರ್ಣಾಖ್ಯ ಪ್ರದ್ಯುಮ್ಮ  
 ತೋರುತ್ತಿಕ ಸ್ವೇಷತ್ತು ಐದು ವಿ  
 ಕಾರ ಮನದೊಳು ಸಂಕರುಷಣ್ಯೆ  
 ಸೂರು ಚತುರಾಶೀತಿ ವಿಜ್ಞಾನಾತ್ಮ ವಿಶ್ವಾಖ್ಯ

೮೭

ಮೂರುಸಾವಿರದಧ್ರು ಶತ ಮೇೀ  
 ಲೀರಧಿಕ ರೂಪಗಳ ಧರಿಸಿ ಶ  
 ರೀರದೊಳಗಾನಂದವಯ ನಾರಾಯಣಾತ್ಮ ಪ್ರನು  
 ಈರೆರಡು ಸಾವಿರದ ಮೇಲು  
 ಸ್ತೂರು ಐದು ಸುರೂಪದಿಂದಲಿ  
 ಭಾರತೀಯನೊಳಿಪ್ಪ ನವಸೀತಸ್ವ ಫೋತದಂತೆ

೮೮

ಮೂರಧಿಕ ಐವತ್ತು ಪೂಣ ಶ  
 ರೀರದೊಳಗನಿರುಧ್ರುನಿಪ್ಪೆ  
 ಸೂರು ಹನ್ನೊಂದಧಿಕ ಪಾನನೊಳಿಪ್ಪ ಪ್ರದ್ಯುಮ್ಮ  
 ಮೂರನೇ ವ್ಯಾನನೊಳಗ್ರೇದರೆ  
 ಸೂರು ರೂಪದಿ ಸಂಕರುಷಣ್ಯೆ  
 ಸೂರೆ ಮೂರತ್ತೆ ದುದಾನನೊಳಿಪ್ಪ ಮಾಯೇಶ

೮೯

ಮೂಲ ನಾರಾಯಣನು ಏವ  
ತ್ತೀಳಧಿಕ ಏನೊರು ರೂಪವ  
ತಾಳಿ ಸರ್ವತ್ರದಿ ಸಮಾನನೊಳಿಪ್ಪು ಸರ್ವೇಶ  
ಲೀಲೆಗೈವನು ಸಾವಿರದ ಮೇ೯  
ಲೇಳಂನೊಹ್ನೆನ್ನೊಂದು ರೂಪವ  
ತಾಳಿ ಪಂಚಪೂರೂಳು ಲೋಕಗಳ ಸಲಹುವನು ೨೦

ತ್ರಿನವತಿ ಸುರೂಪಾತ್ಮಕನಿರು  
ದ್ವಾನು ಸದೂ ಯಜಮಾನನಾಗಿ  
ದ್ವಾನಳ ಯನು ಸೋಮಾದಿ ಪಿತ್ರ ದೇವತೆಗಳಿಗೆ ಅನ್ನ  
ಎನಿಪನಾ ಪ್ರದ್ಯಮನ್ನ ಸಂಕರು  
ಷಣ ವಿಭಾಗವಮಾಡಿ ಕೊಟ್ಟುಂ  
ಡುಣಿವ ನಿತ್ಯಾನಂದ ಭೋಜನದಾಯಿ ತರ್ಯಾಹ್ಯಂ ೨೧

ಷಣ್ಣವತಿ ನಾಮಕನು ವಸು ಮೂ  
ಗಣ್ಣ ಭಾಸ್ಯರರೊಳಗೆ ನಿಂತು ಪ್ರ  
ವಸ್ಸುರನುದಿನ ನಿಷ್ಪತ್ತಪಟ ಸದ್ಭುತ್ತಯಲಿ ಮಾನ್ಯ  
ಪುಣ್ಯ ಕರ್ಮವ ಸ್ವೀಕರಿಸಿ ಕಾ  
ತುಣ್ಯ ಸಾಗರನಾ ಪಿತ್ರಗಳಿಗ  
ಗಣ್ಯ ಸುಖವಿತ್ತುವರ ಪೂರೆವನು ಎಲ್ಲ ಕಾಲದಲ್ಲಿ ೨೨

ಸುತಪ ಏಕೋತ್ತರ ಸುಪಂಚಾ  
ಶತನರಣ ಕರಣದಿ ಚತುರ್ವಿಂ  
ಶತಿ ಸುತತ್ಯದಿ ಧಾತುಗಳೊಳಿದ್ದ ವಿರತನಿರುದ್  
ಜತನ ಮಾಳ್ಳನು ಜಗದಿ ಜೀವ  
ಪ್ರತಿಗಳ ಷಣ್ಣವತಿ ನಾಮಕ  
ಚತುರ ಮೂತ್ರಿಗಳಚೀಂ ಸುವರದರಿಂದ ಬಳಿವರು ೨೩

ಅಬುಷಜಾಂಡೋಂದರನು ವಿಪಿನದಿ  
ಶುರಿಯೆಂಜಲನುಂಡ ಗೋಕುಲ  
ದಬಲೆಯರ ಸೊಲಿಸಿದನು ಖಣಿಸತ್ತಿ ಯಾರು ಕೊಟ್ಟನ್ನು  
ಸುಭೂತ ತಾ ಭುಂಚೆಸಿದ ಸ್ವರೇಮಣ  
ಕುಬುಜೆ ಗಂಧಕೆ ಒಲಿದ ಮುನಿಗಣ  
ವಿಬುಧ ಸೇನಿತ ಬಿಡುವನೇ ನಾವಿತ್ತ ಕರ್ಮಾಧು

೨೬

ಗಣನೇಯಿಲ್ಲದ ಪರಮಸುಖ ಸ  
ದ್ವಿಂ ಗಳಂಗಳ ಲೀಶ ಲೀಶಕೆ  
ಎಣೆಯೆನಿಸದು ರಮಾಭ್ರಜವ ಶಕ್ತಾದಿಗಳ ಸುಖವು  
ಉಣಿತುಣಿತ ವ್ಯೇವರದು ಕೃಷ್ಣ  
ಪರಣವೆನಲು ಕೈಕೊಂಬನಭ್ರಾಕ  
ಜನನಿ ಭೋಜನ ಸಮಯದಲಿ ಕೈಯೊಡ್ಡುವಂದದಲಿ

೨೭

ಬೇವಕೃತ ಕರ್ಮಗಳ ಬಿಡದೆ ರ  
ಮಾವರನು ಸ್ವೀಕರಿಸಿ ಘಲಗಳ  
ನೀವನದಿಕಾರಾನುಸಾರದಲವರಿಗನವರತ  
ಪಾವಕನು ಸವರ್ಸ್ವ ಭುಂಚೆಸಿ  
ತಾವಿಕಾರವ ಸ್ಯೇದನೋವೇಗೆ  
ಪಾವನಕೆ ಪಾವನವೆನಿಪ ಹರಿಯುಂಬುದೇನರಿದು

೨೮

ಕಲುವ ಜಿಹ್ವೆಗೆ ಸುಮ್ಮು ಭೋಜನ  
ಒಲ ಹೊದಲು ವಿವದೋರುವುದು ನಿ  
ಷ್ಟಲುವ ಜಿಹ್ವೆಗೆ ಸುರಸ ತೋರುವುದೆಲ್ಲ ಕಾಲದಲೆ  
ಸುಲಲಿತಾಂಗೆ ಸಕಲ ರಸಮಂ  
ಗಳವೆನಿಸುತ್ತಿಹವನ್ನುಮಯ ಕೈ  
ಕೊಳಿದೆ ಬಿಡುವೇ ಪೂತಣಿಯ ಇಷವೊಲೆಯನುಂಡವನು

೨೯

ವೇಳಲೇನು ಸಮಾರ ದೇವನು  
ಕಾಳಕೂಟವನುಂಡು ತೋಳಕವ  
ಪಾಲಿಸಿದ ತದ್ವಾಸನೋವರ್ನು ಅವು ತನೆನಿಸಿದನು  
ಶ್ರೀಲಕುಮಾ ಷಳಿಭ ಶುಭಾ ಶುಭ  
ಜಾಲ ಕರುಂಗಳುಂಬ ನುಪಚಯ  
ದೇಹಗೆಗಳವಗಿಲ್ಲವೆಂದ್ರು ಸ್ವರಸಗಳ ಬಿಟ್ಟು

೨೮

ಈ ಪರಿಯಲಜ್ಞತನ ತತ್ತ್ವ  
ದೂರವ ತನ್ನಾಮಗಳ ಸಲೆ ನಾ  
ನಾಪದಾರ್ಥದಿ ನೆನೆನೆನೆದು ಭುಂಜಿಸುತ್ತಲಿರು ವಿಷಯ  
ಪುರಪಕ್ಷಾಪಕ ನಿಯಾಮಪಕ  
ವ್ಯಾಪಕನು ಎಂದರಿದು ನೀ ನೀ  
ಶ್ರೀಪನಾಗಿರು ಪುಣ್ಯಪಾಪಗಳರ್ಥಸವನಡಿಗೆ

೨೯

ಷದು ಲಕ್ಷ್ಯಿಂಭತ್ತು ಒಂಬ  
ತ್ವಾದ ಸುವಿರದೇಳುನೂಮೇರ್  
ಶ್ವೇದು ರೂಪವಧರಿಸಿ ಭೋಳಕ್ತುಗ ಭೋಳಿಷ್ಯನೆಂದೆನಿಸಿ  
ಶ್ರೀಧರಾದುಗಾರಮಣ ಪಾ  
ದಾದಿ ಶಿರಪಯ್ಯಂತ ವ್ಯಾಪಿಸಿ  
ಕಾದುಕೊಂಡಿಹ ಸತತ ಶ್ರೀ ಜಗನ್ನಾಥ ವಿರ್ಜಲನು

೩೦

ಅಂತು ಸಂಧಿ ಇ ಕ್ಕೆ, ಪದಗಳು ಗಂಟ ಕ್ಕೆ ಮಂಗಳಂ

ಶ್ರೀಕೃಷ್ಣಾಪಣಮಶ್ಚ



## ಸಂಧಿ ಇ “ವಿಭಾತಿಷಂಧಿ”

ಹರಿ: ೬೦

ಹಂಕಧಾಮ್ಯ ಕಸುರ ಗುರುಗಳ  
ಕರುಣದಿವಾದಾಪಸಿತು ಪಂಚುವೆ  
ಸರವು ಭಗವದ್ವ್ಯಾಕ್ತಿರಿಧನಾಸರದಿ ಕೇಳುವುದು

೫

ಶ್ರೀ ತರುಣೀವಲ್ಲಿಭನ ವರಮ ವಿ  
ಭಾತಿ ರೂಪವ ಕಂಡ ಕಂಡ  
ಲ್ಲಿ ತೆರದಿ ಚೆಂತಿಸುತ ಮನದಲಿ ನೋಡು ಸಂಭರವದಿ  
ನೀತ ಸಾಧಾರಣ ವಿಶೇಷ ಸ  
ಜಾತಿ ಸ್ನೇಜಿಾಹಿತವು ಸರ್ಯಜ ವಿ  
ಜಾತಿ ಖಂಡಾಖಂಡ ಬಗೆಗಳನರಿತು ಬುಧರಂಡ

೬

ಜಲಧರಾಕಾಶದಲಿ ಚರಿಸುವ  
ಜಲಘ ಚೀವರ ಸಿನುಂಸಿಹ ನದ  
ರೂಪು ಸಜಾತಿ ವಿಜಾತಿ ಸಾಧಾರಣೆ ನಿಶೇಷಗಳ  
ತೀಕೆದು ತತ್ತ್ವತ್ವ ಸ್ವಾನದೊಳು ವೆ  
ಗ್ರಿಸಿ ಹಬಿಬುದ ಮನದಿ ಪೂರ್ಣಿಸು  
ಕಲವ ವಾಸ್ತವ ರೂಪಗಳ ನೋಡುತ್ತಲೆ ಹಿಗ್ಗುವುದು

೭

ಪ್ರತಿಮ ಸೂಲಿಗ್ರಾಮ ಗೋಭಾಗ್ಯ  
ಗತಸತಿಥಿ ಶ್ರೀ ತುಳಸಿ ಪಿನ್ನುಲ  
ಯತಿ ವನಸ್ಪತಿಗ್ರಹಸ್ಥ ವಟ್ಟೆ ಯಜಮಾನ ಸ್ವಪರಜನ  
ಪ್ರಧಿವಿ ಜಲ ಶಿಶಿ ಸವನ ತಾರಾ  
ಪಧ ನವಗ ಹ ಯೋಗಕರಣ ಭ  
ತಿತಿ ಸಿತಾಸಿತ ಪಕ್ಕಸಂಕ್ರಮಣಪನ್ದಿಷ್ಟಾನ

೯

ಕುದೆಕಾಂಚನದೊಳಗೆ ಶೋಚಿತ  
ಸಾದಿತೇಯಾಸ್ಯನ ತೆರದಿಲಕು  
ಮಾಫವನು ಪ್ರತಿದಿನದಿ ಸಾಲಿಗಾಮದೊಳಗಿಪ್ಪ  
ಒದುಸಾನಿರ ಮೇಲೆ ಮುಗವ  
ತ್ತೆ ದಧಕ ಐನ್ನಿರು ರಹಸದಿ  
ಘೂಘರಗಳಿಮಾನಿ ದಿವಿಜರೊಂಪ್ಪನನವರತೆ

೬

ಶ್ರೀರಮಣ ಪ್ರತಿಮೆಗಳೊಳಗೆ ಯದಿ  
ಮೂರಧಿಕವಾಗಿಪ್ಪ ಹೇಳ್ಯಿ  
ನೂರು ರಹಸವ ಧರಿಸಿ ಇಷ್ಟನ ತಿಳಿತಾಚಲದಿ  
ಎರು ಮಧನವಗ್ಗೇಯ ಪಾಠಕ  
ತ್ತೀರುವಂತೆ ಪ್ರತೀಕ ಸುರರಾಳ  
ತೋರುತ್ತಿಪ್ಪನು ತತ್ತ್ವದಾಕಾರದಲ್ಲಿ ನೂಳ್ಳಂಗೆ

೭

ಕರಣಿಯಾಮಕನು ತಾನಪ  
ಕರಣದೊಳಗ್ಗೇವತ್ತಿ ರಡು ಸಾ  
ವರದ ಹದಿನಾಲ್ಕುಧಿಕ ಶತರಾಂಗಳನ ಧರಿಸಿ  
ಇರುತ್ತಿಹನು ತದ್ವಾಸ ನಾಮಗ  
ಖರಿತು ಪ್ರಾಚಿಸುತ್ತಿಹರೆ ಪ್ರಾಚೀಯ  
ನಿರುತ್ತ ಕೈಕೊಂಬನು ತೃಷ್ಣಾತ್ರನು ಒಳನಕೊಂಬಂತೆ

೯

ಬಿಂಬರೂಪನು ಈ ತೆರದಿ ಇಂ  
ಪ್ರೋಂಬಸುರ ಹೊದಲಾದ ಸುರರಾಳ  
ಗಿಂಬಗೊಂಡಿಹಂಡಿತು ಧರ್ಮಾರ್ಥ ಕಾಮಗಳ  
ಹಂಬಲಿಸದನುದಿನದಿ ವಿಶ್ವಕು  
ಬ್ರಿಂಬಿ ಕೊಟ್ಟ ಕಣಾನ್ನ ಕುತ್ತಿತ್ತ  
ಕಂಬಳಿಯೆ ಸೌಭಾಗ್ಯವೆಂದವ ನಂಷ್ಟಿಗಳ ಭಜಿಸು

೧೦

ವಾರಿಯೋಳಗಿವ್ವತ್ತನಾಲಕು  
ಮೂರರಡು ಸುವಿರದ ಮೇಲ್ಲಾಮು  
ಸ್ನಾರು ಹದಿನೇಳಿಸಿದ ರೂಪವು ಶ್ರೀ ತುಃಸಿ ದಳಣ  
ನೂರು ಅರುವತ್ತೊಂದು ಪ್ರಷ್ಟದಿ  
ಮೂರಧಿಕ ದಶ ದಿಂಬಡೊಳು ನಾ  
ಸ್ನಾರು ವಾರು ಸುಮೂತ್ತಿಗಳು ಗಂಧದೋಳಿರುತ್ತಿಹನ್ ಗ

ಅಷ್ಟದಳ ಸದ್ಯಹೈದಯ ಕವಲಾ  
ಧಿಸ್ತ್ರಿತನು ತಾನಾಗಿ ಸವೇರ್ವೇ  
ತ್ವಾಷ್ಟ್ವ ನುಹಿಮನು ದರ್ಶಿಲಿ ಸಂಚೆವಿಸ, ತೊರಗಿದ್ದು  
ದುಷ್ಪರಿಗೆ ದುಬರ್ದಿಲ್ಲ ಕವರ್ವ ವಿ  
ಶಿಷ್ಪಂಗಿ ಸುಜ್ಞಾನ ಧವರ್ವ ಸು  
ಪುಷ್ಟಿಗ್ರಿಸುತ ಸಂತಯಿಸ ಪಿದರ್ವಷ್ಟ್ವ ಸುಖಪೂರ್ವಣ್ವ

ವಿತ್ತ ದೇಹಾಗಾರ ದಾರಾ  
ಪತ್ಯ ನಿತ್ಯಾದಿಗಳೊಳಗೆ ಗುಣ  
ಚಿತ್ತ ಬುದ್ಧಾಧ್ಯಾದಿಂದಿರ್ಯ, ಗಳೋ-೧ ಜ್ಞಾನಕವರ್ವದೂಳು  
ತತ್ತ್ವದಾಹ್ಯಯನಾಗಿ ಕರಸುತ  
ಸತ್ಯ ಸಂಕಲ್ಪನುಸಾರದಿ  
ಸಿತ್ಯದಲಿ ತಾ ವಾಡಿ ವಾಡಿಸನೇಂದು ಸೃಂಸ.ವುದು

ಭಾವದ್ವನ್ಯ ಶ್ರಯಿಗಳಿಸಿಸುವ  
ಈ ವಿಧಾದ್ವೈತತತ್ತ್ವಯಂಗಳ  
ಭಾವಿಸುತ ಸದ್ಭಕ್ತಿಯಲಿ ಸವರ್ತ ಪರಯದಲೆ  
ತಾವಕನು ತಾನೇಂದು ಪ್ರತಿದಿನ  
ಸೆನಿಸುವ ಭಕ್ತರಿಗೆ ತನ್ನನು  
ಈ ಕಾವ ಕೃಷಣ ಕರಿವರಗೊಲಿದ ತೆರನಂತೆ

ಭಾಂದೆಳವೆ ವೊದಲಾದುದರೂಳಿಂ  
ದೊಂದರಲಿ ಪ್ರಜಾ ಸುಸಾಧನ  
ವೆಂದೆಸಿಸುವ ಪದಾರ್ಥಗಳು ಬಗೆಬಗೆಯ ನುತನದಿ  
ಸಂದರ್ಭಿಸಿಕೊಂಡಿಹವು ಧ್ವನಿಕೆ  
ತಂದಿನಿತು ಚೆಂತಿಸಿ ಸದಾ ಗೋ  
ವಿಂದನೆರ್ವಿಸಿ ಸೋಂಡು ನಲಿನಲಿವಾಡು, ಕೊಂಡಾಡು

೮೭

ಜಲಜನಾಭನ ಮೂರ್ತಿ ಮನದಲಿ  
ಸಲೆಗೋಂಸಿ ನಿಶ್ಚಯ ಭಕ್ತಿಯಲಿ  
ಚೇ ಬಿಸಿಲು ಮಳಗಾಳಿಗಳ ಸಿಂದಿಸದ ಸತ್ಯದಲಿ  
ಸಂದರ್ಭಿಕ ಗಂಧವೆ ಸುಗಂಧವು  
ಉಲನ ರನ ರನವೆ ಸುದೀನಗ  
ಎಲರು ಚಾಮರ ತಬ್ಬ ವಾದ್ಯಗಳಷ್ಟುಸಲ್ಲ ಒಲಿವ

೮೯

ಗೋಂಕಗಳು ರಮಾರಮಣನ ಸಿ  
ಜಾಲಯಗಳನುದಿನದಿ ಸಂಸ್ರ  
ಕ್ರಾಳನೆಯೆ ಸಮಾಪ್ತಿನವ್ಯ ಕರಣಗಳೆ ವೀವಗಳ  
ನಾಲು ತತ್ತ್ವದ್ವಿಷಯಗಳ ಸ  
ಮೈಳನನ ಪರಿಷುಂಕ ತತ್ವವಿ  
ದೇಳಗಯೆ ಸುಪೂರ್ತಿಗಾತ್ಮ ಸನೇದಸವೆ ರಯನೆ

೯೦

ಪಾಪ ಕರ್ಮವು ಪಾದಕಗಳನು  
ಲೇಪನವು ಸತ್ಯಾಜ್ಯ ಶಾಸ್ತ್ರ  
ಲಾಪನವೆ ಶ್ರೀ ತುಲಸಿ ಸುಮನ್ಹೀ ಶೃಂತಿಗಳು ಸುನುನ  
ಕೋಪ ಧೂಪವು ಭಕ್ತಿ ಭೂಷಣ  
ವ್ಯಾಪಿಸಿದ ಸದ್ಬುದ್ಧಿ ಭತ್ತುವು  
ವೀಪನೇ ಸುಜಾತ್ತಾನ ಆರಾತ್ರಿಗಳ ಗುಣಕಾರನೆ

೯೧

ಮನವಚನ ಕಾಯಕ ಪ್ರದಹ್ಸಿಣಿ  
ಯನುದಿನದಿ ಸರ್ವತ್ರ ವ್ಯಾಪಕ  
ವನರುಹೇಗ್ಗೆಣ ಗರ್ಬಿಸೂತ ನೋಡಿಸುತ್ತಲಿರು ಸತತ  
ಅನುಭವಕೆ ತಂದುಕೊ ಸಕಲ ಸಾ  
ಧನಗಳೊಳಗಿದು ಮಾಖ್ಯ ಪಾಮರ  
ಮನುಜರಿಗೆ ಹೇಳಿದರ ತಿಳಿಯದು ಬುಧರಿಗಲ್ಲಿದಳಿ

೮೫

ಜತ್ತರನಿಧಿ ಪುರುಷಾಧ್ಯ ಪಡೆವರ  
ಚತುರ ದಶಲೋಕಗಳ ಮಧ್ಯದೊ  
ಳಿತರುವಾಯಗಳಲ್ಲಿ ನೋಡಲು ಸಕಲ ಶಾಸ್ತ್ರದಲಿ  
ಸತತ ವಿಷಯೀಂದ್ರಿಯಗಳಲಿ ಪ್ರವಿ  
ತತನೇನಿಂದ ರಾಜೀಸುವ ಲಕುನಿಾ  
ಪತಿಗೆ ಸರ್ವ ಸವರ್ವಜ್ಞಿಮು ಮಹಷ್ಣಾಜಿ ಸದುಪಾಯ

೮೬

ಗೋಕನೆ ಕುಂಡಾಗ್ನಿ ಕರಣವು  
ಮೇಲೊದಗಿ ಬಹ ಏಷಯ ಸಮಿಥವು  
ಗಾಳಿಯತ್ತವು ಕಾಮಧೂಮವು ಸನ್ನಿಧಾನಾಚೀ  
ಮೇಳನವೆ ಪ್ರಚ್ಚಾಲಿ ಕಿಡಿಗಳು  
ತೂಳಿದಾನಂದಗಳು ತತ್ತು  
ತ್ಯಾಲ ಮಾತುಗಳಲ್ಲಿ ನಂತಾರಧ್ಯತ್ತು ಯಜ್ಞವಿದು

೮೭

ಮಧು ವಿರೋಧಿಯ ಪಟ್ಟಣಕೆ ಪೂ  
ಸರ್ವದ ಕವಾಟೀಳಹ್ಸಿ ನಾಸಿಕ  
ವದನ ಶೋತ್ರಗಳರಡು ಉತ್ತರ ದಹ್ಸಿಣ ದ್ವಾರ  
ಗುದ ಉಪಸ್ಥಿತಿಗಳಿರದು ಪಶ್ಚಿಮ  
ಕದಗಳನಿಪುಷ್ಟ ಷಟ್ಪರೋಜವೆ  
ಸದನ ಹೃದಯವೆ ಮಂಟಪಂಗಳು ತ್ರಿಗುಣಗಳಿ ಕಲಿ

೮೮

ಧಾತುಗಳು ಸಮ್ಮಾನರಣ ಉಪ -  
ವೀಧಿಗಳು ನಾಡಿಗಳು ಮದಗಳು  
ಯಾಥವಗಳು ಸುಮಾರು ನಾಡಿಯೆ ರಾಜಸಂಘಾನ  
ಈ ತನೊರುಹಗಳ ವನಂಗಳು  
ಮಾತರಿಶ್ವನು ಪಂಚರೂಪದಿ  
ವಾತಕಗಳಂಬರಿಗಳನು ಸಂಹರಿಸ ತಳವಾರ

೨೦

ಇನ ಶಾಂಕಾದಿಗಳೆ ಲಕ್ಷ್ಮೀ ಶ್ರೀ  
ವನಿತಯರಸನ ದ್ವಾರಪಾಲಕ  
ರನಿಸುತ್ತಿಸ್ಪರು ಮನದ ವೃತ್ತಿಗಳೇ ಪದಾತಿಗಳು  
ಅನುಭವಿಸ ವಿಷಯಂಗಳೇ ಪ  
ಪ್ರೀಣಕೆ ಬಸ್ತು ಪಸಾರಗಳು ಜೀ  
ವನೆ ಸುವರ್ತಕ ಕಪ್ಪಗಳ ಕೈಕೊಂಬ ಹರಿತಾನು

೨೧

ಖರುಪರಾಕ್ರಮ ನರಮನೆಗೆ ದಶ  
ಕರಣಗ್ರಾ ಕನ್ನಡಿಯ ಸಾಲುಗ  
ಶರಿ ವಿದೂರನ ಸದ್ವಿಕಾರಕೆ ಚಿತ್ತ ಮಂಟಿಪವು  
ಮರಳ ಬೀಸುವ ಶ್ವಾಸಗಳು ಚಾ  
ಮರ ವಿಲುಸಿನಿ ಬುದ್ಧಿ ದಾವೋ  
ದರನೆ ಸಾಷ್ಟಾಂಗ ಪ್ರಣಾಮವೆ ಸುಶಯನಗಳು

೨೨

ಮಾರಮಣನರಮನೆಗೆ ಸುಮಹಾ  
ದ್ವಾರವೆನಿಸುವ ವದನಕೊಪ್ಪಿವ  
ತೋರಣ ಸೃಶ್ರೀಗಳು ಕೇಶಗಳೇ ಪತಾಕೆಗಳು  
ಉರಿನಡಿವಂಷಿಗಳು ಜಂಫೆಗ  
ಖಾರು ಮಧ್ಯೋದರ ಶಿರಗಳಾ  
ನಾರ ದುಪ್ಪಿಗಳು ಕೋಶಗಳೈದು ಕೋಣಗಳು

೨೩

ಆ ಶರೀರನೆ ರಧ ಪತುಕ ಸು  
ವಾಸಗಳಿ ಪ್ರಂಡ್ರಗಳು ಧ್ವಜ ಸಿಂ  
ಹಾಸನನೆ ಚಿತ್ತವ ಸುಬುದ್ಧಿಯೆ ಕಲತ ಸನ್ನಸವು  
ವಾಶಗುಣ ದಂಡತ್ರಯಗಳು ಶು  
ಭಾಶಾಭನ್ನಯ ಕಮ್ಮ ಚಕ್ರ ಮ  
ಹಾ ಸಮಧಾ-ಶ್ವರಗಳು ದಶ ಕರಣಂಗಳಿನಿಸುವುವು

೨೪

ಮಾತರಿಶ್ವನು ದೇಹ ರಧಮೊಳು  
ಕೂತನಾಗಿಹ ಸವ್ಯಾಕಾಳದಿ  
ಶ್ರೀ ತರುಣವಲ್ಲಿಂ ರಧಿಕನೆಂದರಿದು ನಿತ್ಯದಲಿ  
ಸೀರಿತಿಯಿಂದಲಿ ಪ್ರೇಣಿಸುವ ವಾ  
ತಾತವಾದಿಗಳಿಂದಲವಿರತ  
ನಿಂ ತನುನಿನೊಳು ಮನುತೆ ಬಿಟ್ಟಿಹಸವನೆ ಮಹಯೋಗಿ

೨೫

ಜವವೆಸಿಪ ವನಧಿಯೋಳು ಕಮ್ಮ  
ಪ ನಹಡೊಳು ಸಂಚರಿಸುತ್ತಿಹ ದೇ  
ಹನೆ ಸುನಾವೆಯಮಾಡಿ ತನ್ನವರಿಂದಲೊಡಗೂಡಿ  
ದಿವಸ ದಿವಸಗಳಲ್ಲಿ ಉಕುಮಿಂ  
ಧವನು ಕ್ರೀಡಿಪನೆಂದು ಚಿಂತಿಸೆ  
ಪವನಸ್ಯೆಯ ಭವಾಭಿಧಾಟಿಸಿ ಪರಮ ಸುಖನೀವ

೨೬

ಆ ಪಣಾಲಯ ಗತ ಪದಾರ್ಥವು  
ಸ್ತ್ರೀ ಪುರುಷಗಳಿಂದಿರುಯಗಳಲಿ  
ದೀಪ ವಾವಕರೋಗಿಡುವ ಶೈಲಾದ ದ್ರವ್ಯಗಳು  
ಆ ಪರಮಗವಂಡನೆಂದು ಪ  
ದೇವದೇ ಮರಿಯದಲೆ ಸೃಂಸುತ  
ಘೂಷನಂದದಿ ಸಂಚರಿಸು ನಿಭರ್ಯಾಯದೆ ಸವ್ಯಾತ್ರ

೨೭

ವಾರಿಜ ಭವಂಡವೆ ಸುಮಂಟಿಪ  
ಮೇರಗಿರಿ ಸಿಂಹಾಸನವು ಭಾ  
ಗೀರಧಿಯು ಮಜ್ಜನವು ದಿಗ್ಗಸ್ತಗಳು ಸುದಿಮಂತ್ರ  
ಭೂರುಹಚ ಫಲಪುಷ್ಟಿ ಗಂಥ ಸ  
ಸೂರ್ಯ ಶತಿರವಿ ದೀಪ ಭೂಷಣ  
ತುರಕೆಗಳೆಂದರ್ವಿಷಲು ಕ್ಯೂಕೊಂಡು ಮನ್ಮಿ ಸುವ

೫೬

ಭೂಸರರೋಽಪ್ನಿಬ್ಜು ಭವಸೋಳು  
ವಾಸುದೇವನು ವಾಯು ಖಿಗಿ ಸ  
ದಾತಿವಹಿಪೇಂದ್ರನು ವಿವಸ್ವಾನಾಂಘಕಸ್ತಾಯಿ  
ಭೀತ ಕಾಮಮಾಸ್ಯ ವರುಣಾ  
ದೀಸರರು ಕೃತ್ರಿಮರೂಽಽಪರು  
ವಾಸವಾಗಿಯ ಸಂಕರುಷಣನ ನೋಡಿ ವೋಡಿಸರು

೫೭

ಸಿಂಹಕೇತನ ತನಯ ವಾರಣೋ  
ವಾನ ವ್ಯಾನೋದಾನ ಮುಖ್ಯೇ  
ಕೋನಪಂಚಾಶನ್ಯ ರುದ್ದಣಿ ರುದ್ರ ವಸುಗಣಪ  
ಮೇನಕಾತ್ಯಜ ಕುವರ ನಿಷ್ಪತ್ತಿ  
ಕ್ಷೇತ್ರ ಧನವಾದ್ಯನಿಮಿಷರನು ಸ  
ವಾನುರಾಗದಿ ಧೇಸಿಪುದು ವೈಶ್ವರೋಳು ಪರದ್ಯಮ್ಮ

೫೮

ಇರುತಿಹರು ನಾಸತ್ಯದಸ್ತರು  
ಸಿರುರುತಿಯು ಯಮಧಮು ಯಮ ಕಿಂ  
ಕರರು ಮೇದಿನಿ ಕಾಲಮೃತ್ಯು ಶಸ್ಯೇಶ್ವರಾದಿಗಳು  
ಕರೆಸಿಕೊಂಬರು ಶೂದ್ರರೆಂದನ  
ವರತ ಶೂದ್ರರೋಽಪ್ನಿರವರೋಳ  
ಗರಿವಿದೂರಸಿರುದ್ಭಿನಿಹನೆಂದರಿದು ಮನ್ಮಿ ಪುದು

೫೯

ವೀತಭಯ ನಾರಾಯಣ ಚತು  
 ಷಾಪುತು ತಾನೇರದೆಸಿಸಿ ತತ್ತು  
 ಜ್ಞಾತಿಧಮ್ಯ ಸುಕರ್ಮಗಳ ತಾ ಮಾಡಿ ಮಾಡಿಸುವ  
 ಚೀತನನ ಒಳಹೊರಗೆ ಓತ  
 ಪ್ರೀತನಾಗಿದ್ದೆ ಲಿಗಿ ಸಂ  
 ಪ್ರೀತಿಯಲಿ ಧಮಾದ್ಯ ಕಾಮಾದಿಗಳ ಕೊಡುತ್ತಿಕೆನು

೨೭

ನಿಧನ ಧನದ ವಿಧಾತ ವಿಗತು  
 ಭ್ಯಾಧಿಕ ಸಮ ಸಮನತ್ವ ಸಾಮಗ  
 ಶ್ರಿದಶಗಣ ಸುಪೂರ್ವ ಶ್ರಿಕಕುದಾಖ ಮ ಶುಭನಾಮ  
 ಮಧುಮಧನ ಭ್ಯಾಗುರಾಮ ಸ್ತೋತ್ರಿಕ  
 ವದನ ಸರ್ವವದಾಧರದೀಳ ತುದಿ  
 ವೋದಲು ತುಂಬಿಹನಸೇರು ಚಿರತಿಸು ಬಿಂಬರೂಪದಲಿ

೨೯

ಕನ್ನಡಿಯ ಕೈಸಿಡಿದು ನೂಡಲು  
 ತನ್ನಿರವು ಸವ್ಯಾಸಸವ್ಯಾದಿ  
 ಕಣ್ಣಿಗೊಷ್ಠಿಪ್ಪವತೆರದಲನಿರುಧನಿಗೆ ಈ ಉಗನ್ನ  
 ಭಿನ್ನ ಭಿನ್ನನೇ ತೋರುತ್ತಿಪ್ಪುದು  
 ಜನ್ಯವಾದುದರಿಂದ ಪ್ರತಿ ಬಿಂ  
 ಬನ್ನ ಮಯಗಾನಸೇರದರಿದು ಪೂಜಿಸಲು ಕೈಕೊರಬ

೨೪

ಬಿಂಬರೆಸಿಸರು ಸ್ಮೃತಮರು ಪ್ರತಿ  
 ಬಿಂಬರೆಸಿಸರು ಸ್ಮಾವರರು ಪ್ರತಿ  
 ಬಂಬ ಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು  
 ಸಂಭರುಮದಿ ಪಾಡುತೆಲಿ ಸ್ತೋಡುತ  
 ಲುಂಬುದುವುದಿಡುವುದು ಕೊಡುವುದೆ  
 ಲುಂಬುಜಾಂಬಕನಂಷ್ಟಿ ಪೂಜೆಗಳೆಂದು ನಲಿಡಾಡು

೨೫

ನದಿಯಂತ ನದಿಗೆರೆವ ತೀರದಂ  
 ದದಲಿ ಭಗವದ್ದುತ್ತಾಧಮುಗ  
 ಇದಧಿಶಯನಸಿಗಿರ್ಸತ ವಾಯವತ್ರ ಸೀನಾಗಿ  
 ವಿಧಿಸಿಷೇಧಾದಿಗಳಿಗೂಳಿಗು  
 ಗದಲೇ ಮಾಡುತ ದವಿಯ ಒದದಿ  
 ಸದುಮನಾಭನ ಸಕಲ ಕರ್ಮಗಳಲ್ಲ ನೇನೆವುತ್ತಿರು

೩೬

ಅರಿಯದಿದ್ದರು ಎವೊತ್ತುದ್ದನ  
 ವರತ ವಿಷಯಗಳುಂಬ ಜ್ಞಾನೋಂಗಿ  
 ತೃರದಿ ತನಗಿರ್ಸಲು ಚಿತ್ತಾಖಿತ್ತು ಸಂತೃಪ್ತ  
 ಸರಿತು ಕಾಲ ಪ್ರವರ್ತಗೆನು ಕಂ  
 ಡರೆಯ ಸರಿಕಾಣದಿರ ಪರಿವುವು  
 ಮರಳ ಮುಜ್ಜುನ ಪಾನ ಕರ್ಮಗಳಿಂದೆ ಸುಖಿನಿಹವು

೩೭

ನನುಮಾಡುವ ಕರ್ಮಗಳ ಲಕು  
 ವಿಳಾನಿವಾಸನಿಗಿರ್ಸಿ ಸನುಸಂ  
 ಧಾನ ಪುಂಜ ಕೆದಿಂದ ಸಂದೇಹಿಸದ ದಿನದಿನದಿ  
 ಮಾನಸಿಧಿ ಕೈಕೊಂಡು ಸುಖ ಸ  
 ತ್ವಾನತರ ಸಂತೃಪ್ತಿ ತ್ಯಾಣಿಬಲ  
 ಧೀನು ತಾನುಂಡನವರತ ಹಾಲ್ಕಾನ ತೀರನಂತೆ

೩೮

ಪ್ರಾವದ್ವಾಣ ಪಟ್ಟಿ ಮೋತ್ತರ  
 ಪಾನ ತೀಪತಿ ಅಗ್ನಿ ವಾಯು ಸು  
 ಶಾವರೀಕರ ದಿಗ್ಂಳಿಲಯದೊಳು ಹಂಸನಾಮಕನು  
 ಸರ್ವ ಕಾಲದಿ ಸರ್ವರೊಳು ಸುರ  
 ಸಾವರ್ಭೋಮನು ಸ್ವೇಚ್ಛಿಯಲಿ ಮು  
 ಶೈಲ್ವರೀವರಿಗೆ ಗೋಚರಿಸದವ್ಯಕ್ತಾ ತ್ವನೆಂದನಿಸಿ

೩೯

ಪರಿ ಇಡ್ದಾವತ್ತ್ವರನು ಸಂವ  
 ತ್ತರದೂಳನಿರುದ್ದಾಳಿ ರೂಪವ  
 ಧರಿಸಿ ಬಾಹೆಸ್ಪತ್ಯ ಸೌರಭ ಚಾಂದ್ರಮನು ಎನಿಸಿ  
 ಇರುತ್ತಿಹ ಜಗನ್ನಾಧ ನಿರ್ಲಲ  
 ಸ್ತುರಿಸುವವರನು ಸಂತಯಿವನೆಂ  
 ದುರು ಪರಾಕ್ರಮಿಯಚಿತ ಸುಧನ ಯೋಂಗ್ಯಾತಯನರಿತು      ೪೮

ಅಂತು ಸಂಧಿ ಅಕ್ಕೆ ವದಗಳು ಗಳಿಕ್ಕೆ ಮಂಗಳಂ  
 ಶ್ರೀಕೃಷ್ಣ ಪರಾಮರ್ಶ

---

## ಷಂಧಿ ಕೆ “ಪರಂಜಿ ಮಹಾಯಜ್ಞ ಷಂಧಿ”

ಹರಿಃ ೭೦

ತರಿಕದಾಮ್ಯತಸುರ ಗುರುಗಳ  
ಕರುಳದಿಂದಾವನಿತು ಪೇಳುವೆ  
ವರಮ ಘಗವದ್ ಕ್ರಿರದನಾವರದಿ ಕೇಳುತ್ತದು

ಪ

ಒನ್ನನಿ ಸಿತಭೂವಾರಿದೂಂಬರ  
ವೆಸಿಪ ಪಂಚಾಗ್ನಿಯಲ್ಲಿ ನಾಂಥ  
ಯಣನ ತೀಂಶತಿ ಮುಖತಿಂಗಳ ವ್ಯಾಪಾರ ವಾಷಿಪ್ತಿಗಳ  
ನೀನೆದು ದಿನಸಗಳಂಬ ಸಮಿಧಿಗ  
ಇನು ನೀರಂತರ ಹೋಣಿಸುತ ವಾ  
ವನಕೆ ವಾವನನೆನೆಂಪ ಪರಮಾನ ಬೇಡು ಸರಮಸುಖಿ

೮

ಗಗನ ವಾವಕ ಸಮಿಧಿ ರವಿರ  
ಶ್ರೀಗಳಿ ಧೂಮವು ಅಚ್ಚಿ-ಯನಪ್ಪುದ  
ಹಗಲು ನಕ್ಕತ್ತಗಳ ಕಿಡಿಗಳು ಚಂದ್ರಮಾಂಗಾರ  
ಮೃಗವರ್ಣದರನೀಳಗೆ ಇರ್ಲ  
ಪಗಳ ಚಿಂತಿಸಿ ಭಕ್ತಿರಸ ಮೂ  
ತುಗಳ ಮಂತ್ರವ ಮಾಡಿ ಹೋಣಿಸುವರು ನಿನತ್ತಿ ತರು

೯

ಪಾವಕನು ಪಜ್ಞನ್ಯ ಸಮಿಧಿಯು  
ಪಾವಹಿಂಪತಿ ಧೂಮಗಳೆ ಮೇಂ  
ಫ್ರಾವಳಿಗಳಚೆಕ್ಕೊಂ ಪ್ರಭೇ ಗಬ್ಜನವೆ ಕೆಡಿಯು  
ಭಾವಿಸುವುದಂಗಾರ ಸಿಡಿಲೆಂ  
ದೀವಿಧಾಗ್ನಿಯೋಳಬ್ಧಿಚಾತನ  
ಕೋಣಿದರು ಹೋಣಿಸುವರನುದಿನ ಸರಮ ಭಕ್ತಿಯಲ್ಲ

೧೦

ಧರಣೆಯೆಂಬುದೆ ಅಗ್ನಿ ಸಂವ  
 ತ್ವರವೆ ಸಮಿಧಿ ನಿಹಾಯಸವೆ ಪ್ರೋಗೆ  
 ಇರಿಖುರಿ ದಿಶಾಂಗಾರವಾಂತರ ದಿಗ್ಪಲಯ ಕೆಡಿಯು  
 ವರುಷವೆಂಬಾಹುತಿಗಳಿಂದಲಿ  
 ಹರಿಯಬೇಳ್ಣಿ ಸಕಲರೊಳಗ  
 ಧ್ವರಿಯನಾಗಿರು ಸರ್ವ ರೂಪಾತ್ಮಕನ ಚೆಂತಿಸುತ್ತ

೫

ಪುರುಷ ಶಿಶಿ ವಾಕ್ಯಮಿಧಿ ಧೂಮವು  
 ಕರಣವಚಿಗಯು ಜೀಜ್ಯೈ ಶೋರ್ಕುಗ  
 ಇರಡು ಕೆಡಿಗಳು ಲೋಚನಗಂಗಾರವೆನಿಸುವುವು  
 ನಿರುತ ಭೂಂಜಿಸುವನ್ನು ಯದುಕುಲ  
 ವರಸಿಗವದಾನಗಳು ಎಂದಿಂ  
 ವರಿ ಸಮರ್ಪಣೆಗ್ರಿಯೆ ಕ್ಯುಕೊಂಡನುದಿನದಿ ಪ್ರೋರವ

೬

ಮತ್ತೆಯೋಷಾಗ್ನಿ ಯೋಖು ತಿಳಿವುದು  
 ಪಸ್ಯ ತತ್ಪರೆ ಸಮಿಧಿ ಕಾವೋ  
 ತಪ್ಪಿತ್ವರಮಾತ್ಮಗಳಿ ಧೂಮವು ಯೋಂಸಿಮಹದಚಿ  
 ತತ್ಪರೇಶಾಂಗಾರ ಕೆಡಿಗಳು  
 ಉತ್ತರಹೋಖತ್ಪರಿಜ್ಞನರು ಪುರು  
 ಸೋತ್ತಮನಿಗವದಾನವೆನೆನೆ ಕ್ಯುಕೊಂಡು ಮನ್ಮಿಸುವ

೭

ಇದು ಅಗ್ನಿಗಳಲ್ಲಿ ಮರೆಯದ  
 ಶ್ವೇದು ರೂಪಾತ್ಮಕನ ಇಪ್ಪ  
 ತ್ತೀರುದು ರೂಪಗಳನುದಿನದಿ ನೆನೆವರಿಗೆ ಒಸುವರಗಳ  
 ಏದಿಸನು ನಳಿನಾಕ್ಷೇ ರಣದೊಳು  
 ಮೃದುನನ ಕಾಯ್ದುಂತೆ ಸಲಹುವ  
 ಬೃದ್ಧವರಿಗೆ ಗತಿಯಿತ್ತು ಭವಹರ ಭಕ್ತುವತ್ತಲನು

೮

ಪಂಚನಾರೀ ತುರಗದಂದದಿ  
ಪಂಚರೂಪಾತ್ಮಕನ್ ತಾ ಷಟ್<sup>೨</sup>  
ಪಂಚರೂಪನ ಧರೀಸಿ ತತ್ತ್ವನ್ನಾಮದಿಂ ಕರೆಸಿ  
ಪಂಚ ವಾವಕ ಮುಖದಿ ಗುಣಮಾಯ  
ಪಂಚ ಭೂತಾತ್ಮಕ ಶರೀರವ  
ಪಂಚ ವಿಧ ಜೀವರಿಗೆ ಕೊಟ್ಟಿಲ್ಲಿಲ್ಲೆ ರಮಿಸುವನು

೮

ನಿಧಿಭವಾದಿ ಸಮಸ್ತ ಜೀವರ  
ಕೃದಯದೊಳಗೇ ಕೂತ್ತನೇನಿಸುವ  
ಪದುಮನಾಭನು ಅಚ್ಯುತಾದಿ ಅನಂತ ರೂಪದಲಿ  
ಅಧಿಸು ಭೂತಾಧ್ಯಾತ್ಮವಧಿ ದೈ  
ವದೊಳು ಕರೆಸುವ ಸಾಂಸಾಗಾ  
ಭುದನು ದಶರೂಪದಲಿ ದಶವಿಧ ವಾಗಿರೂಳಿದ್ದು

೯

ತ್ವರಯಿದು ಸಾವಿರದ ಇಪ್ಪ  
ತ್ವಾರಧಿಕ ಮುನ್ನಾರು ರೂಪಗ  
ಳೀರೆರಡು ಸ್ವಾನದಲಿ ಚಿಂತಿಪುದನುದಿನದಿ ಬುಧರು  
ನೂರ ಇಪ್ಪತ್ತೀಳಧಿಕ ವೂರ  
ರಾರು ಸಾವಿರ ರೂಪದಿಂ ದಶ  
ಮಾರುತರೋಳಿದ್ದ ವರವರ ವೇಸರಿಂದೆ ಕರೆಸುವನು

೧೦

ಚಿತ್ತಯಿಸುವುದು ಎಂಟಧಿಕ ಇ  
ಪೂತ್ತಸಾವಿರ ನಾಲ್ಕುಶತದೈ  
ವತ್ತಮಾರು ಸುಮಾತ್ರಿಗಳು ಅಹಮಲ್ಲಿ ಪರಿಯಂತ  
ಹತ್ತು ನಾಲಕು ರೂಪಗಳ ನೇರೆ  
ವಿಸ್ತರವನೀಯರಿ ತಿಳಿದು ಪ್ರಾರು  
ಖೋತ್ತಮನ ಸರ್ವತ್ರ ಪೂರ್ಜೀಯಮಾಡು ಕೊಂಡಾಡು

೧೧

ಈರರಡು ಶತವಸ್ಪ್ಯಧಿಕ ಹದಿ  
ನಾರು ಸಾವಿರ ರೂನ ಸವ- ಶ  
ರೀರದೊಳು ಶಬ್ದಾದಿಗಳಧಿಷ್ಟಾನದೊಳಗಿಸ್ಪು  
ಮಾರುತನು ನಾಗಾದಿ ರೂಪದಿ  
ಮೂರನೇಂ ಗುಣಮಾನಿ ತ್ರೀ ದು  
ಗುರವನ್ನಾ ವಿದ್ಯಾಕುಮೋಹನ ಕೂಡ.ನ ಕರಣಕ್ಕೆ

೮೭

ಐದು ವಿದ್ಯಾಗಳೊಂಗೆ ಇದ ನಾ  
ಗಾದಿಗಳಧಿಷ್ಟಾನದಲ್ಲಿ ಲಕ್ಷು  
ವಿಂಥನನು ಕೃದೊಳ್ಳು ನೊದಲಾದ್ದೇದು ರೂಪಗಳ  
ತಾ ಧರಿಸಿ ಸಚ್ಚಿನರವಿದ್ದವ  
ಫೇದಿಸುವ ತಾಮಸರಿಗಜ್ಞಾ  
ಸೂದಿಗಳ ಕೊಟ್ಟಿವರವರ ಸಾಧನವ ಮಾಡಿಸುವ

೮೯

ಗೊಂವ್ರಗಳೊಳುದ್ದೀಧನಿಹ ಪ್ರ  
ಸ್ವಾವಹಿಂಕಾರರಡು, ರೂಪದ  
ಲುವಿಯ-ಜಗಳೊಳಹನು, ಪ್ರತಿ ಹಾರಾತ್ತು ಹಯಗಳೊಳು  
ಬೇವನಸ್ರದ ಸಿಧನ ಮನಜರೂ  
ಇಂ ವಿಧದಲಿಹ ಪಂಚ ಸಾಮಾನ  
ರುಂಾನ ರುಂಾವಕೆ ಸೇನಿವರಿಗೆ ಐದಿಸನು ಒನ್ನುಗಳ

೯೪

ಯುಗ ಚತುವ್ಯಾಯಗಳಲಿ ತಾನಿ  
ದ್ವಾರ್ಥಿಗ ಪ್ರವರ್ತಕ ಧರ್ಮ ಕರ್ಮಗ  
ಇಗೆ ಪ್ರವರ್ತಕನೆನಿಸಿ ವಾಸುದೇವಾದೀರೆರಡುರೂನ  
ತೆಗೆದುಕೊಂಡು ಯಾಗಾದಿ ಕೃತು ತಾ  
ಯುಗ ಪ್ರವರ್ತಕನೆನಿಸಿ ಧರ್ಮ  
ಪ್ರಫೋಟಕನು ತಾನಾಗಿ ಭಕ್ತರಿಗೀವ ಸಂಪದವ

೯೫

ತಲೆಯೋಳಹ ನಾರಾಯಣನು ಗಂ  
ಟಲೆಡಿ ಬಡಲೋಕ ವಾಸುದೇವನು  
ಜಲದಲಿಕ ಪ್ರಮ್ಯಮ್ಯ ಎಡಭಾಗದಲಿ ಅನಿರ್ದಾ  
ಕೆಗಿನಂಗದಿ ಸಂಕರುಷಣನ  
ತಿಳೆದು ಈ ಪರಿ ಸಕಲ ದೇಹಗ  
ಇಂಳಗ ಪಂಚಾತ್ಮಕನ ರೂಪವ ಸೋಧು ಕೊಂಡಾಡು

೮೬

ತನುವಿಶ್ವದಿಯಿಪ್ಪ ನಾರಾ  
ಯಣನು ಕಟ್ಟ ಪಾದಾಂತ ಸಂಕರು  
ಷಣನು ತಿರ ಜಘನಾಂತವಾಗಿಹ ವಾಸುದೇವಾಖ್ಯ  
ಅನಿನಿಷೇಶನಿರುಧ್ವ ಪ್ರಮ್ಯ  
ಮ್ಯನು ಎಡದಿ ಬಲಭಾಗದಲಿ ಚಿಂ  
ತನೆಯ ವಾಷ್ಪರಿಗಂಟ ವೈಲಿಗೆ ವಿಧಿ ನಿಷೇಧಗಳು

೮೭

ವದ ಮನಾಭನು ಪಾಣಿಯೋಳಗಿಹ  
ವದನದಲಿ ಹೃಷಿಕೇಶ ನಾಸಿಕ  
ಸದನದಲಿ ಶ್ರೀಧರನು ಚೆಕ್ಕೆಯೋಳಿಪ್ಪ ವಾವ ನೆನ  
ಮ್ಯದುಳತ್ತಗ್ಗೇಶದಿ ತ್ರಿವಿಕ್ರಮ  
ವಧು ವಿರೋಧಿಯು ಲೋಳನದಿ ಕ  
ಣದಲಿ ಇಪ್ಪನು ವಿಷ್ಣುನಾಮಕ ಶ್ರವಣಸೆಂದೆನಿಸಿ

೮೮

ಮನದಲಿಹ ಗೋಧಿಂದ ವಾಧವ  
ಧನಪತಿ ತತ್ತ್ವದಲಿ ನಾಣ  
ಯಣ ಮಹತ್ತತ್ವದಲಿ ಅವ್ಯಕ್ತದಲಿ ಕೇಶವನು  
ಇನಿತು ರೂಪವ ದೇಹದೊಳು ಚಿಂ  
ತನೆಯ ಗ್ರೀವ ಮಹಾತ್ಮರೀಳಿಯೋಳು  
ಮನುಜರಲ್ಲವರಮಾರರೇ ಸರಿ ಹರಿಕೃಂಬಾ ಬಲದಿ

೮೯

ನೆಲದಲಿಪ್ಪನು ಕೃಷ್ಣ ರೂಪದಿ  
 ಜಲದೊಳಪ್ಪನು ಹರಿಯೆಸಿ ತೆಣಿ  
 ಯೋಳಗೆ ಇವ್ವನು ಪರಶುರಾಮನುವೇಂದ್ರನೆಂದೆಸಿ  
 ಎಲೂಡಿಪ್ಪ ಜನಾದ್ಯನೆನು ಭಾಂ  
 ದಳದೊಳಚ್ಚುತ್ತ ಗಂಧ ನರಹರಿ  
 ಪ್ರೋಕ್ಷಿವಧೀಂಕ್ರೋಜ ರಸಗಳೂಳು ರಸರಾವ ತಾನುಗಿ

೨೮

ರಗವ ಪುರುಷೋತ್ತಮನು ಸ್ವರ್ಜ  
 ಸ್ವಾಪಕನು ಅನಿರುದ್ಧ ಶಬ್ದದಿ  
 ವ್ಯಾಪಿಸಿಹ ಪ್ರವ್ಯಾಮ್ಯಾಪಸ್ವದಿ ಮಾಸದೇವಸಿಹ  
 ತಾ ಪ್ರೋಕ್ಷಿವ ವಾಯಂಸ್ವನಾಗಿ ಇ  
 ಯಾಪತಿಯು ಸಂಕರುಷಣನು ಸು  
 ಸ್ವಾಪಕನು ಅಹವಾದದೋಳ ದಾಮೋದರನು ಪ್ರೋಕ್ಷನ

೨೯

ಜತುರವಿಂಶತಿ ತತ್ಪ್ರದೇಹಣ ತ್ರೀ  
 ಪತಿಯು ಅಸಿರುದಾಳಿ ರೂಢಿ  
 ವಿತತನಾಗಿದ್ದಬೀಸ ಚೇಂವರ ಸಂಹನನದೋಳಗೆ  
 ಪ್ರತಿಯಂದದಿ ಶುತ್ತಿ ಸುತ್ತುತ  
 ಸಿತ್ಯಗಳಿಗೆ ತಪಕಸೆನಿಸಿಕೊರ  
 ಜತುಳ ವರ್ಪಿವುನು ಷಟ್ಟಾವತಿ ಸುಮದಲಿ ಸೆಲೆಸಿಹನು

೩೦

ಜತುರವಿಂಶತಿ ತತ್ಪ್ರದೇಹಣ ತ  
 ತ್ವತಿಗಳಿಸುವ ಸ್ರಯೈಮುಖ ದೇ  
 ವತೆಗಳಿಂದು ಹಸ್ತಿಂದು ಸೂರ್ಯವತ್ತಿರಙು ರಾಜ  
 ವಿತತನಾಗಿದ್ದೆಳ್ಳ ಚೇಂವರ  
 ಜತನ ಮಾಡುವಗೋಽಸುಗ ಇಗ  
 ತಪ್ತಿಗೆ ಏನಾದರು ಪ್ರಯೋಜನವಿಳ್ಳವಿದರಿಂದ

೩೧

ಇಂದಿರಾಧನ ಶಕ್ತಿ ನೊದಲಾ  
ದೊಂದಧಿಕ ದಶ ಗೂಪದಿಂದಲಿ  
ಘೂಂಡಿಕ ನು ಸಕಲೀಂದ್ರಿಯಗಳಲಿ ಪೂರ್ವನಾಮಕನು  
ಸುಂದರಪ್ರದ ಪ್ರೋಣಿಜ್ಞಾನಾ  
ನಂದನುಯ ಚಿದ್ದೇಹದೊಳು ತಾ  
ಸೊಂದರಕ್ಷಣವಗಲದಲೆ ಪರಮಾಪ್ತನಾಗಿವು

೭೪

ಆರಧಕ ದಶರೂಪಾದಿಂದಲಿ  
ತೋರುತ್ತಿಸ್ತುನು ವಿಶ್ವಲಿಂಗ ರ  
ರೀರದೊಳು ಕೃಷಣನು ಪ್ರಾಜ್ಞನು ತುರಿಯನಾಮಕನು  
ನುಗರಧಿಯ ರೂಪಂಗೇಂದಲಿ  
ಆರಯಿದು ಕರಣದೊಳು ಮಾತ್ರದಿ  
ಯೇರ ಶಿಶಿ ಜಲ ಭೂವಿಯೋಳಗಿಹ ನೂತ್ನನಾವದಲಿ

೭೫

ಮನಮೋಖಗಮಂಕಾರದಲಿ ಚಿಂ  
ತನೆಯ ಮಾಳ್ಯದು ಅಂತರಾತ್ಮನ  
ಫಿನ ಸುತತ್ವದಿ ಪರಮ ನವ್ಯಕ್ರಿದಲಿ ಜ್ಞಾನಾತ್ಮ  
ಇನಿತು ಪಂಚಾಶದ್ವಾರಣವೇ  
ದ್ವಿನ ಅಜಾದೈಪ್ರವರ್ತತ ಮಾರ್ತಿಗ  
ಇನು ಸದಾ ಸವಂತ್ರ ದೇಹಗಳಲ್ಲ ಪೂರ್ಣಿಸುದು

೭೬

ಚತುರ ವಿಂಶತಿತತ್ವದೊಳು ತ  
ತ್ವತಿಗಳಿನಸುವ ಬ್ರಹ್ಮಮುಖದೇ  
ವತಿಗಳೂಳು ಹದಿಮಾರುಸಾವಿರದೆಂಟು ಸೂರಧಕ  
ಚತುರ ವಿಂಶತಿ ರೂಪದಿಂದಲಿ  
ವಿತತನಾಗಿದ್ವಿಲ್ಲರೂಳು ಪ್ರಾ  
ಕೃತಪ್ರಾರುಷನಂದದಲಿ ಪಂಚಾತ್ಮಕನು ರಸಿಸುವನು

೭೭

ಕೇಶವಾದಿ ಸುಮೂರುದ್ವಾದಶ  
ಮಾಸ ಪುಂಡ್ರಗಳಲ್ಲಿ ವೇದ  
ವ್ಯಾಸನನಿರುದಾಢಿ ರೂಪಗಳಾರು ಯತ್ನಗಳಲ್ಲಿ  
ವಾಸ್ತವಾಗಿಹವೆಂದು ತ್ರಿಂಶತಿ  
ವಾಸರದಿ ಸತ್ಯಮರ್ಥಮರ್ಥ ನಿ  
ರೂಪೀಯಂದಲಿ ಮಾಡು ಕರುಣವಚೇದು ಕೊಂಡಾಡು

೭೫

ಲೋಷ್ಟ್ವಕಾಂಚನ ಲೋಹಶ್ಯಲಜ  
ಕಾಷ್ಟ ಮುಂತಾದಬೀಳ ಒಡ ಪರ  
ಮೇಣಿ ವೋದಲಾದೆಲ್ಲಜೇತನರೋಳಗೆ ಅನುದಿನಷ್ಟು  
ಚೇಷ್ಟ್ವೀಗಳ ಮಾಡಿಸುತ್ತ ತಿಳಿಸದೆ  
ಪ್ರೇಷ್ಟ್ವನಾಗಿದ್ದೆಲ್ಲಿರಿಗೆ ಸ  
ವೇಷ್ಟ್ವಾಯಾಕ ಸಂತಯಿಷುವನು ಸವರ್ಚಿವರನ

೭೬

ವಾಸುದೇವನಿರುದ್ಧ ರೂಪದಿ  
ಪುಂಶರೀರದೋಳಹನು ಸವರ್ಚ  
ಸ್ತ್ರೀ ಶರೀರಹೋಳಹನು ಸಂಕರುಷಣನು ಪ್ರದ್ಯಮ್ಮು  
ದ್ವಾಸುಪಣ ಶುರುತಿವಿನುತ್ತ ಸ  
ವಾಸುನಿಲಯ ನರೀಯಣನ ಸದು  
ಪಾಸನೆಯ ಗೈವವರು ಜೀವನ್ಮೃತರನಿಸುವರು

೭೭

ತನ್ನನಂತಾನಂತ ರೂಪ ಹಿ  
ರಣ್ಯಗಭೂತದಿಗಳೋಳಗೆ ಕಾ  
ರುಣ್ಯಸಾಗರ ಹರಹಿ ಅವರವರಬೀಳ ವ್ಯಾಪಾರ  
ಬನ್ನುಬಡದಲೆ ಮಾಡಿಮಾಡಿಸಿ  
ಧನರೆನಿಸಿ ಸಮಸ್ತ ದಿವಿಜರ  
ಖಣ್ಣಕಮರ್ವ ಸ್ವೀಕರಿಸಿ ಫಲನಿತ್ತು ಪಾಲಿಸುವ

೭೯

ಸಾಗರದೊಳಿಕ ನದಿಯಬಲ ಭೇಣ  
ದಾಗಸದೊಳಿಪ್ಪಬ್ಬ ಬಲ್ಲಿದು  
ಕಾಗೆಗುಬ್ಬಿ ಗೀರಿಯ ಬಲ್ಲಿವೇ ನದಿಯಾ ಜಲಸ್ವಿತಯ  
ಭೋಗಿವರ ಪರಿಯಂಕೆಶಯನ ಸೈನ  
ಇಂಗುಣತ್ರಯಬದ್ಧ ಒಗವಿಹು  
ದಾಗಮಜ್ಞರು ತೀಳವರಜ್ಞನಿಗಳಿಗಳವಡದು ೨೨

ಕರಣಗುಣ ಭೂತಗಳೊಳಗೆ ತ  
ವ್ಯಾರರನಿವ ಬ್ರಹ್ಮಾಂಡಿ ದಿವಿಜರಾ  
ಭರತು ರೂಪಚತುಷ್ಪತ್ಯಗಳನುದಿನದಿ ಸರ್ವತ್ರ  
ಸೃಂಗಸ್ತತ್ಸುವೋದಿಸುತ್ತ ಹಿಗ್ಗತ  
ಪರವಶದಿ ಪಾಡುವವರಿಗೆ ತ  
ನ್ನಿರವ ತೋರಿಸಿ ಭವನಿನುಕ್ತರ ಮಾಡಿ ಪ್ರೋಂಷಿಸುವ  
ವೂಲರೂಪನು ಮನದೊಳಿಕ ಶ್ರವ ೨೩

ಜ್ಞಾಲಿಯೋಳಗಿಯ ಮತ್ತ್ವು ಕೂರುವನು  
ಕೋಲರೂಪನು ತ್ವಗ್ರಸನದೊಳಗಿಪ್ಪ ನರಸಿಂಹ  
ಬಾಲವಟ್ಟಿ ವಾಮನನು ನಾಸಿಕ  
ನಾಳದೊಳು ವದನದಲಿ ಭಾಗ್ರವ  
ವಾಲಿಭಂಜನ ಹಸ್ತದಲಿ ಪಾದದಲಿ ಶ್ರೀಕೃಷ್ಣ ೨೪

ಜನನಿಮೋಹಕ ಬುದ ಪಾಯುಗ  
ದನುಜಮರ್ಮನ ಕಲ್ಪಿಸ್ತೇಂಧ್ರದ  
ಲಿನಿತು ದಶರಾಪಗಳ ದಶ ಕರಣಂಗಳಲಿ ತಿಂದು  
ಅನುಭವಿಪ ವಿಷಯಗಳಿ ಕೃಷ್ಣ  
ಪರಣವೆನಲು ಕೈಕೊಂಬ ವೃಜಿನಾ  
ರ್ಮನ ವರಜಗನ್ನಾಧನಿರ್ಲಿ ವಿಶ್ವವ್ಯಾಪಕನು ೨೫

ಅಂತು ಸಂಧಿ ಇಕ್ಕೆ ಪದಗಳು ಐಗಿಕ್ಕೆ ಮಂಗಳಂ  
ಶ್ರೀಕೃಷ್ಣಾಪರಣಮಾಸು

## సంధి ఒ ‘పంచెతనాత్మా సంధి’

యరిః २०

కపికథామృతసార గురుగల  
శరుణదిండాబసిచు వేళువే  
పరమ భగవచ్ఛక్తిరిదనాచరవి కేళుషుదు

ప

భూసలిల తిఖి సవన భూతా  
కూతదొళగైద్వేదు తనాత్మ  
తారసహిత ఒండధిక పంకూతద్వారణ వేద్య  
ఈ శరీరది వ్యాపిసిద్ధు సు  
ధాసురరిగె నిరంతరదలి సు  
ఖూసుఖు ప్రదనాగి ఆడువ ద్వ్యాంషిచర బడివ

ఱ

ప్రణవ ప్రతిపూద్య త్రినూమది  
తనవినొళు త్రిస్తూనగసిచు  
ద్ధును త్రిపంచక ఏకవింతతి చెతువవింతతిగ  
ఎనిసి ఎష్టుత్తెరడు సానిగ  
వినితు నాడిగజొళు న్యయామిసు  
తినగభస్తిగ లోకదొళు సమాత్ర బెఁగువను

అ

జీవలింగనిరుద్ధ సూధల క  
జీవరోజొళు విశ్వ తురగ  
గ్రేవ మూలేతూచ్యుతత్త్వయు హంచవూతి, గళ  
తువిధ చెతుస్తూనదలి శాం  
తీవరన తురెరడు రూపది  
భూవిసువుదేఁచోఁనవింతత మూతిఁసమాత్ర

ఇ

ಕಲುವ ವಿಲ್ಲದ ದರ್ಶಣದಿ ಪ್ರತಿ  
ಫಲಿಸಿ ಸರ್ವಪದಾರ್ಥಗಳು ಕಂ  
ಗೊಳಿಸುವಂದದಿ ಬಿಂಬ ಇಡುಚೇಿತನಗಳೊಳಗಿದ್ದ  
ಪೂಜನ ಬಹುರೂಪದಲಿ ಸಜ್ಜನ  
ರೂಳಗೆ ಮನದರ್ಶಣದಿ ತಾನಿ  
ಶ್ಚಲಸಿರಾಮಯ ನಿರ್ವಿಕಾರ ನಿರೂಶ್ರಯಾನಂತ

೪

ಈಶರೀರ ಚತುಷ್ಪತ್ಯಗಳೊಳು  
ಕೂರಾರಧಾತುಗ ಭಾರತಿಪ ಪಾರ  
ಹೇತ ನಿಸ್ಪತ್ತಿತ್ವಂದುಸಾವಿರದಾರುನೂರಿನಿವ  
ಶ್ವಾಸ ರೂರ ಹಂಸಭಾಸ್ವರ  
ಭೇದರೂಳಗಿದ್ದವರ ಕೃಪಿಡ  
ದೀಸರೂಜ ಭವಾಂಡದೊಳು ಸರ್ವತ್ರ ತುಂಬಿಹನು

೫

ಶಿರಗಳ್ಯಾದ್ವೇದೆರಡು ಬಾಹುಗ  
ಭರಡು ಪಾದಗಳೊಂದು ಮಧ್ಯೋಽ  
ದರದಿ ಶೋಭಿಪ ವಾಜ್ಞನೋಮಯನೆನಿವ ನಿತ್ಯದಲಿ  
ಕರಣಧಾತುಗಳಲ್ಲಿ ಎನ್ನ  
ತ್ತಿರಡುಸಾವಿರ ನಾಡಿಗಳೊಳಿ  
ಪೂರವಿದೂರನು ಭಾರತ ಪ್ರತಿಪಾದ್ಯನೆಂದೆನಿಸಿ

೬

ಈರೆರಡು ದೇಹೋಮ್ಯ ಭೂತಗೆ  
ಖಾರಧಿಕ ದಶರ್ಗ್ರಿನುತ ಲ  
ಪ್ರೈರಮಣ ವಿಷಾಣಪಶ್ಯಿ ರೂಪದಿ ಚತುಷ್ಪತ್ಯಾಷ್ಟುಕಳಾ  
ಧಾರಕನು ತಾನಾಗಿ ಬ್ರಹ್ಮಪು  
ರಾರಿ ಮುಖ್ಯರೊಳಿದ್ದು ಸತತ ವಿ  
ಕಾರ ಮಾಳ್ವನು ಚತುಷ್ಪಾದಾಪ್ಯಯದಿ ಲೋಕದೊಳು

೭

ತೃಣ ಮೊದಲು ಬ್ರಹ್ಮಾಂತ ಜೀವರ  
 ತನುಚತುಷ್ಪಯಗಳಲಿ ನಾರಾ  
 ಯಣನ ಸಾವಿರದ್ವೀದುನೂರಿಪ್ಪತ್ತು ಮೇಲಾರು  
 ಗಣನೆ ಮಾಳ್ಳರು ಬುಧರು ರಾವನ  
 ಘೃಣೀಯ ಸೂರ್ಯಾದಿತ್ಯ ನಾಮಗ  
 ಅನುದಿನದಿ ಜಪಿಸುವರಿಗೆ ವಾರೋಗ್ಯ ಸಂಪದವ

೫

ಬದು ನೂರಿಪ್ಪತ್ತು ನಾಲಕು  
 ಆದಿ ಭೋತಿಕದಲ್ಲಿ ತಿಳಿವುದು  
 ಬದೆರಡು ಶತ ಏಕವಿಂಶತಿ ರೂಪವಧ್ಯಾತ್ಮೈ  
 ಭೃಂದಗಳಿನ್ನೂ ರ ಮೂವ  
 ತ್ವಾದ ಮೇಲೊಂದಧಿಕ ಮೂರ್ತಿಗ  
 ಇಂದರದಿ ಅಧಿದ್ವೇವದೊಳು ಚಿಂತಿಪ್ಪಿದು ಭೂಸುರರು

೬

ಸುರುಚಿಶಾವರಿಕರನೆನಿಸಿ ಸಂ  
 ಕರುಷಣ ಪ್ರದ್ಯಮ್ಮ ಶಶಿ ಭಾ  
 ಸ್ವರರೂಢಿಗೆ ಅರವತ್ತುಧಿಕ ಮುನ್ನೂರು ರೂಪದಲಿ  
 ಕರೆಸಿಕೊಂಬನು ಅಹಸು ಸಂವ  
 ತ್ವರನೆನಿವನು ವಶಿಪ್ಪನಾಮದ  
 ಲರಿತವರಿಗಾರೋಗ್ಯಭಾಗ್ಯವ ನಿಂವನಂದಮಯ

೮೦

ಏಕ ಪಂಚಾಶದ್ವರಣ ಗತ  
 ಮಾಕಳತ್ರನು ಸವರೋಳಗ  
 ವಾಕ್ಯತಾಕಾಶಾಂತ ವಾಕ್ಯಪಿಸಿ ನಿಗಮತತಿಗಳನು  
 ವಾಕ್ಯಕರಣ ಭಾರತ ಮುಖ್ಯಾದಾರ್ಯ  
 ನೇಕ ಶಾಸ್ತ್ರಪುರಾಣ ಭಾವಾ  
 ನೀಕಗಳ ಕಲ್ಪಿಸಿ ಮನೋವಾಬ್ಧಯನೆನಿಸಿಕೊಂಬ

೮೧

ಭಾರಭ್ರಂಣ್ಯಮಕನ ಸಾವಿರ  
ದಾರುನೂರಿಪ್ಪತ್ತು ನಾಲಕು  
ಮೂರುತಿಗಳು ಚರಾಚರದಿ ಸರ್ವತ್ರ ತುಂಬಿಹುವು  
ಆರುನಾಲಕು ಜಡಗಳಲಿ ಹದಿ  
ನಾರು ಚೀತನಗಳಲಿ ಚಿಂತಿಸೆ  
ಕೊರಿಕೊಂಬನು ತನ್ನ ರೂಪವ ಸರ್ವರಾವಿನಲಿ

೮೫

ಮಿಸುಣೆ ಹೇಳಣ ವರ್ಣಿಯವೋಲ್ ರಾ  
ಚಿಸುವ ಬರಹ್ಯಾದಿಗಳ ಮನದಲಿ  
ಬಿಸಂಜಾಂಡಾಧಾರಕನು ಅಧೀಯನೆಂದೆನಿಸಿ  
ದ್ವಿಶತ ನಾಲ್ಪತ್ತಿರಡು ರೂಪದಿ  
ಶತಿಯೋಳಿಪ್ಪನು ಶಶದೊಳಗೆ ಶೋ  
ಭಿಸುವ ನಾಲ್ಪತ್ತಿರಡಧಿಕ ಶತರೂಪದಲಿ ಬಿಡಡೆ

೮೬

ಎರಡುಸಾವಿರ ದೆಂಟುರೂಪವ  
ನರಿತು ಸರ್ವವದಾರ್ಥದಲಿ ಸಿರಿ  
ವರನ ಪೂಜೆ ಯವನಾಡು ವರಗಳಬೇಡು ಕೊಂಡಾಡು  
ಒರಿದೆ ಜಲದಲಿ ಮುಳುಗಿ ಬಿಸಿಲೊಳು  
ಬೆರಳನೆಣಿಸಿದರೇನು ಸದ್ಗು ರು  
ಹಿರಿ ಮರನುಸರಿಸಿರದೆ ಮಮ್ಮವನರಿಯಾದಿಹ ನರನು

೮೭

ಮತ್ತೆ ಚಿದ್ದೀಹದ ಒಳಗೆ ಎಂ  
ಭತ್ತು ಸಾವಿರ ದೇಳುನೂರಿ  
ಪ್ರತ್ತು ಐದು ನೃಸಿಂಹ ರೂಪದಲಿದ್ದ್ವ ಚೀವರಿಗೆ  
ನಿತ್ಯದಲಿ ಹಗಲಿರುಳು ಬಪ್ಪವ  
ಮೃತ್ಯುವಿಗೆ ತಾಮೃತ್ಯವೇನಿಸುವ  
ಭಕ್ತ್ಯವತ್ಸಲ ಭಯವಿನಾಶನ ಭಾಗ್ಯಸಂಖನ್ನ

೮೮

ಷ್ವರನೋಳಪ್ಪತ್ತಿ ಇಳು ಹರನೋಳ  
ಗಿರುವ ನಿಪ್ಪತ್ತಿಂಟು ರೂಪದಿ  
ಲರಡು ಸಾವಿರದೆಂಟು ನೂರಿಪ್ಪತ್ತು ಏಳಿನ  
ಷ್ವರಹರಾಹ್ಯಯ ನಾರಸಿಂಹನ  
ಸ್ತ್ರಣೆ ಮಾತ್ರದಿ ದುಃತ ರಾತ್ರಿಗ  
ಎರಡೆ ಪೂರ್ವವು ತರಣಿಬಿಂಬವ ಕಂಡಿಮಂತೆ

೮೬

ನೂಸಪರಿಯಂತರವು ಬಿಡದೆ ಸ್ವಾ  
ಕೇಸರಿಯ ಶಂಖನಾಮಮಂತ್ರ ಜೀ  
ತಾಸನದಲೇಕಾಗ್ರ ಚಿತ್ತದಿ ನಿಷ್ವವಟಿಂದ  
ಬೆಂಸರದೆ ಒಪಿಸಲು ಸೃಜಿಸಗಳ  
ನಾಶಗೈಸಿ ಮನೋರಘಗಳ ವ  
ರೇಶ ಪೂರ್ತಿಯ ಮಾಡಿಕೊಡುವನು ಕಡೆಗೆ ಸರಗಳಿಯ

೮೭

ಚತುರ ಮೂತಾ-ತ್ಯಕ್ತ ಹರಿಯು ತ್ರಿಂ  
ಶತಿಸುರೂಪದಿ ಬರಹನೋಳು ಮಾ  
ರುತನೋಳಪ್ಪತ್ತೇಂಜು ರೂಪದೋಳಪ್ಪ ಪ್ರದ್ವಿಷ್ಣು  
ಸುತರೂಳಪ್ಪತ್ತ್ಯಾದು ಹದಿನೆಂ  
ಉತ್ತರಾಳಿಸಿ ವತ್ಸರ  
ಶತಗಳಲಿ ಪೂಜಿಸುತ್ತಲಿರು ಚತುರಾತ್ಯಕ್ತಕನ ಪದವ

೮೮

ನೂರುವರುವಕೆ ದಿವಸ ಮೂವ  
ತ್ವಾರು ಸಾವಿರಹಕುವು ನಾಡಿಶ  
ರೀರ ದೋಳಗಿನಿತಹವು ಸ್ತೀಪುಂಭೇದದಲಿ ಹರಿಯ  
ಷಾರದಿಕ ಎಪ್ಪತ್ತು ಸಾವಿರ  
ಮೂರುತಿಗಳನೆ ನೆನೆದು ಸವಾರ  
ಧಾರಕನ ಸರ್ವತ್ರ ಪೂಜಿಸಿ ಪೂಣಿನೆಂದರಿದು

೯೯

ಕಾಲ ಕರ್ಮಗುಣ ಸ್ವಭಾವಗ  
ಇಲಯನು ತಾನಾಗಿ ಲಕುವಿಾ  
ಲೋಲ ತತ್ತ್ವದೂಪನಾಮಾದಿ ಕರೆಸುತ್ತೊಳಗಿದ್ದು  
ಲೀಲೆಯಿಂದಲಿ ಸರ್ವಜೀವರ  
ಪಾಲಿಸುವ ಸಂಹರಿವ ಸ್ವಷ್ಟಿವ  
ಮೂಲಕಾರಣ ಪ್ರಕೃತಿ ಗುಣಕಾರ್ಯಗಳ ಮನೆಮಾಡಿ      ೨೦

ತಿಳಜವತ್ತಿಗಳನುಸರಿಸಿ ವು  
ಜ್ಞಲಿಸಿ ದೀಪಗಳಾಲಯಾದ ಕ  
ತ್ತಲೆಯ ಭಂಗಿಸಿ ತದ್ದುತಧನ ತೋರುವಂದದಲಿ  
ಜಲರುಹೇಳುತ್ತ ತನ್ನ ವರ ಮನ  
ದೊಳಗೆ ಭಕ್ತಿಜ್ಞಾನ ಕರ್ಮಕೆ  
ಒಲಿದು ಪೂಳವುತ ತೋರುವನು ಗುಣರೂಪ ಕ್ರಿಯೆಗಳನು      ೨೧

ಆವ ದೇಹವ ಕೊಡಲಿ ಹರಿ ಮನ  
ತಾತ್ವವ ಲೋಕದಲಿಡಲಿ ತಾ ಮನ  
ತಾತ್ವವ ದೇಶದೊಳಿರಲಿ ಆವಾನಸ್ಸಿಗಳು ಬರಲಿ  
ತು ವಿಧದಿ ಜಡ ಚೀತನದೊಳು ವ  
ರಾವರಂಶನ ರೂಪ ಗುಣಗಳ  
ಭಾವಿಸುತ ಸುಜ್ಞಾನ ಭಕ್ತಿಯ ಬೇದು ಕೊಂಡಾಡು      ೨೨

ಒಂದರೊಳಗೊಂದೊಂದು ಬೇರದಿಹ  
ಬಂದಿರೇಶನ ರೂಪಗಳ ಮನ  
ಬಂದ ತೆರದಲಿ ಚಿಂತಿಸಿದಕನುಮಾನವಿನಿತ್ತಿಭ್ರ  
ಸಿಂಧು ರಾಜನೊಳಂಬಣಾಲಯ  
ಬಂಧಿಸಲು ಪ್ರತಿತಂತುಗಳೊಳುದ  
ಬಿಂದು ವ್ಯಾಪಿಸಿದಂತೆ ಇರುತ್ತಿವ್ಯಾನು ಚರಾಚರದಿ      ೨೩

ಒಂದು ರೂಪದೊಳೊಂದನಯವದೊ  
ಳೊಂದು ರೋಮದೊಳೊಂದು ದೇಶದಿ  
ಪ್ರೋಂದಿಲಿಪ್ಪನಜಾಂಡನಂತಾನಂತ ಕೋಟಿಗಳು  
ಹಿಂದೆ ಮಾರ್ಕಂಡೇಯ ಕಾಣನೆ  
ಒಂದೆ ರೂಪದಿ ಸ್ತುಪ್ಪಿ ಪ್ರಭಯಗ  
ಳಂದಿರೇಶನೊಳೆನಿದಚ್ಚರಿಯವನೇ ಯ ಸದಾ

೨೪

ಒಂದನಂತಾನಂತ ರೂಪಗ  
ಳೊಂದು ರೂಪದಲಿಹವು ಲೋಕಗ  
ಭೂಂದರೂಪದಿ ಸ್ತುಪ್ಪಿ ಸ್ಥಿತಿ ನೊದಲಾದ ವ್ಯಾಪಾರ  
ಒಂಡಿಕಾಲದಿ ಮಾಡಿ ತಿಳಿಸದೆ  
ಸಂದಣಿಸಿಕೊಂಡಿಪ್ಪು ಜಗದೊಳು  
ನಂದನಂದನ ರಣದೊಳಿಂದಾರತ್ವಜಗೆ ತೋಂಟಿಸನೆ

೨೫

ಶ್ರೀ ರವೇಶನಮೂತ್ರಿಗಳು ನವ  
ನಾರಿ ಕುಂಜರದಂತೆ ಏಕಾ  
ಕಾರ ತೋಪವ್ಯವು ಅವಯವಾಪ್ಯಯವನಯವಗಳಿಂ  
ಬೇರ ಬೇರೆಯೆ ಕಂಗೊಳಿಸುವ ಶ  
ರೀರದೊಳು ನಾನಾಪಕಾರ ವಿ  
ಕಾರ ಶಾಸ್ಯ ವಿರಾಟಪ್ರೇಸುವ ವದುಮ ಜಾಂಡದೊಳು

೨೬

ವಾರಿಜಭವಾಂಡದೊಳು ಲಕ್ಷ್ಮಿ  
ನಾರಸಿಂಹನ ರೂಪ ಗುಣಗಳು  
ವಾರಧಿಯೊಳಿಹ ತೆರಿಗಳಂದದಿ ಸಂದಣಿಸಿ ಇಹವು  
ಕಾರಣಾಂಶಾನೇಶ ವ್ಯಾಪ್ತವ  
ತಾರ ಕಾಯರ್ವಾಪ್ಯಕ್ತವ್ಯಕ್ತವು  
ಆರುನಾಲ್ಪು ವಿಭೂತಿಯಂತಯಾರ್ವಾನಿ ರೂಪಗಳು

೨೭

ನುಣೆಗಳೊಳಗಿನ ಸೂತ್ರದಂದದಿ  
ಪ್ರಣವಪಾದ್ಯನು ಚೇಿತನಾ ಚೇಿ  
ತನ ಜಗತ್ತಿನೊಳನುದಿನದೊಳಾಡುವನು ಸುಖಪೂರ್ಣ  
ದಣುವಿಕೆಯು ಇವಗಿಲ್ಲ ಬಹು ಕಾ  
ರುಣಿಕೆನಂತಾನಂತ ಜೀವರ  
ಗಣದೊಳೇಕಾಂತಾಂಶರೂಪದಿ ನಿಂತು ನೇಮಿಸುವ

೭೮

ಜೀವ ಜೀವರ ಭೇದ ಒಡ ಒಡ  
ಜೀವ ಒಡ ಒಡ ಜೀವರಿಂದಲಿ  
ಶ್ರೀವರನು ಅತ್ಯಂತ ಭಿನ್ನವಿಲಕ್ಷಣನು ಲಕ್ಷ್ಯ,  
ಮೂವರಿಂದಲಿ ಪದುವು ಜಾಂಡದಿ  
ತಾ ನಿಲಕ್ಷಣಳಿನಿಸುತ್ತಿಪ್ಪಳು  
ಸಾವಧಿಕ ಸಮಶೋಷ್ಯಳೆಂದರಿಂದ ಶ್ರೀವರನು ಭಜಿಸು

೯

ಆದಿತೀಯರು ತಿಳಿಯದಿಹ ಗುಣ  
ವೇದಮಾನಿಗಳೆಂದೆನಿಪೆ ವಾ  
ಣ್ಯಾದಿಗಳು ಬಲ್ಲರವರರಿಯದ ಗುಣಗಣಂಗಳನು  
ವೇಧಬಳ್ಳನು ಬೊಮ್ಮನರಿಯದ  
ಗಾಧ ಗುಣಗಳು ಉಕುಮಿ ಬಲ್ಲಳು  
ಶ್ರೀಧರೀಬ್ಜನುಪಾಸ್ಯ ಸದ್ಗುಣ ಪೂರ್ಣಹರಿಯೆಂದು

೨೦

ಇಂತನಂತಾನಂತ ಗುಣಗಳ  
ಪಾರಂತಗಾಣದೆ ಮಹಲಕುಮಿ ಭಂಗ  
ವಂತಗಾಭರಣಾಯುಥಾಂಬರ ವಾಲಯಗಳಾಗಿ  
ಸ್ವಾಪಂತದಲಿ ನೀಲಿಗೊಳಿಸಿ ಪರಮ ದು  
ರಂತ ಮುಹಿಮಾನ ದೌತ್ಯ ಕರ್ಮ ನಿ  
ರಂತರದಿ ಮಾಡುತ್ತಲಿ ತದಧೀನತ್ವವೈದಿದಳು

೨೧

ಪ್ರಳಯ ಜಲಧಿಯೋಳುಳ್ಳ ನಾವೇಯು  
ಹೊಳಬು ಗಾಣದೆ ಸುತ್ತುವಂದದಿ  
ಜಲರುಹೇಳುಣ ನಮಲಗುಣ ರೂಪಗಳ ಚಿಂತಿಸುತ್ತ  
ನೆಲೆಯಗಾಣದೆ ಮಹಲಕುಮಿ ಚೆಂ  
ಚಲವನ್ನೇದಿಹಳ್ಳಿಪ್ಪಿಂಡಿ  
ಗಳವಡುವುದೇನಿವನ ಮಹಿಮೆಗಳೇ ಒಗತ್ತುಯಾದಿ

೫೭

ಶ್ರೀನಿಕೇತನ ಸುತ್ತುತಾಂ ಪತಿ  
ಜ್ಞಾನಸಗಮ್ಯಗಯಾಸುರಾದ್ಯಾನ  
ಮೌನಿ ಕುಲಸನಾತ್ಮನ್ಯ ಮಾನದ ಮಾತ್ರಾ ಧ್ವಂಸಿ  
ದೇನ ಜನಮಂದಾರ ಮಧುರಿಪ್ಪ)  
ಪಾರಣದ ಜಗನ್ನಾಧ ವಿರ್ಧಲ  
ತಾನೆಗತಿಯೆಂದನುದಿನದಿ ನಂಬಿದವರನು ಪೂರವ

೫೯

ಅಂತು ಸಂಧಿ ಇಕ್ಕೆ ಪದಗಳು ಅಳಿಕ್ಕೆ ಮಂಗಳಂ

ಶ್ರೀ ಕೃಷ್ಣ ಪರಣಮಸ್ತ -



## ಂಧಿ ಅ “ನೂತ್ರಕಾ ಸಂಧಿ”

ಶಃ ೬೦

ಯಂಕಢಾಮ್ ತಸಾರ ಗುರುಗಳ  
ಕರುಣದಿಂದಾಪನೆ ಹೇಳುವೆ  
ಪರಮ ಖಗವದ್ಭೂಕ್ತಿರಂಜಾದರದಿ ಹೇಳುವುದು

೪

ಪಾದಮಾನಿ ಜಮಂತನೋಳಗೆ ಸು  
ಮೇಧ ನಾಮಕನಿಪ್ಪ ದಕ್ಷಿಣ  
ಪಾದ ದಂಗುಟದಲ್ಲಿ ಪವನನು ಭಾರ ಭೃದೂರವ  
ಕಾದುಕೊಂಡಿಹ ಟಿಂಕಿತರ ಮೋದ  
ಲಾದ ನಾಮದಿ ಸಂಧಿಗಳಲೇ  
ರ್ಯಾದು ರೂಪದಲಿದ್ದ ಸಂತತ ನಡೆದು ನಡೆಸುತ್ತಲಿ

೮

ಕಸಿಲ ಚುವಾಂಗಾದಿ ರೂಪದಿ  
ವಪುಗಳೂ ಕಸ್ತುಗಳ ಸಂಧಿಯೋ  
ಭವರಿಮಿತ ಕಮಂಗಳ ಮಾಡುತ್ತಲಿಪ್ಪ ದಿನದಿನದಿ  
ಕೃಪಣವತ್ತಲ ಪಾಶ್ಚಯೋಳು ಪರ  
ಸುಫಲಿಯೈನಿಸುವ ಗುದ ಉಪಸ್ಥಿದಿ  
ವಿಪುಳ ಬಲಿಭಗ ಮನವೆನಿಸಿ ತುಂದಿಲೋಳಿರುತ್ತಿಹನು

೯

ಎದು ಮೇಲೋಂದಧಿಕ ದಳವು  
ಛೈಪ್ರದು ಪದ್ಭವು ನಾಭಿ ಮೂಲದಿ  
ಇದು ಮೂತ್ರಿಗಳಹವು ಅನಿರುದ್ಧಾದಿ ನಾಮದಲಿ  
ಇದಿಸುತ್ತ ಗಭರವನು ಜೀವರ  
ನಾದಿಕಮಾರ್ಪ ಪ್ರಕೃತಿ ಗುಣಗಳ  
ಹಾದಿತಪ್ಪಲಿಗೋಡದೆ ವ್ಯಾಪಾರಗಳ ಮಾಡುತ್ತಿಹ

೧೦

ನಾಭಿಯಲಿ ಷಟ್ಕೋಣಮಂಡಲ  
ದೀಭವಿಷ್ಯದ್ವರಹ್ಯನೊಳು ಮು  
ಕ್ರಾಂತ ತೀರ್ಥ ಪ್ರದ್ಯಮನಿಪ್ಪನು ವಿಬುಧ ಗಣಸೇವ್ಯ  
ಶೋಭಿಸುತ್ತ ಕೌಸ್ತುಭವೇ ನೊದಲಾ  
ದಾಭರಣ ವಾಯುಧಗಳಿಂದ ಮು  
ಹಾಭರ್ಜಂಕರ ಪಾಪ ಪುರುಷನ ಶೋಷಿಸುತ್ತ ನಿತ್ಯ ೪

ದ್ವಾದಶಾಕ್ರರ ಮಂಡಲವು ಮು  
ಫೋಂದರದೊಳು ಸುಮವ್ಯ ದೊಳಗಿಹು  
ದೃಷ್ಟಿ ರಿಪಾತ್ಕುಕನು ಅರವತ್ತುಧಿಕ ಮುನ್ನಾರು  
ಈ ದಿವಾರಾತ್ರಿಗಳ ಮಾನಿಗ  
ಇಂದ ದಿನಿಜರ ಸಂತಪ್ತಿಸುತ್ತ ನಿ  
ಷಾಧರೂಪಕ ದೃತ್ಯರನು ಸಂಹರಿತ ನಿತ್ಯದಲಿ ೫

ಹೃದಯದೊಳಗಿಹುದವ್ಯದಳ ಕೆಮು  
ಲದರೊಳಗೆ ಪಾರ್ದೇಶನಾಮಾಕ  
ನುದಿತೆ ಭಾಸ್ತುರನಂತೆ ತೋರ್ವನು ಬಿಂಬನೆಂದನಿಸಿ  
ಸದುಮ ಚಕ್ರ ಸುಶಿಂಬಿ ಸುಗದಾಂ  
ಗದ ಕಟ್ಟಿಕ ಮುಕುಟಾಂಗುಲೀಯಾಕ  
ಪದಕ ಕೌಸ್ತುಭಹಾರ ಗ್ರಿಷ್ಯವೇಯಾದಿ ಭಾಷಿತನು ೬

ದ್ವಿದಳ ಪದ್ಮವು ಶೋಂಭಿಪ್ರದು ಕಂ  
ರದಲಿ ಮುಖ್ಯಪಾರಣ ತನ್ನಯ  
ಸುದತಿಯಿಂದೊಡಗೂಡಿ ಹಂಸೋವಾಸನೆಯ ಮಾಳ್ಯ  
ಉದಕವನ್ನಾದಿಗಳಿಗವಕಾ  
ಶದನು ತಾನಾಗಿದ್ದುದಾನಾ  
ಧಿದನು ಶಬ್ದವನು ನುಡಿದು ನುಡಿಸುವ ಸರ್ವಜೀವರೊಳು ೭

ನಾಸಿಕದಿ ನಾ ಸತ್ಯದಸ್ತರು  
ಶ್ವಾಸಮಾನಿ ಪಾರಣಾರತಿ  
ಹಂಸ ಧನ್ಯಂತ್ರಿಗಳು ಅಲ್ಲಲ್ಲಿಪ್ಪರವರೊಳಗೆ  
ಭೀತ ಭಾಸ್ಯರರಕ್ತಿಯಾಗಳಕ  
ಧೀತರನಿಪರು ಅವರೊಳಗೆ ಲ  
ಪ್ರೀತ ದಧಿನಾಮನರು ನಿಯಾಯಿಸುತ್ತಲಿತುತ್ತಿಹರು

೮

ಸ್ತುಂಭ ರೂಪದಲಿಪ್ಪ ದಕ್ಷಿಣ  
ವಂಬಕದಿ ಪ್ರದ್ಯಮ್ಮ ಗುಣಶೂ  
ಪಾಂಭ್ರಣಿಯು ತಾನಾಗಿ ಇಪ್ಪಾಳು ವತ್ಸರೂಪದಲಿ  
ಪೋಂಬಸುರ ಪದಯೋಗ್ಯ ಪವನಶ್ರಿ  
ಯಂಬಕಾದಿ ಸಮಸ್ತದಿವಿಜಕ  
ದಂಬ ಸೇವಿತನಾಗಿ ಸರ್ವಪದಾರ್ಥಗಳ ತೋರ್ವೆ

೯

ನೇತ್ರಗಳಲಿ ವಸಿಷ್ಟು ವಿಶ್ವ  
ಮಿತ್ರ ಭಾರದಾಪ್ಯಾಜಿಗೊತನು  
ನತ್ರಿಯಾಜಮದಗ್ಗಿ ನಾಮಗಳಿಂದ ಕರೆಸುತ್ತಲೆ  
ಪತ್ರತಾಪಕ ಶಕ್ರ ಸೂರ್ಯ ಧ  
ರಿತಿ ಪಜ್ಞನ್ಯಾದಿ ಸುರರು ಜ  
ಗತ್ರಯೀತನ ಭಜಿಪರನುದಿನ ಷರದು ಭಕ್ತಿಯಲಿ

೧೦

ಜ್ಯೋತಿಯೋಳಗಿಪ್ಪನು ಕೆಪಿಲ ಪುರು  
ಹೂತ ಮುಖದಿಕ್ಕುತ್ತಿಗಳಿಂದ ಸ  
ಮೇತನಾಗಿಹ ದಕ್ಷಿಣಾಕ್ಷಿಯ ಮುಖದೋಳಹ ವಿಶ್ವ  
ಶ್ವೀತವಣ ಚತುಭುಂಜನು ಸಂ  
ಪ್ರೀತಿಯಿಂದಲಿ ಸೂಕ್ತಲ ವಿಷಯವ  
ಚೇತನರಂ ಗುಂಡುಣಿವ ಜಾಗ್ರತೆಯಿತ್ತು ನೃಗಜಾಸ್ಯೈ

೧೧

ನೆಲೆಸಿಹರು ದಿಗ್ಗೀವತೆಗಳ  
ಕ್ಷೇತ್ರದಿ ಕರ್ಣಂಗಭಲಿ ತೀರ್ಥಂ  
ಗಳಿಗೆ ಮಾನಿಗಳಾದ ಸುರನದಿ ಮುಖ್ಯ ನಿಬಂಧರು  
ಬಲದ ಕೆವಿಯಲಿ ಇರುತ್ತಿಹರು ಬಾಂ  
ಚೊಳೆಯ ಜನಕ ತ್ರಿವಿಕ್ರಮನು ಸೀ  
ಮುಂಳಿನದನು ಮಾಡುವನು ಈ ಪರಿ ಚೆಂತಿಸುವ ಜನರ

೮೭

ಚಿತ್ತಜೀಂದ್ರರು ವಾನನೋಽಪ್ಪರು  
ಕೃತ್ಯಾವಾಸನು ಅಹಂಕಾರದಿ  
ಚಿತ್ತಜೀತನ ಮಾನಿಗಳು ವಿಹಗೇಂದ್ರ ಫಣಿಸರೂಣ  
ನಿತ್ಯದಲಿ ನೆಲೆಗೊಂಡು ಹತ್ತೊಂ  
ಭತ್ತು ವೊಗತ್ತೆಜಸನು ಸ್ವಾಂ  
ವಸ್ತ್ವದಿಸಿ ಜೀವರನ ವರ್ವಿವಿಕ್ತ ಭುಕುಯೆಸಿನ

೮೯

ಜಾಳಾನಮಯತ್ವಜಸನು ಹೃದಯ  
ಸಾಧಾನಯ್ಯಾದಿಸಿ ಪಾರಜಾನಂಬಭಿ  
ಧಾನದಿಂ ಕರೆಸುತ್ತು ಚಿತ್ತುಖಿ ವ್ಯಕ್ತಿಯನು ಕೊಡುತ್ತ  
ಅನತೀವ್ಯಪ್ರದನು ಅನುಸಂ  
ಧಾನವಿಯದೆ ಸ್ವರ್ಪ್ರಯ್ಯಾದಿಸಿ  
ತಾನೆ ಪುನರಪಿ ಸ್ವಪ್ನ ಜಾಗ್ರತೆಯಾವ ಜೀತನಕ

೯೧

ನಾಲಿಗೆಯೊಳಿಹ ವರುಣ ಮತ್ತು ಶಿಳು  
ನಾಲಿಗೆಯೊಳಗುವೇಂದ್ರ ಇಂದ್ರರು  
ತಾಲುಪರ್ಬನಾಯಾಖ್ಯ ಸಾಯಂ ನು ಅಧ್ಯಾಗಭ್ಯನಿಹ  
ಆಲಿಯೊಳು ವಾಮನ ಸುಭಾಮನ  
ಫಾಲದೊಳು ಶಿವ ಕೇಶವನು ಸು ಕ  
ಪ್ರೋಲದೊಳಗಿ ರತ್ನಿರ್ತ ಕಾಮನು ಅಲ್ಲಿ ಪ್ರದ್ಯಂಪ್ರ

೯೩

ರೂಎಮಗಳಲಿ ವಸಂತ ತ್ರಿಕರ್ಕ  
 ದಾಖಲ ಮುಖದೊಳಗ್ಗಿ ಭಾಗವ  
 ತಾಮರಸಭವ ವಾಸುದೇವರು ಮಸ್ತಕದೊಂಹರು  
 ಈ ಮನದೂರ್ಘಟ ವಿಷ್ಣು ಶಿಖದೊಳು  
 ಮಾಮಚೇತ್ಯರ ನಾರಸಿಂಹ  
 ಸ್ವಾನೀ ತನ್ನನುದಿನದಿ ನೇನೆವರ ಮೃತ್ಯು ಪರಿಹರಿಸ

೮೬

ಪೂಳಿಯಲ್ಲಿಹ ವಾಸುದೇವನು  
 ಏಳಿಕ ನವಜಾದಿರೂಪವ  
 ತಾಂ ವ್ಯಾಖದೊಳು ಸಯನ ಶ್ರವಣಾದ್ವ ಪಯವಂಗಳಲಿ  
 ಅಳರಸು ತಾನಾಗಿ ಸತತ ಸು  
 ಲೀಲಗ್ರೀಯತಲಿಪ್ಪ ಸುಖಮಯ  
 ಕೇಂಡಿಸಿ ನೋಂದಿ ನೋಡಿಸಿ ನುಡಿಯ ನುಡಿಸುತ್ತಲಿ

೮೭

ಎರಡಿಕ ಎಪ್ಪತ್ತಿನಿಪ ಸಾ  
 ನಿರದ ನಾಡಿಗೆ ಮುಖ್ಯ ಏಕೋಂ  
 ತ್ಯಾರ ಶತಂಗಳಲಹಞ್ಣ ನೂರಾವೋಂದು ಮಾತ್ರಿಗಳು  
 ಅರಿತು ದೇಹದಿ ಕಲಶನಾಮಕ  
 ಹರಿಗೆ ಕಳಗಳವೆಂದು ಸ್ವಿರಂ  
 ತರದಿ ಪ್ರಾಜಿಸುತ್ತಿಹರು ಪರಮಾದರದಿ ಭೂಸುರರು

೮೮

ಇದಕೆ ಕಾರಣವೆನಿಸುವುದು ಎರ  
 ಜಧಿಕ ದಶನಾಡಿಗಳೊಳಗೆ ಸುರ  
 ನದಿಯೆ ಮೋದಳಾದಶಿಳ ತೀರ್ಥಗಳುಹುವು ಕಣಿದಲಿ  
 ಪದ್ಮನಾಭನು ಕೇಶವಾದಿ  
 ದ್ಯುದಶ ರೂಪದಲಿಪ್ಪ ನಲ್ಲತಿ  
 ಮೃದುಳ ಪಾದ ಸುಹುಮ್ಮದೊಳಗೆಂಕಾತ್ಮನೇಸಿಸುವನು

೮೯

ಅನ್ನಯ ಪ್ರತಿಪಾದ್ಯ ಶ್ರೀ ಪ್ರ  
ದ್ಯಾನ್ನದೇವನು ದೇಹದೊಳಗೆ ಸು  
ಮನ್ನದೀಡಾಸಿಂಗಕ್ಕಿದಿ ವಿಶ್ವಾದಿರೂಪದಲಿ

ಸಿಮ್ರಲಾತ್ತನು ಪಾಣಿ ಪಾಯು ಚ  
ತ್ರಂಮ್ರಂಖಿರೂಳಿದ್ದ ಯಿಳಿ ಜೀವರ  
ಕರ್ಮಗುಣವನುಸರಿಸಿ ನಡೆವನು ವಿಶ್ವವ್ಯಾಪಕನು

೨೦

ಅಬ್ಜ್ಯಯನ ಖರುಮಾಸ ಪಕ್ಷ ಸು  
ಶಬ್ದಿಂದಲಿ ಕರೆಸುತ್ತಲಿ ನೀ  
ಲಾಬ್ಜ್ಯ ವಣಿನಿರುಧ್ವ ಮೊದಲಾದ್ದೆ ದು ರೂಪವಲ  
ಹಬಿಬ್ಯಹನು ಸರ್ವತ್ರದಲಿ ಕರು  
ಜಾಬಿಬ್ಯ ನಾಲ್ಪುತ್ತೈಪ್ರದುರೂಪದಿ  
ಲಬ್ಜ್ಯನಾಗುವ ನೀವರಿಯ ಧೇನಿಸುವ ಭಕ್ತಾರಿಗೆ

೨೧

ಎದು ರೂಪಾತ್ತಕನು ಇಪ್ಪ  
ತೈಪ್ರದು ರೂಪದಲಿಪ್ಪ ಮತ್ತಧಿ  
ನೈದು ತಿಧಿ ಇಪ್ಪತ್ತು ನಾಲಕರಿಂದ ಪೆಚ್ಚಿ ಶಲ್ಲ  
ಬಿದುವುದು ಅರವತ್ತುಧಿಕ ವಾ  
ರ್ಯಾದು ದಿವಸಾಹ್ಯಯನೊಳಗೆ ನುನ  
ತೋಯ್ದಿಗೆ ತಾಪತ್ರಯ ಮಹಡ್ಯೋಷವೆಲ್ಲಹವು

೨೨

ದಿವಸ ಯಾಮ ಮುಹೂರ್ತಾಘಟಿಕಾ  
ದ್ಯಾವಯವಗಳೊಳಗೆದ್ದು ಗಂಗಾ  
ಪ್ರವಹದಂದದಿ ಕಾಲನಾಮಕ ಪ್ರವಹಿಸುತ್ತಲಿಸ್ತು  
ಇವ ಗುಣರೂಪ ಕ್ರಿಯಾಂಗಳ  
ನಿವಹಡೊಳು ಮುಳ್ಳಗಾಡುತಲಿ ಭಾ  
ಗಂಪಿ ಸದಾನಂದಾತ್ಮಾಗಿಹಳ್ಳಿ ಕಾಲದಲಿ

೨೩

ವೇದತ್ತಿಗಳನ್ನಾನಿ ಲಕ್ಷಮಿಧ  
 ರಾಧರನ ಗುಣರೂಪ ಕ್ರಿಯೆಗಳ  
 ಆದಿವರ್ಧಾಂತವನು ಕಾಣದೆ ಮನದಿಯೋಚಿಸುತ್ತ  
 ಆದನೆನೆ ಈತನಿಗೆ ಪತ್ತಿ ಕೃ  
 ಶ್ರೋದಧಿಯು ಸ್ವೀಕರಿಸಿದನು ಲೋ  
 ಕಾಧಿವನ್ನ ಘಿಕ್ಕುಕೆನ ಮನೆ ಯೋತಣವ ಕೊಂಬಂತೆ

೫೭

ಕೋಂವಿದರು ಚಿತ್ತಿಪ್ಪಸುವುದೆ ತೀ  
 ದೇವಿಯೋಳಿಹೆ ನಿಶಿಳಗುಣ ತ್ವಣ  
 ಜೀವನದೆ ಕಲ್ಪಿಸಿ ಯುಕ್ತಾತಿಯಲಿ ಮತ್ತು ಕ್ರಮದಿಂದ  
 ದೇವದೇವಕಿಯಿಪ್ಪಳಂದರಿ  
 ದಾನಿರಿಂಚನ ಜನನಿ ಈತನ  
 ನಾವಕಾಲದಲರಿಯಳಂತಿನೆ ನರರಷಾಡೇನು

೫೮

ಕ್ಷೇರದಧಿ ನವನೀತಫ್ಲೃತದೊಳು  
 ಸೌರಭ ರಸಾಹ್ಯಯನೆನಿಸಿ ಶಾಂ  
 ತೀರಮಣ ಜಾಳ್ಳನಕ್ರಿಯೇಚಾಫ್ಲಕ್ತಿಯೆಂಬ  
 ಈರರಡು ನಾಮದಲಿ ಕರೆಸುವ  
 ಭಾರತೀ ವಾಗ್ದೀಪಿ ವಾಯು ಸ  
 ರೋರುಹಾಸನರಲ್ಲಿ ಸೆಲೆಸಿಹರೆಲ್ಲ ಕಾಲದಲಿ

೫೯

ವಸುಗಳಿಂಟು ನವಪ್ರಜೀತರು  
 ಶ್ವಸನ ಗಣವೈವತ್ತು ಏಕಾ  
 ದಶ ದಿವಾಕರರನಿತು ರುದ್ರರು ಅತ್ಯಾನಿಗಳರದು  
 ದಶವಿಹೀನ ಶತಾಖ್ಯ ಈ ಸುಮ  
 ನಸರೋಳಿಗೆ ಚತುರಾತ್ಮನಿಯಾ  
 ಮಿಸುವ ಸುರಹ್ನಸುಮಾರ ಖಗಪ ಫಣೀಂದ್ರತೋಳಿಗಿಂದ್ರು

೬೦

ಶೋರುತಪ್ಪನು ಚಕ್ರದಲಿ ಹಿಂ  
 ಕೂರ ನಾಮಕ ಶಂಖದಲಿ ಪ್ರತಿ  
 ಹಾರ ಗದೆಯಲಿ ಸಿಧನ ಪದ್ಧತಿಲಿಪ್ಪ ಸ್ರಸ್ತಾವ  
 ಕಾರುಣಿಕನ್ ದ್ವಿತೀಯ ನಾಮದಿ  
 ಮಾರಮಣಸ್ಯೇರೂಪಗಳ ಶಂ  
 ಖಾರಿ ನೊದಲಾದಾಯುಧಗಳೊಳು ಸ್ತುತಿಸಿ ಧರಿಸುತ್ತಿರು

೩೮

ತನುವೆರಡು ವಾಗಾಭಿಮಾನಿಯೆ  
 ಗುಣವೆನಿಸುವಳು ಶೋತ್ರದೊಳು ರೋ  
 ಹಿಣಿ ಶಶಾಂಕರು ಪಾತಪಾಣಿಗಳಶ್ವವೆಂದೆನಿಸಿ  
 ಇನನು ಸಂಜ್ಞಾದೇವಿಯರು ಇಹ  
 ರನಳಲ್ಲೇಚನ ಸೂತನೆನಿಸುವ  
 ಪ್ರಣವಪಾದ್ಯಸ್ತಾಣನಾಮಕ ರಧಿಕನೆನಿಸುವನು

೩೯

ಅನೀತಪುಹಿಮನಪಾರಗುಣಗಳ  
 ಸಸುತ ವಟ್ಟಾತ್ತುಕ ಶ್ರುತಿಸ್ತುತಿ  
 ಗಮಿಸಲಾಪನೆ ತದಭಿಮಾನಿಗಳಂದೆನಿಸಕೂಂಬ  
 ಕಮಲಸಂಭವ ಭವಸುರೇಂದ್ರಾ  
 ದ್ಯುಮರರನುದಿನ ತಿಳಿಯಲರಿಯರು  
 ಸ್ವಮಹಿಮೇಗಳಾದ್ಯಂತ ಮಧ್ಯಗಳರಿವ ಸರ್ವಜ್ಞ

೪೦

ವಿಶ್ವದೇಹಾಗಾರ ದಾರಾ  
 ಪತ್ನಿ ಶಿತಾರ್ಥಿಗಳೊಳಗೆ ಹರಿ  
 ಪ್ರತ್ಯಾಗಾತ್ಮನು ಎಂದೆನಿಸಿ ನೆಲೆಸಿಪ್ಪನೆಂದರಿದು  
 ನಿತ್ಯದಲಿ ಸಂತೃಪ್ತಿ ಬಡಿಸುತ್ತ  
 ಉತ್ತಮಾಧನು ಮಧ್ಯಮರ ಕೃತ  
 ಕೃತ್ಯನಾಗುನ್ತುತ್ತೆನಾಗದೆ ಭೃತ್ಯನಾನೆಂದು

೪೧

ದೇವದೇವೇಶನ ಸಮಾತಿಂಕ  
 ಇವರಗಳಾಳೆಗನವರತ ಸಂ  
 ಭಾಸಸುತ ಪ್ರಾಜಿಸುತ ನೋಡುತ ಸುಖಿಸುತ್ತಿರು ಬಿಡದೇ  
 ಶ್ರೀಹರ ಒಗನ್ನಾಧ ವಿರಶನು  
 ತಾವೂಲಿದು ಕಾರುಣ್ಯದಲಿ ಭವ  
 ನೋವ ಪರಿಹರಿಸಾವನು ಪ್ರಸಿತತ ಪತಿತವಾವನನು                    ೩.೭

ಅಂತು ಸಂದಿ ಉಕ್ಕೆ ಪದ್ಧ್ಯಗಳು ಅಳಿಕ್ಕೆ ಮಂಗಳಂ

ಶ್ರೀ ಕೃಷ್ಣಾರ್ಥಾಮಸ್ತ



## ಸಂಧಿ ೬ “ವಣಿಪ್ರಕ್ರಿಯ ಸಂಧಿ”

ಹರಿ: ೪೦

ಹರಿಕೆಫಾಮ್ತಿಸುರ ಗುರುಗಳ  
ಕರುಣದಿಂದಾಪನಿಲು ಹೇಳುವೆ  
ಪರಮ ಭಗವದ್ಭಕ್ತಿರದನಾದರದಿ ಕೈಳಷಿವುದು

ಪ

ಹರಿಯೆ ಪಂಚಾಶದ್ವರಣ ಸು  
ಸ್ವರ ಉದಾತ್ತನುದಾತ್ತ ಪ್ರಚಯ  
ಸ್ವರಿತ ಸಂಧಿ ವಿಸರ್ವಿಂದುಗಳೊಳಗೆ ತದ್ವಾಚ್ಯ  
ಇರುವ ತತ್ತ್ವಾನ್ವಯ ರೂಪಗ  
ಭರಿತುವಾಸನೆ ಗೃಹರಿಳೆಯೋಳು  
ಸುರತ ಸರಿ ನರರಳಿ ವವರಾಡುವುದೆ ವೇದಾಧಿ

೮

ಈಶನಲಿ ವಿಜ್ಞಾನ ಭಗವ  
ದಾಷ್ಟಸರಲಿ ಸದ್ಭೂತಿ ವಿಷಯ ನಿ  
ದಾಸೆ ಮಿಥಾವಾದಿಯಲಿ ಪ್ರದ್ವೇಷ ದಿನದಿನದಿ  
ಈ ಸಮಸ್ತ ಪಾರಣೀಗಳೊಳು ರ  
ಮೇಂಶನಿಹನೆಂದರಿತು ಅವರಭಿ  
ಲಾಷೆಗಳ ಪೂರ್ವೇಸುವುದೆ ವಾಹಯಭ್ರಾ ಹರಿಪೂಜೆ

೭

ತ್ರಿದಶ ಏಕಾತ್ಮಕನೆನಿಸಿ ಭೂ  
ಉದಕ ತಿಖಿಯೋಳಗ್ಗತ್ತು ಕರಣದ  
ಲಧಿನಕೆನಿಸುವ ಪಾರಣ ಮಾತ್ರಾದಿತ್ಯರೊಳು ನೆಲೆಸಿ  
ವಿದಿತನಾಗಿದ್ದ ಸವರತ ನಿರ  
ವಧಿಕ ಹುಹಿವನು ಸಕಲ ವಿಷಯವ  
ಶಿಧಿತ ನಾಮಕ ಸಂಕರುವಣಾಹ್ವಯನು ಸ್ವೀಕರಿತ

೯

ದಟಿಕದ್ವೈತಿಕ ಕಾಲಿಕ ತ್ರಯ  
ಗಹನ ಕರ್ಮಗಳಂಟು ಇತರಾಳು  
ಷಣಿತ ಕರ್ಮಗಳಿರತು ನಿಷ್ಣಾಮಾಕನು ನೀನಾಗಿ  
ಒಂದುತ್ತಿನಾವರು ಭಾರತೀಶನ  
ಮರಹಿತ ರೂಪವನೇನೆಡು ಮನದಲಿ  
ಅರ್ವರಹರ್ ಭಗವಂತಗರ್ರಿಸು ಪರಮಭಕುತ್ತಿಯಲಿ

೬

ಮೂರು ವಿಧ ಕರ್ಮಗಳಾಳಗೆ ಕಂ  
ಸಾರಿ ಭಾಗವ ಹಯವದನ ಸಂ  
ಸ್ವೇರಕನು ತಾನಾಗಿ ನವರೂಪಂಗಳನೆ ಧರಿಸಿ  
ಮಾರಿದಾನವ ಮಾನವರೂಳು ವಿ  
ಕಾರ ಶಾಸ್ಯನು ಮಾಡಿ ಮಾಡಿಸಿ  
ಸಾರಭೋಕ್ತಮನು ಸ್ವೀಕರಿಸಿ ಕೊಡುತ್ತಿಪ್ಪ ಜೀವರಿಗೆ

೫

ಅನಳ ಪಕ್ವವಗ್ಗೆಸಿದನ್ನು ವ  
ನನಳನೆಂಳು ಹೋಮಿಸುವ ತೆರನಂ  
ತನಿಮಣಿಶನು ಮಾಡಿ ಮಾಡಿಸಿದಖಿಳ ಕರ್ಮಗಳೆ  
ಮನವಚನ ಕಾಣುದಲಿ ತಿಳಿದನು  
ದಿನದಿ ಕೊಡು ಶಂಕಿಸದೆ ವೃಜಿನಾ  
ರ್ವನ ಸದಾ ಕೈಕೊಂಡು ಸಂತ್ತಿಸುವನು ತನ್ನ ವರ

೬

ಕುದುರೆ ಭಾಲದ ಕೊನೆಯ ಕೂದಲು  
ತುದಿ ವಿಭಾಗವ ಮಾಡೆ ಶತವಿಧ  
ವದರೊಳೊಂದನು ನೂರುಭಾಗವ ಮಾಡಲೆಂತಹುದೋ  
ವಿಧಿ ಭವಾದಿ ಸಮಸ್ತ ದಿವಿಜರ  
ನೋದಲುಮಾಡಿ ಶೃಂಣಾಂತ ಜೀವರೋ  
ಇಧಿಕ ನ್ಯಾನತೆಯಿಲ್ಲವೆಂದಿಗು ಜೀವಪರಮಾಣು

೭

ಚೇವನಂಗುಷ್ಟಾಗ್ರಿ ಮೂರುತಿ  
 ಚೇವನಂಗುಟಿ ಮಾತ್ರ ಮೂರುತಿ  
 ಚೇವನ ಪ್ರಾದೇಶ ಚೇವಾಕಾರ ಮೂತ್ತಿಗಳು  
 ಫವಮಾದಿ ಅನಂತ ರೂಪದಿ  
 ಯಾವದವಯವಗಳೊಳು ವ್ಯಾಪಿಸಿ  
 ಕಾವ ಕರುಣಾಳುಗಳ ದೇವನು ಈ ಒಗತ್ಯಯವ

೮

ಬಿಂಬ ಚೇವಾಂಗುಷ್ಟಾ ಮಾತ್ರದ  
 ಲಿಂಬಾಗೊಂಡಿಹ ಸರ್ವರೋಳು ಸೂ  
 ಕಷ್ಟ ಶಿಂಬರದಿ ಹೃತ್ಕಮುಲ ಮಧ್ಯ ನಿವಾಸಿಯೆಂದೆಸಿಸ  
 ಎಂಬರೀತಗೆ ಕೋವಿದರೂ ವಿ  
 ಶ್ವಾಂಭರಾತ್ಮೀ ಪ್ರಾಜ್ಞಾ ಭಕ್ತ ಕು  
 ಟುಂಬಿ ಸಂತ್ಯೇಷುವನು ಈ ಪರಿ ಬಲ್ಲ ಭಜಕರನ

೯

ಪುರಾಣಾಮಕ ಸರ್ವಚೇವರೋ  
 ಓರುವ ದೇಹಾಕಾರ ರೂಪದಿ  
 ಕರಣಿಯಾಮಕ ಹೃಷೀಕಪ ನೀಂದ್ರಿಯಂಗಳಲ್ಲಿ  
 ತುರಿಯ ನಾಮಕ ನಿಶ್ಚಿತಾ ಹ  
 ಸ್ನೇಹದ್ವಾರಕ್ತಮಾಂಗದ  
 ಲರಡಿಕ ಎಷ್ಟತ್ತು ಸಾವಿರ ನಾಡಿಯೋಳಗಷ್ಟು

೧೦

ವ್ಯಾಪಕನು ತಾನಾಗಿ ಚೇವ ಸ್ವ  
 ರೂಪದೇಹದ ಒಳಹೊರಣಿ ನಿ  
 ಲೆಂಪನಾಗಿಹ ಚೇವ ಕೃತ ಕರ್ಮಗಳನಾಚರಿಸಿ  
 ಶ್ರೀ ಪಯೋಜಿ ಭವೇರರಿಂದ ಪ್ರ  
 ದೀಪ ವಣಿ ಸ್ವಮೂತಿ ಮಧ್ಯಗ್ರ  
 ತಾಪ್ರೋಳಿವ ವಿಶ್ವಾದಿರೂಪದಿ ಸೇತೆ ಕೃಕೊಳುತ್ತೆ

೧೧

ಗರುಡ ಶೇಷ ಭವಾದಿ ನಾಮವ  
 ಧರಿಸಿ ಪವನ ಸ್ವರೂಪ ದೇಹದಿ  
 ಕರಣ ಸಿಯ್ಯಾನುಕನು ತಾನಾಗಿಷ್ಟು ಹರಿಯಂತೆ  
 ಸರಸಿಜಾಸನ ಮಾಣಿ ಭಾರತಿ  
 ಭರತನಿಂದೊಡಗೂಡಿ ಲಿಂಗದ  
 ಅರ್ತಿಕರು ಮಿಕ್ಕಾದಿತೇಯರಿಗಿಳಿವಾಸ್ತಾನ ೨೭

ಜೀವನಕೆ ತುಷದಂತ ಲಿಂಗವು  
 ಸೂವಕಾಶದಿ ಪೂಂದಿಸುತ್ತಲು  
 ಸೂರ್ಯರಣ ರೂಪದಲಿ ಇವ್ವುವ, ಭಗವದಿಚ್ಛೆಯಲಿ  
 ಕೇನಲಿ ಒಡ ಪ್ರಕೃತಿ ಇದಕಿ  
 ಚೇವತೆಯು ಮಹೇಶಕನಿಯೆಸಿಪನು  
 ಆ ನಿರಜೆಯಸ್ತಾನ ಪರಿಯಂತರದಿ ಹತ್ತಿಹುದು ೨೯

ಆರದಿಕ ದಶ ಕಡೆಗಳುಳ್ಳ ತ  
 ರೀರವನಿರುಧ್ಫುಗಳ ಪರಧ್ಯಾದಿ  
 ಸೀರಿಯಸ್ತುವ ಜೀವ ಪರಮಾಜ್ಞಾದಿಕದ್ರಘುವೈ  
 ಬುರದಂದದಿ ದಾನವರನತಿ  
 ದೂರಗ್ರಿಸುತ್ತ ಶ್ರೀ ಒನಾಂದ್ರಾನ  
 ಮಾರು ಗುಣದೋಳಿಗಿಷ್ಟನೆಂದಿಗು ತಿರ್ವುತು ಎಂದೆನಿಸಿ ೩೧

ರುದ್ರ ವೋದಳಾದಮರಿಗೆ ಅನಿ  
 ರುದ್ರ ದೇಹವೆ ಮನೆಯೆಸಿಸುವುದು  
 ಇಮ್ಮಾ ಕೆಲಸವ ಮಾಡರಲ್ಲಂದಿತ್ತ ಸೂಳಂದಲಿ  
 ಶೃಂದ್ಫು ಖಾದಿವಿಷರು ಪರಸ್ಪರ  
 ಸ್ವಧೀಯಾಂದಲಿ ದ್ವಾಂದ್ವ ಕಮರ್ ಸ  
 ಮೃಧಿಗಳನಾಚರಿಸುವರು ಪ್ರಕೇಶನಾಳ್ಜಿಯಲಿ ೩೩

ಮಹಿಯೋಳಕೆ ಸುಕ್ಕೇತ್ತು ತೀರ್ಥದಿ  
 ತುಹಿನ ವರುವ ವಸಂತಕಾಲದಿ  
 ದಹಿಕ ದೈತಿಕ ಕಾಲಿಕತ್ತರು ಧರ್ಮ ಕರ್ಮಗಳ  
 ದೃಹಿಣ ಮೊದಲಾದವುರೆಲ್ಲರು  
 ವಹಿಸಿ ಗುಣಗಳನನುಸರಿಸಿ ಸ  
 ನ್ನಿಹಿತರಾಗಿದ್ದಲ್ಲರೂಳು ಮಾಡುವರು ವಾಯಾರೂರ

೮೪

ಕೇಶಸಾಸಿರ ವಿಧ ವಿಭಾಗವ  
 ಗೃಹಲೆನಿತನಿತಿಹ ಸುಮಮ್ಮುವು  
 ಅಶಿರಾಂತದಿ ವಾಯಾಪಿಸಿಹುದೀ ದೇಹ ಮಧ್ಯದಲ  
 ಆ ಸುಮಮ್ಮುಕ ವಚ್ಚ ಕಾರ್ಯ ಪ್ರ  
 ಕಾಶಿನೀ ವೈದ್ಯತಿಗಳಹವು ಪ್ರ  
 ದೇಶದಲಿ ಪಶ್ಚಿಮಕೆ ಉತ್ತರ ಪೂರ್ವ ದಕ್ಷಿಣಕೆ

೮೫

ಆ ನಳಿನಭವ ನಾಡಿಯೋಳಗೆ ಶ್ರಿ  
 ಕೋಣ ಚಕ್ರವು ಇಷ್ಟಪದಲ್ಲಿ ಕೃ  
 ಶಾಸುಮಂಡಲ ಮಧ್ಯಗನು ಸಂಕರುಷಣಾಹ್ವಯನು  
 ಹೀನ ಪಾಷಾತ್ಯಕ ಪುರೂಷನ  
 ಹಾಲಿಗ್ರೀಸುತ್ತ ದಿನದಿನದಿ ವಿ  
 ಜ್ಞಾನಮಯ ಶ್ರೀ ವಾಸುದೇವನ ಬದಿಸುವ ಕರಣಿ

೮೬

ಮಧ್ಯ ನಾಡಿಯ ಮಧ್ಯದಲಿ ಹೃ  
 ತ್ವದ್ರುಮೂಲದಿ ಮೂಲಪತಿಪದ  
 ಪದ್ರುಮೂಲದಲಿಪ್ಪ ಪವನನ ಸಾದ ಮೂಲದಲ  
 ಹೊದ್ದಿಕೊಂಡಿಹ ಜೀವಲಿಂಗನಿ  
 ರುದ್ರ ದೇಹ ವಿಶ್ವನಾಗಿ ಕ  
 ಪದ್ರಿ ಮೊದಲಾದವುರೆಲ್ಲರು ಕಾದುಕೊಂಡಿಹರು

೯೪

ನಾಳ ಮಧ್ಯದೊಳಿಪ್ಪ ಹೃತ್ಯೀ  
ಲಾಲಜದೊಳಿಪ್ಪವ್ಯಾದಳದಿ ಕು  
ಲಾಲ ಚಕ್ರದ ತೆರದಿ ಚರಿಸುತ್ತ ಹಂಸನಾಮಕನು  
ಕಾಲ ಕಾಲಗಳಲ್ಲಿ ಎಣ್ಣೆ ಸೇ  
ಪಾಲಕರ ಕೈಸೇನೆ ಕೊಳುತ್ತ ಕೃ  
ಪಾಳು ಅವರಭಿಲಾಷೆಗಳ ಪೂರ್ಬಸಿಕೊಡುತ್ತವ್ಯು

೨೦

ವಾಸವಾಸುಚ ರೇಣುಕಾತ್ಯುಚ್ಚ  
ದಾಶರಥ ವೃಜಿನಾದರ್ಥನಮಲ ಒ  
ಲಾಶಯಾಲಯ ಹಯವದನ ತ್ರಿಂ ಕಪಿಲ ನರಸಿಂಹ  
ಕುಸುರೂಪದಲವರವರ ಸಂ  
ತೋಂಷಪಡಿಸುತ್ತ ನಿತ್ಯ ಸುಖಮಯ  
ವಾಸವಾಗಿಹ ಹೃತ್ಯುಮಲದೊಳು ಬಿಂಬನೆಂದನಿಸಿ

೨೧

ಸುರಪನಾಲಯ ವೈದಿದರ ಮನ  
ವೆರಗುವುದು ಸತ್ಯಾಂಜ್ಯ ಮಾಗದಿ  
ಬರಲು ವಹ್ನಿಯ ವನೇಗೆ ನಿದಾರಿಷ್ಠ ಕಸಿತ್ರಷೆಯು  
ತರಣಿ ತನಯ ನಿಕೇತನದಿ ಸಂ  
ಭರಿತ ಕೊಂಬಾಟೀನ ತೋರುವ  
ದರವಿದೂರನು ನಿರ್ಧಿರುತ್ತಿಯಲಿರ ಪಾವಗಳ ಮಾಳ್ಯು

೨೨

ವರುಣನಲ್ಲಿ ನಿನೊಂದ ಹಾಸ್ಯವೇ  
ಮರುತನೊಳು ಗಮಗಾಗಮನ ಪಿಮು  
ಕರ ಧನಾಧಿಪರಲ್ಲಿ ಧರ್ಮದ ಬುದ್ಧಿ ಜನಿಸುವುದು  
ಹರನ ಮಂದಿರದಲ್ಲಿ ಗೋಧನ  
ಧರಣಿ ಕನ್ಯಾದಾನಗಳು ಒಂ  
ದರಫೇಳಿಗೆ ತಡೆಯದಲೆ ಕೊಳುತ್ತಿಹ ಚಿತ್ರ ಪುಟ್ಟವುದು

೨೩

ಹೃದಯದೊಳಗೆ ನಿರಕ್ತಿ ಕೇಸರ  
 ಕೂಡಗೆ ಸ್ಪೃಪ್ನ ಸುಮುಸ್ತ ಲಿಂಗದಿ  
 ಮಧುಹ ಕರ್ಣಕೆಯಲ್ಲಿ ಬರ ಜಾಗ್ರತೆಯು ಪುಟ್ಟುನುದು  
 ಸುದರುಶನ ಮೂಂತಾದ ಅಷ್ಟು  
 ಯುಧವ ಸಿಡಿದಾಶಾಧಿ ವತಿಗಳ  
 ಸದನದಲಿ ಸಂಚರಿಸುತ್ತಿರು ಬುದ್ಧಿ ಗಳ ಕೈಡ ವ

೨೯

ಸೂತ್ರನಾಮಕ ಪಾರಣಪತಿ ಗು  
 ಯತ್ತಿ ಸಂಪುರ್ತಿ ಪದ್ಯನಾಗಿ  
 ಗಾತ್ರದೊಳು ನೆಲೆಸಿರಲು ತಿಳಿಯದೆ ಕಂಡಕಂಡಳಿ  
 ಧಾತ್ರಿಯೊಳು ಸಂಚರಿಸಿ ಪ್ರತ್ರಕ  
 ಇತ್ತರಸಹಿತನುದಿನದಿ ತೀಧ್ಯ  
 ಕ್ಷೇತ್ರಯಾತ್ರಯ ಮಾಡಿದವು ಎಂದೆನುತ ಹಿಗ್ಗಿವರು

೩೦

ನುರಸಿಂಹಸ್ವರೂಪದೊಳಗೆ ಶ  
 ರೀರನಾಮದಿ ಕರಸುವನು ಇದಿ  
 ನಾರು ಕಳಗಳನ್ನಿಂದ ಲಿಂಗದಿ ಪುರುಷನಾಮಕನು  
 ತೋರುವನು ಅನಿರುದ್ಧದೊಳು ಶಾಂ  
 ತೀರಮಣಣನಿರುದ್ಧ ರೂಪದಿ  
 ಪ್ರೇರಿಸುವ ಪ್ರಮೃಮ್ಮನ್ನ ಸೂಫುಲಕಳೇವರದೂ ದ್ವಾ

೩೧

ವೊದಲುತ್ತುಕ್ಕುಮರ್ಗಳು ಮಾಂಸವು  
 ರುಧಿರ ಮೇದೋವಾಜ್ಞಾವಸ್ತಿಗ  
 ಇದರೊಳಗೆ ಏಕೋನವಂಚಾಶನ್ಯರುದ್ಗಳಿವು  
 ನಿಧನಹಿಂಕಾರಾದ ಸಾಮಾಗ  
 ನದರ ನಾವ ದಿ ಕರಸು ತೊಂಭ  
 ಕ್ರಾಂತಿಕ ನಾಲ್ಪುತ್ತೈನಿವ ರೂಪದಿ ಧಾತುಗಳೂಳಿವು

೩೨

ಸಮ್ಮಾತುಗಳೂ ಖಹೋರಗೆ ಸು  
ತಪ್ತಲೋಹಗತಾಗ್ನಿಯಂದದ  
ಸಮ್ಮ ಸುಮಗನಿಪ್ಪನನ್ನಮಯಾದಿಕೋರದೊಳು  
ಲಿಪ್ತನಾಗದ ತತ್ತ್ವದಾಪ್ಯಯ  
ಕ್ಷಮ್ಮತ್ತ ಭೋಗವಕೂಡುತ ಸ್ವಪ್ರಿಯ  
ಷುಪ್ತಿ ಜಾಗ್ರತೆಯಾವ ತ್ಯಜಸ ಪಾರ್ಜಣಿಶಾಪುಖ್ಯ  
೭೮

ತೇಸಿಕೂಂಡಿಹವಲ್ಲ ಮಜ್ಜಕ  
ಳಿವರದ ಲಂಗುಲಿಯ ಚವದ  
ರ-ಸಿನಲಿ ವೂನ್ನಾರು ಶರವತ್ತಿನಿಪ ತ್ರಿಷ್ಣಳದಿ  
ಸಾವಿರದಯೆಂಭತ್ತು ರೂವವ  
ಕೂನಿದರು ಹಂಳುವರು ದೇಹದಿ  
ದೇವತಿಗಳೂಡಗೂಡಿ ಕ್ರೀಡಸುವನು ರಮಾರಮಣ  
೭೯

ಕೀಟಪ್ರಾರಸ್ಯಾರ ಸೈನಪಿಲ  
ಕೀಟ ಭಾವವ ತೂರೆದು ತದ್ವ  
ತ್ವೀಟ ರೂಪವನ್ನೆದಿ ಆದುವ ತೆರದಿ ಭಕ್ತಿಯಲಿ  
ಕೃಷ್ಣಭಾರಿಯ ಧ್ಯಾನದಿಂದ ಭ  
ವಾಟಪಂಚ ನತಿಶೀಫ್ರದಿಂದಲಿ  
ದಾಟ ಸಾರೂಪ್ಯವನು ಐದುವರಲ್ಪುಜೀವಿಗಳು  
೮೦

ಈ ಪರಿಯ ದೇಹದೊಳು ಭಗವ  
ದೂರಂಗಳ ವರೆಯದಲ್ಲಿ ಮನದಿ ವ  
ದೇವದೇ ಭಕ್ತಿಯಲಿ ಸ್ತುರಿಸುತ್ತಲಿಪ್ಪ ಭಕ್ತರನ  
ಗೂನಿತಿ ಜಗನ್ನಾಧ ವಿರೆಲ ಸ  
ಮಾವಗನು ತಾನಾಗಿ ಸಂತತ  
ಸಾಪರೋಹ್ಯಿಯ ಮಾಡಿ ಪೌರೆವನು ಎಲ್ಲ ಕಾಲದಲಿ  
ಅಂತ ಸಂಧಿ ಇಕ್ಕೆ ಪದ್ಯಗಳು ಅಂತಿಕ್ಕೆ ಮಂಗಳಂ  
೯೧

## ಇಂಥಿ ೧೦ “ಸರ್ವ ಪ್ರತೀಕ ಸಂಧಿ”

ಹರಿಃ ೬೦

ಹರಂಕಥಾಮೃತಸುರ ಗುರುಗಳ  
ಕರುಣದಿಂದಾಪನಾಲು ಹೇಳುವೆ  
ಪರಮ ಭಗವದ್ಭಕ್ತ ಪಿದನಾದರದಿ ಕೇಳುವುದು

೨

ಆವ ಪರಬೀಮೃಸತ ವಿವುಲಾಂ  
ಗಾವ ಬಢ್ಣರು ಎಂದೆನಿಸ ರಾ  
ಜೀವಭಕ ನೋದಲುದಮರನುಡಿನದಿ ಹರಿಪದವ  
ಕೀರ್ತಿವರಿಗನುಕೂಲರಳ್ಳಿದೆ  
ತಾವು ಇವರನು ಕೈಸಬಳಿರ್  
ಶ್ರೀ ವಿಲಾಸಾಷ್ಟದನ ದಾಸರಿಗುಂಟೆ ಅವಜಯವು

೮

ಶ್ರೀದನಂಭಿರ ಸರ್ವಾಚಯುಗಳೇ  
ಕಾದಶಸ್ತಾನಾತ್ಮದೊಳಗಿ  
ಬ್ರಾಹ್ಮದರದಿ ಸಂತುತಿಸುವವರಿಗೆ ಈ ಸವಗ್ರಹವು  
ಆದಿತೀಯರು ಸಂತತಾಧ  
ವ್ಯಾಧಿಗಳ ಸರಿಹರಿಸುತ್ತವರನು  
ಕಾದುಕೊಂಡಿಹರೆಳ್ಳ ರೂಂದಾಗೀಶನಾಜ್ಞೀಯಲಿ

೯

ಮೇದಿಸಿಯ ಮೇಲುಳ್ಳ ಶೋಷಣೆ  
ದೋದಕಗಳೆಲ್ಲಮಾಲ ತೀಧ್ಯಾವು  
ಬಾದಪಾದಿ ಧರಾತಳವೆ ಸುಕ್ಷೇಂತ್ರ ಚೀವಗಣ  
ಶ್ರೀಧನ ಪ್ರತಿಮೇಗಳು ಅವರುಂ  
ಬೋದನವೆ ಸ್ನೇಹೇಂದ್ರ ನಿತ್ಯದಿ  
ಹಾದಿ ನಡೆವುದೆ ನತ್ರಣಗಳೆಂದರಿತವನೆ ಯೋಗಿ

೧೦

ಸರ್ವದೇಶವು ಪುಣ್ಯದೇಶವು  
 ಸರ್ವಕಾಲವು ಪರ್ವತಕಾಲವು  
 ಸರ್ವಜೀವರು ದಾನಬಾತ್ರರು ಮೂರು ಲೋಕದಲ್ಲಿ  
 ಸರ್ವ ಮಾತುಗಳಲ್ಲಿ ಮಂತ್ರವು  
 ಸರ್ವ ಕೆಲಸಗಳಲ್ಲಿ ಪೂಜೆಯು  
 ರವರಂದ್ಯನ ವಿಮಲಮೂರ್ತಿ ಧ್ಯಾನವುಳ್ಳಮಗೆ

೫

ದೇವ ಖಾತ ತಟಾಕ ವಾಪಿ ಸ  
 ರೂಢಿವರಗಳಾಧಿಮಾನಿ ಸುರರು ಕ  
 ಇವರದೊಳಿಹ ಚೋಮ ಕೂಪಗಳೊಳಗೆ ತುಂಬಿಹರು  
 ಆಸಿಯದ್ದುಂಗಾದಿ ನದಿಗಳು  
 ಭಾನಿಸುವದೆಪ್ಪತ್ತಿರಡಿನಿವ  
 ಸಾವಿರ ಸುನಾಡಿಗಳೊಳಗೆ ಹೃವಹಿಸುತ್ತಿಹನೆಂದು

೬

ಮೂರುಕೋಂಟಿಯ ಮೇಲೆ ಶೋಭಿವ  
 ಶರದಿಕ ಎಪ್ಪತ್ತು ಸಾವಿರ  
 ಮಾರುತಾಂತರ್ಯಾಮಿ ಮಾಧವ ಪ್ರತಿ ದಿವಸದಳ್ಳಿ  
 ತಾ ರಮಿಸುತ್ತಿಹನೆಂದು ತಿಳಿದಿಹ  
 ಸೂರಿಗಳ ದೇವತೆಗಳವರ ಶ  
 ರೀರಗಳ ಸುಕ್ಕೇತ್ರವರಚನೆಯೆ ಹರಿಪೂಜೆ

೭

ಶ್ರೀವರಸಿಗಳಿಷೇಕವೆಂದರಿ  
 ದೀ ಪಸುಂಧರೆಯೊಳಗೆ ಬಲ್ಲವ  
 ರಾವ ಜಲದಲ ಏಂದರೆಯು ಸರಿ ಗಂಗಾದಿ ತೀಧ್ರಗಳು  
 ತಾ ಹೊಲಿದು ಬಂದಲ್ಲಿ ನೆಲೆಗೊಂ  
 ದೀವ ವಶಿಳಾಧರಗಳ ನರಿಯಾದ  
 ಜೀವರಮರ ತರಂಗಿಣೆಯ ಸ್ನೇದಿದರೆ ಫಲವೇನು ?

೮

ನದನದಿಗಳಿಂದಿಗೆ ಪರಿವುವ  
ಉದಧಿ ಪರಿಯಂತರದಿ ತರುವಾ  
ಯದಲಿ ರಮಿಸುವುವಲ್ಲಿ ತನ್ನಯವಾಗಿ ತೋಂರದಲೇ  
ವಿಧಿ ನಿಷೇಧಗಳುಚರಿಸುವರು  
ಬುಧರು ಭಗವದ್ವಿಪ ಸವಾ  
ತ್ರದಲಿ ಚಿಂತನೆ ಬರಲು ಕ್ಯಾಜಿಸುವರಬೀಳ ಕರ್ಮಗಳ

೫

ಕಲಿಯೆ ಮಾಡಲಾದಬೀಳ ದಾನವ  
ರೊಳಗೆ ಬ್ರಹ್ಮಪ್ರವಾದಿ ದೇವ  
ಕರ್ಮಾ ನಿಯಾಮಕರಾಗಿ ಹರಿಯಾಜ್ಞಾಯಲಿ ಅವರನರ  
ಕಲುಷ ಕರ್ಮವ ಮಾಡಿ ಮಾಡಿಸಿ  
ಒಲರುಹೇಳುತ್ತಿ ಗರ್ಭಿಸುತ್ತ ಸಿ  
ಶ್ವಲ ಸುಭಕ್ತಿಜ್ಞಾನ ಪೂರ್ಣರು ಸುಖಿಪರವರೋಳಗೆ

೬

ಆವ ಜೀವರೋಳದ್ದೀನಿ  
ನ್ನಾವ ಕರ್ಮವ ಮಾಡಲೇನಿ  
ನ್ನಾವ ಗುಣರೂಪಗಳುಪಾಸನೆ ಮಾಡಲೇನವರ.  
ಕಾವನಯ್ಯನ ಪರಮ ಸತ್ಯರು  
ಕಾವಲೋಕನ ಬಲದಿ ಚರಿಸುವ  
ದೇವತೆಗಳನು ಮಾಟ್ಟಲಾಪವೆ ವಾಪ ಕರ್ಮಗಳು

೭೯

ಪತಿಯೋಡನೆ ಮನಬಂದ ತೀರದಲಿ  
ಪ್ರತಿದಿವಸದಲಿ ರಮಿಸಿ ಮೋಡಿಸಿ  
ಸುತರ ಪಡೆದಿಳಿಯೋಳು ಒತ್ತೇಂದ್ರಿಯಳೆಂದು ಕರ್ಷಸುವಳು  
ಕೃತಿಪತಿ ಕಥಾಮೃತ ಸುಭೋಜನ  
ರತ ಮಹಾತ್ಮರಿಗಿತರ ದೋಷ  
ಪ್ರತಿತಿಗಳು ಸಂಬಂಧಿಸುವೇಣಿಷ್ಟುತನ್ ದಾಸರಿಗೆ

೮೦

ಸೂಸಿ ಬಹನದಿಯೊಳಗೆ ತನ್ನ ಸ  
ಕಾಸ ತೋರುವೇನೆಂದು ಜಲಕಿದಿ  
ರೀಸಿದರೆ ಕೈಸೋತ್ತು ಮುಳ್ಳಿಗುವ ಹರಿಯ ಬಿಟ್ಟುವನು  
ಕ್ಲೇಶವೈದುವ ನಾದಿಯಲ್ಲಿ ಸ  
ವೇತ್ತ ಕ್ಲಾಷ್ಟಿಯ ಮಾಡಿದುದ ಬಿ  
ಬ್ರ್ಯಾಸೆಯಿಂದಲಿ ಅನ್ಯರಾರಾಧಿಸುವ ಮಾನವನು

೧೭

ನಾನು ನನ್ನದು ಎಂಬ ಜಡವುತ್ತಿ  
ಮಾನವನು ದಿನದಿನದಿ ವಾಡುವ  
ಸ್ವಾನಂಬ ದೇವಾಚಂಸೆಯೆ ವೈದಲುದ ಕರ್ಮಗಳೇ  
ದಾನವಹು ಸಳಧೂಯ್ಯಾರಲ್ಲಿದೆ  
ಶ್ರೀನಿವಾಸನು ಸ್ವೀಕರಿಸ ಮ  
ಘಾನೆ ಪಕ್ಕು ಕಪಿತ್ವಫಲ ಭಕ್ತಿಸಿದಷ್ಟೋಲಹುದು

೧೯

ಧಾತ್ರಿಯೊಳಗುಳ್ಳ ಖಿಳ ತೀರ್ಥ  
ಕ್ಷೇತ್ರ ಚರಿಸಿದರೇನು ಪಾತಾರ  
ಪಾತ್ರವರಿತನ್ನಾದಿ ದಾನವ ಮಾಡಿಫಲವೇನು  
ಗಾತ್ರ ನಿರ್ಮಲನಾಗಿ ಮಂತ್ರ  
ಕ್ಷೋತ್ರ ಪರಿಸಿದರೇನು ಹರಿಸ  
ವರ್ತಗತನೆಂದರಿಯಾದಲೆ ತಾಕಕರ್ಯಯೆಂಬುವನು

೨೧

ಕಂಡ ನೀರೊಳು ಮುಳುಗಿ ಚೇಹವನ  
ದಂಡಿಸಿದಫಲವೇನು ದಂಡ ಕ  
ಮಂಡಲಾಗಳನೆ ಧರಿಸ ಯತ್ತಿಯೆಂದೆಸಿಸಿ ಫಲವೇನು  
ಅಂಡಜಾಧಿಪನಂಸಗನ ಪದ  
ಪುಂಜರೀಕದಿ ಮನವಹಣಿಸಿ  
ಒಂದುಣಿಯನ್ನೋಲಿಸಿ ಶುಖಬಡದಿನ್ನ ಮಾನವನು

೨೩

ವೇದಿಂದಾಸ್ತ ಪುರಾಣ ಕಥೆಗಳ  
ನೋಡಿ ಪೇಳಿದರೇನು ಸಕಲ ನಿ  
ಪೇಧ ಕರ್ಮವ ತೀರಿಯ ಸತ್ಯಕರ್ಮಗಳ ಮಾಡೇನು  
ಒದನಂಗಳ ಜರಿಯ ಶ್ಲಾಷ ನಿ  
ರೂಪ ಗೈಸಿದರೇನು ಕಾಮ  
ಕೂರ್ಭವಳಿಯದೆ ನಾನು ನನ್ನ ದು ಎಂಬ ಮಾನವನು

೮೬

ಏನು ಕೇಳಿದರೇನು ನೋಡಿದ  
ರೇನು ಒದಿದರೇನು, ಪೇಳಿದ  
ರೇನು, ಪುಷಿದರೇನು, ಮಾಷಿದರೇನು ದಿನವಿನದಿ  
ಶ್ರೀನಿವಾಸನ ಒನ್ನುಕರ್ಮ ಸ  
ವಾನುಭಾಗದ ಸನ್ನೆದು ತತ್ತ್ವ  
ಸ್ವಾನದಲ್ಲಿ ಕದರ್ಭವತನ್ನು ನರಕನ ಶೈರಿಸದವ

೮೭

ಬುದ್ಧಿ ವಿದ್ಯಾಭಲದಿ ಪೇಳಿದ  
ಶುದ್ಧ ಕಾವ್ಯಸದಳ ತತ್ಪ್ರಸು  
ಪದ್ಧತಿಗಳನು ತಿಳಿದ ವಾನವನನ್ನಲ್ಲಿ ಬಿಫರಿಂದ  
ಮಧ್ಯಪಳಿಭ ತಾನೆ ಹೃದಯಿಂದ  
ಳಿದ್ದು ಸುಡಿದಂದದಲ್ಲಿ ಸುಡಿದೆ ನ  
ಬದ್ಧಗಳ ಸೋಡದಲ್ಲಿ ಕಿವಿಗೊಟ್ಟುಲಿಷ್ಟುದು, ಬುಧರು

೮೮

ಕಬ್ಬಿನೋಳಗಿಹ ರಸವಿದಂತ ನಿ  
ಗ್ರಿಬ್ಬ ಬಲ್ಲಿದೆ ಭಾಗ್ಯಯೋವನ  
ಮಬ್ಬಿನಲಿ ವೈಮಾರದವಗೆ ಹೊಸುಚರಿತಾಮೃತವು  
ಲಭ್ಯವಾಗದು ಹರಿಪದಾಬ್ಜುದಿ  
ಹಬ್ಬಿದತಿ ಸದಭಕ್ತಿರಸವಂ  
ಡುಬ್ಬಿ ಕೂಬ್ಬಿ ಸುಖಾಬ್ಬಿಯೋಳಗಾಡುವವಗಳ್ಲಿದಲ

೯೯

ಎಗನರ ಛ್ಯಾಬಸಂಫೈರ ಭಕುತಿಯ  
ಬಗೆಯನರಿಯೆದ ಮಾನವರಿಗಿದೆ  
ಒಗಟಿನಂದದದಿ ತೋರೆತಿಪ್ಪುದು ಎಳ್ಳಕುಲದೆಲಿ  
ತ್ರಿಗುಣವಚೇ-ತನವೆಲ ಗುಣಗಳ  
ಘೋಗೇ ಯಿಗ್ನನ ಭಾಗವತರಿಗ  
ಮಿಗಳುಕುತಿವಿಜ್ಞಾನ ಸ ಬಿವಿತ್ತ ನರ ರಹ್ಯಿಪ್ಪದು

೩೦

ಪರಮತತ್ವ ರಚನ್ಯನಿದು ಭೂ  
ಕುರರು ಕೇಂದ್ರ್ಯಾದ ಶಾಷ್ಟರದಿ ನಿ  
ಷ್ರೀಗೇಗೆ ಸುಂದರಿಗೆ ನಂಡಿತನಾಸ ಸಿರಾಣಿಗೇ  
ಅರಸಿಕರಿಗಿದೆ ಪೇಂಟ್ರ್ಯಾಚಲ್ಲಿನ  
ವರತ ಇಗೆನತ್ತಾದಪ್ಪುಗ-ಂಂ  
ಬ ರುಚ ಮಧುಕರರಿಸುವರಿಗರ-ಪ್ರವದ, ಮೋಂದದಲಿ

೩೧

ಲೋಂಕರೂತೆ-ಯಿದಳ್ಳ ಸರಲೋಂ  
ಕುಕನಾವಸ ರೂತೀ-ಕೇಂದ್ರ್ಯಾದ  
ಕಾಕುವ ಸುಷರಿಗಿದು ಸವರ-ಕನಾಗ ಸೊಗಯಿಸದು  
ಕೆಂಂಕನದ ಪರಿಮಳವು ಪಟ್ಟಿದ  
ಸ್ವೀಕರಿಸುವಂದರಲಿ ಒಳಜರ  
ಬೇಂಕಬಳ್ಳಿದೆ ಇದರ ರಸ ಹೆಪಿಭಕುತಗಲ್ಲಿದಲ್ಲಿ

೩೨

ಸ್ವಪ್ರಯೋಂಚನರಹಿತ ಸಕಲೋ  
ಷ್ವ ಪ್ರದಾಯಕ ಸವರಗುಣ ಪೂ  
ಶಾ ಪ್ರಮೇಯ ಜರುನುರಣವಚೇತ ನಿಗತಕ್ಕೇತ  
ನಿಪ್ರತಮ ವಿಶ್ವಾಖ್ಯಾಫ್ರೋಣಿ ಸೂ  
ಯ್ದ ಪ್ರಕಾಶಾನಂತ ನುಹಿನು ಫ್ರೋ  
ತ ಪ್ರತೀಕಾರಾಧಿ ತಾಂಖ್ಯಾಸರಣಂಚ ಸುರರಾಜ

೩೩

ವನಚರಾದ್ವಿ ಧರಾಧರನೆ ಜಯ  
 ಮನುಜಮೃಗವರವೇಷ ಜಯ ವಾ  
 ಮನ ತ್ರಿವಿಕ್ರಮ ದೇವ ಜಯಭ್ರಗುರಾಮ, ಭೂನಾಜಯ  
 ಜನಕಜಾವಲ್ಲಭನೆ ಜಯ ರು  
 ಗೃಹೀ ಮನೋರಧ ಸಿದ್ಧಿದಾಯಕ  
 ಜನವಿನೋಹಕ ಕಲಿವಿದಾರಣ ಜಯ ಜಯಾರಮಣ

೨೪

ಸಚ್ಚೈದಾನಂದಾತ್ಮ ಏರಹ್ಮತ  
 ರಾಚೀ ತಾಂಫೀರಸರೂಜ ಸಮನಸ  
 ಪ್ರೋಚ್ಯ ಸಂಪೂರ್ಣಗಳದ ಮಧ್ಯಾಂತಕರಣ ರೂಢ  
 ಅಚ್ಚುತ ಜಗನ್ನಾಧ ವಿರ್ತಲ  
 ನಿಷ್ಪ್ರಮೆಚ್ಚಿದ ಜನರ ಬಿಡ ಕು  
 ದೀಂಜನುಂಡಾರಣ್ಯದೊಳು ಗೋಗೋಪರನು ಕಾಯ್ದ

೨೫

ಅಂತು ಸಂಧಿ ಗಂಕ್ಕೆ ಪದ್ಯಗಳು ಇಂಂತೆ ಮಂಗಳಂ



## ಸಂಧಿ ಗಂ. “ಭಾಷ್ಯನಪ್ರಕೃತ್ಯ ಸಂಧಿ”

ಜಂಃ ೬೦

ಹರಿಕೆಂಥಾಮ್ಮೆ ಸಾರ ಗುರುಗಳ  
ಕರುಣದಿಂದಾವಾಸನೆ ಹೇಳುವೆ  
ಸರಮಾ ಭಗವದ್ಭೂತ್ತರಿಂದಸೂದರದಿ ಕೇಳಬುದು

ಒ

ಪಾದುಕೇಂದು ಕಂಟಿಕ ಸಿಕತ ವೇಳದ  
ಲಾದವನುದಿನ ಬಾಧಿಸವು ಏ  
ಕಾದಶೀಂದ್ರಿಯಗಳಲಿ ಬಿಡದೆ ಹೃಷೀಕಪನ ಮೂರತಿ  
ಸಾದರದಿ ನೇನೆವವನು ಏನವ  
ರಾಧಗಳ ಮಾಡಿದರು ಸರಿಯೇ ನಿ  
ರೂಧಗೈಸವು ವೋಕ್ಕಮಾರ್ಗಕೆ ದುರಿತರಾಶಿಗಳು

೮

ಹಗಲನಂದಾದಿಂದದೆಂದದಿ  
ನಿಷವನೇಂದ್ರ್ಯನ ಶೂಜಿಸುತ್ತ ಕೈ  
ಮುಗಿದು ನಾಲ್ಕುರೊಳೊಂದು ಪುರುಷಾಧರವನು ಬೇಡದಲೆ  
ಜಗದುದರ ಕೊಟ್ಟುದನು ಭುಂಜಿಸು  
ಮಾಗ ಮಾಡದಿ ಸುರಕ್ಷೀಂದ್ರಿಯಾತ್ಮಾ  
ದಿಗಳು ಭಗವದಧೀನವೆಂದಡಿಗಡಿಗೆ ನೇನೆಷ್ಠಿರು

೯

ಅಸ್ತುತಂತ್ರನು ಜೀವ ಹರಿಸ  
ವರಸ್ತುತಂತ್ರನು ನಿತ್ಯಸುಖನಾಯ  
ನಿಸ್ಪಬ್ಧಲ್ಪಜ್ಞ ಶಕ್ತಿಸದುಃಖಿ ನಿರ್ವಿಷ್ಯ  
ಹರಸ್ತದೇಹಿ ಸನಾಧ ಬೇವನು  
ವಿಶ್ವವಾಣಿಪಕ ಕರ್ಕಣಿಬರಹ್ಯ ಸ  
ರಸ್ತುತೀತುದ್ವನ್ನರನುತ ಹರಿಯೊಂದು ಕೊಂಡಾಡು

೧೦

ಮತ್ತೆ ವಿಶ್ವಾದ್ಯೇಂಟುರೂಪೋಂ  
ಭತ್ತರಿಂದಲಿ ನೆಚ್ಚಿಸಲು ಎ  
ಪ್ರತ್ಯರಹು ರೂಪಗಳಹನು ಒಂದೊಂದೆ ಸಾಹಸ್  
ಸಧಾಸ್ತಧಕುನಾಡಿಗಳೂಳಗೆ ಸ  
ನೋ-ತ್ತಮನ ತಿಳಿಯೆಂದು ಭೇಷಣು  
ಬಿತ್ತರಿಸಿದನು ಧರ್ಮ-ತನಯಗೆ ಶಾಂತಿಪವ-ಡಲಿ

೫

ಎಂಟು ಪ್ರಕೃತಿಗಳೂಳಗೆ ವಿಶ್ವಾ  
ದ್ಯುಂಟು ರೂಪದಲಿದು ಭಕ್ತರ  
ಕಂಟಕವ ಪರಿಹರಿಸುತ್ತಲಿ ಪಾಲಿಷುನ ಸ್ರತಿದಿನದಿ  
ನೆಂಟನಂದದಲಜಿಬಿಡದೆ ಸೈ  
ಕುರ ರಮಣನು ತನ್ನಪರ ಸಿ  
ನ್ನಂಟಕ ಸುಮಾರ್ಗ-ದಲಿ ನಡೆಸಾನ ದುರ್ಜನರ ಬಿಡುವ

೬

ಸ್ವರಮಣನು ಶಕ್ತಾಂಶದಿರೂಸದಿ  
ಕರಣಮಾಸಿಗಳೂಳಗೆ ನೆಲೆಸಿ  
ದ್ವರವಿದೂರನು ಸ್ವಾಲಷಿಷಯಗಳುಂಡುಣಿರ್ವ ನಿತ್ಯ  
ಆರಿಯದಲೆ ನಾನುಂಬೆನೆಂಬನು  
ಸಿರಯಾಗಳನುಂಬುವನು ಸಿಶ್ಚಯ  
ವಾರಳನುರಳಿ ಭವಾಟನಿಷು ಸಂಚರಿಸಿ ಬಳಿ, ವನು

೭

ಸುರುಚಿ ರುಚಿರಮಂಥ ಶಾಚಿಯೆಂ  
ದಿರುತ್ತಿಕನು ಪಡ್ರಸಗಳೂಳು ಹೆ  
ನ್ನೆರಡು ರೂಪದಲಿಪ್ಪ ಶ್ರೀಭೂದುಗೆಯರ ಸೂತ  
ಸ್ವರಮಣನು ಎಪ್ಪತ್ತರಹು ಸಾ  
ವಿದಸಮಾರನ ರೂಪದೋಳಿ ಗಿ  
ದ್ವಿರುಪರಾಕ್ರಮಕರ್ತ್ಯಯಿಸಿಸುವ ನುಡಿಗಳೊಳಿದ್ದ್ವಿ

೮

ನಿಷ್ಠೆ ಸೇವೆತ್ತರದಲಿ ನೀನೆವವ  
ರಸ್ತೆ ಕರ್ಮವ ಮಾಡಿದರೂ ಏರಿ  
ಪುಣ್ಯ ಕರ್ಮಗಳನಿಸ, ಮುಖು ಸಂದೇಹವನಿತಿಲ್ಲ  
ಸಿನ್ಹ ಸ್ವರಿಸದೆ ಸ್ವಾನ ಜಪ ಹೋ  
ಮಾಸ್ತು ನಷ್ಟಗಜಾಶ್ವ ಭೂ ಧನ  
ಧಾನ್ಯ ಮೂದಲುದಬಿಳ ಧರ್ಮವ ಮಾಡಿ ಫಲವೇಸು

ಅ

ಇಷ್ಟುಭೋಗ್ಯ ಪದಾಧ್ಯಾಚೂಕು ತೀಪಿ  
ಉಷ್ಟುನಾಮುದಿ ಸರ್ವಜೀವರ  
ತ್ರಷ್ಟು ಬಡಿಸುವ ದಿನದಿನದಿ ಸಂತುಷ್ಟಿ ತಾನಾಗಿ  
ಕೂಡಿಷ್ಟುದೊಳು ನಲಸಿದು ರಸವಯ  
ಪುಷ್ಟಿಯೈದಸು ತಿಂದಿರ್ಯಾಗಳೂಳು  
ಪ್ರೇಷ್ಟನಾಗಿದ್ದೀಕ್ಕ ನಿಷಯಗಳುಂಬ ತಿಳಿಸದಲೆ

ಆ

ಕಾರಕಾಷ್ಟಯ ಜ್ಞಾನಕರ್ಮ  
ಪ್ರೇರಕನು ತಾನಾಗಿ ಕರ್ಯಿಗಳ  
ತೂರವನು ಕರ್ಮೋಂದಿರ್ಯಾಧಿಕರಾಳಿಗೆ ನೆಲಸಿದ್ದು  
ಮೂರುಗುಣಮಯ ದ್ರವ್ಯಗತದಾ  
ಕಾರ ತನ್ನ ಮದಲಿ ಕರ್ಷಮ  
ತೂರಿಕೂಪ್ಪದೆ ಒನರ ವೋಹಿಪ ನೋಹಕಲ್ಪಿಕನು

೮೮

ದ್ರವ್ಯನೆನಿಸುವ ಭೂತ ನೂತ್ರದೋ  
ಭವ್ಯಯನು ಕರ್ಮೋಂದಿರ್ಯಾಗಳೂಳು  
ಭವ್ಯ ಸತ್ತಿರ್ಯಾಯನೆನಿವ ಜ್ಞಾನೋಂದಿರ್ಯಾಗಳಾಳಿದ್ದು  
ಸ್ತುವ್ಯ ಕಾರಕನೆನಿಸಿ ಸುಖಮಯ  
ಸೇವ್ಯ ಸೇವಕನೆನಿಸಿ ಒಗದೊಳು  
ಹವ್ಯವಾಹನ ನರಣಿಯೋಳಿಪ್ಪಂತೆ ಇರುತ್ತಿವ್ಯಾ

೮೯

ಮನವೇ ಹೊದಲಾದಿಂದಿರ್ಯಗಳೊಳ  
ಗನಿಳದೇವನು ಶುಚಿಯೆನಿಸಿಕೊಂ  
ಡನವರತ ನೆಲೆಸಿಪ್ಪ ಶುಚಿವದೊಂತನೆಂದೆನಿಸಿ  
ತನುವಿನೊಳಗಿಸ್ಟನು ಸದಾ ವಾ  
ಮನ ಹೃಷಿಕೇಶಾಖ್ಯರೂಪವ  
ಲನುಭವಕೆ ತಂದೀವ ನಿಷಯಜಸುಖವ ಜೀವರಿಗೆ

೮೭

ಪ್ರೇರಕ ಪ್ರೇರ್ಯಾರ್ಂಭಾಲು ಪ್ರೇರ್ಯಾ  
ಪ್ರೇರಕನು ತಾನಾಗಿ ಹರಿಸಿ  
ವ್ಯುರದಿಂದ ಪ್ರವತ್ತಾಸುವ ತನ್ನ ಮರೂಪದಲಿ  
ತೂರಿಕೊಳ್ಳದೆ ಸವರಂಭಾ ಭಾ  
ಗೀರಧಿಯ ಜನಕನು ಸಕಲ ವ್ಯಾ  
ಪಾರಗಳ ತಾಮಾಡಿ ವಾಡಿಸಿ ನೋಡಿನಗ್ರತಿಸ್ತು

೮೯

ಹರಿಯೆ ಮುಖ್ಯ ನಿರೂಪುಕನು ಎಂ  
ದರಿದು ಪ್ರಜ್ಞಾಪ್ರಜ್ಞ ಹರುಷಾ  
ಮರೂಪ ಲಾಭಾಲಾಭ ಸುಖದುಃಖಾದಿ ದ್ವಾಂದ್ವಾಗಳ  
ನಿರುತ್ತಲವನೆಂಧಿಗೆ ಸಮರ್ಪಿಸಿ  
ನರಕ ಭೂಸ್ಪರ್ಗಾವವವರ್ಗದಿ  
ಕರಣನಿಯಾಮಕನ ಸವತ್ರದಲಿ ನೆಸೈಯರತಿರು

೯೦

ಮಾಣವಕ ತತ್ವಲಿಗಳನು ಸಂ  
ಧಾನರಿಲ್ಲದೆ ಕರ್ಮಗಳ ಸ್ವೀ  
ಚಾಘನುಸಾರದಿ ಮಾಡಿ ನೋಡಿಸುವಂತೆ ಪ್ರತಿದಿನದಿ  
ಜ್ಞಾನ ಪ್ರಜ್ಞಕವಿಧಿಸಿಫೇಧಗ  
ಳೇನುನೋಡಬೇ ಮಾಡುಕರ್ಮ ಪ್ರ  
ಧಾನಪುರವೇಶನಲಿ ಭಕ್ತಿಯ ಚೇಂಡಕೊಂಡಾಡು

೯೧

ಹಾನಿವ್ರದ್ದಿ ಬಯಾಪಜಯಗಳ  
ನೇನಕೊಟ್ಟಿದ ಮಂಡಿಸುತ್ತಲ  
ಕ್ಷೀಂಸಿವಾಸನ ಕರುಣವನೆ ಶಂಖಾದಿಸನುದಿನದಿ  
ಜ್ಞಾನಸ್ತಂಭಮುತ್ತ ತನ್ನವರೆ ಸರ  
ಮಾನುರಾಗದಿ ಸಂತಯಿವ ದೇಃ  
ಕಾಸಬಂಧಗಳಂತೆ ಒಳಪೋರಗಿದ್ದು ಕರುತ್ತಾಳು

೧೯

ಆ ಪರಮಸಕಲೀಂದ್ರಿಯಗಳಾಳು  
ನ್ಯಾಪಕನು ತಾನಾಗಿ ವಿಷಯವ  
ತಾಸರಿಗ್ರಹಿಸುವನು ತೀವ್ರದ ಸವಾಜೀವರಗಳು  
ಸಾಪರಯತ ಕುರಾಣಪುರಾಣ ಸ  
ಸೂಪದಲ ನೆಲೆಸಿದು ನಾನಾ  
ರೂಪಧಾರಕ ತೋರಿಕೊಂಡ ಕರ್ಮಗಳ ಮಾನ್ಯ

೨೦

ಪ್ರಚರರು ಭೂಜರರು ನಾರಿ ಸ  
ತಾಚರರೂ ದ್ವಿವರ ಕರ್ಮಗ  
ಕಾಚರಿಸುವನು ಘಣಸಿಹಿನು ವರಮಾಲ್ಯನೋಂಬಾದಿ  
ಗ್ರಂಚರಿಸನು ಒಹೆ ಸುಕೂರಾ  
ಲೋಚನಯ ಮಾಡಿದರು ಮನಸಿಗೆ  
ಕೀಚಕಾರಿಯ ಸ್ವರ್ಗಿಯ ಕನಿ ಜನಗೇಯ ಮಹರಾಯ

೨೧

ಒಂದೆ ಗೋತ್ರ ಪ್ರವರ ಸಂಧ್ಯಾ  
ವಂದನೆಗಳನು ಮಾಡಿ ಸಾಂತಕೆ  
ತಂಡಿತನಯರು ಬೇರೆ ತಮ್ಮುದ್ಯ ವೇಸರಗೊಂಬಂತೆ  
ಒಂದೆದೇಹದೊಳಿದ್ದು ನಿಂದಾಳ್ಯ  
ನಿಂದ್ಯ ಕರ್ಮವ ಮಾಡಿ ಮಾಡಿಸಿ  
ಇಂದಿರೇಶನು ಸವಾಜೀವರಗಳೇಶನೈಸುವನು

೨೨

ಕಿಟ್ಟಿಗಟ್ಟಿದ ಲೋಹವಾವಕ  
 ಸುಟ್ಟುವಿಂಗಡಮಾಡುವಂತೆ ಘಣ್ಣ  
 ರಟ್ಟಿ ವೃಹಿಗಳೊಳಿಪ್ಪ ತಂಡುಲ ಕಡೆಗೆ ತೆಗೆವಂತೆ  
 ವಿರ್ಧಲಾನೆಂದೊಮ್ಮೆ, ಪ್ಯಾಮರೆ  
 ದಟ್ಟಹಾಸದಿ ಕರೆಯೆ ದುರಿತಗ  
 ಇಟ್ಟಿಕ್ಕಿಳಿಯ ಬಿಡಿಸವನ ಶನ್ನೊಳಿಟ್ಟಿ ಸಲಹುವನು.

೨೦

ಜಲಧಿಯೊಳು ಸ್ವೇಚ್ಛಾನುಸಾರದಿ  
 ಜಲಚರಪಾರಿಗಳು ತತ್ತ್ವತ್ವ  
 ಸ್ಥಳಗಳಲಿ ಸಂತೋಷಪಡುತಲಿ ಸಂಚರಿಸುವಂತೆ  
 ನಳಿನನಾಭನೊಳಿಬ್ಜಾಭವಮು  
 ಚೈಲ್ಲಲುರಿಗಮೈಗಣ್ಣ ಮೊದಲಾ  
 ದ್ವಾಲವು ಜೀವರಗಣವು ವರ್ತಿಸುತ್ತಿಹುದು ನಿತ್ಯದಲ

೨೧

ವಾಸುದೇವನು ಒಳಹೊರಗೆ ಆ  
 ಭಾಸಕನು ತಾನಾಗಿ ಬಿಂಬ ಪ್ರ  
 ಕಾಶಿಸುವ ತದ್ವಾಪ ತನ್ನಾಮದಲಿ ಸರ್ವತ್ರ  
 ಈಸಮನ್ಮಯವೆಂದೆನಿಪ ಸದು  
 ಹಾಸನೆಯ ಗೈವವನು ಮೋಕ್ಷ  
 ಸ್ವೇಷಿಗಳೊಳುತ್ತುಮನು ಜೀವನ್ನು ಕ್ರಿಫವನಿಯೊಳು

೨೨

ಯೋಗ್ಯವಸ್ತುಗಳೊಳಗೆ ಯೋಗ್ಯ  
 ಯೋಗ್ಯರಂಗಗಳನರಿತು ಯೋಗ್ಯ  
 ಯೋಗ್ಯರಲಿ ನೆಲೆಸಿಪ್ಪ ಹರಿಗೆ ಸಮರ್ಪಿಸಿಸಾನ್ವಿತಿ  
 ಭಾಗ್ಯಬಡತನ ಬರಲು ಹಿಗ್ಗದೆ  
 ಕುಗ್ಗಿಸೊರಗದೆ ಸದ್ಭುತು ಪ್ಯಾ  
 ರಾಗ್ಯಗಳನೇ ಮಾಡು ಸೀ ನಿಭಾಗ್ಯನೆನಿಸದಲೆ

೨೩

ಸ್ವಾಭಾವಿಕಗಳಲ್ಲಿ ಜನಿಸುವ  
ಹಲಸ-ಪುಷ್ಟಿಗಂಧರಸ ತೀಂ  
ತುಳಸಿ ನೊದಲಾದಣಿಹೃಜಾ ಸಾಧನ ಹದಾಧ್ಯ  
ಹಲಷ್ಟ ಬಗೆಯಿಂದರ್ಮಿ ಸುತ್ತ ಬಾಂ  
ಬುಕೆಯ ಉನಕಗೇ ನಿತ್ಯನಿತ್ಯದಿ  
ತಿಳಿವುದಿನು ವ್ಯತೀರೇಕಪೂರ್ಜಗಳಿಂದು ಕೋವಿದೆರು

೪೭

ಶ್ರೀಕರನ ಸರ್ವತ್ರದಲಿ ಅವ  
ಲೋಕಸುತ್ತ ಗುಣರೂಪಕೃತ್ಯ ವ್ಯತೀ  
ರೇಕ ತಿಳಿಯದಲನ್ನುಯಿಸು ಚಿಂಬನಲಿ ಮರೆಯದಲ್ಲಿ  
ಸ್ವಾರ್ಥಿಕರಿಸುವನು ಕರ್ಮದಿಂದ ಸಿ  
ರಾಕರಿಸದೆ ಕೃಷಾಣು ಭಕ್ತರ  
ಶ್ರಾವಣಗಳ ಪರಿಹರಿಸಿ ಸುಖವಿತ್ತನವರತ ಪೂರವ

೪೮

ಇನಿತು ವ್ಯತಿರೇಕಾನ್ವಯಗಳಂ  
ದೆನಿಪ ಪೂಜಾವಿಧಿಗಳನೆ ತಿಳಿ  
ವಾಸಿಸುವೇಶನ ತ್ವರಿತ ಬಡಿಸುತ್ತಲಿರು ಸಿರಂತರದಿ  
ಘನಮುಂಮು ಕೈಕೊಂಡು ಸ್ಥಿತಿಯ್ತಿ  
ಒನುಮಂಗಳ ಪರಿಹರಿಸಿ ಸೇವಕ  
ಒನಿಂಳಿಂಬಾನಂದ ಬಡಿಸುವ ಭಕ್ತವತ್ತಲನು

೪೯

ಜಲಜನಾಭಸಿಗೆರಡು ಪ್ರತಿಮೇಗ  
ಇಳಿಯೋಳಗೆ ಜಡ ಚೇಂತನಾತ್ಮಕ  
ಚಲಮೋಳಿಬ್ರಹ್ಮಗೆ ಸ್ವೀಕೃತುವ ಭೇದದಲಿ ಜಡಮೋಳಗೆ  
ತಿಳಿವುದಾಹಿತ ಪ್ರತಿಮೇ ಸಹಜಾ  
ಚಲಗಳೊಂದಿಬ್ಬಿಗೆ ಪ್ರತೀಕದಿ  
ಲಲಿತ ಹಂಚತ್ತರೆ, ಸುಗೋಳಕವರಿತ್ತ, ಭಜಿಸುತ್ತಿರು

೫೦

ವಾರಿಜಾಸನ ವಾಯುವೀಂದ್ರ ಉ  
 ಮಾರಮಣಾಕೇಶ ಸ್ತುರಹಂ  
 ಶಾರಿಕ ಪ್ರಾಣಾದಿಗಳು ಪುರುಷರ ಕಳೇವರದಿ  
 ತೋರಿಕೊಳ್ಳ ದಸಿರುದ್ ದೋಷ ನಿ  
 ದೂರ ನಾರಾಯಣನ ರೂಪ ಶ  
 ರೀರಮಾನಿಗಳಾಗಿ ಭಜಿಸುತ್ತ ಸುಖವ ಕೊಡುತ್ತಿಹರು.

೩೫

ಸಿರಿಸರಸ್ವತಿ ಭಾರತೀ ಸೌ  
 ಪರಣೀವಾರುಣಿ ಪಾರ್ವತಿ ಮುಖ  
 ರಿಗುತ್ತಿಕೆರು ಸ್ತೀಯರ್ಜಳಗಭಿಮಾನಿಗಳು ತಾನೆನಿಸಿ  
 ಅರುಣವಣಿಭಾಂಗ ಶ್ರೀಸಂ  
 ಕರುಷಣ ಪ್ರದ್ಯುಮ್ಮ ರೂಪಗ  
 ಶರಭು ಹೆಗಲೊಳುಪಾಸನೆಯ ಗ್ರೀವುತ್ತಲಿ ನೋಡಿಪರು

೩೬

ಕೃತಪ್ರತೀಕದಿ ಟಿಂಕಿಭಾಗ್ವತ  
 ಹುತವಹಾನಿಳ ಮುಖ್ಯದಿವಿಜರು  
 ತುತ್ತಿಸಿಕೊಳ್ಳತಭಿಮಾನಿಗಳು ತಾವಾಗಿ ನೆಲೆಸಿದ್ದು  
 ಪ್ರತಿದಿನ ಶ್ರೀತುಲಸಿ ಗಂಥಾ  
 ಕ್ಷತ್ತಿ ಕುಸುನು ಫಲದೀಪ ಸಂಚಾ  
 ಮೃತದಿ ಪೂಜಿಪ ಭಕುತರಿಗೆ ಕೊಡುತ್ತಿಹರು ಪುರುಷಾಧರ

೩೭

ನಗಗಳಿಂದಿಮಾನಿಗಳೆನಿಪ ಸುರ  
 ರುಗಳು ಸಹಜಾಚಲಗಳಿಗೆ ಮಾ  
 ನಿಗಳೆನಿಸಿ ಶ್ರೀವಾಸುದೇವನ ಪೂಜಿಸುತ್ತಲಿಹರು  
 ಸ್ವಗತಭೀಂದ ವಿವರೆತನ ನಾ  
 ಲಬ್ಧಿ ಪ್ರತೀಕದಿ ತಿಳದು ಪೂಜಿಸೆ  
 ನಿಗತ ಸಂಸಾರಾಭ್ಯ ದಾಟಿಸಿ ಮುಕ್ತರನು ಮಾಳ್ವ

೩೮

ಆವಕ್ಷೇತ್ರಕ ಪೂರ್ವದರೇ ನಿ  
ನಾನು ವ ತೀರ್ಥದಿ ಮುಖಗಲೋ ನಿ  
ನಾನು ವಚವತಪ ಹೋಮದಾನನ ಮಾಡಿ ಫಲವೇನು  
ಶ್ರೀಮರ ಜಗನ್ನಾಥ ವಿರಲನ  
ಈ ಏಧದಿ ಚಂಗಮಸ್ತಾವರ  
ಜೀವರೂಳ ಪರಿಪೂರ್ಣನೆಂದರಿಯದಿಹ ಮಾನವರು

೩೭

ಅಂತು ಸಂಧಿ ಗಾಕ್ಕೆ ಸದ್ಗುರು ಇಂಧಕ್ಕೆ ಮಂಗಳಂ  
ಶ್ರೀ ಕೃಷ್ಣ ಪರಾಮರ್ಶ



## ಂಧಿ ೧೨. “ನಾಡಿ ಪ್ರಕ್ರಿಯಾ ಂಧಿ”

ಹಂ: ೬೦

ಹಂಕೆಧಾಮ್ಯತಸಾರ ಗುರುಗಳ  
ಕರುಜದಿಂದ ಪನಿತು ಹೇಳುವೆ  
ಪರಮ ಭಗವಂದ್ವಕ್ತಂದನಾದರದ ಕೇಳುವುದು

೫

ಹಾಸುದೇವನು ಪೂರ್ಣಮುಖಿ ತ  
ತ್ವೀಶರಿಂದಲಿ ಸೇವೆ ಕೃಕೋಶು  
ತೀಶರಿಂದೊಳಿಪ್ಪ ಮೂವತ್ತಾರು ಸಾಹಸ್ರ  
ಈಸುನಾಡಿಗಳೊಳಗೆ ಶ್ರೀಘೂ  
ಮಿಂಸಮೇತ ವಿಹಾರಗೈವ ಪ  
ರೀಶನಮಲ ಸುಮೂರುತೀಗಳ ಚಿಂತಿಸುತ ಹಿಗ್ಗು ತಿರು

೮

ಚರಣಗಳೊಳಹ ನಾಡಿಗಳು ಹ  
ನ್ನೆರಡುಸಾವಿರ ವಂಧ್ಯದೇಹದೂ  
ಳರುತಿಹಷ್ಠ ಹದಿನಾಲ್ಪು ಬಾಹುಗಳೊಳಗೆ ಈರರಡು  
ಶಿರದೊಳಾರು ಸಹಸ್ರ ಚಿಂತಿಸು  
ತಿರಳು ಹಗಲಭೂಮಾನಿದಿವಿಜರ  
ನರಿತುಪಾಸನೆಗೈವರಿಳಿಯೊಳು ಸ್ವಗ್ರಾವಾಸಿಗಳು

೯

ಬೃಹತಿನಾಮಾಕ ವಾಸುದೇವನು  
ವಹಿಸಿ ಸ್ತ್ರೀಪುರುಷಗಳ ದೋಷ ವಿ  
ರಹಿತನೆಪ್ಪತ್ತೀರಡುಸಾವಿರ ನಾಡಿಗಳೊಳಿದ್ದ  
ದೃಹಿಣವೊದಲಾದಮರಗಳ ಸ  
ನಶ್ಮಿತ ಸರ್ವಪಾರಣಿಗಳ ಮಹ  
ಮಹಿಮ ಸಂತ್ಯೇಸುವನು ಸಂತತ ಪರಮ ಕರುಣಾಳು

೧೦

ನೂರುವರುಷಕೆ ದಿವಸ ಮೂವ  
ತ್ತುರ ಸುವಿರವಹಣು ನಾಡಿ ತ  
ರೀರದೊಳಗಿನಿತಿಹಣು ಎಂದರಿತೊಂದು ದಿವಸದಲಿ  
ಸೂರಗಳ ಸತ್ಯರಿಂದವ ಪ್ರತಿ  
ವಾರದಲಿ ದಂಪತಿಗಳಚರ್ಚೆ  
ತಾರಚಿಸಿದವ ಸತ್ಯಸಂಶಯವಿಲ್ಲವೆಂದೆಂದು

೪

ಚತುರವಿಂಶತಿ ತತ್ವಗಳು ತ  
ತ್ವತಿಗಳನಿಸುವ ಬುಹ್ಯಮುಖಿ ದೇಃ  
ವತೀಗಳನುದಿನ ಪ್ರತಿಪ್ರತಿಸುಡಿಗಳೊಳಿರುತ್ತಿದ್ದು  
ಚತುರದಶಲೋಕದೂಳು ಜೀವ  
ಪ್ರತತಿಗಳ ಸಂರಕ್ಷಿಸುವ ಶಾ  
ಶ್ವರನ ತತ್ತ್ವಸ್ಥಾನದಲಿ ನೋಡುತ್ತಲೇ ಮೋದಿಪ್ಪದು

೫

ಸತ್ಯಸಂಕಲ್ಪನು ಸದಾ ಏ  
ಪ್ರತ್ಯೇರಡು ಸಾಹಸ್ರದೊಳು ವಾ  
ವತ್ತುನಾಲಕುಲಕ್ಷದ್ವೈವತ್ತಾರು ಸಾಹಸ್ರ  
ಚಿತ್ತಕೃತಿಯೋಡಗೂಡಿ ಪರಮ ಸು  
ನಿತ್ಯಮಂಗಳಮೂರ್ತಿ ಭಕ್ತುರ  
ತೀತಿಗಳು ತಾನಾಗಿ ಸರ್ವತ್ರದಲಿ ಸಂತ್ಯೇಪ

೬

ಮಣಿಗಳೊಳಗಿನ ಸೂತ್ರದಂದದಿ  
ಪ್ರಣವಪಾದ್ಯನು ಸರ್ವಚೇಿತನ  
ಗಣದೊಳಿದ್ದನವರತ ಸಂತ್ಯೇಸುವನು ತನ್ನ ವರ  
ಪ್ರಣತಕಾಮಾದ ಭಕ್ತಚಿಂತಾ  
ಮಣಿ ಚಿಂದಾನಂದೇಕದೇಹನು  
ಅಣಿಮಹದ್ಗುತನಲ್ಪರೋಪಾದಿಷುಲಿ ನೆಲೆಸಿಷ್ಟು

೭

ಈ ಸುಷುಪ್ತಾದ್ಯಾಖ್ಯಾನಾಡಿಂ  
 ಕೋಶನಾಭಿಂ ಮೂಲದಲಿ ವೃಷ  
 ಶಾಸನದ ಮಧ್ಯದಲಿ ಇಷ್ಟಮ ತುಂದಿನಾಮದಲಿ  
 ಅಸರ್ವಾಜಾಸನ ಮುಖರು ಮುಂ  
 ಲೇಂಶನಾನಂದಾದಿ ಸುಗುಣೋ  
 ವಾಸನೆಯ ಗ್ರೈವುತಲಿ ದೇಹಗಳಾಳಗೆ ಇರುತ್ತಿರು

೫

ಸೂರಿಗಳು ಚಿತ್ತೈಸ್ತ್ಯಸುವುದು ಭಾ  
 ಗೀರಧಿಯೆ ನೂದಲಾದ ತೀಧ್ಯಾಗ  
 ಶೀರಧಿಕ ಎಪ್ಪತ್ತಸುವಿರ ನಾಡಿಯೋಳಿತವು  
 ಈರಹಸ್ಯವ ನಲ್ಲಿಜನರಿಗೆ  
 ತೋರಿಪೇಳಿದೆ ನಾಡಿನದಿಯೋಳು  
 ಧೀರರಸುದಿನ ಮಜ್ಜನವಮಾಡುತ್ತಲೇ ಸುಖಿಸುವರು

೬

ತಿಳವುದಿಂದೇಹದೊಳಗಿಹ ಎಡ  
 ಬಲದನಾಡಿಗಳಾಳಗೆ ದಿನಿಜರು  
 ಜಲಜಸಂಭವ ವಾಯುವಾಣ್ಯದಿಗಳು ಬಲದಲ್ಲ  
 ಎಲರುಣಿಗ ವಿಹಗೇಂದ್ರ ಚಳವೆ  
 ಪ್ರ್ಯಾಣ ಪಣ್ಣಿಹಿಂಯರು ವಾರುಣಿ  
 ಕುಲಿಶಧರ ಶಾಮಾದಿಗಳು ಎಡಭಾಗದೊಳಗಿಹರ.

೭೦

ಇಕ್ಕೆಲದೊಳಹ ನಾಡಿಯೋಳು ದೇ  
 ವಕ್ಕಳಿಂದೊಡನಾಡುತ್ತಲೀ ಪ್ರೇಂ  
 ಬಕ್ಕಿದೆರನು ಚೇವರಧಿಕಾರಾನು ಸಾರದಲಿ  
 ತಕ್ಕಣಾಧನ ಮಾಡಿ ಮಾಡಿಸು  
 ತಕ್ಕರದಿ ಸಂತ್ಯೇಪ ಭಕ್ತರ  
 ದಕ್ಕಿಗೊಡನಸರಂಗಿ ಸಹ್ಯಗಳನವಕರಿಸ

೭೧

ತುಂದಿನಿಡಿಹಾಶಿರದ ಪರಿಯಂ  
 ತೊಂದೆ ವ್ಯಾಪಿಸಿ ಇಹುದು ತಾವರೆ  
 ಕಂದನಿಹನದರೋಳಗೆ ಅದಕ್ಕಿಂರುದ ಶಾಶೀಗಳು  
 ಒಂದಧಿಕ ದಶಕರಣಗಳು ಸಂ  
 ಬಂಧಗೈದಿಹವಲ್ಲಿ ರಸಿತೆ  
 ಸಿಂಧುನಾಸತ್ಯಾದಿಗಳು ನೀಲೆಗಳಂಡಿಹರು ಸತತ

ಪ್ರೋಕ್ಕುಳಿದಿನಿಡಿದೊಂದೆ ನಾಡಿಯು  
 ಪ್ರಕ್ಕುದಲೆ ಧಾರಾಳ ರೈಪರಿ  
 ಸಿಕ್ಕಿಹುದು ನಡ ಚೇಹದೊಳಗೆ ಸುಷುವ್ಯು ನಾವುದಲೆ  
 ರಕ್ಕುಸರನೊಳಪೂಗಗೊಡದೆ ದಶ  
 ದಿಕ್ಕುನೊಳಗೆ ಸಮಾರದೇವನು  
 ಲೆಕ್ಕಿಸದೆ ಮತ್ತೆಹ್ತಿಬ್ಬಿರನು ಸಂಚರಿಸ ಚೇಹದೊಳು

ಇನಿತು ನಾಡಿಂಶಾಶೀಗನು ಈ  
 ತನುಸಿನೊಳಗಹವೆಂದು ಏಕಾ  
 ತ್ಯಾಸು ದ್ವಿಸಪ್ತತಿ ಸಾವಿರಾತ್ಯಕನಾಗಿ ನಾಡಿಯೊಳು  
 ವನಿತೆಯಿಂದೆಂದಗೂಡಿ ನಾರಾ  
 ಯಂತ ದಿವಾ ರಾಶ್ರಿಯೊಳಗೀಹರಿ  
 ವನಬಜಾಂಡದೊಳಖಿಳ ಜೀವರೊಳಿದ್ದು ವೋಂಹಿಸುವೆ

ದಿನದಿನದಿ ವಧ್ಯಾಸುವ ಕುಮುದಾ  
 ಪ್ರುನ ಮಯೂಖಿದ ಸೊಬಗ ಗತಲೋಽ  
 ಚನ ನಿಲೋಽಕಿಸಿ ಮೋದಬಡಬಳ್ಳನೆ ನಿರಂತರದಿ  
 ಕುನರಗಿಂ ಸುಕಧಾಮ್ಯಾತದ ಭೋಽ  
 ಜನದ ಸುಖದೊರಕುಷದೆ ಲಕ್ಷಮಿ  
 ಮನಹರನ ಸದ್ಗುಣವ ಕೀರ್ತಿ ನ ಭಕ್ತತಗ್ಳಿದಲೆ

ಈ ತನುವಿನೊಳಗಿಹೆವು ಒತ್ತ  
 ಪ್ರೇತರೂಪದಿ ನಾಡಿಗಳು ಪ್ರರು  
 ಹೂತೆ ಮುಖರಲ್ಲಿಹರು ತಮ್ಮಂದಧಿಕರೋಜಗೂಡಿ  
 ಭುತ್ತಿಗೊಳಿಸುತ್ತ ದಾನವರ ಸಂ  
 ಧಾತನಾಮುಕ ಹರಿಯುಗುಣ ಸಂ  
 ಪ್ರೇತಿಯಲಿ ಸದುವಾಸನೆಯ ಗೈಯುತಂತ್ರಿ ವೋಽಧಿಪರು

೮೬

ಒಲಟೆ ಕುಕ್ಕಾಟೆ ಶೇಟೆಬೇವರ  
 ಕಳವರಗಳೊಳಗಿದ್ದು ಕಾಣಿಸಿ  
 ಕೊಳದೆ ತತ್ತುಷುಪ ತನ್ನಾಮುದಲಿ ಕರೆಸುತಲಿ  
 ಒಲರುಹೇಕ್ಕಾ ವಿವಿಧ ಕರ್ಮಂ  
 ಗಳ ನಿರಂತರಮಾಡಿ ತತ್ತು  
 ತ್ವಲಗಳುಣ್ಣಿದೆ ಸಂಚರಿಸುವನು, ನಿತ್ಯ ಸುಖಪೂರ್ಣಾ

೮೭

ತೀಳಿದುಪಾಸನೆಗೈಯುತೀಪರಿ  
 ಮಳನನಂತಿರು ದುಜ್ಞನರ ಕಂ  
 ಗಳ್ಳಿ ಗೋಚರಿಸದೆ ವಿಪಶ್ಚಿತರೊಡನೆ ಗರ್ವಿಸದೆ  
 ಮಳೆಬಿಸಿಲು ಹಸಿತ್ತುಷೆ ಚಯಾಚಯ  
 ಖಳರ ನಿಂದಾನಿಂದೆ ಭಯಾಗಳಿ  
 ಗಳುಕದಲೆ ಮಂಡಾನೆಯಂದದಿ ಚರಿಸ, ಧರೆಯೊಳಗೆ

೮೮

ಕಾನನ ಗಾರ್ಮಸ್ಥ ಸರ್ವ  
 ಪಾರಣೆಗಳು ಪ್ರತಿದಿನಸದಲಿ ಏ  
 ಸೇನು ಮಾಡುವ ಕರ್ಮಗಳು ಹರಿಪೂಜೆಯೆಂದರಿದು  
 ಧೀನಿಸುತ್ತಿ ಸದ್ಘಕ್ತಿಯಲಿ ಪವ  
 ಮಾನ ಮುಖ ದೇವ ಉತರಾತ್ಮಕ  
 ಶೀನಿವಾಗೋಗರ್ವಿಸುತ್ತ ವೋಽಧಿಸುತ್ತ ನಲಿಯುತಿರು

೮೯

ಸೈಂಕನೀಯನು ತೋಂಕದೊಳ್ಳು ಶುನಿ  
ಸೂಕರಾದಿಗಳೂಗೆ ಸೆಲ್ಲಿಸಿ  
ದ್ವೀಕನೇವಾದ್ವಾತಿಯ ಬಹುರೂಪಾಪ್ಯಯಗಳಿಂದ  
ತುಕರೆಸುತ್ತಾಳಿಗಿದ್ದ ತಿಳಿಸದೆ  
ಶ್ರೀ ಕವುಲಭವ ಮ ಖ್ಯಾತಕಲ ದಿ  
ವ್ಯಾಕಸಗಣಾಂಧ್ಯ ಕ್ರೈಕೆಂಡಸುದಿನದಿ ಪ್ರೇರಿವ

೨೦

ಇನಿತುವಾಸನೆಗ್ಗೆಯ, ತಿಹ ಸ  
ಜ್ಞಾನರು ಸಂಸಾರದಿ ಪ್ರತಿಸ್ರಾತಿ  
ದಿನಗಳಲ್ಲಿ ಏನೇನು ನೂಡ, ವದೇಲ್ಲ ಹರಿಪ್ರಾಜ  
ಎಸ್ಸಿಕೊಂಬವು ಸತ್ಯನೀ ಮೂ  
ಅನಲಿ ಸಂಶಯಬಡವ ನರನ  
ಲ್ಲಿನು ಸುನಿಶ್ಚಯ, ಭಾಯ್ಯ ಕವು-ವಮಾಡಿ ಫಳಹೀನು

೨೧

ಭೋಗ್ಯ ಭೋಂಕ್ತ್ವಾಗಳಿಗೆ ಹರಿತಾ  
ಭೋಗ್ಯ ಭೋಂಕ್ತನು ಎನಿಸಿ ಯಾಂಗಾಂ  
ಯೋಗ್ಯ ರಷಗಳ ದೇವ ದಾನವಗಳಿಕೆ ಉಣಿಸುವನು  
ಭಾಗ್ಯನಿಧಿ ಭಕ್ತರಿಗೆ ಸದ್ವೀಪ  
ರಾಗ್ಯ ಭಕ್ತಿ ಜ್ಞಾನೀವಾ  
ಯೋಗ್ಯರಿಗೆ ದ್ವೇಷಾದಿಗಳ ತನ್ನ ಲೀ ಕೊಡುತ್ತಿವು

೨೨

ಈ ಚತುರ್ವತ ಭೂವನದೊಳಗೆ ಚ  
ರಾಜರಾತ್ಮಕ ಜೀವರಳ್ಳ ನಿ  
ರೂಂಚೆಸಾತ್ಮಜ ವಂಚಕನು ಸೆಲೆಸಿದ್ದು ದಿನದಿನದಿ  
ಯಾಚಕನು ಎಂದೆನಿಸಿಕೊಂಬ ಮ  
ರೀಚ ದಮನನು ಹಂಸರೂಪಿ ನಿ  
ಷಂಚ ಕಾಪ್ಯಯನಾಗಿ ಜನರಭಿಲಾಷ ಪೂರ್ವನ

೨೩

ಅನ್ನದನ್ನಾದನ್ನಮಯ ಸ್ವಜ್ಯ  
ಮನ್ನ ಬ್ರಹ್ಮಾಂಡ್ಯವಿಳಿ ಚೇತನ  
ಕನ್ನಕಲ್ಪಕನಾಗಿ ಅನಿರುದ್ಧದಿ ರೂಪದಲಿ

ಅನ್ಯರನವೇಷ್ಟಿಸದೆ ಗ್ರಂಥಾ  
ರುಣ್ಯ ಸಾಗರ ಸೃಷ್ಟಿಸುವನು ಹಿ  
ರಣ್ಯಗಭ್ರಂಸೋಳದ್ವಾ ಪಾಲಿಸುವನು ಜಗತ್ತ್ರಯವ

೨೭

ತ್ರಿಪದ ತ್ರಿದಶಾಂಕ್ಯ ಹೈತಿಸ್ತಾ  
ತ್ರಿಪಥಗಾವಿನಿ ಪಿತ ತ್ರಿನಿಕ್ರಮ  
ಕೃಪಣವಶ್ವಲ ಕುವಲಯಾದಳಶಾವ, ಸಿಸ್ತ್ರಿಮ  
ಅಪರಿಮಿತ ಚಿತ್ತಸ್ವಿ ಗುಣಾತ್ಮಕ  
ವಪುಷ ವೈಕಂರಾದಿ ಲೋಕಾ  
ಧಿವ ತ್ರಯಾಮಯ ತನ್ನವರ ಸಿಷ್ಟಪಟದಿಂ ಪೈರವ

೨೯

ಲವಣ ಏಶ್ರಿತ ಜಲವು ತೋಽಪ್ರದು  
ಲವಣದೊಪಾದಿಯಲಿ ಚಿಹ್ನೆಗೆ  
ವಿವರಗೈಸಲು ಶಕ್ಯವಾಗುವುದೇನೊ ನೋಽಪ್ರಿಗೆ  
ಸ್ವವರ್ಶವಾಷಿಂಧಿನಿಸಿ ಲಕ್ಷ್ಮೀ ಶ್ರೀ  
ಧವ ಚರಾಚರದೊಳಗೆ ತ್ರಂಬಿಹ  
ನವಿದಿತನ ಸಾಕಳ್ಯ ಬಲ್ಲವರುರು ಸುರರ್ಹಳಗೆ

೩೦

ವ್ಯಾಷ್ಟನಂದದಿ ಸವಜೇವರೋ  
ಇಪ್ಪ ಚಿನ್ಮೃಯಫೋರ ಭವಸಂ  
ತಪ್ಯ ಮಾನರು ಭಜಿಸ ಭಕುತಿಯಲಿಂದಲಿಹವರದಿ  
ಪಾರ್ಯನಾಗುವ ನವರವಗುಣಗ  
ಜೋಪ್ತ್ವಗೂಂಬನು ಭಕ್ತವಶ್ವಲ  
ತಪ್ಸಿಸುವ ಎದೆಚನ್ತ್ರದೋಷಗಳವರಿಗನವರತ

೩೧

ಹೆಲವು ಬಗೆಯಲಿ ಹರಿಯ ಮನದೊಳ  
ಗೊಲಿಸಿ ನಿಲ್ಲಿಸಿ ನನುಮಾಡುವ  
ಕೆಲಸಗಳು ಅಪನಂಫಿರ ಪೂಜಿಗಳಿಂದು ನೆನೆಯುತ್ತಿರು  
ಹಲಧರಾನುಷತಾನೆ ಸರ್ವ-  
ಸಾರ್ಥಕಲಿ ನೆಲೆಸಿದ್ದ ನಿಶ್ಚಯಂ  
ಚೆಲು ಭಕ್ತಿ ಸುಜ್ಞನೆ ಭಾಗ್ಯವ ಕೊಟ್ಟಿ ಸಂತ್ಯೇಷ

೨೮

ದೋಷ ಗಂಧ ನಿದೂರ ನಾನಾ  
ವೇಷಧಾರಕನೀ ಒಗತ್ಯ  
ಪ್ರೋಷಕ ಪುರಾತನ ಪುರುಷ ಪುರಹಾತಮುಖ ವಿನುತ  
ಶೇಷವರ ಪರಿಯಂಕಪಯನ ವಿ  
ಭೇಷಣಪ್ರಿಯ ನಿಜಯಸಲಿ ಸಂ  
ತೋಷವಾಸಿಸುವ ಸರ್ಬನರಿಷ್ಣಾರ್ಥಗಳ ಪೂರ್ವೇಸಿ

೨೯

ಶ್ರೀ ಮರ್ಪಿಂಸೇವಿತ ಪದಾಂಬರಿ  
ಭಾವಾಸದಘಕ್ತೇಪ್ತಿಕ ಲಭ್ಯ ಸಿ  
ತಾಮಹಾದ್ಯಮಂತ ಸುರಾಚಿತ ಪಾದಪಂಕೇಜ  
ವಾಷಾ ವಾಮನ ರಾಮ ಸಂಸು  
ರಾಮ ಯೋಷಧ ಹೇಮ ಮಕುಲ  
ಸಾತ್ವನಿ ಸಂತ್ಯೇಸನಳು ಬಂದೊಡಗುವವು ಕರುಣಾಳು

೩೦

ದನುಜ ದಿವಿಜರೂಳಿದ್ದ ಆವರವ  
ರನುಶರಿಸಿ ಕರ್ಮಾಗಳ ಮಾಳ್ಫಿನು  
ಜನನ ಮರಣಾದ್ಯಭಿಳ ದೋಷವಿಕಾರನೆವೊಡನೆ  
ಒನಿಸುಷನು ಬೇವಿಸುವ ಸಂದ  
ಕ್ಷುಣಿಯ ಮಾಡುವನೆಲ್ಲಕಾಲದಿ  
ಧನವ ಕಾಯಿಹ ಸರ್ವನಂತನಿಮಿತ್ತ ಬಾಂಧವನು

೩೧

ಚಿಸರುಹಾಪ್ತಾಗಸದಿ ತಾನುದ  
 ಯಿಸಲು ವೃಕ್ಷಂಗಳ ನೆಳಲು ಪಡ  
 ಈಸುವ ನಿಳಿಯೋಳಗಸ್ತು ಮಿಸಲಲ್ಲಿಲ್ಲೆ ಲೀನಹುವ  
 ಶ್ವಾಸನ ಮುಖ್ಯಮರಾಂತರಾತ್ಮಕ  
 ಸೇಕದೊಳಿರುತ್ತಿಪ್ಪವು ಒಗತ್ರಯ  
 ಬಸುರೋಳಿಂಬಿತ್ತಿಲ್ಲ ಕರುವ ತೋಂಪ್ಯ ನೋಂಭ್ಯರಿಗೆ      ೫೨

ತ್ರಿಭುವನ್ಯೈಕಾರಾಧ್ಯ ಉಪೇ ಔ  
 ಸುಭೂಜಯುಗಳಾಲಿಂಗಿತಾಂಗ  
 ಸ್ವಾಚು ಸುಖಾತ್ಮ ಸುವರ್ಣ ವರ್ಣಸುವರ್ಣ ವರವಹನ  
 ಅಭಯದಾನಂತಾಕರ್ತತಿ ಸ  
 ಸ್ವಿಂ ಸಿರಂಬನ ಸ್ತತ್ಯದಲಿ ತನ  
 ಗಢಿನಮಿಸುವರಿಗೀವ ಸವಾಂಧರ್ಗಳ ತಡೆಯದಲೆ      ೫೩

ಕನಿಗಳಂದಲಿ ತಿಳಿದು ಪ್ರಾತ  
 ಸ್ವಾವನ ಮಾಧ್ಯಂದಿನವು ಸಾಯವ  
 ಸವನಗಳ ವಸುರುದ್ರರಾದಿತ್ಯರೊಳು ರುಜಿಸುವ  
 ವವನನೊಳು ಕೃತಿಜಯ ಸುಮಾರೂ  
 ಧವನ ಮಾತ್ರತ್ತರುವ ಚೆಂತಿಸಿ  
 ದಿವಸವೆಂಬಾಹುತಿಗಳಂದಚಿರ್ಸತ ಸುಶೀಸುತ್ತಿರು      ೫೪

ಜತುರ ವಿಂಶತ್ಯಬ್ದ ವಸುದೇಂ  
 ವತೆಗಳೊಳು ಪ್ರದ್ಯಮ್ಯನ್ನಿಪ್ಪುನು  
 ಜತುರ ಜತ್ತಾರ್ಂಶತಿಗಳಲಿ ಸಂಕರುಷಣಾಯಿ  
 ಹುತುರ್ಕಾಕ್ಷನೊಳಿಹನು ಮಾರೂ  
 ಪತ್ತಿಯು ಹದಿನಾರಧಿಕ ದಾಸ್ಯತ್ತಿರ  
 ಶತಿ ವರುಷಗಳಲಿಪ್ಪ ನಾದಿತ್ಯನೊಳು ಸಿತೆಕಾಯ      ೫೫

ಮೋಡಲೋತ್ತರ ಶತವರುವದಲ್ಲಿ  
ಮೋಡಲೋತ್ತರ ಶತಸುರೂಪದಿ  
ಕ್ರಿಡಿಸುವ ವಸುರುದ್ರಾದಿತ್ಯಧೂಳಿ ಸತಿಸಹಿತ  
ವೀಡಸ್ತಿದೆ ಭಜಿಪ ಭಕ್ತರ  
ಹೀಡಿಸುವ ದುರ್ವಿತೋಫಣಗಳ ದೂ  
ರಾಂಡಿಸುತ ಬಂಯೋಳಿ ಬಿಡಡೆ ನೆಲೆಸಿಸ್ತು ಭಯಹಾರಿ      ೧೯

ವೂರಧಕ ಎಂಭತ್ತು ಸಹಸ್ರ  
ನೂರಾಯಿ ಪ್ರತ್ಯೇನಿಪ ರೂಪದಿ  
ತೋರುತ್ತಿಸ್ತು ದಿವಾ ನಿಶಾಧಿಪರೂಳಗೆ ನಿತ್ಯದಲಿ  
ಭಾರತೀ ಪ್ರಾಣರೂಳಗಿದ್ದು ನಿ  
ವ ರಿಸುತ ಭಕ್ತರ ದುರಿತ ಬಿಂ  
ಕಾರಸಿಧನ ಪ್ರಥಮರೂಪದಿ ಸಿತ್ತಗಳನೆ ಪೂರೆನ      ೨೦

ಬುದ್ಧಿ ಪ್ರಾರ್ಥನೆ ಉತ್ತಮೋತ್ತಮ  
ಶುದ್ಧ ಪ್ರಾಣಾಂಬರವ ಪಂಕದೇಶ  
ಇದ್ದು ತೆಗೆಯಲು ಲೇಪವಾಗಿವುದೇ ಪರಿಕ್ಷೇಸಲು  
ಪದ್ಮನಾಭನು ಸರ್ವಚೊನರೂ  
ಇದ್ದು ರೇನು ಗುಣತ್ರಯಾಗಳೆಂ  
ಬದ್ಧನಾಗುವನೇಸೋ ನಿತ್ಯಸಂಖಾತ್ಮಕಿ ಚಿನ್ಮಯನು      ೨೧

ಸರ್ಕಳದೋಷ ವಿದ್ವಿರ ಶತಿಸಾ  
ವಕ ಸರಸ್ವತನಂತ ಸೂರ್ಯ  
ಪ್ರಕರ ಸನ್ನಿಭಾಗಾತ್ರ ಉಕ್ಕಿನಿ ಕಳತ್ರ ಸುರನಿತ್ರ  
ವಿಶುನ ಸಾಂಡದೋಳಪ್ಪ ಬ್ರಹ್ಮಾ  
ದೃಷ್ಟಿಳ ಚೀತನಗಣಕೆ ತಾನೇ  
ಸಖನೆಸಿಸಿಕೊಂಡಕುಟಿಲುತ್ತಕನಿಪ್ಪ ನವರಂತೆ      ೨೨

ದೇಂಶ ಭೇಂದಗಳಲ್ಲಿ ಇವ್ವಾ  
 ಕಾಶದೋಷಾದಿಯಲಿ ಜೇತನ  
 ರಾತ್ರಿಯೊಳು ನೆಲೆಸಿಪ್ಪ ನನ್ನವರ್ಧಾನದಲಿ ನಿರುತ್ತ  
 ಶ್ರೀ ಸಹಿತ ಸರ್ವತ್ತ್ರ ವಿರವು  
 ಕಾಶ ಕೊಡುವಂದದಲಿ ಕೊಡುತ್ತ ನಿ  
 ರಾತ್ರಿಯಲಿ ಸವಾಂತರಾತ್ಮಕ ತೋಂಧಿಸುವ ಸುಖದ                  ೪೦

ಶ್ರೀ ವಿರಂಚಾದ್ಯಮರಗಣ ಸಂ  
 ಸೇವಿತಾಂಫ್ರಿ ಸದೋಜ ಸೀ ಒಡ  
 ಚೇವರಾತಿಗಳೊಳ ಹೊರೆಗೆ ನೆಲೆಸಿದ್ದ ನಿತ್ಯದಲಿ  
 ಸುವಕಾಶನು ಎನಿಸಿ ತನ್ನ ಕ  
 ಇಂ ವರದೋಳಂಬಿಟ್ಟು ಸಲಹಾವ  
 ದೇವ ದೇವಕಿರಮಣ ದಾಸವಹರಣ ಚಿತ್ವಮರಣ                  ೪೧

ಮಾಸವೋಂದಕೆ ಪ್ರತಿದಿನಸದಲಿ  
 ಶ್ವಾಸಗಳು ಅಹುವಷ್ಟು ಇತ್ತಾದ್ಯ  
 ರಿಂತತಿ ಸಹಸ್ರಾರ್ಥಿಕಾರು ಸುಲಕ್ಷ್ಯ ಸಂಪ್ರಯಾಲಿ  
 ಹಂಸ ನಾಮಕ ಹರಿಯ ಷೋಡಶ  
 ಈ ಶತಾಬ್ದಿ ಘಜೀಸಲೋಲಿನ ದ  
 ಯಾ ಸಮುದ್ರ ಕುಚೀಲ ಗೆಳಲಿದಂದದಲಿ ದಿನದಿನದಿ                  ೪೨

ಮೂರ್ದಲದೇಹದೊಳಿದ್ದ ವರುಷಕೆ  
 ಏಳಧಿಕ ಎಪ್ಪತ್ತು ಲಕ್ಷದ  
 ಮೇಲೆ ಎಪ್ಪತ್ತಾರುಸಾವಿರ ಶ್ವಾಸ ಉಪಗಳನು  
 ಗಾಳಿದೇವನು ಕರುಣಾದಲಿ ಈ  
 ರೀಳು ಲೋಕದೊಳುಳ್ಳ ಜೇತನ  
 ಜಾಲದೊಳು ಮಾಡುವನು ಶ್ರಿಗಂಧಾರ್ಘಸ್ತ ಪರಮಾತ್ಮ                  ೪೩

ಅರೆರಡು ದೇಹಗಳೂಛಿದ್ದು ಸ  
ಮಾರ ದೇವನು ಶ್ವಾಸಜವ ನಾ  
ನೂರಧಿಕವಾಗಿಪ್ಪ ಎಂಘತ್ತಾರು ಸೂಹಸ್  
ತಾರಚಿಷುವನು ದಿವಸವೈಂದಕೆ  
ವಾರುವಿಧ ಜೀವರಾಳಿದ್ದು ಖ  
ರುರ ಕರುತ್ತಾ ಒಲವಡೆಂತ ಟೀಂಪವನರಾಯನೊಳು ೬೭

ಶ್ರೀಧನ ಜಗನ್ನಾಥ ನಿರಲನು  
ತಾ ದಯಾದ ಪದನಾಮೊಳು ನ ತಿಮೋ  
ಪಾದಿಯಲಿ ನಾಸುಡಿದೆ ನಲ್ಲಿದೆ ಕೆಂಳಿ ಬ ಧರ್ಜನರು  
ಸಾಧ್ಯ ಲಿಂಗ ಪರದರ್ಶಕರು, ಸಿ  
ಪಂಚಿದರ್ಶನಮುದ್ರೆ ಎನ್ನು ಸ  
ರೂಢನೇಸಿದರೂ ಗೆ ಸೇಳ್ಣುಮ್ರ ತಿಂದು ಕೊಂನಿದರು ೬೯

ಅಂತು ಸಂಪಿ ಅಕ್ಕೆ ಪದ್ಯಗಳು ಇಂದಕ್ಕೆ ಮಂಗಳಂ

ತ್ರೀ ಕ್ರಿಂತ್ವ ಪರಮಾಮಸ್ತು



## ಸಂಧಿ ಇಡಿ “ನಾತುಸ್ಯ ರಣಿ ಸಂಧಿ”

ಹರಿಃ ಓಂ

ಹರಿಕೆಧಾಮ್ಯಾಸಾರ ಗುರುಗಳ  
ಕರುಣದಿಂದಾಪನಕು ಹೇಳುವೆ  
ಪರಮ ಭಗವಷ್ಟಕ್ತರಂದನಾದರಬ ಕೇಳುವುದು

೪

ಮಾತ್ಸ್ಯಖಾಡಿಸುವಾಗ ಮಾಡಿಯೋ  
ಉಕ್ಕರದಿ ನಲಿವಾಗ ಹಯಿವ  
ಜೀಕ್ಕಿಗಜವೈದಲಾದ ವಾವನವೇರಿ ಮೇರವಾಗ  
ಬಿಕ್ಕುವಾಗಾಕಳಿಸುತ್ತಲಿ ದೇ  
ವಕ್ಕಿತನಯನ ಸೇನಯುತಿಹ ನರ  
ಸಿಕ್ಕಿಸೆಮುದ್ದಾತರಿಗೆ ಆವಾವಳಿ ನೋಡಿದರು

೫

ಸರಿತು ಪ್ರವಹಗಳಲ್ಲಿ ದಿವಾಷ್ಯಂ  
ಬರದಿ ಪತ್ರಾದಿಯಲಿ ಹರಿಷಾ  
ಮರುಷ ವಿನಕ್ತಿಯಿಂದಲಾಗಲಿ ಒಮ್ಮೆ ಬಾಯ್ಯಿರಾದರ  
ಹರಿ ಹರೇ ಹರಿಯಿಂಬ ಎರಡ  
ಕ್ಷೇತ್ರ ನುಡಿದ ಮಾತ್ರದಲಿ ದರಿತಗ  
ಇರದೆ ಶ್ರೋಪುವು ತೂಲರಾತಿಯೋಽನಳ ಪೂರ್ಕುಂತೆ

೬

ಮಲಗುವಾಗಲಿ ಏಳುವಾಗಲಿ  
ಕುಳಿತು ಮಾತ್ರಾಡತಲಿ ಮನೇಯೋಳು  
ಕೆಲಸಗಳ ವಾಹುತಲಿ ಹೈದೊಳಿನಾಗ ಮೇಲುವಾಗ  
ಕಲುಷದೂರನ ಸಕೆಲ ರಾವಿಲಿ  
ತಿಳಿಯೆ ತತ್ತ್ವನಾ್ಯಾಮ ರೂಪವ  
ಬಳಿಯಲಿಪ್ಪನು ಒಂದರಕ್ಕೂ ಬಿಟ್ಟಿಗಲನವರ

೭

ಆವ ಕುಲದವ ನಾದೋಡೇ ನಿ  
ನ್ನಾವ ದೇಶದೋಡೆಂದೋಡೇ ನಿ  
ನ್ನಾವ ಕರ್ಮವ ಮಾಡಲೇ ನಿನ್ನಾವ ಕಾಳಿತಲಿ  
ಶ್ರೀವರನ ಸರ್ವತ್ರದಲಿ ಸಂ  
ಭಾವಿಸುತ್ತ ಶ್ರುಚೈಸುತ್ತ ವೇಂದಿನ  
ಕೋಣಿದರಿಗುಂಟೇನೂ ಘಯಾದ್ಯಾಖಾದಿ ಸ್ಪೃಂದ್ವಗಳು

೪

ವಾಸರದೇವನ ಗುಣಸಮುದ್ರ ಚಹಿ  
ಕ್ಷೇಸಬಲ್ಲಿವ ಘವ ಸಮಾದಾರಿ  
ಯಾಂಜಿಲಿಲ್ಲದೆ ದಾಟ್ಯಿವನು ಶೀಫ್ರದಲಿ ಒಗದೋಳಗೆ  
ಬುಸರದೆ ದುರ್ವಿಷಯಗಳ ಸಾಫು  
ಲಾಂಯಲಿ ಬಳಲ್ಲವವ ನಾನಾ  
ಕ್ಷೇತ್ರಗಳನನುಭವಿಸ ಘಕ್ಕೆ ಸುಮಾರ್ಗ ಕಾಣದಲ್ಲಿ

೫೯

ಸ್ವಾನ ಒವ ಹೇವಾಚ್ಯಾನೆಯ ವ್ಯಾ  
ಂಗ್ಯಾನ ಭಾರತವು ಮರಾಠೀವ ಪ್ರ  
ರಾಣ ಕಥಗಳ ಸೇಂ ಕೇಳದರೇನ ದಿನದಿನದಿ  
ಜ್ಞಾನ ಕನ್ನೇ ಹೀಂದ್ರಿಯಗ್ಗೇಂದೇ  
ಸೇನ, ಮಾಡುವ ಕರ್ಮಗಳ ಉ  
ಕ್ಷೇತ್ರನಿವಾಸನ ಪ್ರಾಜೀಯೆಂದಸೀಸದ ಮಾನನನು

೬

ದೇವ ಗಂಗೆಯೊಳ್ಳುವಗೆ ದುರಿ  
ತಾವುಗಳುಂಟೇ ವಿಚಾರಿಸೇ  
ಸಾವುಗಳ ಘಯವುಂಟೇ ವಿಹಗಾಧಿವನ ಹುಂಡಿರದಿ  
ಜೀವ ಕರ್ತೃತ್ವವನು ಮರದು ಪ  
ಶುವತೇಶನೆ ಕರ್ತೃಯೆಂದರಿ  
ದಾವ ಕರ್ಮವ ಮಾಡಿದರು ಲೇಷಿಸವು ಕರ್ಮಗಳು

೭

ಏನುಮಾಡುವ ಪುಣ್ಯಸಾಪಗ  
ಇನ್ನೆ ಮಾಡುವೆ ನೆಂಬುವಾಧವು  
ಹೀನ ಕರ್ಮಕೆ ಮಾತ್ರನಾ ಪುಣ್ಯಕ್ಕೆ ಹರಿಯೆಂಬ  
ಮಾನವನು ಮಧ್ಯಮನು ದ್ವಾಂದ್ವಕೆ  
ಶ್ರೀನಿವಾಸನೆ ಕತ್ಯಾವೆಂದು ಸ  
ದಾಸುರಾಗದಿ ನೆನೆದು ಸುಖಿಸುವರೇ ನರೂತ್ತಮರು

೫

ಈವಪಾಸನೆ ಗ್ರೀವರಿಳಿಯೋಳು  
ದೇವತೆಗಳಲ್ಲಿದಲೆ ಸರತ  
ಲ್ಲಾವ ಬಗೆಯಿಂದಾದರಿವರಚನೆಯ ಹರಿಪೂಜೆ  
ಕೇವಲ ಪ್ರತಿಮೆಗಳನಿಪರು ರ  
ಮಾ ವಿನೋದದೆ ಇವರನುಗ್ರಹ  
ದೇವರಾಸುಗ್ರಹ ಹೆನಿಸುವುದು ನೂಕುತ್ತಿಯೋಗ್ಯರಿಗ

೬

ತನುವೆ ನಾನೆ ಬುವನು ಸತಿ ಸುತ  
ಮನೆ ಧನಾದಿಗಳನ್ನು ದೆಂಬನು  
ದೃಷ್ಟಿ ವೊದಲಾದುದಕಗಳಿ ಸತ್ತಿಂಥ ವೆಂಬುವನು  
ಅನಳ ಲೊಂಹಾದಿ ಪ್ರತೀಕಾ  
ಜನೆಯೆ ದೇವರಪೂಜೆ ಸುಜನರ  
ಮನುಜರಹುದೆಂಬುವನು ಗೋಳಿರಸೆನಿವ ಬುಧರಿಂದ

೭೦

ಅನೆಲ ಸೋಮಾಕೇರಂದು ತಃರಾ  
ವನಿ ಸುರಾಪಗ ಮುಖ್ಯ ತೀರ್ಥಾಗ  
ಇನಿಲ ಗಗನ ಮನುದಿ ಇಂದಿರಿಯಗಳಿಗೆ ಅಭಿಮಾನಿ  
ಎನಿಪಸುರರು ನಿಪಶ್ಚಿತರು ಸನ್ನ  
ಮನದಿ ಭಜಸಿದಲಿಸ್ಪವರ ಪಾ  
ವನವ ಮಾಡರು ತನ್ನ ಪೂರ್ತಿಯ ಮಾಡಿದರು ಸರಿಯೆ

೭೧

ಕೆಂಡ ಕಾಣದೇ ಮುಟ್ಟುದರು ಸರಿ  
 ಕಂಡು ಮುಟ್ಟುಲು ದಹಿಸದಿಪ್ಪದೇ  
 ಪುಂಡರೀಕ ದಳುಯತ್ತಾಕ್ಷನ ವಿವಾಲ ಪದವದ್ದು  
 ಬಂಡುಗಳಂದನಿವ ಭಕ್ತು  
 ಹಿಂಡು ಸೋಂಡಿದ ಮಾತ್ರದಲಿ ತನು  
 ದಿಂಡು ಗಡಹಿದನರನ ಶಾವನ ಮಾಖ್ಯರಾಕ್ಷಣಿ

೮೭

ಈ ಸ್ವನಿತ್ತ ಪುನಃ ಪುನಸ್ಸ  
 ಜ್ಞಾನಗಳ ಸಹವಾಸಮಾಡ ಕು  
 ಮಾನವರ ಕೂಡಾಡದಿರು ಲೌಕಿಕಕ್ಕೆ ಮರುಳಾಗಿ  
 ಷ್ವರಸತೇಷ್ಮಾಂಸಗನ ಶರ್ವ  
 ಸ್ವಾಸದಲಿ ತನಾತ್ಮವ, ರೂಪವ  
 ಧೀಃಸ್ತಸ್ತತ ಸಂಚರಿಸು ಇತರಾಲೋಚನೆಯ ಬಿಟ್ಟು

೮೯

ಈ ನಾನ ಜ್ಞಾನದಚೋಳ ಶರ್ವ  
 ಪೂರಣಿಗಳೊಳಿದ್ದ ನವರತ ವಿ  
 ಜ್ಞಾನಮಯ ವ್ಯಾಪಾರಗಳ ಮಾಡುವನು ತಿಳಿಸದಲೇ  
 ಏನು ಕಾಣದೇ ಸಕಲ ಕರ್ಮಗ  
 ಇಂನೆ ಮಾಡುವೆನೀಂಬ ನರನು ಕು  
 ಯೋಃನಿಯೈದುವ ಕರ್ಮಹರಿಯೆಂದವನೇ ಮುಕ್ತನಹ

೮೫

ಕಲಿಮಲಾಪಹಳಸಿಸುತ್ತಿಹ ಭಾಂ  
 ಜೊಳಿಯೊಳಗೆ ಸಂಚರಿಸಿ ಬದುಕುವ  
 ಜಲಚರಪೂರಣಿಗಳು ಬಲ್ಲವೆ ತಿಂಧ್ರಮಹಿಮೆಯನು  
 ಹಲವು ಬಗೆಯಾಲಿ ಹರಿಯ ಕರುಣಾ  
 ಬಲದಿ ಬಲ್ಲಿದರಾದ ಬ್ರಹ್ಮಾ  
 ನಿಲವಿಹೇಶಾಷ್ಯಮರರಿಯಾರನಂತನೆನುಲ ಗುಣ

೯೫

ಶ್ರೀಲಕುಮಾ ವಲ್ಲಿಟನು ಹೃತ್ಯೇ  
ಲಾಲಿಟದೊಳಿದ್ದ ಬೀಳ ಚೇತನ  
ಜಾಲವನು ನೋಹಿಸುವ ಶ್ರಿಗುಣದಿ ಬದ್ಧರನು ಮಾಡಿ  
ಸೂಲ ಕರು ದಿರಕರ ಮಾಡಿ ಸ್ವ  
ಲಿಂಲೆಗಳ ತಿಳಿಸದಲೆ ಭವದಿ ಕು  
ಲಾಲ ಚಕ್ರದ ತೆರದಿ ತಿರುಗಿಸುತ್ತಿಹಣು ತಿಳಿಸದಲೆ

೮೬

ವೇದ ಶಾಸ್ತ್ರ ನಿಚಾರಗ್ರದು ನಿ  
ಪೇಂಧ ಕರು ಪತ್ತೀರದು ನಿತ್ಯದಿ  
ಸಾಧುಕವರ್ವ ಮಾಧ್ವರಿಗೆ ಸ್ವಾರ್ಥದಿ ಸಿಹಿನಿಂವ  
ಬಹಿಸುನ ಸಾಪಿಗಳ ನಿರಯಾವ  
ಶೇದ ನೋದ ಸುಸುಷ್ಯರಿಗೆ ದು  
ಎಂದಿಗಳಿಗಂಧಂತಮದಿ \*ದು ಖಾದಿಗ್ರ ಕೂಡುವ

೮೭

ನಿಗ್ರಣಿಂಭಾಸಕಗೆ ಗುಣ ಸಂ  
ಸಗ್ರ ಮೋಷಗ್ರಹಿಯದಲೆ ಅಪ  
ವಗ್ರದಲಿ ಸುಖಿತ್ತು ಪಾಲಿಕುವನು ಕೃಸಾಸಾಂದ್ರ  
ದುಗ್ರಹನು ಎಂದೆನಿಪ ತ್ರೃಪು  
ದೃಗ್ರ ಶ್ರಿಗುಣಾಕ್ರಿತ ಸಂತತ  
ಸ್ವರ್ಗ ಭೂ ಸರಕದಲಿ ಸಂಭಾರವನೆ ಮಾಡಿಸುವ

೯

ಮೂವರೊಳಿಗಿದ್ದು ರ ಸರಿಯೆ ಸುಖ  
ನೋವ್ರಗಳು ಸಂಬಂಧವಾಗವು  
ಪಾವನಕೆ ಪಾವನ ಪರಾತ್ಮರ ಪೂಜೆ ಸುಖಿನನಧಿ  
ಈ ವನರುಹ ಭವಾಂಡದೊಳು ಸ್ವರ್ಕ  
ಇವರ ತದ್ವಾಕಾರ ಮಾಡಿಪ  
ರಾವರೇತ ಚರಾಚರಾತ್ಮಕ ಲೋಕಗಳ ಪೂರ್ವನ

೯೦

\*ಮಾಹ ದುಃಖಾದಿಗಳನುಣಿಪ (ಪಾ)

೯೧

ಆ ನಿವಿತ್ತ ನಿರಂತರ ಸ್ವಾ  
 ಧೀನ ಕರ್ತೃತ್ವವನು ಮರದೇ  
 ನೇನು ಮಾಡುವುದೆಲ್ಲ ಹರಿಯೋಳಪೊರಗ ನೇಲೆಸಿದ್ದು  
 ತಾನೇ ಮಾಡುವನೆಂದರಿದು ನು  
 ದಾ ನೆಯಂದದ ಸಂಚರಿಸು ಪವ  
 ಮಾನವಂದಿತ ಸೊಂದರಕ್ಷಣ ಬಿಟ್ಟಿಗಲ ನಿನ್ನ

೭೦

ಹಲವು ಕವು-ವಮಾಡಿ ದೇಹವ  
 ಒಳಿಸಬೇ ದನದಿನದಿ ಹ್ಯಾದಯಾ  
 ಮಲಸದನದಿ ನಿರಾಜಿಸಿ ಹರಿವ್ಯಾತ್ಯಯನೇ ಭಜಿಸು  
 ತೀವ್ರದೇ ಪ್ರಾಜಂಪ್ರಕರಣವ  
 ಫಲಸ-ಪ್ರಾಣಗೋರ್ಧಕ ಶ್ರೀ  
 ತುಳಸಿದಳನಾರ್ಥಿಸಲು ಒಷ್ಣನು ವಾಸುದೇವ ಸದಾ

೭೧

ಧರಣಿ ಸಾರಾಯಣನು ಖದಕದಿ  
 ತ್ರಂಜಿಸಿ ನಾಮಕನಗ್ನಿ ಯೋಖು ಸಂ  
 ಕರುವಣ್ಣಹೈಯ ವಾಯುಗಷ, ಚ್ಯಾಮ್ಮನ್ನಿರುದ್ದಾ  
 ಇರುತ್ತಿಹನು ಆಕಾಶದೊಳ್ಳ ವಾ  
 ರೆರಡು ರೂಪವ ಧರಿಸಿ ಧೂತಗ  
 ಕರೆಸುವನು ತನ್ನಾಮರೂಪದಿ ಪ್ರಜರ ಸಾತ್ಯಿವ

೭೨

ಫೌನಗತನು ತಾನಾಗಿ ನಾಾ  
 ಯಣನು ತನ್ನಾಮದಲಿ ಕರೆಸುವ  
 ವನದ ಗಭೋರ್ಧದಕದಿ ನೇಲೆಸಿಹ ವಾಸುದೇವ ಸದಾ  
 ಧ್ವನಿಸಿಡಿಲು ಸಂಕರುವಣನು ಮಿಂ  
 ಚಿನೋಖು ಶ್ರೀ ಪರದ್ಯಮ್ಮನ್ನಿಪ್ಪಿಯ  
 ಹನಿಗಳೋಳಗನಿರುದ್ದನಿಪ್ಪನು ವರುಷವೆಂದೆನಿಸಿ

೭೩

ಗೃಹ ಕುಟುಂಬ ಧನಾದಿಗಳ ಸ  
ನ್ನು ಸಂಗಳುಳ್ಳವರಾಗಿ ವಿಹಿತಾ  
ವಿಹಿತ ಧರ್ಮ ಸುಕರ್ಮಗಳ ತೀರ್ಜುವಲೆ ನಿತ್ಯದಲಿ  
ಅಹರ ಮೈಥುನ ನಿದ್ರೆಗೊಳ್ಳಿ  
ಗಿಹರು ಸರ್ವಪಾಣಿಗಳು ಹೈ  
ದ್ವಾಹ ನಿವಾಸಿಯ ನರಿಯದಲೆ ಭವದೊಳಗೆ ತೋಳಲುವರು ೫೪

ಒಡಚ ಸಂಭವ ಯಗಫಣಿಪ ಕೆಂ  
ಜಿಡೆಯುರಿಂದೊಡಗಣಿ ರಾಜೆಸು  
ತಡವಿಯೋಳಗಿವ್ವನು ಸದಾ ಗೇಂಜ-ದ್ವಿಜನು ಎನಿಸಿ  
ಉದುವನಿಂದಫ್ಲೈಧಿಗಳ ತಾ  
ಕೊಡುತ ಪಕ್ಕೆ ಮೃಗಾಣಿಗಳ ಕಾ  
ರೊಡಲಕಾವನು ತತ್ತ್ವ ದಾಹ್ಯಯನಾಗಿ ಜೀವರನು ೫೫

ಆಸರಿನಿತ ಸನ್ಯಾಸಿನು ನರಹರಿ  
ವಿಸಿನದೊಂ ಸಂತ್ಯೇಸುವನು ಕಾ  
ಶ್ಯಾಮಿಯಳಿದವನು ಸ್ತುಳಗಳಲಿ ಸರ್ವತ್ರ ಕೇಶವನು  
ಬಿವತಿ ಗಗನದಿ ಜಲಗಳಲಿ ಮಹ  
ಶಫರ ನಾವರಕ ಭಕ್ತರನು ನಿ  
ಷ್ಟಪಟದಿಂದಲಿ ಸಲಹಾವನು ಕರುಣಾಳು ದಿನದಿನದಿ ೫೬

ಕಾರಣಾಂತರ್ಯಾಮಿ ಸೂಲವ  
ತಾರವ್ಯಾಪ್ತಾಂಶಾದಿ ರೂಪಕೇ  
ಸುರ ಶಂಖ ಪ್ರವಿಶ್ತನಂದಸೂಳ ನಿಸ್ಸಾರ  
ಆರು ರಸಗಳನಿಂದಲ್ಪರಿ  
ಗೀ ರಹಸ್ಯವ ಪೇಳದೆ ಸದಾ  
ಪಾರವ-ಹಿಮಾನ ರಾವಗುಣಗಳ ಸೈನೆದು ಸುಖಿಸುತ್ತಿರು ೫೭

ಒಲಗತೊಡುಪನವುಲಬಿಂಬವ  
ಮೇಲುನೆವೆಂಬತಿ ಹರುಪದಿಂದಲಿ  
ಒಲಚರವಾರಣಿಗಳು ನಿತ್ಯದಿ ಯತ್ನಗೈವಂತೆ  
ಕಲಧರಾನುಜ ಭೋಗ್ಯ ರಸಗಳ  
ನೆಲೆಯ ನರಿಯದೆ ಪೂಜಿಸುತ್ತ ಹಂ  
ಬಲಿಸುವರು ಪುರುಷಾಧ್ಯಗಳ ಸತ್ಯಲಜರಾವೆಂದು

೫೮

ದೇವ ಖುಸಿ ಗಂಥವ್ ಪಿತೃ ನರ  
ಜೊವ ಮೂನವ ದಸ್ತಾಗೋಜ ತು  
ಶಾವಿ ನೊದಲೂದಬಿಳ ಚೇತನ ಭೋಗ್ಯರಸಗಳನು  
ಯಾವದನಯನಗಳೊಳಗೆ ರ  
ಮಾವರನು ಸ್ವೀಕರಿಸ ಯಾವ  
ಜ್ಞಿವಗಣಕೆ ಸ್ವಯೋಗ್ಯ ರಸಗಳ ನಿಂಯನೆಂದೆಂದು

೫೯

ಒರಟಿ, ಬುದ್ಧಿಯ ಬಿಟ್ಟು ಲೂಕಿಕ  
ಹರಟಿಗಳ ಸೀಡಾಡಿ ಕಾಂಚನ  
ಪರಟಿ ಲೋಂಷ್ವಾದಿಗಳು ಸವ ವೆಂದರಿತು ನಿತ್ಯದಲಿ  
ಪುರುಟ ಗಭಾರಂಡೋದರನು ಶೆ  
ತ್ವರುಟನೆಂದೆನ್ನೆಲ್ಲರೂಳಗಿ  
ದ್ವರುಟು ಕರ್ಮವ ಮಾಳ್ಳನೆಂದಡಿಗಡಿಗೆ ನೆನೆಯುತ್ತಿರು

೬೦

ಜೂತಳದಿ ಜನರುಗಳು ಮನುಷೆ  
ಮಾತ್ರಾಳನಾಡಿದರೆ ಸಹಿಸದೆ  
ಘಾತಿಸುವರತಿಕೋಽಪದಿಂದಲಿ ಎಚ್ಚುರಿಪ ತೆರದಿ  
ಮಾತ್ರಾಳಂತಕ ಜಾರೆ ಹೇ ನವ  
ನಿಂತ ಚೋರನೆ ಎನಲು ತನ್ನ ನಿ  
ಚೇತನದೊಳಟ್ಟವರ ಸಂತ್ಯೇಸುವನು ಕರುಣಾಳಿ

೬೧

ಹರಿಕಥಾಮೃತಸಾರವಿದು ಸಂ  
 ತರು ಸದಾಚಿತ್ತಪುಸುವುದು ನಿ  
 ಮೃರಿಗಳಿಗೆ ಪಿಶಾರಿಗಯೋಗ್ಯರಿಗಿದನು ಹೇಳದಲೆ  
 ನಿರುತ ಸದ್ಭುತ್ತಿಯಲಿ ಭಗವ  
 ಚ್ಛರಿತೆಗಳ ಕೊಂಡಾಡಿ ಹಿಗ್ಗುವ  
 ಪರಮ ಭಗವದ್ವಾಸರಿಗೆ ತಿಳಿಸುವುದು ಈ ತಹಸ್ಯ

೨೭

ಸತ್ಯಸಂಕಲನು ಸದಾ ಏ  
 ನಿತ್ಯದೇ ಪುರುಷಾರ್ಥ ವೇಂದರಿ  
 ದತ್ಯಧಿಕ ಸಂತೋಷದಲಿ ನೇನೆಯುತ್ತು ಭೂಂಜಿಪುದು  
 ನಿತ್ಯಸುಖ ಸಂಪೂರ್ಣ ಪರಮ ಸು  
 ಹೃತ್ತಮ ಜಗನ್ನಾಧ ವಿರ್ತುಲ  
 ಬತ್ತಿಸಿ ಭವಾಂಬುಧಿಯ ಚಿತ್ತಾಖಿ ವ್ಯಕ್ತಿ ಕೊಡುತ್ತಿನ್ನು

೨೯

ಅಂತು ಸಂಧಿ ಗಳಿಕ್ಕೆ ಪದ್ಯಗಳು ಉಂಟಕ್ಕೆ ಮಂಗಳಂ

ಶ್ರೀ ಕೃಷ್ಣ ಪರಮಸ್ತು

## ಖಂಡಿ ೧೪ “ಸರ್ವಜೀವನ ಕಲ್ಪ ಸಂಧಿ”

ಹಂ: ೬೦

ಇಂಕೆಫಾಮ್ಯಾತಸಾರ ಗುರುಗಳ  
ಕರ್ಮದಿರಾದಾಪನಕು ಹೇಳಿವೆ  
ಪರಮ ಭಗವಾಣಕ್ಕಿರಿದನಾದರದಿ ಈಳುವಡು

೨

ಕೃತಿರಮಣ ಸ್ವದ್ಯಮ್ಯ ವಸು ದೇ  
ವತೆಗಳೊಳಹಂಕಾರ ತ್ರಯಾದೋಳಿ  
ಜೆತುವವಿಂಶತಿ ರೂಪದಿಂದಲಿ ಭೋಃಭ್ಯನೇನಿಷುವನು  
ಹೃತವಹಾಕ್ಷಂತಗ್ರಹ ಒರ್ಯಾ  
ಪತಿಯು ತಾನೇ ಮೂರಧಿಕ ಶ್ರಿಂ  
ಶತಿ ಸರೂಪದಿ ಭೋಕ್ತ್ವಯೇಸಿಸುವ ಭೋಕ್ತ್ವಗಳೊಳಿದ್ದು ೮

ಆರದಿಕ ಮೂವತ್ತು ರೂಪದಿ  
ವಾರಿಜಾಪ್ತನೇಷಿಳಿರುತ್ತಿಹನು ಮಾ  
ಯಾರಮಣ ಶ್ರೀವಾಸುದೇವನು ಕಾಲನಾಮದಲಿ  
ಮೂರುವಿಧಿ ಪಿತೃಗಳೊಳು ವಸುತ್ತಿಷ್ಟ  
ರೂರಿಯಾದಿತ್ಯಗಸಿರುದ್ಭಾನು  
ತ್ವಾರಿಕೊಳ್ಳಿದೆ ಕರ್ತ್ವ ಶರ್ವ ಕ್ರಿಯಾನೇನಿಸಿ ಕೊರಬ ೯

ಸ್ವವಶ ನಾರಾಯಣನು ತಾವ  
ಇಲ್ಲವತಿ ನಾಮದಿ ಕರ್ತಸುತಲಿ ವಸು  
ಅವ ದಿವಾಕರ ಕರ್ತ್ವ ಕರ್ವ ಕ್ರಿಯೆಗಳಿಗಿದ್ದು  
ಸೇವನವಿಭಿಂದಿ ಸಿತ್ಯದಲಿ ತ  
ಸ್ವಾನರು ಮಾಡುವ ಸೇವೆ ಕೃಕೋಂ  
ಡವರ ಪಿತೃಗಳಿಗೇವನಂತಾನಂತ ಸುಖಿಗಳಿನು

೯

ತಂತು ವಟದಂದದಲಿ ಲಕುನ್ನಿಂ  
 ಕುಂತ ಪಂಚಾತ್ಮಕನೆನಿಸಿ ವಸು  
 ಂತು ಹರ ರನಿ ಕರ್ತೃಗಳೂಳಿದ್ದ ನವರತ ತನ್ನ  
 ಬೆಂತಿಸುವ ಸಂತರನು ಗುರು ಮು  
 ಧ್ವಾಂತರಂತ್ರಕ ಸಂತಯಿಸುವನು  
 ಸಂತತಖಾಧ್ಯಾಗಕ ಪುಲಿಸಿ ಇತ್ತ ಪರಂಗಳಲಿ

೪

ತಂದೆತಾಯಗ್ಗಳ ಪ್ರೀತಿಗೋಂಸುಗ  
 ನಿಂದ್ಯ ಕರ್ಮವ ತೊರೆದುನಿಹಿತಗ  
 ಭಣಂದು ಏಂದೆ ಸಾಂಗ ಕರ್ಮಗಳಾಚರಿಸುವವರು  
 ವಂದಸಿಯರಾಗಳಿಯೋಳಗೆ ದೈತ್ಯ  
 ನಂದಿನಿದಿ ದೈತ್ಯಿಕದಹಿಕ ಸುಖ  
 ಕಿಂದ ಬಾಳ್ಜ್ವರು ಬಹುದಿವಸದಲಿ ಕೀರ್ತಿಯಂತರಾಗ

೫

ಅಂತಿ ಅಂಶಾಂತಗ್ರಹತತ್ತ್ವಯ  
 ಹಂಸವಾದನ ಮುಖ್ಯ ದಿವಿಜರ  
 ಸಂಶಯದಿ ತಿಳಿದೆಂತರಾತ್ಮಕ ಶ್ರೀ ಜನಾದರ್ಶನನ್  
 ಸಂಸ್ತರಣೆ ಪೂರ್ವಕದಿ ಪಡೆದಿಕ  
 ತ್ರಿಂಶತಿತ್ರಯ ರೂಪವರಿತು ನಿ  
 ಸುಂಸಗನ ಪೂಜಿಸುವರವರೆ ಕೃತಾಧರೆನಿಸುವವರು

೬

ಮೂರುವರೆ ಸಾನಿರದ ಹೇಳಲರೆ  
 ನೂರಯಿದು ರೂಪದಿ ಜನಾದರ್ಶನ  
 ಸೂರಿಗಳು ಮಾಡುವ ಸಮಾರಾಧನೆಗೆ ವಿಷ್ಣುಗಳು  
 ಬೂರದಂತೆ ಬಹುಪ್ರಕಾರ ಖ  
 ರಾರಿ ಕಾಪಾಡುವನು ಸರ್ವ ಶ  
 ರೀರಗಳೊಳಿದ್ದ ಚರ್ಚನರ ವೇಷರಿಂದ ಕರೆಸುತ್ತಲಿ

೭

ಒಯ ಒಯ ಒಯಾಕಾಂತ ದತ್ತಾತ್ರೇ  
 ತ್ರಯ ಕಸಿಲ ಮಹಿದಾಸ ಭಕ್ತ  
 ಪಿರು ಪೂರಾತನ ಪೂರುಷ ಪೂರು ಸಂದ ಜಾಳಾನಫೋನ  
 ಹಸುವದನ ಹರಿ ಹಂಸಲೀಕೋಚ  
 ತ್ರಯ ನಿಲಪ್ಪಣಿ ನಿಶಿಳ ಒಗದಾ  
 ಶ್ರಮ ಸಿರಾಮುಹು ದಯಾದಿ ಸಂತ್ಯೇಸೆಂದು ವಾರ್ಧಿಂ ಪುಮು

ಉ

ಷಣ್ಣವತಿಯೇಂಬಕ್ಕೆರೇಡ್ಯನು  
 ಷಣ್ಣವತಿ ನಾಮುದೆಲಿ ಕರಸುತ  
 ತನ್ನವರು ಸದ್ಭುತ್ತಿ ಪೂರ್ವ ಕದಿಂದ ಮಾಡುತ್ತಿಹೆ  
 ಪ್ರಣ್ಯ ಕರುವ ಸ್ವೀಕರಿಸಿ ಕಾ  
 ರಣ್ಯಸಾಗರ ಸಲಹಾವನು ಬ್ರ  
 ಹ್ಯಾಣ್ಯಾಂವ ಭವಾಭಿಷ್ರೂತ ಬಹು ಪ್ರಕಾರದಲಿ

ಎ

ದೆಹಗಳನು ಕೊಡುವವನು ಅವರವ  
 ರಹರವನು ಕೊಡುವಿಹನೆ ಸುವರ್ನಸ  
 ಮಹಿತ ಮಂಗಳ ಚರಿತ ಸದ್ಗುಣಭರಿತ ನನವರತ  
 ಅಹಿತ ಪಾರತ್ತಿಕ ಸುಖಪ್ರದ  
 ವಹಿಸಿ ಬೆನ್ನುಲಿ ಬೆಟ್ಟಿವನ್ನುತವ  
 ದೃಷ್ಟಿ ವೋದಲಾದವರಿಗುಣಿಸಿದ ಮುರಿದನಹಿತರನು

೮೧೯

ದೃಷ್ಟಿ ವೋದಲಾದವರಿಗೆ ಸ  
 ನೃಹಿತ ಮಾಯಾರಮುಣ ತಾನೇ  
 ಸ್ವಹನೆಸಿಸಿ ಸಂತ್ಯೇಪಿತಪಡಿಸುವ ಸರ್ವಕಾಲದಲಿ  
 ಪ್ರಹಿತ ಸಂಕರುಷಣನು ಹಿತ್ಯಗಳಿ  
 ಗಹರೆನಿಪನು ಸ್ವಧಾಖ್ಯರೂಪದಿ  
 ಮಹಿಂಫಲ ತ್ಯಾಣಪೆಸರಿನಲಿ ಪ್ರದ್ಯಮನ್ನನಿರುದ್ಧ

೮೨೦

ಅನ್ನ ನೆನಿಸುವ ನೈವೆಶುಗಳಿಗೆ ಹಿ  
ರಣ್ಯ ಗಭಾ-ಂಡದೊಳು ಸಂತತ  
ತನ್ನ ನೀವರಿಯಿಂದು ಪಾಸನೆಗ್ಗೆ ಭಕುತರನು

ಬನ್ನ ಬಡಿಸದೆ ಭವಷಮುದ್ರ ಮ  
ಹೋನ್ನ ತಿಯ ದಾಟಿಸಿ ಚತುನಿರ್ವಾ  
ದನ್ನ ಮರ್ಯಾದಾತ್ಮ ಪ್ರದರ್ಶನ ಸಾಖಿ ನೀವರಿ

೮೯

ಮನವಚನ ಕಾರ್ಯಗಳ ದೇಸೆಯಿಂ  
ದನುದಿನದಿ ಬಿಡುಬಾಳಿಸುತ್ತಿ  
ಪ್ರಮುಚಿತೋಂಚಿತ ಕರ್ಮ-ಗಳ ಸದ್ಭುತ್ತಿ ಪೂರ್ವಕದಿ

ಅನಿಲ ದೇವನೋಽಪ್ಪ ನಾರಾ  
ಯಾಜಿಗಿದನ್ನ ವ್ಯಯೆಂದು ಕೃಷ್ಣ  
ಪರಣವೆನುತ ಕೊಡಿ ಸ್ವೀಕರಿಸಿ ಸಂತ್ಯೇಷ ಕರ್ಮಾಳು

೯೦

ಎಳು ವಿಧದನ್ನ ಪ್ರಕರಣವ  
ಕೇಳಿಕೊಂಬಿದರಾಸ್ಯ ದಿಂದಲಿ  
ಅಲಸವ ನೂಡದಲ್ಲಿ ಅನಿರುದ್ವಾದಿ ರೂಪಗಳ

ಕಾಲ ಕಾಲದಿ ನೆನೆದು ಪೂರ್ವಿಸು  
ಸೂರ್ಯಲವ-ತಿಗಳಿಗಿದನು ಹೇಳದೆ  
ಶ್ರೀ ಲಕುಮಿವಶ್ಲಾಖನೆ ಅನ್ನದನ್ನ ವನ್ನದನ್ನ,

೯೧

ಎಂದರಿತು ಸಪ್ತಾನ್ನಗಳ ದೈ  
ನಂದಿನದಿ ಮರಯಾದೆ ಸದಾ ಗೋ  
ವಿಂದಗಿ-ಸ, ನಿಭರಯಾದಿ ಮಹಿಂಜ್ಞಾ ನಿದುಯೆಂದು  
ಇಂದಿರೇಶನು ಸ್ವೀಕರಿಸಿ ದಯ  
ದಿಂದ ಬೆಂಡಿಸಿಕೊಳ್ಳದೆ ತವಕದಿ  
ತಂದುಕೊಳುವನ್ನ ಪರಮ ಮಂಗಳ ತನ್ನ ದಾಸರಿಗೆ

೯೨

ಸೂಜಿಕೆದೆದಲಿ ಪಿಡಿದುಸಮರವ  
ನಾಜಯಿಸುವೆನು ಎಂಬ ನರನಂ  
ತೀ ಒಗತ್ತಿನೇಂಳುಳ್ಳ ಅಜ್ಞಾನಿಗಳು ನಿತ್ಯದಲಿ  
ಶ್ರೀಒಗತ್ತೈ ಚರಣಯುಗಳ ಸ  
ಶೂಭ ಘಟ್ಟಿಜ್ಞಾನ ಪೂರ್ವಕ  
ಪೂಜಿಸದೆ ಧರ್ಮಾರ್ಥಕಾವುವ ಬಯಸಿ ಬಳಲುವರು

೮೬

ರಕಟಿ ಘಂಜನ ಸಕಲ ಜೀವರ  
ನಿಕಟಿಗನು ತಾನಾಗಿ ಲೋಕಕ  
ವೃಕಟಿನಾಗದೆ ಸಕಲ ಕರ್ಮವ ಮಾಡಿ ಮಾಡಿಸುತ್ತ  
ಅಕುಟಿಲಾತ್ಮಕ ಘಕುತ ಇನರಿಗೆ  
ಸುಖದನೆನಿಸುವ ಸರ್ವಕಾಲದ  
ಲಕಟಿಕಟಿ ಈತನ ಮಹಾವಹಿವೇಗಳಿಗೇನೆಂಬ

೮೭

ಶ್ರೀಲಕುಮಾ ವಲ್ಲಭನು ನೈಕುಂ  
ರಾಲಯದಿ ಪ್ರಣವ ಪ್ರಕೃತಿ ಕೇ  
ಲಾಲಜಾಸನ ಮುಖ್ಯ ಚೇತನರೂಳಗೆ ನೆಲೆಸಿದ್ದು  
ಮೂಲಕ ರಜನಂತ ನಾವುದಿ  
ಲೇಶಿ ಗೃಸುತ ತೋರಿಕೊಳ್ಳಿದೆ  
ಪಾಲಿನೊಳು ಫ್ಲೂತವಿದ್ವ ತೆರದಂತಿಪ್ಪ ತ್ರಿಸ್ಥಳದಿ

೮೮

ಮೂರುಯುಗದಲಿ ಮೂಲರೂಪನು  
ಸೂರಿಗಳ ಸಂತ್ಯುಸಿ ದಿತಿಯ ಕು  
ಮಾರಕರ ಸಂಹಂಸಿ ಧರ್ಮವನುಳುಹ ಬೇಕೆಂದು  
ಕಾರುಣಿಕ ಭೂಮಿಯೋಳು ನಿಜವರಿ  
ವಾರ ಸಹಿತವರಿಸಿ ಬಹುವಿಧ  
ತೋರಿದನು ನರವತ್ತುವತ್ತಿಯ ಸಕಲ ಚೇತನಕೆ

೮೯

ಕಾರುಣ್ಯಾಹ್ನಿಯ ಪ್ರಕೃತಿಯೊಳಗಿ  
ದ್ವಾರಧಿಕ ಹದಿನೆಂಟು ತತ್ವವ  
ತಾರಚಿಸಿ ತದೂಪ ತನ್ನಮಂಗಳನೇ ಧರಿಸಿ  
ನೀರಜಭವಾಂಡವನು ನಿಮ್ಮಿಸಿ  
ಕಾರುಣೀಕ ಕಾಯಾ-ಬ್ಲೂ ರೂಪದಿ  
ತೋತುವನು ಸಹಜಾಹಿತಾಚಲಗಳಲ್ಲಿ ಪ್ರತಿದಿನದಿ

೩೦

ಜೀವರಂತಯಾ-ನಿ. ಯಂತಿಕ  
ಖಂಡಗಳೊಳಗಿಂದಿರುಪುಗಳಲ್ಲಿ  
ಶಾ ನಿಹಾರವ ಗೈಯುತನುದಿನವಂತನಾಸ-ದಲ  
ಈ ನಿಷಯ-ಗಳನುಂದು ಸುಖಿನುಯು  
ಈ ಸುಖ ಸಂಸಾರದುಃಖವ  
ದೇವಮಾನವ ದಾನವರಿಗನಿರತ ಸುದುನುಸಯ

೩೧

ದೇಂಶದೇಂಶವನುತ್ತಿ ದೇಹಾ  
ಜೂಾಸಗೊಳಿಸದೆ ಕಾಮ್ಯ ಕಸ್ಮಾದು  
ರಾಸಗೊಳಿಗಾಗದಲೇ ಬ್ರಹ್ಮಾಧ್ಯಾತ್ಮಿಕಚೇತನರು  
ಭೂಸಲಿಲ ಪಾವಕ ಸಮಾರು  
ಕಾಶ ವೇದಲೂದಖೀಳ ತತ್ವ ಹ  
ರೇಂಶಗಿನಧಿಷ್ಠಾನ ವೇಂದರೀದಚೀಕಣವರತ

೩೨

ಎರಡು ವಿಧದಲ್ಲಿ ಲೋಕದೊಳಿಬು ಚೇ  
ವರುಗಳಿಪ್ಪರು ಸಂತತಕ್ಕರ  
ಕ್ಷೇತ್ರ ವಿಲಿಂಗ ಸಲಿಂಗ ಸ್ವಚ್ಛಾಸ್ಯಾಭ್ಯಾ ಭೇದದಲ್ಲಿ  
ಕರೆಸುವುದು ಒಡವ್ರಕೃತಿ ಪ್ರಜಾವಾ  
ಕ್ಷೇತ್ರ ಮಹತ್ತ್ವಾಳುಕಾಲ ನಾಮದೀ  
ಹೆರಿಸಹಿತ ಭೇದಗಳ ಪಂಚಕ ಸ್ವರ್ಣಸು ಸನ-ತ್ರು

೩೩

ಜೀವ ಜೀವರ ಭೀದ ಒಡ ಒಡ  
 ಜೀವ ಒಡಗಳ ಭೀದ ಪರಮಾನು  
 ಜೀವ ಒಡ ಸುವಿಲಕ್ಷ್ಯಾನು ಎಂದರಿಂದು ನಿತ್ಯದಲಿ  
 ಈ ವಿರಿಂಚಾಂಡಮೊಳು ಎಲ್ಲಾ  
 ರಾವಿನಲಿ ತಿಳಿದ್ದೇದು ಭೀದ ಕ  
 ಜೀವರದೊಳಿರಿತಚ್ಯಾತನ ಪದವೈದು ಶೀಫುರವಲಿ      ೨೬

ಆದಿಯಲ್ಲಿ ಕ್ಷೇರಾಕ್ಷೇರಾಖ್ಯ  
 ದ್ವೀದವನಕ್ಕೂರದೊಳು ರಮಾ ವ.ಧ.  
 ಸೂದನರು ಕ್ಷರಗಳೂಳು ಪ್ರಕೃತಿ ಪ್ರಜವ ಕಾಲಗಳು  
 ವೇಧಸುಖ್ಯ ತ್ವಾಂತ ಜೀವರ  
 ಭೀದಗಳನರಿತಿರಹಸ್ಯವ  
 ಚೋಧಿಸದೆ ವಂದೂಗಿ ಸರ್ವತ್ರದಲಿ ಚಿಂತಿಸುದು      ೨೭

ದಿಂಪದಿಂದಿಂಪಗಳು ಹೊರವ,  
 ಟ್ರಾಪಕಾಲಯ ಗತ ತಿಮಿರಗಳ  
 ತಾ ಪರಿಹರವ ಗ್ರಿಸಿ ತದ್ದು ಪದಾರ್ಥ ತೋಸೆಂತೆ  
 ಸೌಪರಣಿ ವರವಹನ ತಾ ಬಹು  
 ರೂಪ ನಾಮದಳೆಂಬ ಕಡೆಯಲಿ  
 ವ್ಯಾಪಿಸಿದ್ದ ಯಥೇಷ್ಟ ಮಹಿನೇಯ ತೋಸರ್ ಶಿಖಸದಲೆ      ೨೯

ನಳಿನ ಮಿಶ್ರಗೆ ಇಂದ್ರಧನ, ಪ್ರತಿ  
 ಘಲಿಸುವಂತೆ ಒಗತ್ರಯವು ಕಂ  
 ಗೋಪುದನಸುಪಾಧಿಯಲಿ ಪ್ರತಿಬಿಂಬಾಹ್ಯಯಾದಿ ಹಂಗೆ  
 ತಿಳಿಯೆ ತ್ರಿಕ್ಷಕುದಾಮ್ಮನತಿ ಮಂ  
 ಗಳ ಸುರೂಪವ ಸರ್ವತುವಿಲಿ  
 ಹೊಳೆವ ಹೃದಯಕೆ ಪ್ರತಿದಿನಸ ಪ್ರಕ್ಷಾದ ಹ್ಯೇಷಕನು      ೩೧

ರಸ ವಿಶೇಷದೊಳತಿ ವಿಮಲ ಸಿತ  
ವಸನವನು ತೋಯ್ಯಗ್ನಿ ಯೋಳಿಗಡೆ  
ಪಶರಿಸುವುದು ಪ್ರಕಾಶನಸುಗುಂದದಲೆ ಸರ್ವತ್ರ  
ಶ್ರೀಶಿರದೂಪಣ ನೈರಿ ಭಕ್ತಿ ಸು  
ದೇಹದಿತೋಯ್ಯ ಮಹಾತ್ಮರನ ಬಾ  
ಧಿಸವು ಭವದೊಳಗಿದ್ದರೆಯು ಸರಿ ದುರಿತರೂಪಿಗಳು

೨೫

ವಾರಿನಿಧಿಯೋಳಗಳಿಳಿ ನದಿಗಳು  
ಚೇರ ಚೇರ ನಿಗಂತರದಲ್ಲಿ ನಿ  
ಹಾರಗ್ಯೇಯುತ ಪರಮ ಮೋದದಲಿಪ್ಪ ಶೇರಸಂತೆ  
ಮೂರು ಗುಣಗಳ ಮಾನಿಯೇನಿಸುವ  
ಶ್ರೀರಮಾ ರೂಪಗಳು ಹರಿಯೋಳು  
ತೋರುತ್ತಪ್ಪಾವು ಸರ್ವಕಾಲದಿ ಸಮರಪೂತವೇನೈಸಿ

೨೬

ಕೂರಕನದ ಸಮನುದಯ ಘೋಕಾ  
ಲೋಕನಕೆ ಸೋಗಸದಿರೆ ಭಾಸ್ಕರ  
ತಾ ಕಳಂಕನೆ ಈ ಕೃತೀಪತಿ ಒಗನ್ನಾ ಧನಿರೆ  
ಸ್ವೀಕರಿಸಿ ಸುಖಬಡಲರಿಯದವಿ  
ವೇಕಿಗಳು ನಿಂದಿಸಿದರೇನಹು  
ದಿಂ ಕವಿತ್ವವ ಕೇಂಡಿ ಮೋದಿಸದಿಹರೆ ಕೋಂಡರು

೨೭

ಚೇತನಾಚೇತನಗಳಲಿ ಗುರು  
ಮಾತರಿಶ್ವಾಂತಗ್ರಂಥ ಜಗ  
ನಾನ್ಯಾ ವಿರಲ ನಿರಂತರದಿ ವ್ಯಾಪಿಸಿ ತಿಳಿಸಿಕೊಳಿದೆ  
ಕಾತರವ ಪುಟ್ಟಿಸಿ ವಿಷಯದಲಿ  
ಯಾತುಧಾನರ ಮೋಹಿಸುವ ನಿ  
ಭಿರ್ತ ನಿತ್ಯಾನಂದನಯ ನಿದೋಽಷ ನಿರವದ್ಯ  
ಅಂತು ಸಂಧಿ ಇಕ್ಕೆ ಪದ್ಯಗಳು ಉತ್ತರಿಕ್ಕೆ ಮಂಗಳಂ  
೩೦ ಕೃಷ್ಣ ಪಣವಸ್ತು

೨೮

## ಸಂಧಿ ಇಂ “ತ್ವಾಸ ಸಂಧಿ”

ಹರಿಃ ಓಂ

ಹಂಕಢಾಮ್ಯಾರಸಾರ ಗುರುಗಳ  
ಕರುಂದಿಂದಾಪನತು ಪೇಷುವೆ  
ಘರಮ ಭಗವಣ್ಯಕ್ತಿಂದನಾದರದ ಕೇಳುತ್ತಿದ್ದು

೩

ಭಾರತೀರನು ಫೋಂಗೆಯೊಳು ಮೂ  
ನ್ನಾರು ಅರವತ್ತು ಸುರು ಒವಗಳ  
ತಾರಚಿಸುವನು ಸರ್ವಜೀವತೂಳಿದ್ದ ಜೀಸರವೆ  
ಕಾರುಣಿಕ ನವರವರ ಸಾಧನ  
ಪೂರಯಿಸಿ ಯೂನರಕ ಸ್ವಾಗತ ವೆ  
ಸೇರಿಸಿ ಸರ್ವಾಷ್ಟು ಸರಕಲೊಷ್ಟು ಪದಾಯಕನು

೮

ತಾಸಿಗೊಂಭೀಪ್ಯನೂರು ತ್ವಾಸೋ  
ಚ್ಯಾಪ್ಸಗಳ ನಡೆಸುತಲಿ ಜೀತನ  
ರಾಪಿಯೊಳು ಹೆಗಲಿರುಳು ಜಾಗ್ರತನಾಗ ಸಿತ್ತುದಲಿ  
ಈ ಸುಮಾನಸೋತ್ತುಂಸ ಲೇಂಶಾ  
ಯಾಸಪಿಲ್ಲದೆ ಪ್ರೋಷಿಸುತ ಮೂ  
ಲೇಂಶನಂಶ್ರಿ ಸರೋಜ ಮಾಲದಲಿಸ್ತು ಕಾಣಿಸದೆ

೭

ಆರವುದೊಂದಾಖ್ಯಾಮದೊಳು ತ್ವಾಸಗೆ  
ಖರಡು ಸಾವಿರದೇಳು ನೂರನು  
ಶರ ಸಹಸ್ರದವೇಲೆ ನಾಹ್ನೂರಹವು ದ್ವಿತೀಯಾಕ್ಷೇ  
ಮರಳಿಯಾವತ್ತರಯಕೆ ವಸು ಸೂ  
ವಿರದ ವೇಂಲಾಂ ರಣಿಕೆ ಯ  
ಸ್ನೇರಡು ತಾಸಿಗೆ ಹತ್ತು ಸಾರಿರದೆಂಟಿ, ನೂರಹಂಘಾ

೬

ಒಂದುದಿನದೊಳಗನಿಳ ನಿಪ್ಪ  
 ತೊತ್ತಂದ್ರ.ಸಾವಿರದಾರುನೂರು ಮು  
 ಕ್ರಂದನಾಜ್ಞಾದಿ ಮಾಡಿ ಮಾಡಿಸಿ ತೋಚಗಳ ಪೋರವ  
 ಎಂದು ಪವನನ ಪೋಗಳುತ್ತಿರು ಎಂ  
 ದೆಂದು ಮರೆಯದಲ್ಲಿ ಮಹಿಮೆ ಸಂ  
 ಕ್ರಂದನಾದ್ಯರಿಗುಂಟಿ ಸೋಡಲು ಸವ- ಕೂಲದಲಿ

೫

ಮೂರುಲಕ್ಷದವೇಲೆ ವಿಂಶತಿ  
 ಇರರದು ಸಾವಿರವು ಪಕ್ಷಕೆ  
 ಆರು ಲಕ್ಷದವೇಲೆ ನಾಲ್ಕುತ್ತೀಂಟುಸಾವಿರವು  
 ಮಾರುತನು ಮಾಸಕೆ ಒಸಿಸಿ ಸಂ  
 ಸಾರಸಾಗರದಿಂದ ಸುಜನರ  
 ಪುರುಗಾಣಿಸಿ ಸಲಹುವನು ಒಕ್ಕುಭೋಗಗಳನಿತ್ತು

೬

ಎರಡು ತಿಂಗಳಗಹವು ಬುತ್ತು ಭೂ  
 ಸುರರು ತಿಳಿವುದು ಶ್ಯಾಸಚವ ಹೆ  
 ಸ್ನೇರಡು ಲಕ್ಷದವೇಲೆ ತೆಂಭತ್ತಾರು ಸಾಹಸ್  
 ಕರೆಸುವುದು ಆಯನಾಹ್ಯಯದಲರೆ  
 ವರುಹ ಮೂರವತ್ತೀಂಟು ಲಕ್ಷೋಳ  
 ಪರಿ ತಿಳಿವುದೆಂಭತ್ತು ಎಂಟಿ ಸಹಸ್ರಕೋಣಿದರು

೭

ವರುಷಕಿದಂತ್ಯುಡಿ ಜವಂಗಳ  
 ಗುರುವರಿಯ ತಾಮಾಡಿ ಮಾಡಿಸಿ  
 ದುರಿತಗಳ ಪರಿಹರಿಸುವನು ಚಿಂತಿಸಿದ ಸಜ್ಜನರ  
 ಸುರವಿರೋಧಿಗಳೊಳಗೆ ನೆಲೆಸಿ  
 ದ್ವಾರವಿದೂರ ತಮೋಧಿಕಾರಿಗ  
 ಇರವರಿತು ಸೋಹನ್ಯಾಸುಷನೆ ಮಾಷ್ಪನವರ್ಂತೆ

೯

ಇನಿತುವಾಸನೆ ಸರ್ವ-ಚೀವರೋ  
ಖನಿಭದೇವನು ವಾಡುತ್ತಿರ ಚಿಂ  
ತನೆಯಮಾಡದೆ ಕಂಡನೀರೋಳು ಮುಳ್ಳಗಿ ನಿತ್ಯದಲಿ  
ಮನೆಯೊಳಗೆ ಕೃಷ್ಣಾ ಜೀನಾದ್ಯಾ  
ಸನದಿ ಕುಳಿತು ವಶಿಷ್ಟ ಬಹು  
ಸಜ್ಜನನೆಸಿ ಜಪಮಣಿಗಳಣಿಸಿದರೇನು ಬೇಸರದೆ

೪

ಓದನೆಂದಕವೇರಡು ತೇಂಬದೋ  
ಭ್ರಾದುವುವ ಲಯತದಭಿನಾನಿಗ  
ಇಂದ ತಿವಪವನರು ರಮಾಧಿಂನಕ್ವಷ್ಟೇದುವರು  
ತು ದಿನಿಂರೂಡಗೂಡಿ ಶ್ರೀ ಮಥು  
ಸಂದನಸ್ತೇ ಭ್ರಾದುವಳು ಎಂದರಿ  
ದಾದರದ ಉನ್ನೋದಕವ ಕೊಂಡುಣುತಸುಖಿರು

೫

ಜಾಲಿತ್ತೊಪ್ಪುಲಜಾವಿಗಳು ಮೇ  
ದ್ವಾ ಲಯದ ಸ್ವೇಚ್ಛಾನುಸಾರದಿ  
ಪಾಲಗರೆವಂದದಲಿ ಲಕ್ಷ್ಮಿಂಬಂಣ ತನ್ನವರ  
ಕೀಳು ಕರ್ಮವ ಸ್ವೀಕರಿಸಿ ತ  
ನ್ನಾ ಲಯದೊಳಿಟ್ಟಿವರ ಪೂರ್ವವ ಕೃ  
ಪಾಳು ಕಾವರದ ಕೃರವದಳಶ್ಯಾಮು ಶ್ರೀರಾಮ

೬೦

ಶಶಿದಿವಾಕರ ಪಾವಕರೋಳಿರು  
ವಸಿತಸಿತ ಲೋಹಿತಗಳಲಿ ತಿನ  
ಶ್ರುಸನ ಭಾಗವಿ ಮೂರರೋಳು ಶ್ರೀಕೃಷ್ಣ ಹಯವದನ  
ವಸುಧಿಪಾದನ ಶ್ರವ್ಯತುಯೆನಿಸಿ  
ವಸುಮತಿಯೋಳನ್ನೋದಕಾನಳ  
ಸಸರಿನಿಂದಲಿ ಸರ್ವ-ಚೀವರ ಸಲಹುವನು ಕರುಣೆ

೬೧

ದಿಂಪಕರದಲಿ ಪಿಡಿದು ಕಾಣಡೆ  
 ಕೂಪದಲಿ ಬಿಡ್ಡಂತೆ ವೇದ ಮು  
 ಹೋಪನಿಪದಧಾಗಳ ನಿತ್ಯದಿ ವೇಳುವವರೆಲ್ಲ  
 ಶ್ರೀ ಪವನ ಮುಖಿನಿನ ತನಮೂಲ ಸು  
 ರೂಪಗಳ ವ್ಯಾಪಾರ ತಿಳಿಯದೆ  
 ಪಾಪಪುಣ್ಯಕೆ ಚೇವಕತ್ವ-ವಕತ್ವಹರಿಯೆಂದು

೮೭

ಅನಿಖದೇವನು ವಾಷ್ಪನೋಮಯ  
 ನೆನಿಸಿ ಪಾವಕ ವರುಣಿಸಂಕ್ರಂ  
 ದನ ಮುಖಾದ್ಯರೂಳಿದ್ವ ಭಗವದೂಪ ಗುಣಗಳನು  
 ನೆನೆನೆನೆನೆದು ಉಚ್ಚಾರಿಸುತ್ತಲಿ ನ  
 ವೃಷ್ಣಿ ಸದಾ ಸಂತ್ಯೇಸುವನು ಸ  
 ನೃನೀಗಣಾರಾಧಿತ ಪದಾಂಬ ಜಗೋಽಬ ಸರರಾಷು

೮೯

ವಾದವೇನಿಸವು ವಾಷ್ಪನೋಮಯ  
 ಪಾದ ರೂಪದ್ವಯಗಳೂಳು ಪ್ರ  
 ಹ್ಯಾದಪ್ರೇವಕ ಸಂಕರುಷಣಾಪ್ಯಯದಿ ನೆಲೆಸಿದ್ದು  
 ವೇದಶಾಸ್ತ್ರ ಪುರಾಣಗಳ ಸಂ  
 ವಾದ ರೂಪದಿ ಮನನ ಗೈಯುತ  
 ಹೋದನುಯ ಸುಖವಿತ್ತು ಸಲಹಾವ ಸರ್ವ ಸಚ್ಚಾಸರ

೯೦

ಗಂಧವಹ ದಶದಿಶಗಳೊಳಗರ  
 ವಿಂದ ಸೌರಭ ಪಸರಿಸುತ ಫೋ  
 ಜೀಂದ್ರಿಯಗಳಿಗೆ ಸುಖಿನಿಂವುತ ಸಂಚರಿಸುವಂತೆ  
 ಇಂದಿರೇಶನ ಸುಗುಣಗಳ ದೈ  
 ನಂದಿನದಿ ತ್ರಾತಿಸುತನುಹೋದಿಸು  
 ತಂಧಬಧಿರ ಸುಮೂಕಣಂತಿರು ಮಂದ ಜನರೋಡನೆ

೯೧

ಶ್ರೀರಮಣನರಮನೆಯ ಪೂರ್ವ  
 ದ್ವಾರದಲ್ಲಿ ಸಂಭ್ರಾ ಸೂರ್ಯ-ಗ  
 ಭಾರತೀಸತಿ ಪಾರಣನೊಳಗಿಹ ಲಕುಮಿ ನರೆಯಣನ  
 ಸೆಂರ ಮನುಜೋತ್ತಮರು ಸರ್ವ-ರ  
 ರಿಂರಗತ ನಾರಾಯಣನ ತವ  
 ತಾರ ಗಣಗಳ ತುತ್ತಿಸುತ್ತಲಿ ವೇಳೇದಿಪರು ಮರಕ್ತಿಯಲಿ

೧೬

ಪ್ರಣವ ಪರತಿಪಾದ್ಯನ ಪುರದ ದ  
 ಪ್ರೇಣ ಕವಾಟಿದಲಿನ್ನ ಶತಿರೂಳ  
 ಹಿಣಿಗತವಾಘನಸ್ತ ಕೃತಿ ಪ್ರದ್ಯಮ್ಮ ರೂಪವನು  
 ಗುಣಗಳನು ಸಂತುತಿಸುತ್ತಲಿ ಪಿತ್ರು  
 ಗಣ ಗಾದಾಧರಸತಿ ನಿಮಲ ಪ  
 ಟ್ರಿಣಮಾಳಗ ಸ್ವೇಚ್ಛಾನುಸಾರದಿ ಸಂಚರಿಸುತ್ತಿಹರು

೧೭

ಅನ್ವಿತ ವಿಕ್ರಮನಾಲಯ ದ ಸ  
 ಶ್ರೀಮ ಕವಾಟಿದಿ ಸತಿಸಹಿತ ಸಂ  
 ಘರಮಂದಿ ಘಗವದ್ಗುಣಗಳನ ಪ್ರೋಗಳುತ್ತಲಿ ವೇಳೇದಿಸುವ  
 ಸುಮನಸಾಸ್ಯನೋಽಪ್ಪಾನಗ  
 ದಮನಸಂಕರುಷಣನ ನಿಜ ಹೈ  
 ತ್ವಮಲದೋಳು ಧೀನಿಸುವ ಖಿಷಿಗಣವೈವಿ ಸುಖಿಸುವರು

೧೮

ಸ್ವರಮಣನ ಗುಣರೂಪ ಸಮ್ಮ  
 ಸ್ವರಗಳಿಂದಲಿ ಪಾಡುತ್ತಿಹ ತುಂ  
 ಬುರನೆ ಮೋದಲಾದಬಿಳ ಗಂಥವರು ರಮಾಪತಿಯ  
 ಪುರದ ಉತ್ತರ ಬಾಗಿಲಾಧಿಪ  
 ಸುರಪ ಶಚಿಗಸಮಾನ ವಾಯುಗ  
 ಹರಿವ ಣೇನಿಭ ಶಾಂತಿಪತಿ ಅನಿರುದ್ಧಸ್ಯೇದುವರು

೧೯

ಗರುಡ ಶೇಷವರೆಂದ್ರ ಮುಖಿ ಪು  
 ಷ್ವರನೆ ಕಡೆಯಾಗಿಪ್ಪಬಿಳಿನಿ  
 ಒರರು ಉದ್ದೇಶ್ವದ್ವಾರಗತ ಭಾರತಿಳಿದಾನನೋಳ  
 ನೀರವ ಮಾಯಾವಾಸುದೇವನ  
 ಪರಮ ವೆಂಗಳವಯವಗಳ ಮಂ  
 ದಿರವನೈದಿ ಸದಾಮುಕ್ಯಂದನ ನೋಂಡಿ ಸುಖಿಸುವರು

೧೦

ದ್ವಾರಪಂಚಕ ಪಾಲಕರೋಳಹ  
 ಭಾರತೀ ಪ್ರಾಣಾಂತರಾತ್ಮಕ  
 ಮಾರಮಣಿನೈ ರೂಪತತ್ತದ್ವಾರದಲಿ ಬಪ್ಪ  
 ಮೂರೆರಡುನಿಧ ಮುಕ್ತಿಯೋಗ್ಯರ  
 ತಾರತಮ್ಯವನರಿತವರ ಕಂ  
 ಸುರಿ ಸಂಸಾರಾಭಿಧಾರೀಸಿ ಮುಕ್ತರಸುಮಾಳ್ಜ

೧೧

ಬೆಳಗದ್ವ್ಯಾಜಿಯು ನೋಳ್ಜರಿಗೆ ಧಳ  
 ಧಳಸುತಲಿ ಕಂಗೊಳಸುವಂದದಿ  
 ತೊಳಿದು ದೇಹವನಾಮಮುದ್ರೆಗಳಂದಲಂಕರಿಸಿ  
 ಒಲಿಸಿ ನಿತ್ಯಕೃತಕರ್ಯ ಯಾಕ್ಷಿಗ  
 ಭಲವ ಚೋಳರ ಶಾಸ್ತ್ರಮಮುಂವ  
 ತಿಳಿಯಾದಿಹನರ ಬರಿದೆ ಇದರೊಳು ಶಂಕಿಸಿದರೇನು

೧೨

ಉದಧಿಯೆಂಬಗಳನಿಗಳು ತೋರ್ವೆಂ  
 ದದಲಿ ಹಂಸೋಽದ್ವಿಧ ಹರಿಹಯ  
 ವದನ ಕೃಷ್ಣಾದ್ಯನುತನವತಾರಗಳು ನಿತ್ಯದಲಿ  
 ಪದ್ಮಮನಾಭನೋಳರುತ್ತಿಹವು ಸ  
 ಫದ ಸಮಸ್ತಪ್ರಾಣಗಳ ಜಿ  
 ದಢ್ಳುವಯಗತರಣಣಗಳು ಅವ್ಯವಧಾನಡಲಿ ಬಿಡದೆ

೧೩

ಶರದಿಯೋಖಮಕರಾದಿ ಜೀವರು  
 ಇರುಳು ಹಗಲೇಕ ಪ್ರಕಾರದಿ  
 ಚರಿಸುತ್ತನುವೋಂದಿಸುತ್ತಲಿಪ್ಪಂದದಿ ಒಗತ್ತುಯವು  
 ಇರುತ್ತಿಹವು ಒಗದಿಕೆನಾದರದಿ  
 ಕರಸುವುದು ಪ್ರತಿಬಿಂಬ ನಾವದಿ  
 ಧರಿಸಿಹುದು ಹರಿಸಾಮರೂಪಂಗಳನು ಅನವರತ

೭೭

ದೃಷ್ಟಿಯಾದ್ಯಂತವನು ಕಾಣಿಸೆ  
 ಮನುಷನೇಕತ್ತದಲ್ಲಿ ತಾ ನು  
 ಜ್ಞಾನವಗ್ಗೆಯೆ ಸಮಸ್ತ ದೊಷದಿ ಮರ್ಕ್ತನಕೆರಡಿ  
 ಅನಷ್ಟಿಸಮಲಾನಂತನಂತ ಸು  
 ಗುಣಗಳೂಗೆಗೊಂಡೆ ಗುಣಾಪಾ  
 ಸಂಪರ್ಗವ ಮಹಾತ್ಮ ಧನ್ಯ ಕೃತಾಧಿಸೆನಿಸುವನು

೭೮

ಅಸೆಗೈಽಗಾದವನು ಒಸರಿಗ  
 ದಾಸನೇಸಿಸುವನಾಸೆಯನು ಸಿಂ  
 ದಾಸಿಗ್ರೇಡಿಹ ಪುಂಶಗೆಳಿರು ದಾಸರನಿಸುವರು  
 ಶ್ರಿಽರಸಂಸ್ತ್ರಿ ಸರೆಗಂಬಯಾಗಳ ಸ್ತ  
 ರಾಸೆಯಿಂದಲಿ ಘಜಿಸತ್ತಿಲಿದು ರ  
 ಮಾಷಿತ ತನ್ನನೆ ಕೊಡುವ ಕರಣಾಷಮುದ್ರ ಹರಿ

೭೯

ಜನನಿ ಸುಷ್ವಪದಾಧಿಗಳ ಭೀಂ  
 ಜನವ ಮಾಡಲು ಗಭೇಗತ ವಿಶು  
 ದಿನದಿನದಲಭವ್ಯದ್ವಿಯೆದುವ ತೆರದಿ ಜೀವರಿಗೆ  
 ವನಜನಾಭನು ಸರ್ವರಸ ವುಂ  
 ದುಣಿಸಿ ಸಂರಕ್ಷಿಸುವ ಜಾಹ್ಯನಿ  
 ಒನಕ ಒನ್ನಾದ್ಯಾಶಿಳ ದೋಷವಿದೂರ ಗಂಭೀರ

೭೯

ವಾಸುದೇವನು ಕರೆಸುವನು ಕಾ  
 ಪಾರ್ಶ್ವನಾಥವುದಿ ಸಂಕರ್ಣಣನು  
 ವಾಸವಾಗಿಹ ತೂಲದೊಳು ತಂತುಗನುಪ್ರದ್ಯಮ್ಮ  
 ವಾಸರೂಪನಿರುದ್ದಿ ದೇವನು  
 ಭೂಷಣನು ತಾನಾಗಿ ತೋರ್ವೆವ  
 ರಂಶನಾರಾಯಣನು ಸರ್ವದಮಾನ್ಯ ಮಾಧವನು

೩೮

ಲಲನೆಯಿಂದೊಡಗೊಡಿ ಜ್ಯೇಂದ್ರ  
 ಖೂಳಗೆ ಓತಪ್ಪೋತ ರೂಪದಿ  
 ನೆಲೆಸಿಹನು ಚತುರಾತ್ಮಕ ಜಗನ್ನಾಥ ವಿರ್ಜಲನು  
 ಚೆಳಿಬಿಸಿಲುಮಳಿ ಗಾಳಿಯಿಂದರೆ  
 ಫೋಗೆ ಬಿಡದಲೆ ಕಾವನೆಂದರಿ  
 ದಿಳಿಯೊಳಚೀ ಸುತ್ತಿರು ಸದಾ ಸರ್ವಾಂತರಾತ್ಮಕನ

೩೯

ಅಂತು ಸಂಧಿ ಇಂಕ್ಕೆ ಪದ ಇಂತಕ್ಕೆ ಮಂಗಳಂ

ಶ್ರೀ ಕೃಷ್ಣ ಪ್ರಣಮಸ್ತು

## ಸಂಧಿ ಇತ್ತೀಚೆ “ದತ್ತ ಸ್ವಾತಂತ್ರ್ಯ ಸಂಧಿ”

ಹಂ: ೬೦

ಹರಿಕೆಫಾನ್ಯುತಸಾರ ಗುರುಗಳ  
ಕರುಣದಿಂದಾಪನಿತು ಹೇಳುವೆ  
ಪರಮ ಭಗವದ್ಬಕ್ತಿರದನಾದರದಿ ಕೇಳುವುದು

೪

ಸ್ವರ್ಗತ ಸ್ವಾತಂತ್ರ್ಯಿಯ ಗುಣವ ಹರಿ  
ತೆಗೆದು ಬ್ರಹ್ಮಾದ್ವಾರಿಗೆ ಕೊಟ್ಟಿದ್ದ  
ಭೃಗುಮುನಿವ ಪಂಚದನು ಇಂದ್ರದ್ವಾರ್ಮ್ಯ ಕ್ಷಾತಿಪನಿಗೆ

(ಸಂಧಿ ಸೂಚನೆ)

ಪರಮವಿಷ್ಯು ಸ್ವತಂತ್ರ ಮಾರ್ಯಾ  
ತರುಣೆ ವಕ್ಷಸ್ವಾಲ ನಿವಾಸಿಯು  
ಸರಸಿಬೋಧಭವ ಪವನರೀವರು ಸಚಿವರೆನಿಸುವರು  
ಸರುವ ಕಮ್ಮ-ಗಳಲ್ಲಿ ತತ್ತ್ವಿಯ  
ರರಿಗ ಭೂಷಣಹಂಕೃತಿತ್ವರ್ಯ  
ಕರಷುವಮರ್ಣಂದ್ರಾಕ್ರಿ ಮೂಖರಿಂದಿರ್ಯಾಸರೆಸುಸಾವರು

೯

ಈ ದಿವೋಕಸರಂತೆ ಕಲಿ ಮೊದ  
ಲಾದ ದೈತ್ಯರು ಸರ್ವದೇಹದಿ  
ತೋಂದಕರು ತಾವಾಗಿ ವಾಯಾಪಾರಗಳ ಮಾಡುವರು  
ವೇಧನಂದದಿ ಕಲಿಯಹಂಕಾ  
ರಾಧಿಪಾಧಮ ಮಧ್ಯಕುಕೈಟಿಭ  
ಕೊರ್ಕಿ ಶಂಬರಮುಖರು ಮನಸಿಗೆ ಸ್ವಾಮಿ ಯೆಸಿಸುವರು

೧೦

ದೇಂವತೆಗಳೋಽಪಾದಿ ನಿತ್ಯದ  
 ಲೇವನೂದಿ ಸ್ವನುಮದಿಂದಲಿ  
 ಯಾವದಿಂದಿರುಗಳೋಳು ವ್ಯವಾರಗಳ ಮಾಡುವರು  
 ಸೇವಕರ ಸೇವಾನುಗಳ ಫಲ  
 ಏಂ ಸ್ವಷಣಂದವಲಿ ತನ್ನ ಸ್ವ  
 ಭಾವ ಸ್ವಾತಂತ್ರಯ ವಿಭಾಗವ ಮಾಡಿಕೊಟ್ಟಿ ಹರಿ

ಅಗಣಿತ ಸ್ವಾತಂತ್ರಯವ ನಾ  
 ಲಘುಗೆ ವಿಭಾಗವಮಾಡಿ ಒಂದನು  
 ತೆಗೆದು ದರುವಿನ ಗ್ರೀಸಿ ವಾದರೆ ಪಂಚವ್ಯಾಳನಲೆ  
 ವೋಗಚತುಷ್ಪತ್ನಿನೋಳುನವಾದ್ಯೈ  
 ದರುಣವಿರಿಸಿದ ಮತ್ತೆ ದರುವಿದ  
 ಯುಗಳ ಗುಣವನುಮಾಡಿ ಎರಡು ಸದಾಪವನೂಳಿಟ್ಟು

ಪಾಕಶಾಸನ ಕಾಮರೋಳು ಸು  
 ಧೀರ್ಜಕವಿಟ್ಟು ದರ್ಶಿಂದಿರುರಸು ದಿ  
 ವೋಕಸಾದ್ಯರೋಳೋಂದು ಯಾವಣ್ಣೇವರೂಳಗೋಂದು  
 ನಾಲ್ಕುವರ ಕಲ್ಯಾದಿ ದೈತ್ಯ  
 ನಿಂಕಕಿತ್ತನು ಎರಡು ತ್ರಿಂಧ ನಿ  
 ವೇಕ ಗ್ರೀಸಿಂದಿರಿಗೆ ಒಂದೆರಡಾತ್ಮ ತನ್ನೊಳಿ ಇಗೆ

ಈ ನಿಧಿ ಸ್ವಾತಂತ್ರಯತ್ವವ  
 ದೇವನೂನವ ದಾನವರೋಳು ರ  
 ಮಾನಿನೋಂದಿ ವಿಭಾಗಮಾಡಿಟ್ಟಿಲ್ಲ ರವಿಷಾವನು  
 ಮೂನರೋಳಿದ್ದ ವರ ಕಮ್ಮವ  
 ತಾ ವಿಕಾರವ ಗ್ರೀಸದಲೆ ಕ  
 ಲಾಂಜನ್ ಎಂ ನೊಹೆವನುಯಾಸನರವರ ಗತಿಯ

ಅಲಯಾಗಳಾಖಿನ್ನು ದೀವ  
ಜ್ಯೋತಿ ವತ್ತಿಗಳನು ಸರಿಸಿ ಒನ  
ರಾಲಿಗೊಷ್ಠೆ ವತ್ತೆರದಿ ಹರಿ ತಾ ತೋಽಪರ ಸವರ್ತ  
ಕಾಲಕಾಲದಿ ಶ್ರೀಧರಾ ದು  
ಗೂಳಿಲಳನೆಯ ರಕ್ಷಣಿ ಸುಖನುಯ  
ಲಿಂಪೆಗ್ಗೆ ಯಲು ತ್ರಿಗುಣ ಕಾಯ = ಗಂಕಹನ್ನೆ ಜೀವರಿಗೆ

೩

ಇಂದ್ರಿಯಗಳಿಂಮಾಳ್ವಿ ಕರುಂ  
ದ್ವಾಂದ್ವಾಗಳ ತನಗಸೀ ಸಲ್ಲ, ಗೋಂ  
ವಿಂದ ಪ್ರಣಾವಕೂಂಡ, ಪಾಪವ ಭಸ್ಯವನೆಮಾಳ್ವಿ  
ಇಂದಿಶಾಶನ ಭಕ್ತಾ ಬನರನು  
ಸಿಂದಿಸುವರೂಖಿನ್ನು ಪ್ರಣಾವ  
ತಂದು ತನ್ನವಗೇವ ಪಾಪಗಳವರಿಗುಣಿಸುವನು

೪

ಮೊತ್ತು ಮೊತ್ತುಗೆ ಪಾಪಕನ್ನರ ಪ್ರ,  
ವತ್ತ ಕರ ಸಿಂದಿಸದೆ ತನಗಿಂ  
ದುತ್ತಮರ ಗುಣಕರು=ಗಳ ಕೊಂಡಾಡದಲೆ ಇನ್ನು  
ಮತ್ತೆರಿಗೆ ಗೋಂಬಾರಹ್ಯಂ ಸ್ತ್ರೀ  
ಹತ್ಯೆ ವೆನಿದಲಾದಯಿಳದೋಃ ಗ  
ಳತ್ತಮನು ಸಂದೇಹ ಬಡೆಸಳಿಳಿಳಿಶಾಸ್ತ್ರಮಾತ

೫

ತನ್ನ ಸ್ವಾತಂತ್ರ್ಯ ಗುಣಗಳ ಹಿ  
ರಣ್ಯ ಗಭಾದ್ಯರಿಗೆ ಕಲಿವುಬು  
ಧಾನ್ಯ ವರ ಸಂತತಿಗೆ ಅವರಧಿಕಾರವನುಸರಿಸಿ  
ಪ್ರಣಾವಪಾಪಗಳೇವ ಬಹು ಕಾ  
ರಣ್ಯ ಸಾಗರನಲ್ಲಿ ಶಕ್ತಿಗ  
ಳಣ್ಯಲರಿಯಾದಲೀವಲು ಉಗಳಿಸಿದನು ಸವರಿಗೆ

೮೦

ಸತ್ಯವಿಕ್ರಮ ಪುಣ್ಯಪಾಪ ಸ  
ಮಾಸ್ತುರಿಗೆ ಕೊಡಲೋಮಗದಿ ನಾ  
ಲ್ಪತ್ತು ಭಾಗವ ಮಾಡಿ ಲೇಶಾಂಶವನು ಜನಕೀವ  
ಅತ್ಯಲುಪ ಪರಮಾಣಾವಿಗೆ ಸಾ  
ಮಧ್ಯವನು ತಾಕೊಟ್ಟಿಷ್ಟು ಶ್ವಲ ಪ  
ದಾಧ್ಯ-ಗಳ ನುಂಡುಣಿಪ ಸರ್ವದ ಸರ್ವ-ಜೀವರಿಗೆ

೮೮

ತಿಮಿರ ತರಣಿಗಳೇಕ ದೇಹದಿ  
ಸಮನಿಸಿಸ್ವವೆ ಎಂದಿಗಾದರು  
ಭ್ರಮಣ ಚಳಿಬಿಸಿಲಂಜಿಗಳುಂಟೇನೋ ಪರ್ವತಕೆ  
ಅನುತ ಜೀವರೆಂಳುಂಟ್ಟು ಲಕ್ಷಣಿಾ  
ರಮಣ ವಾಪಾರಗಳ ಮಾಡುವ  
ಕಮಲ ಪತ್ರ ಸರೇಂವರಗಳಿಳಿಗಿಷ್ಟು ತೆರನಂತೆ

೮೯

ಅಂಬುಜೋದ್ವನ ಮುಖ್ಯಸುರ ಕಲಿ  
ಶಂಬರಾದಿ ಸಮಸ್ತ ದ್ವೇತ್ಯ ಕ  
ದಂಬಕೆನ್ನದಿನ ಪುಣ್ಯಪಾಪ ವಿಭಾಗವನೇ ಮಾಡಿ  
ಅಂಬುಧಿಯ ಜಲವನು ಮಹಾಫೌಟ  
ದಿಂಬರಿತು ತುಂಬುವ ತೆರದಿ ಪ್ರತಿ  
ಚಿಂಬರೂ ತಾನಿದ್ವ್ಯ ಯೋಗ್ಯತೆಯಾತೆ ಫಲನಿಂವ

೯೦

ಇನಿತು ವಿಷ್ಣು ರಹಸ್ಯದೊಳುಭ್ರಗು  
ಮುನಿಪ ನಿಂದ್ರದ್ವ್ಯವ್ಯ ಗರುಪಿದು  
ದನು ಬುಧರು ಕೇಳುವುದು ನಿತ್ಯದಿ ಮತ್ತು ರವ ಬಿಟ್ಟು  
ಅನುಚಿತೋಕ್ತಿಗಳಿದ್ದರೆಯು ಸರಿ  
ಗಣನೆ ಮಾಡದಿರಿಂದು ವಿಷ್ಣು  
ಜ್ಞನಕೆ ವಿಜ್ಞಾಪನೆಯ ಮಾಡುವೆ ವಿನಯಪೂರ್ವಕದಿ

೯೧

ವೀತಭಯ ವಶ್ವೇಶ ವಿಧಿಪಿತ  
ಮಾತುಳಾಂತಕ ಮಧ್ಯವಲ್ಲಭ  
ಭೂತ ಭಾವನನಂತ ಭಾಸ್ತರತೇಜ ಮಹರಾಜ  
ಗೌತಮನ ಮಡದಿಯನು ಕಾಯಾದ  
ಸುಧ ರಕ್ಷೇತ ಗುರುತಮ ಒಗ  
ಸ್ವಾಧನಿರ್ಣಲ ತನ್ನ ನಂಬಿದ ಭಕ್ತರನು ಪೋರೆವ

೮೫

ಅಂತು ಸಂಧಿ ಗಡಕ್ಕೆ ಪದ್ಯಗಳು ಉಲ್ಲಂಘಿಸ್ತು ಮಂಗಳಂ

ಪ್ರೇ ಶೃಂಗಾರಣಮಾಸ್ತು



## పరిధి లలు “స్వాతంత్ర్యవిభాగ శంధి”

జండి ఓం

జరికథామ్యచౌర గురుగళ  
శరుణదిందాచెనికు పేళువే  
పరమభగవంధుక్తరిద నుదరద కేళుపుదు

ప

కారుణిక హరి తనేన్ని ఇష్టావు  
పార స్వాతంత్ర్యగుణది ను  
న్నిరు తెగిదు సమాదవారోంవంధుకవరవత్తు  
నూరిక్తు ద్విమ్మాండిశాధిక  
నూరు పాదత్త్రయవ తన్న శ  
రీరమోఖగింపరి విభాగవమాడి త్రివచూండె

౮

సత్యలోకాధిపనోఖగ్ ఐ  
వత్తీరడు పవమాననాఖు నా  
ల్పత్తు మేలేంటిధిక తివనోళిట్టునిష్టత్తు  
చిత్తుజొంద్రుఖ్యదేదిక దశ  
తత్తు మానిగళేనిపు సురరూఖు  
హత్తు ఈర్యుదఖిల జీవయోళట్టు నిరవచ్చు

౯

కలివోదలుగొండఖిల దునవ  
రోళగే నాల్పత్తైప్పుదు ఈ పరి  
తీఇదుపూసనేవనాడు మంచయదే పరమ భక్తియాలి  
తిఖయోఖగే సంచరిసు లక్ష్మిమా  
సిలయు నాళాళేందు సవర్ణ  
స్థలగళలి సంత్యేషుతిష్టను గేళేయనందదం

౧

ಅವನಿಪಸ್ಯಾನಿತ್ವ ಧರ್ಮವ  
ಸ್ವವಶಮಾತ್ಯರಿಗತ್ತು ತಾಮ  
ತ್ತವರ ಮುಖದಲಿ ರಾಜಕಾರ್ಯವ ಮಾಡಿಸುವ ತೀರದಿ  
ಕನಿಭರೀಡಿತ ತನ್ನ ಕಳಿಗಳ  
ದಿನಿಜದಾನವ ಮಾನವರೋಹ  
ಟ್ಟಿನಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ

೪

ಪುಣ್ಯಪಾಪಗಳೇತ್ತಿರದಿ ಕಾ  
ರುಣ್ಯಸಾಗರ ದೇವ ದಾನವ  
ಮಾನ್ಯವರೋಹಟ್ಟಿವರ ಘಲವ್ಯತ್ಯಾಸನೆ ಮಾಡಿ  
ಬನ್ನ ಬಡಿಸುವ ಭಕ್ತಿಬೀನರ  
ಸನ್ನತ ಶುಕರ್ವರಗಳ ತೀಗೆದು ಪ್ರ  
ಪನ್ನರಿಗೆ ಕೊಟ್ಟಿವರ ಸುಖಿಬಡಿಸುವನು ಶುಭುಜಾಂಕ

೫

ಮಾಣಿಕವ ಕೊಂಡಂಗಡಿಯೋಳಿ  
ವಾನ ಕೊಟ್ಟಾಪುರುಷನ ಸಮಾ  
ಧಾನ ಮಾಡುವ ತೀರದಿ ದೈತ್ಯರು ನಿತ್ಯದಲಿ ಮಾನ್ಯ  
ಧಾನ ಯಚನ್ಯಾದಿಗಳ ಘಲ ಯಜ  
ವಾನ ತಾನಪರಣಿ ಅಸನ್ವಿಂ  
ಚೀನ ಸುಖಗಳ ಕೊಟ್ಟು ಅಷರರ ಮುಕ್ತರನು ಮಾನ್ಯ

೬

ಪಣಲಾಂಭನನಮಾಲ ಕೀರಣ ಕ್ರ  
ಮೇಣ ವರ್ಧಿಧಯಸ್ಯೇದಿ ಲೋಕರ  
ಕಾಣಗೊಡದಿಹ ಕತ್ತಲೀಯ ಭಂಗಿಸುವ ತೀರಸಂತೆ  
ವೈನತೇಯಾಂಸಗನ ಮುಕ್ತಿ  
ಧಾರ್ಮಾನವುಳ್ಳ ಮಹಾತ್ಮರಿಗೆ ಸು  
ಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖನ ಕೊಡುತ್ತಿಹನು

೭

ಜನಪನರಿಕೆಯ ಚೋರ ಪ್ರೇಷಳಲೊಳು  
 ಧನವ ಕಡ್ಡಾಯಿದೀಯಲವನವ  
 ಗ್ರಂಗಳಿಣಿಸದೆ ಪೂರೆನ ಕೊಡದಿರೆ ಶಿಕ್ಷಿಸುವ ತೆರದಿ  
 ಅನುಚಿತೊಳಿತೆ ಕರ್ಮ ಕೃಷ್ಣ  
 ಪರಾವೇನಲು ಕೃಕೊಂಡು ತನ್ನ ರ  
 ಮನೆಯೋಳಬ್ಬಾನಂದಪಟಿಸುವ ಮಾಧವಾಸತರ

೫

ಅನ್ನದನ್ನಾದನ್ನ ಸಾಮಾಕ  
 ಮನ್ನ ಹೇಳ ಪ್ರಕಾರ ಜೀವರೋ  
 ಅನ್ನರೂಪ ಪ್ರವೇಶಗ್ರೀದವರವರ ವಾಗ್ಯಾಂಶಾರ  
 ಬನ್ನಿಬಢದಲೆ ಮಾಡಿ ಮಾಡಿಸಿ  
 ಧನ್ಯಾರಿವರಹುದೆಂದೆನಿಸಿ ತ್ರಿಪ್ರ  
 ಗುಣ್ಯ ವಚ್ಚಿತ ತತ್ತ್ವದಾಹ್ಯಯಾಗಿ ಕರೆಸುವನು

೬

ಸಲಿಲಬಿಂದು ಹಯೋಳಿಯೋಳು ಬೀ  
 ಇಲ್ಲಾ ನಿಕಾರವನ್ನೆದಬಲ್ಲಿದೆ  
 ಜಲವು ತದ್ವಾಪವನ್ನೆ ಐದುವದೆಳ್ಳ ಕಾಲದಲಿ  
 ಕಲಿಮಾಲಾಪಹನಚಿ ಸುವ ಸ  
 ತ್ಯಾಲಜರ ಕುಕರ್ಮಗಳು ತಾವ್ಯಾ  
 ಸ್ವಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತ್ತಿಷ್ಠಿಸು

೭೦

ವೇಗದೊಳಗೆ ವೇಗವಿಟ್ಟು ಮುದ್ದಿಸಿ  
 ಮಗುವಿನಂ ಬಿಗಿದಪ್ಪಿ ಸ್ವೀಹದಿ  
 ತೆಗೆದು ತನ್ನ ಯಸ್ತುನಗಳಿಣಿಸುವ ಜನನಿಯಂದದಲಿ  
 ಅಗಣಿತಾತ್ಮನು ತನ್ನ ಪಾದಾ  
 ಬ್ಜುಗಳ ಧೀನಿಪ ಭಕ್ತ ಜನರಿಗೆ  
 ಪ್ರಫಾಟಕನು ತಾನಾಗಿ ಸೌಖ್ಯಗಳೇವ ಸರ್ವತ್ರ,

೭೧

ತೈಂಟಿಗನು ಭೂಮಿಯೊಳು ಬೀಜವ  
 ನಾಟಿಬೇಕೆಂದೆನುತ ಹಿತದಲಿ  
 ವೋಟಿಯಿಂ ನೀರೆತ್ತಿ ಸಸಿಗಳ ಸಂತಯಿಸುವಂತೆ  
 ಪಾಟು ಬಡದಲೆ ಜಗದಿ ಜೀವರ  
 ಘೂಃಟಿಕಾಸ್ಯನು ಸೃಜಿಸಿ ಯೋಗ್ಯತೆ  
 ದಾಟಗೊಡದಲೆ ಸಲಹಾತಪ್ಪನು ಸರ್ವಕಾಲದಲಿ

೧೫

ಭೂಮಿಯೊಳು ಜಲವಿರ ತೃಪಾತ್ರ ನು  
 ತಾ ಮರೆದು ವೋಗವೆತ್ತಿ ಏಕೆ ಸ  
 ವೈಯ್ಮ ಮಂಡಲದೊಳಗೆ ಕಾಣದೆ ಮಿಡುಕ ವಂದದಲಿ  
 ಶ್ರೀ ಪ.ನೋರವು ಸರ್ವರಂತ  
 ಯಾರ್ಥಿಯಾಗಿರ ತಿಳಿಯದನುದಿನ  
 ಭಾರವ ಕರು ಭಜಿಸುವರು ಭಕ್ತಾತ್ಮುಲನ್ಯದೇವತೆಯ,

೧೬

ಮುಖ್ಯಫಲ ವೈಕುಂರ ಮುಖ್ಯ  
 ಮುಖ್ಯಫಲ ಮಹಡಾದಿ ಲೋಕಾ  
 ಮುಖ್ಯಫಲ ವೈಷಯಿಕವೆಂದರಿದತಿ ಭಕ್ತಾತ್ಮಿಯಿಂದ  
 ರಕ್ತಸಾರಿಯ ಭಜಿಸುತ್ತಲಿ ನಿ  
 ದ್ರೋಧಿನಾಗು ನಿರಂತರದಿ ಮರೆ  
 ಪೌಕ್ಕವರ ಬಿಡ ಭಕ್ತಾವತ್ತಲ ಭಾರತೀಶ ಪಿತ

೧೭

ಮ್ಯಾಧಿಯಿಂ ಪೀಡಿತ ಶಿಕುವಿಗೆ ಗು  
 ಡೋದಕವ ನೆರೆದದಕೆ ಶೈವಧ  
 ತೇದುಕುಡಿಸುವ ತಾಯಿಯೋಪಾದಿಯಲಿ ಸರ್ವಾಚ್ಚಾ  
 ಬಾದರಾಯಣ ಭಕ್ತಾಬನಕೆ ವು  
 ಶಾದರೂಪಕನಾಗಿ ಭಾಗವ  
 ತಾದಿಯಲಿ ಪೇಳಿದನು ಧರ್ಮಾದಿಗಳ ಫಲವೇದು

೧೯

ದೂರದಲ್ಲಿಹ ಸರ್ವತ ಘನಾ  
 ಕಾರ ತೋಂಪುದ, ನೊಂಭ್ರಜನರಿಗೆ  
 ಸಾರೆಗೈಯಲು ಸರ್ವ ವ್ಯಾಘ್ರಗಳಿಂದೆ ಭಯವಿಹುದು  
 ಘೇಂರತರ ಸಂಸಾರ ಸೌಖ್ಯಾ  
 ಸುರತರವೆಂದರಿದು ನಿತ್ಯ ರ  
 ಮಾರಮಣನಾರಾಧಿಸುವರದರಿಂದ ಬಳಿವರು

೮೫

ಕೆಸರ ಘಟಗಳ ಮಾಡಿ ಬೇಸಿಗೆ  
 ಯಿಸಿಲೊಳಿಟ್ಟೊಣಿಸಿದರದು ಘನ  
 ರಸವ ತುಂಬಲ, ಬಹುದೆ ಸರ್ವ ಸ್ವತಂತ್ರ ತಾನೆಂಬ  
 ಪಶುವ ನರನೇಂನೆಂತು ಮಾತ್ರಾ  
 ಸಶನ ದಾನಸ್ಯಾನ ಕರ್ಮಗ  
 ಶೋಸರಿ ಹೋಂಪುವು ಬರಿದೆ ದೇಹಾಷಾಸನನೆ ಕೊಟ್ಟು

೮೬

ಎರಡು ದೀಕ್ಷೆಗಳಿಗೆ ಬಾಹ್ಯಾಂ  
 ತರವೆನಿಸ ನಾವರದಲಿ ಬಾಧರಿಂ  
 ದರಿತು ದೀಕ್ಷಿತನಾಗು ದೀಘ್ರೇದ್ವೇಂವಗಳ ಬಿಟ್ಟು  
 ಹರಿಯಿ ಸರ್ವೋತ್ತಮ, ಕ್ಷರಾಕ್ಷರ  
 ಪ್ರಾರುಹ ಪ್ರಾಚೀತಪಾದ ಜನಾತ್ಮ  
 ದೃರವಿದೂರ ಸುಖಾತ್ಮ ಸರ್ವಗನೆಂದು, ಸ್ವರಿಸುತ್ತಿರು

೮೭

ಹೇಯ ವಸ್ತುಗಳಿಲ್ಲ ಉಂಟಾ  
 ದೇಯ ವಸ್ತುಗಳಿಲ್ಲ ನಾಯಾ  
 ನಾಯ ಧರ್ಮಗಳಿಲ್ಲ ದೈತ್ಯಾಸಾಯ ವೇದಲಿಲ್ಲ  
 ತಾಯಿ ತಂದೆಗಳಿಲ್ಲ ಕರುಲದ  
 ಜಾಯತಾಕ್ಷಂಗನಲು ಈಸುವ  
 ಕಾಯಿಯಾದದ ಮುಳುಗನಿಡದೆ ಭವಾಭ್ರ ದಾಟಸುವ

೮೯

ಮಂದನಾದರು ಸರಿಯೆ ಗೋಪೀ  
ಚಂಡನ ಶ್ರೀ ಮುದ್ದೆಗಳ ನೆಲ  
ವಿಂದ ಧರಿಸುತ್ತ ಶ್ರೀ ತುಲಸಿ ಪದ್ಮಾಕ್ಷ್ಯ ಸರಗಳನು  
ಕಂಧರದ ಮಧ್ಯದಲಿ ಧೀಸಿ ಮು  
ಕುಂದ ಶ್ರೀ ಭೂರಮಣ ಶ್ರಿಜಗ  
ದ್ವಾಂದ್ರ್ಯ ಸರ್ವಸ್ವಾಮಿ ವುಮುಕುಲ ದೈವವನೇ ಪೂರೆವ

೨೦

ಪೂರ್ಯಮಾದ ಭನದಿಂದ ಜನರಿಗೆ  
ನಾಯಕ ಪ್ರಭುಯೆಂಬಿ ಪೂರ್ವದಿ  
ತಾಯ ಪ್ರೌಟ್ಯಯೋಳಿರಲು ಸ್ತಭುವೆಂದೇಕೆ ಕರೆಂತೆಲೆ  
ಕಾಯ ನಿನ್ನದು ಬಿಟ್ಟುಪ್ರೋಗಲು  
ರಾಯ ನೀನೆಂಬುವ ಪ್ರಭುತ್ವ ಪ  
ಲಾಯನವ ನೈದಿತು ಸಮಾಪದಲಿದ್ದರದ ತೋರು

೨೧

ವಾಸುದೇಃಪ್ಯೇಕ ಪ್ರಕಾರದ  
ಲೀಶನೆನಿಸುವ ಬರಹಕ್ಕು ರುದ್ರ ತ  
ಚೀಶ ಮೊದಲಾದಮರರೆಖರು ದಾಸರೆನಿಸುವರು  
ಈ ಸುಮಾರ್ಗವ ಬಿಟ್ಟು ಸೋಹಮು  
ವಾಸನೆಯ ಗೈವನರ ದೇಹಜ  
ದೈತಿಕ ಶ್ಲೋಶಗಳು ಬರಲವನೇಂಕೆ ಬಿಡಿಸಿಕೊಳ್ಳಿ ?

೨೨

ಆ ಪರಬ್ರಹ್ಮನಲಿ ಶ್ರಿಜಗ  
ದಾಪ್ತಾಪಕತ್ವ ನಿಯಾಮಾಕತ್ವ  
ಸ್ವಾಪಕತ್ವ ವಶತ್ವ ಈಶತಾಪದಿಗುಣಗಳಿರ  
ಲೋಪವಲ್ಲಿಂತಹ ಪ್ರಕಾರ ಸ್ವ  
ರಾಪವನೆನ್ನಿಪುನ ಸರ್ವಕಾಲದಿ  
ಪ್ರೋಪನಳಿವು ಜೀವರಿಗೆ ದಾಸತ್ವದೇವಾಪಕದಿ

೨೩

ನಿತ್ಯ ನೂತನನಿರ್ವಿಕಾರ ಸು  
ಹೃತ್ತಾನು ಪ್ರಣವಸ್ತುವಳೋಽ  
ತ್ವತ್ತಿಕಾರಣ ವಾಬ್ಲೈನೋಮಯ ಸಾಮಗಾನರತ  
ದತ್ತ ಕಪಿಲಹೆಯಂತ್ಯ ರೂಪದಿ  
ಪೃಧ್ವಪೃಧುಕು ಜೀವರೋಳಿದ್ವಿ ಪ್ರ  
ವತ್ತಿ ಸುವನವರವರ ಯೇಗ್ಯತ್ತಿ ಕಮ್ಮವನುಸರಿ

೨೪

ಶ್ರುತಿಗಳಾತನ ಮಾತು ವಿಮಲ  
ಕ್ಷುಲ್ಲತಿಗಳಾತನ ಶಿಕ್ಷೇ ಜೀವ  
ಪ್ರತತಿ ಪ್ರಕೃತಿಗಳಿರದು ಪ್ರತಿಮೇಗಳೆನಿಸಿಕೊಳ್ಳತಿಹವು  
ಇತರ ಕಮ್ಮಗಳಲ್ಲಿ ಲಕ್ಷ್ಮಿನಾ  
ಪತಿಗೆ ಪೂಜೆಗಳೆಂದು ಸೃಷ್ಟಿಸುತ್ತ  
ಚತುರವಿಧಿ ಪುರುಷಾಧರಗಳ ಚೀಡದಿರು ಸ್ವಪ್ನದಲು

೨೫

ಭೂತಳಾಧಿವನಾಭ್ಯಾ ಧಾರಕ  
ದೂತಂಗೆ ಸೇವಾನುಸಾರದಿ  
ವೇತನವ ಕೊಟ್ಟಿವರ ಸಂತೋಷಿಸುವ ತೀರನೆಂತೆ  
ಮಾತರಿಶ್ವಪ್ರಿಯನು ಪರಮ  
ಪ್ರಿಯ ಪೂರ್ವಾಕ ಸದ್ಗುಣಂಗಳ  
ಗಾಧಕರ ಸಂತೋಷಬ್ದಿಸುವ ನಿಹಿಪರಂಗಳಿ

೨೬

ದೀಪ ದಿವದಲಿಕಂಡರಾದಡಿ  
ಲೋಽಪ ಗ್ರೀಷುವರಾಕ್ಷಣ ಹರಿಸ  
ಮಿಶಪದ್ಭೂರೆ ನಂದನಾಮ ಸುನಂದನೇನಿಸುವುದು  
ದೀಪಚಾರಿಕವಲ್ಲಿ ಸುಜನರ  
ಪಾಪಕಮ್ಮವು ಪುಣ್ಯನೇನಿಪುದು  
ಮಾಪಿಗಳ ಸತ್ಪುಣ್ಯ ಕಮ್ಮವು ಪಾಪನೇನಿಸುವುದು

೨೭

ಧನವ ಸಂಪಾದಿಸುವ ಪ್ರದಾರ  
ವಣಿಕರಂದದಿ ಕೋವಿದರ ಮನೆ  
ಮನೆಗಳಲಿ ಸಂಚರಿಸು ತಾಸ್ತ್ರ ಶ್ರವಣ ಗೋಸುಗಡಿ  
ಮನನಗ್ರೇದ ಪದೇಶಿಸುತ್ತ ದು  
ಒನರ ಕೂಡಾಡದಿರು ಸ್ವಪ್ನದಿ  
ಪ್ರಣತ ಕಾಮವ ಕೊಡುವ ಸೌಖ್ಯವನ್ನಹೆವರಂಗಳಲಿ

೨೫

ಕಾರಕಕ್ಕಿರು ದ್ರವ್ಯ ವಿಭ್ರಮ  
ಮೂರುವಿಧ ಜೀವರಿಗೆ ಬಹು ಸಂ  
ಸೂರಕ್ಷೆ ಕಾರಣವೇನಿಸುವುವು ಎಲ್ಲ ಕಾಲದಲ್ಲಿ  
ದೂರಕೋಡಿಸಿ ಭಾರವಕತ್ತಯ  
ಮಾರಿಗೊಳಗಾಗದಲೇ ಸವಾರ  
ಧಾರಕನ ಚಿಂತಿಸುತ್ತಲಿರು ಸರ್ವತ್ರ ಮರಣದಲ್ಲಿ

೯

ಕರಣ ಕರ್ಮವ ಮಾಡಿದರ ವಿ  
ಸ್ತರಣೆ ಕಾಲದಿ ಮಾತ್ರಗಳಿಗು  
ತ್ತರವ ಕುಡದಲೇ ಸುಮಾನಿಪ್ಪನು ಜಾಗರಾವಸ್ಥೆ  
ಕರುಣಿಸಲು ವ್ಯಾಪಾರಮಾಡುವ  
ಬರಲು ನಾಲ್ಕುವಸ್ತುಗಳ ಹರಿ  
ಹರಿಸಿಕೊಳನೇತಕೆ ಸ್ವತಂತ್ರನು ತಾನೇಯೆಂಬುವನು

೧೦

ಯುಕ್ತಿಮಾತುಗಳಲ್ಲಿ ಶ್ರುತಿಸ್ತೂಲ  
ತ್ಯಕ್ತ ಮಾತುಗಳಿನು ವಿಚಾರಿಸೆ  
ಮುಕ್ತಿಗಿನು ಸೋಸಾನವೇನಿಪುವು ಪ್ರತಿ ಪ್ರತೀವದವು  
ಭಕ್ತಿಪೂರ್ವಕ ಪರಿಸುವವರಿಗೆ  
ವ್ಯಕ್ತಿಕೊಡುವ ಸ್ವರೂಪ ಸುಖ ಪ್ರವಿ  
ವಿಕ್ತರನು ಮಾಡುವನು ಭವಭಯದಿಂದ ಬಹುರೂಪ

೧೧

ಶ್ರೀನಿವಾಸನ ಸುಗುಣ ಮಣಿಗಳ  
 ಪೂರ್ಣ ಮತವಯುನಾಖ್ಯ ಸೂತ್ರದಿ  
 ಪ್ರೋಣಿಸಿದ ಮಾಲಿಕೆಯ ವಾಬ್ಧಿಯನಂಸಕರ್ಪಿಸಿದೆ  
 ಜ್ಞಾನಿಗಳ ದೃಗ್ರಿಷಣಯವಹುದ  
 ಜ್ಞಾನಿಗಳಿಗೆ ಅಸಹ್ಯ ತೋಷದು  
 ಮಾಣಿಕವ ಮರ್ಕಟಿನ ಕೈಯೊಳು ಕೊಟ್ಟ ತೆರನಂತೆ

೨೨

ಶ್ರೀನಿಧಿರ ವಿಪಾಹಿಹೇತ ಶ  
 ಚೇವರಾತ್ಮಭವಾಕ್ರಶತಿ ದಿ  
 ಗ್ರೀವ ಯುಷಿಗಂಧವರ ಕಿನ್ನರಸಿದ್ದ ಸಾಧ್ಯಗಣ  
 ಹೇವಿತ ವದಾಂಭೋಽಚ ತತ್ಪಾ  
 ದಾವಲಂಬಿಗಳಾದ ಭಕ್ತರ  
 ಕಾವ ಕರುಣಾಸಾಂದ್ರ ಉತ್ಕೃಷ್ಟ ಹೃತ್ಯಮುದ ಚಂದ್ರ

೨೩

ಆದರಸಿರು ಗತಾಕ್ಷೇ ಭಾವಾ  
 ಭೇದದಿಂದಲಿ ಕರೆಯಲದನು ಸಿ  
 ಹೇಧಗ್ರಿದವಲೋಕಿಸದೆ ಬಿಡುವರೆ ವನೇಕಿಗಳು  
 ಮಾಧವನ ಗುಣಹೇಳ್ಣ ಪೂರ್ಕೇತ  
 ವಾದರೆಯ ಸರಿಕೇಳಿ ಸದವರೂ  
 ಹಳ್ಳದ ಬಡದಿನ್ನರೆ ನಿರಂತರ ಬಳಿಕೋವಿದರು

೨೪

ಭಾಸ್ಕರನ ಮಂಡಲವ ಕಂಡು ನ  
 ಮಸ್ಕರಿಸಿ ಮೋದಿಸದೆ ದ್ವೇಷದಿ  
 ತಸ್ಕರನು ನಿರಂದಿಸಲು ಕುಂದಹುದೇ ದಿವಾಕರಗೆ  
 ಸಂಸ್ಕೃತವಿದಲ್ಲಿಂದು ಕುಹಕ ತಿ  
 ರಸ್ಸರಿಸಲೇನಹುದು ಭಕ್ತಿ ಪು  
 ರಸ್ಕರದಿ ಕೇಷ್ವರಿಗೆ ಒಲಿವನು ಪುಷ್ಟರಾಕ್ಷಸದೆ

೨೫

ಪತಿತನ ಕವಾಲದಲಿ ಭಾಗೀ  
 ರಥಯ ಒಲನಿರ ವೇಯವೆಸಿಪುದೆ  
 ಇತರಕವಿ ನಿಮಿತ್ತ ಕ್ರಾಂತಿಕ್ರಾಂತಿ ಬುಧಿಂದ  
 ಕೃತಿಪತಿ ಕಧಾನ್ಯಾತವೆಸಿಪ ಪೂರು  
 ಕೃತವೆ ತಾ ಸಂಸ್ಕೃತನೆಸಿಸಿ ನ  
 ದಗ್ಗತಿಯನೀವುದ್ದ, ಭಕ್ತಿಪೂರ್ವಕ ಕೇಳ ಪೋಳ್ಳಿಗೆ

೫೬

ವೇದಶಾಸ್ತ್ರ ಸಯುಕ್ತಿ ಗ್ರಂಥಗ್ಗ  
 ಇಗ್ಗೆದ ಕೇಳಿವನಲ್ಲಿ ಸಂತತ  
 ಸಾಧುಗಳ ಸಹವಾನ ಸಲ್ಲಾವಗಳು ಮೊದಲೀಲ್ಲ  
 ಮೋದತೀಧಾರ್ಯರ ಮತಾಸಗ  
 ರಾದವರ ಕರಣದಲಿ ವೇಳೆ ರ  
 ಮಾಧವ ಜಗನ್ನಾಧ ಸಿದ್ದು ಅಂಸಿದುದರೂಜನೆ

೫೭

ಅಂತ ಸಂಧಿ ಐಕ್ಯ ಪದ್ಯಗಳು ೨೫೨ ಕ್ಯು ನೂಂಗು

ಶ್ರೀ ಕಣ್ಣಾ ಪರಾಮಾರ್ಥ

---

## ಷಂಥಿ ಗಳ “ಬಿಂಬೋಪಾಸನಾ ಸಂಥಿ”

ಹರಃ ಓಂ

ಹರಿಕಥಾಮ್ಮತಸರ ಗುರುಗಳ  
ಕರುಂಡಿದೂಪನಲ್ಲ ಕೇಳಬೇ  
ಪರಮಭಗವಣ್ಣಕ್ತೇರಿಯ ನಾಮರದಿ ಕೇಳಬ್ಬಿದು

೪

ಮೂಕ್ತಿ ಬಿಂಬನ, ತುರರೆಯ ಜೀವ  
ಸ್ತುಕ್ತಿ ಬಿಂಬನ, ಪರ್ವತನ ಸಂ  
ಫಕ್ತ ಬಿಂಬನು ತ್ರೈಸನೆನು ಅಸ್ವಜ್ಯಿರಿಗೆ ಪೂಜ್ಞ  
ಶಕ್ತಿನಾದರು ಸರಿಯೆ ಸಪ್ತಾರ್ಥ  
ದಿಕ್ತ ಮಹಿಮನು ದೂರಿ ಸಂಪುರ್ಣ  
ವ್ಯಕ್ತಿ ಮಾಡದಲಿಷ್ಟ ಕಲ್ಪಾಂತದಲಿ ಬಷ್ಟರಿಗೆ

೮

ಅನ್ನನಾಮರಕ ಪ್ರಕೃತಿಯೊಳಗಾ  
ಛಿನ್ನನಾಗಿಹೆ ಪಾರಣಾನಾಮದಿ  
ಸೂನೆಕ್ಕಿಡಲ ವೀದಲಾದವರೂಳನ್ನಾದ ತ್ವಿಜಸನು  
ಅನ್ನದಾಂಬುಜನಾಭ ವಿಶ್ವನು  
ಭಿನ್ನನಾಮಕ್ಕಿರೆಯೆಗಳಿಂದಲಿ  
ತನ್ನೊಳಗೆ ತಾ ರಮಿವ ಪೂಜ್ಯಾನಂದ ತಾಳಿನಫೇನ

೯

ಒಳದಿಯೊಳಗಡಿಪ್ಪನಳನೊಂ  
ಪಾದಿ ಜೀತನ ಪ್ರಕೃತಿಯೊಳಗ  
ನ್ನಾದ ನನ್ನೊಂಪ್ಯಯದಿ ಶರ್ಚಾವ ಬ್ರಹ್ಮತಿವರೂಪಿ  
ಓದನಪ್ರದ ವಿಷ್ಣು ಪರಮಾ  
ಹಾಲಿದವೀಷುತ ತೃಪ್ತಿಪಡಿಸುವ  
ಗಾಧ ಮಹಿಮನ ಚಿತ್ರಕವರ್ವನನಾವ ಬಣ್ಣಿಸುವ

೧೦

ನಾದ ಭೋಜನ ಶಿಬ್ ದೊಳು ಚಿಂ  
ಮೂಂದನೋಂದಕದೊಳಗೆ ಪಾರ್ಶವನ.

ವಾದದೊಳು ಶಾಂತಾಖ್ಯ ಒರರಾಗ್ನಿ ಯೋಗಿರುತ್ತಿವ್ಯು

ವೈದಿಕ ಸುಶಬ್ದದೊಳು ಪ್ರತ್ರ ಸ

ರೂಂದರಾನುಗರಣಳತ್ತಿ ಶಾಂತನ

ಪಾನ ಕರುಲನವರತ ಚಿಂತಿಸು ಈ ಪರಿಯಲಿಂದ

೮

ವೇದನಾನಿ ರವಾನುಪಾಸ್ಯ ಗು

ಅಂದಪ ಗುಣತ್ರಯ ವಿವಜೀತ

ಸ್ತೋಂದರಸ್ತಿತನಿಮಿಳು ಬ್ರಹ್ಮಾಂಡಾದ್ವಿಲಕ್ಷಣನ

ಸಾಧು ಸಮ್ಮತವಸಿಸುತ್ತಿಹ ಸಿಹು

ಸೂದ ಗಣಪತಿಯೆಂಬ ಶ್ರಾತಿಪತ್ರ

ಚಾದಿಕುನ್ನದಸದರತವನಗುಣ ಹಾಂತಗಾಣದಲೆ

೯

ಕರಸುವನು ವಾಯಾರೆಮುಣ ತಾ

ಪುರ ರ್ಥ ಏಂದದಿ ಶ್ರಿಸ್ತಾಂಗಭಾಷಣ್ಣ

ವರವ, ಸತ್ಯರೂಪಾಧಾದ ನ ಹತ್ತಾತ್ಮ,ದೊಳಗಿದ್ದು

ಸರಸಿಬ ಭವಾಂಡಸ್ತಿತ ಸ್ತ್ರೀ

ಪುರಾಷ ತನ್ನಾತ್ಮಗಳನ್ನೇಕೊಂ

ತ್ತರ ದರ್ಶಿಂದಿಯಗಳ ಮಾರಾ ಭಾತಗಳ ನಿರ್ವಿಷಿದ

೧

ಈ ಕರಿಂಂಗಪ್ರರೂಪ ಶ್ರಿಗುಣದಿ

ತ್ರೀ ಎಂದ ತಾನಿದ್ದು ಜೀ ವರಿ

ಗಾರಲೆ ಸ್ತ ಜ್ಯಾಂಬುನ ಮದ ಮತ್ತು ರ ಶಾಮೋಽಕ ಕ್ಷುಧ್ಯಃ

ಕಾರ ಸ ಸುಮಂಪ್ತಿ ಸ್ವಪ್ನಸಿ

ಪಾನ ಕೆ ಓ ಜನ್ಮಾ ಸ್ವಿತ ಮೃತಿ

ಮೋಂ ಪುಣ್ಯ ಬಯಾವಬಯ ದ್ವಾಂದ್ವಗಳ ಕಲ್ಪಿಸಿದ

೨

ಶ್ರಿವಿಧ ಗುಣವಯ ದೇಹ ಜೀವಕೆ  
ಕವಚದಂದದಿ ತೀರ್ಥಿಸಿ ಕವರ್  
ಪ್ರವಹದೇಂಳು ಸಂಚಾರಮಾಡಿಸುತ್ತಪ್ಪು ಜೀವರನು  
ಕಪಸಿ ಮಾಯಾರವನುಂ ವೇಂಹವ  
ಭವಕೆ ಕಾರಣನಾಗುವನು ಸಂ  
ಶ್ರವಣ ಮನನವ ಮಾಣ್ಣರಿಗೆ ಮೋಂಚಕನೇನಿಸುತ್ತಪ್ಪು

೫

ಸಾಶನಾಹ್ಯಯ ಸ್ತ್ರೀ ಪುರುಷರೆಂಳು  
ವಾಸವಾಗಿಹನೆಂದರಿದು ನಿ  
ಶ್ವಾಸ ಪ್ರಾರ್ಥಕ ಭಜಿಸಿ ತೋಂಷಿಸು ಸ್ವಾವರೋಂತ್ರುವರ  
ಕ್ಲೇಶನಾಶನನಜಲಗಳೊಳು ಪ್ರ  
ಕಾತಿಸುತ್ತಲನಶನನ ರೂಪೋಂ  
ಪೂಷನೇಯ ವಾಣ್ಣರಿಗೆ ತೋಂಪನು ತನ್ನ ನಿಜರೂಪ

೬

ಪ್ರಕರಂತರ ಚೈತಿಸುವುವೀಂ  
ಪ್ರಕೃತಿಯೊಳು ಖರ್ಮಾದಿ ರೂಪನ  
ಪ್ರಕಟಿಸುತ್ತಿನು ಯಥಾಮತಿಯೊಳು ಗುರು ಕೃಪಾಬಲದಿ  
ಮುಕುರ ನಿರ್ವಿತ ಸದನದೊಳು ಪ್ರೋಗೆ  
ಸ್ವಾಕ್ಷರ್ಯ ರೂಪನ ಕಾಂಬ ತೆರದಲಿ  
ಅಕ್ರಂಬಿತ್ತು ಚರಾಚರದಿ ಸರ್ವತ್ರ ತೋಂರುವನು

೭೦

ಪರಿಣಿತ್ತರು ಪ್ರಕೃತಿಯೊಳು ತಾ  
ನಿರುತಿಹನು ವಿಶ್ವಾದಿ ರೂಪನ  
ಧರಿಸುತ್ತಾದಿ ಶ್ರಿರೂಪವ ನಿಂಷಣತ್ರಯದಿ  
ಸುರಂಜಿ ಜ್ಞಾನಾತ್ಮಕ ಸ್ವರೂಪದಿ  
ತುರಿಯನಾಮಕ ವಾಸುದೇವನ  
ಸೃಂಖಲ ಮುಕ್ತಿ ಸುಖಪ್ರದಾಯಕ ಸೀತೆನಹುದೆಂದು

೭೧

ಕಮಲಸಂಭವ ಒನಕೆ ಜಡ ಜಂ  
 ಗಮರೊಳಗೆ ಸೆಲೆಸಿದ್ದು ಕ್ರಮ ನಿ  
 ಶರ್ವದಿ ಕರ್ಮವರ್ವಾಡಿ ನರಾದಿಸುತ್ತಪ್ಪು ಬೇಸರದೆ  
 ಕ್ರಮನು ಕ್ರಾಮ ಕ್ರಮಿಹಿನಾಪ್ಯಯ  
 ಸುವರ್ನಸೂಸುರರೂಳಗೆ ಹಮ್ಮಮು  
 ಸಮವಯಿಂದಿಂಬಗೆಯಾಪಾಸನೆ ಗೈನ ಪಾರಂತದಲಿ

೮೬

ಈ ಸಮಸ್ತ ಜಗತ್ತು ಈತಾ  
 ವಾಸ್ಯವೇನಿಪ್ಪದ, ಕಾಯ್ದರೂಪವ್ಯ  
 ನಾಶವಾದರು ನಿತ್ಯನ್ಯಾ ಸರಿಕಾರಣ ಪ್ರಕೃತಿ  
 ಶ್ರೀಶಗ ಜಡ ಪ್ರತಿವೇಯೆನಿಪ್ಪದ  
 ಮಾಸದೊಮ್ಮೆಗು ಸನ್ನಿಧಾನವ್ಯ  
 ವಾಸನಾಗಿಹ ನಿತ್ಯ ಸಾಲಿಗಾ, ಮಂಜೋಽಮಾದಿ

೮೭

ಪರಮೋವಾದಿತ್ಯತಿಯ ರಥಾ  
 ಸೆಂಕ ಜೀಂವರಾಂದ್ದು ತಾ ಪ್ರ  
 ತ್ಯೇಕ ಕರ್ಮವರ್ವಾಡಿ ನೋಟಿಸುತ್ತಪ್ಪು ತಿಳಿಸದಲೆ  
 ಮೂಕ ಬಧರಾಂಧಾದಿ ನಾಮಕ  
 ನೀ ಕಳೇವರದೊಳಗೆ ಕರೆಸುವ  
 ಮಾಕಳತ್ತನ ಲೋಕಿಕ ಮಾಹಾ ಮಹಿಮೆಗೇಸೆಂಬೆ

೮೯

ಶ್ರೋಕ ಬಂಧುಲೋಕೇಕನಾಧ ವಿ  
 ಶೋಕ ಭಕ್ತರಶೋಕ ನಾಶನ  
 ಶ್ರೀಕರಾಚೀತ ಸೋಕದಂದದಲಪ್ಪು ಮರ್ಮರೆಹಳು  
 ಸಾಕುವನು ಸಜ್ಜನರ ಪರಮ ಕೃ  
 ಪಾಕರೇಶ ಪಿನಾಕಿ ಸನ್ನುತ್ತ  
 ಸ್ವೀಕರಿಸುವಾನತರು ಕೊಟ್ಟಿ ಸಮಸ್ತ ಕರ್ಮಗಳೇ

೯೦

ಅಹಿತ ಪ್ರತಿನೇಗಳನಿಸುವವವು  
 ದೇಹ ಗೇಯಾಪತ್ರ್ಯ ಸತಿ ಧನ  
 ಲೋಹ ಕಾಷ್ಟ ಶಿಲ್ಪ ಮೃದುತ್ವಕವಾದ ದ್ರವ್ಯಗಳು  
 ಸ್ನೇಹದಲ ಪರಮಾತ್ಮನೆನಿ  
 ತ್ರೊಪನೆಂದರಿನನುದಿನದಿ ಸ  
 ನೊಣಿಹೆಕೆಳಿಳಗಾಗದಲೇ ಪೂರ್ಣಿಸು ಶರ್ವನಾಮಕನ

~६

ಶ್ರೀ ತರುಣಿ ವಲ್ಲಿಭಗೆ ಜೀವರು  
 ಚೀತನ ಪ್ರತಿನೇಗಳು ಓತ  
 ಪ್ರಾರ್ಥನಾಗಿಚ್ಚೆಳ್ಳಿರ್ಹಳ್ಳು ವ್ಯಾಪಾರಮಾಡುತ್ತಿರು  
 ಹೋತ ಸರ್ವೇಂದ್ರಿಯಗಳೊಳ್ಳು ಸಂ  
 ಸ್ತುತಿಯಿಂದುಂಡರಣಿಸಿ ನಿಷಯ ನಿ  
 ವಾತದೇರಗ ದೀವದಂದದಲಿಪ್ಪ ನಿಭಾಯದಿ

~७

ಘೂತಸೋಂಕಿದ ಮಾನವನು ಬಹು  
 ಮಾತನಾಡುವ ತೆರದಿ ವ ಯಾವ  
 ಧೂತ ಏಷ್ಟಾಪೇಶದಿಂದಲಿ ವರ್ತಿತಪುದು, ಒಗವೆ  
 ಕ್ರತನ್ಯೋಕ್ತಿಗಳಲ್ಲಿ ರಂಧ ಫ  
 ಖಾತಪತ್ರಗೆ ಜೀವಪಂಚಕ  
 ವಾತನೆಂದೂ ಭನ್ನಾ ಶಾಂತಿಯಾದಿ ಕರಿಸುವುದು,

~८

ದಿನಿಯೋಷಪ್ಪವು ಮೂರು ಶಾದಗ  
 ಇವನಿಯೋಗಿಯೆಡೊಂದು ಈ ಪಿಧ  
 ಕಸಿಧರಿಂದಿತ ಕರಸುವ ಚತುರ್ವಾತು ತಾನೆಂದು  
 ಇವನ ವಾದ ಚತುರ್ವಾಯಿಗಳನು  
 ಇನಕೆ ತಂದು ನಿರಂತರದಲು  
 ವ್ಯವನ ಸಾಧಿ ಸರ್ವಾಂತರಾತ್ಮಕನೆಂದು ಸೃಂಗತಿರು

~९

ವಂಶಭಾಗಲು ಬೆಲೀಯ ಕಂಡು ನ  
ರಾಂಶದಲ್ಲಿ ಶೂಳಪ್ರದು ಬಾಗದ  
ವಂಶ ಪೂರ್ವದಿಕಪ್ಪೆಯೇರುವ ಡೊಂಬ ಮಹ್ಮತಕೆ  
ಕಂಷಮದ್ವನ ದೂಸರಿಗೆ ನಿ  
ಸ್ವಂಶಯುದಿ ವಂದಿಸದೆ ನಾ ವಿ  
ದ್ವಾಂಸನೇಂದು ಅಹಂಕರಿಸೆ ಭವಗುಣದಿ ಬಂಧಸವ

೨೦

ಬ್ರಹ್ಮೀತಿರೂಪಗ ಪ್ರತಿನೀತಿಭೂ ಸುಂ  
ಕೇತಿಕಾರ್ಯಾಂಪಿತ ಸುಪ್ರೌರೂಪ  
ಧಾತ್ರಸನ್ಮತ್ತಕ ಧೈರ್ಯ = ಶ್ರೋವರ್ತಾ=ದಾಯು = ಜಾತುಯು =  
ಪೂತ್ರ ಪೂನ ಮಾತ್ರ ಸದನ ಸು  
ನೀತಿ ಸಿವರ್=ಲ ಚೆಂಪ ಬೂರ್ಚ್ಯಾ  
ಭೂತ ಪಂಚಕ ಬುದ್ಧಿ ನೇಂದಲಾದಿಂದ್ರಿಯಸ್ತಾನ

೨೧

ಜೀವರಾತ್ರಿಯೆಂಬವ ತ ರಾತ್ರಿತ  
ಸು ಸರಗಳೊಳು ಸೂ ಇಂನಾವ ಕ  
ನಾವಕಾಲದಲ್ಲಿವ್ವು ನೆಜಿತಾನಂತನೇಂದೆಸೆಷಿ  
ಗೋಂವಿದಾಂಪತ್ತಿ ಗಾಯನಪಿಯ  
ಸುವಯುನ ಸಾಹಸರನಾಮ ವ  
ರಾವರೇತ ಪವಿತ್ರಕವ ನಿವಶ್ಯಿತನಾಮ

೨೨

ವೂಢವನ ಪೂಜುಧನಾಗಿ ನಿ  
ಪೇಂಧ ಕಮ್ಮ=ವಮಾಡಿ ಧನ ಸಂ  
ಸಾದಿಸಲು ಸತ್ಯಾಣ್ಯ ಕಮ್ಮ=ಗಳ್ಳಿಸಿಕೊಳ್ಳುತ್ತಿಹ್ವ  
ಸೊಷ್ಟೇದರಂಪರಣಾಧ ನಿತ್ಯದಿ  
ಸಾಧುಕಮ್ಮ=ವ ಮಾಡಿದರು ಸರಿ  
ಯೈದುವನು ದೇಹಾಂತರವ ಸಂದೇಹವಿಸ್ತಿಷ್ಟಿ

೨೩

ಅವಗತಾಶ್ರಯನೇಲ್ಲಿರೋಳಗಿ  
 ದ್ವಾಪಮನೈನಿಪನಮಪಮರೂಪನ,  
 ಶಫರಕೇತನ ಜನಕ ವೋಹಿವ ವೋಹಕನ ತೆರದಿ  
 ತಪನಕೇಂಟಿ ಸಮಪ್ರಭಾಸಿತ  
 ಪವ್ಯವೈನಿಪ ಕೃಷ್ಣಾದಿರೂಪಕ  
 ದ್ವಿಪಗಳಂತುಂಜೀವ ಸರ್ವತ್ತದಲಿ ಸೆಲೆಸಿದ್ದು

೨೪

ಅಡವಿಯೋಳು ಬಿತ್ತುದಲೆ ಬೆಳದಿಹ  
 ಗಿಡದ ಮೂಲಿಕೆ ಸಕಲ ಬೇವರ  
 ಒಡಲೋಳಿಸ್ತಾಮಯವ ಪರಿಹರಗ್ಗಸುವಂದರಲೆ  
 ಒಡಬಸಂಭವ ಒನಕ ತ್ರೈಂಬಗ  
 ದೊಡೆಯ ಸಂತ್ಯೇಸೆನಲು ಅವರಿ  
 ದ್ವೇಷಿಗಿ ಬಂದೊದಗುವನು ಭಕ್ತುರಭಡೆಯ ನಿಂಬಾರದಶೀ

೨೯

ಶ್ರೀನಿಕೇತನ ತಸ್ಮಾವರ ದೇ  
 ರಾನು ಬಂಧಿಗಳಂತೆ ಅವೃವ  
 ಧಾನದಲಿ ನೆಲೆಸಿಪ್ಪ ಸರ್ವದ ಸರ್ವಕಾಮವನು  
 ಏನು ಕೊಟ್ಟಿದ ಭುಂಜಿಸುತ ಮು  
 ದ್ವಾಸ್ತನೆಯಂದದಿ ಸಂಚರಿಸು ಮು  
 ತ್ತೇನು ಬೇಂಡದೆ ಭಟಿಸುತ್ತಿರು ಅವನಂಷ್ಟಿ ಕಮಲಗಳು

೨೫

ಬೇಂಡದಲೆ ಕೈದುತ್ತಿಪ್ಪ ಸುರರಿಗೆ  
 ಬೆಂಡಿದರೆ ಕೈದುತ್ತಿಹನು ನರರಿಗೆ  
 ಬೇಂಡಿ ಬಳೆಲು ದೃತ್ಯಾರಿಗೆ ಕೈದನೊಮ್ಮೆ ಪುರಷಾಧ  
 ಮೂಢರನುದಿನ ಧರ್ಮ ಕರ್ಮವ  
 ಮಾಡಿದರೆ ಸರಿಯಾಗಿಕ ಘಲಗಳ  
 ನೀಡಿ ಉನ್ನತ್ತರನು ಮಾಡಿ ಮಹಾಸಿರಯವಿಂದೆ

೨೧

ತರಹಿ ಸವರ್ತದಲಿ ಕಿರಣವ  
ಹರಹಿ ತತ್ತ್ವದ್ವಾಸ್ತಿಗಳನನು  
ಸರಿಸಿ ಅದರದರಂತೆ ಭಾಯಾನ ಕಂಗೊಳಿಷ ತೆರದಿ  
ಅರಿಧರೇಜಾನೈಬಿ ಜಗದೋಳ  
ಗಿರುವ ಭಾಯಾತವನೈನಿಸಿ ಸಂ  
ಕರುಷಣಾಹ್ಯಯ ನವರವರ ಯೋಗ್ಯತೆಗಳಂತಹ್ಯ

೨೪

ಆ ವಿಧದಿ ಸವರ್ತ ಉಕ್ಕಣಾ  
ಭೂವಸಿತೆಯರ ಕ್ಷಾದಿ ತನ್ನ ಕ  
ಣ ಪಶೇಷಗಳಿಲ್ಲ ಕಡೆಯಲಿ ತಂಬಿ ಸೆಂಪ್ಯೂ ತಮ್  
ಸೇವಕನು ತಾನೈನಿಸಿ ಮಾಯಾ  
ದೇವಿರನುಣ ಪರಸ್ಪರಾವಕ  
ಸೇನೆಮಾಣ ಕರಣ ಶಾಶ್ವತ ಕರಣಿ ಮಾಣಕ್ಕೆ

೨೫

ಪ್ರಣವ ಕಾರಣ ಕಾಮ- ಪ್ರತಿಷ್ಠಾ  
ದೃಷ್ಟಿ ಪೋತ್ತಾರ ಚೇತನಾಚಂ  
ತನ ನಿಲಕ್ಷಣನಾತ ಸತ್ಯಾಳ್ಳಿ ಗುಣಪೂರ್ಣ-  
ಅನುಪಮನ ಪಾಸಿತ ಗುಸ್ತಿಂದಿ

ಯಾನಫಿನಚಿತಾನಂತ ಸ್ವಿಷ್ಟಿಂ  
ಚನ ಒನಪ್ರಿಯ ನಿಲ-ಕಾರ ಸಿರಾಶ್ಯಾಯಾವ್ಯಕ್ತೆ  
ಗೋಪನೀಯ ಭವಾಂಧಕಾರಕ  
ದೀಪವಟ್ಟಿಗೆ ಸಕಲ ಸುಖಿಸದ

೨೦

ಸೋಽಪರಿಗ್ರಹವೆನಿಸುತ್ತಿತ್ವಾದ ಹರಿಕಥಾಮೃತವು  
ಗೋಪತಿ ರಾಗನ್ನಾಧ ವಿರಳ ಸ  
ಸೂಪದಲಿ ನೆಲೆಸಿದ್ದ ಭಕ್ತರ  
ಸೂಪವಗರ ಮಾಡುವನು ನರಹದುಃಖ ಭವದಿಂದ

೨೧

ಅಂತು ಸಂಧಿ ಇಲಕ್ಕೆ ಪದ್ಯಗಳು ಶಾಖೀಕ್ಕೆ ಮಂಗಳಂ  
ಶ್ರೀ ಶ್ರೀನ್ನಾರಾಮಾಮಸ್ತು

## సంధి १९ “సౌత్రత్రపు కారణ సంధి”

ధరిః ३०.-

హంకేథాచ్యుక్తసూర గురుగళ  
శరుణదిలదుషసుతు హేఖువే  
పరమ భగవంధుక్తరిధనాధరట కోఖువుదు

౪

మూల నూరాయణన, వూయా  
లోఎలనంతనతూరనాముక  
వ్యాఖరూప జయారముణాశావేశ సేనిసువను  
లీలిగ్గేవానంత చేంకన  
జాలడోళు పద్మమ్మ బ్రహ్మాం  
ఛాలయాద ఒళకోరగి సేలసిక తాంత్రియస్తిరాద

౮

ఏదుకారణ రూప విష్ణు  
తెంపుదు కాయు-గళినిసువుచు తె  
ర్పేదు రూపది రమిసుతిష్టున, ఈ చురాచురది  
భేందవజీక మూజగజ్జు  
స్తుది కారణ ముక్తిదాయక  
సేష్టోదరదేంబిట్టుల్లరను సంత్యేష సవరాజ్ఞు

౭

కాయుకారణ కృత్తమ్మగళోళు స్పు  
భూయురింందోడగూడి కపిలా  
భూయుక్త్రుదిసుతిష్టు తనేల్లు కు తానే స్పేంచ్చీయలి  
ప్రేయురసల్లు రమాభ్యుభవభవ  
రాయుర రక్షిసి తిక్షేసువను స్పు  
వీయుదింపలి దినిజదానన తతియ దినదినది

౯

ಈ ಸವಸ್ತು ಒಗತ್ತಿನೊಳಗಾ  
ಕಾಶದೋಲಿರುತ್ತಿಪ್ಪ ವ್ಯಾಪ್ತಾ  
ವೇಶವವತಾರಾಂತೆರಾತ್ತಿಕನಾಗಿ ಪರಮಾತ್ಮೆ  
ಸಾಶರಹಿತ ಒಗತ್ತಿನೊಳಗನ  
ಕಾಶದನು ತಾನಾಗಿ ಯೋಗೀ  
ಶಾಶಯಸ್ಥಿತ ತನೆನ್ನಾಳ್ಳಿರಸ್ಟಿಪ್ಪು ಸಲಹಾವನು

೬

ದಾರು ಪಾಷಾಣಗತ ಪಾವಕ  
ಬೇರ್ತಿಯೇರಿಪ್ಪಂತೆ ಕಾರಣ  
ಕಾರ್ಯಗಳ ಖಚಿಗದ್ದು ಕಾರಣ ಕಾರ್ಯವೇಂದೆಸಿಸಿ  
ತೋರಿಕೊಳ್ಳುದಲ್ಲಿತ್ತಿಂದಿಲ್ಲ ಮಾರ್ಗ  
ಮಾರ ಮಾಡುವ ಯೋಂಗ ತೀಗಣನು  
ಸೂರ ಫಲಗಳನ ಲೋಸಂಸವ ಕೃಪಾಸಾಂದ್ರ

೭

ಉರ್ಮಿಗಳ ವೋಲಿಪ್ಪ ಕರ್ಮ - ವಿ  
ಕರ್ಮ ಒನ್ನು ಫಲಾಫಲಂಗಳ  
ನಿರ್ಮಲಾತ್ಮನು ಮಾಡಿ ಮಾಡಿಸಿ ಉಂಡ ಇಂಸರ್ತಿಪ್ಪು  
ನಿರ್ಮಮ ಸಿರಾಮಯ ಸಿರಾಶಯ  
ಧರ್ಮ ನಿಧ್ಯಮಾತ್ಮ ಧರ್ಮಗ  
ದರ್ಮತೀ ಒನರೊಳ್ಳಿ ನವ್ರತಿಮಾಲ್ಲ ಶ್ರೀನಾಳ್ಜಿ

೮

ಒಲದ ಬಡಬಾನಳಗಳಂಬುಂ  
ಒಲವನುಂಬುಷುದಬ್ಜು ವಳಿಗರೆ  
ದಿಳಿಗೆ ಶಾಂತಿಯನಿಷ್ಪದನಳನು ತಾನೆ ಘಂಟೆಸ್ತುದು  
ತಿಳಿವುದೀಪರಿಯಲ್ಲಿ ಲಕ್ಷಣಿಂಬಾ  
ನಿಲಯಗುಣ ಕೃತ ಕರ್ಮ - ಒನ್ನಲು  
ಫಲಗಳುಂಡುಣಿಸುವನು ಸವಗ ಸವ - ಜೀವರಿಗೆ

೯

ಪುಸ್ತಕಗಳನ್ನೀಕಿಸುತ್ತ ಮಂ  
ತ, ಸ್ತುತಿಗಳನ್ನೀನು ರವಿಯುದ  
ಯಸ್ತಮನ ವರಿಯಂತ ಜವತನಮಾಡಿ ಫುವೇನು  
ಹೃಸ್ತ ಪರಮಾತ್ಮನೆ ಸಮಸ್ತ  
ವಸ್ತುಗಳೊಳ್ಳಿಲ್ಲರೋಗೆ ನಿ  
ರಸ್ತಕಾಮನು ಮಾಡಿ ಮಾಡಿವನೆಂದು ತಿಳಿಯಿದವ

೫

ಮದ್ಯಭಾಂಡವ ದೇವನದಿಯೋಽ  
ಗದ್ವಿ ತೋಳಿಯಲು ನಿತ್ಯದಲಿ ಪರಿ  
ಶಿಧ್ವಾದುದೆ ಎಂದಿಗಾನರ, ಹರಿಷದಾಬ್ಜಗಳ  
ಬುದ್ಧಿಪೂರ್ವಕ ಭಜಿಸದವರಿಗೆ ಏ  
ರುದ್ಧವೆಸಿಸುವುವೆಷ್ಠ ಕರ್ಮ ಸ  
ಮೃದ್ಘಗಳು ದೂರಿತವನೆ ಕೊಡುತ್ತಿಹ ವಧಮು ಜೀವರಿಗೆ

೬

ಭಕ್ತಿಪೂರ್ವಕವಾಗಿ ಮುಕ್ತ  
ಮುಕ್ತ ನಿಯಾಯಮಕನ ಸರ್ವೇಣ  
ದ್ವಿಕ್ತ ಮಹಿಮೀಗಳನವರತ ಕೊಂಡಾಡ, ಮರೆಯದಲ್ಲಿ  
ಸಕ್ತನಾಗದೆ ಲೋಕವಾತ್ಮೆ ಪ್ರ  
ಸಕ್ತಿಗಳ ನೀಡಾಡಿ ಕೃತಿಸ್ತೂಲ  
ತುಮ್ಮಕ್ತ ಕರ್ಮವ ಮಾಡುತ್ತಿರು ಹರಿಯಾಜ್ಞಯೆಂದರಿದು

೮೦

ಲೋಪವಾದರು ಸರಿಯೆ ಕರ್ಮಜ  
ಪಾಪಪುಣಿಗಳಿರಿಂದ ನಿನ್ನನು  
ಲೇಖಿಸವು ನಿಷ್ಠಾಮಕನು ನೀನಾಗಿ ಮಾಡುತ್ತಿರೆ  
ಸೌಪರಣಿ ವರಪಹನು ನಿನ್ನ ಮು  
ಹಾಪರಾಧಗಳಿಂದ ಸದಲೈ ಸ್ವ  
ಗಾರಪವಗರ್ದೊಳಟಿಟ್ಟು ಸಲಹಾವ ಸತತ ಸುಖಸಾಂದ್ರು

೯೦

ಸ್ವರತ ಸುಖಮಯ ಸುಲಭ ವಿಶ್ವಂ  
ಭರ ವಿಶೋಕ ಸುರಾಸ್ರಾಚಿತ  
ಚರಣಯುಗ ಚಾವಾಂಗ ಶಾಬ್ದ ತರಣ್ಯ ಬೆತ್ತವನ್ಯ  
ವರಮ ಸಂದರ್ಭರ ಪರಾತ್ಮರ  
ಶರಣಜನ ಸರಧೀನು ಕಾಶ್ಯತ  
ಕರುಣ ಕಂಜದಳಾಕ್ಷ ಕಾಯಿನೆ ಕಂಗೊಳಿಪ ಸಿದ್ಧಾ

೧೯

ನಿಮ್ಮಲನು ನೀನಾಗಿ ಕಮ್ಮವಿ  
ಕಮ್ಮಗಳನು ನಿರಂತರದಲಿ ಸು  
ಧಮ್ಮನಾವ, ಕಗರ್ಮಿ ಸುತ ನಿಷ್ಠಾಭಾಷ ನೀನಾಗು  
ಭವ, ಗಭ್ರನ ಜನಕ ದಯಾದಲಿ  
ದುಮ್ಮತಿಗಳನು ಕೂಡದೇ ತನ್ನ ಯ  
ಹಮ್ಮಾಮೊಳಗಿಟ್ಟಿಫ್ಫಿಫ್ ಕಾಲದಿ ಕಾವ ಕೈಪೆಯಂದ

೨೧

ಕಲ್ಪ ಕಲ್ಪದಿ ಶರಣಜನ ವರ  
ಕಲ್ಪವೃತ್ತನು ತನ್ನ ಸಿಬಸಂ  
ಕಲ್ಪದನುಸಾರದಲ ಕೊಡುತ್ತಪ್ಪಫು ಘಲಾಫಲನ  
ಅಲ್ಪ ಸುಖದಾಪೇಕ್ಷೆಯಂದಹಿ  
ತಲ್ಪ ನಾರಾಧಿಸದಿರೆಂದಿಗು  
ತಲ್ಪಕನ ಕೈಸಿಲ್ಪದಾತೆಯಂತೆ ಸಂತೈಪ

೨೨

ದೇಶಭೀದಾಕಾಶದಂದದಿ  
ವಾಸುದೇವನು ಸರ್ವಭೂತನಿ  
ವಾಸನೆಸಿ ಚರಾಚರಂತಕ್ಕನೆಂದು ಕರೆಸುವನ.  
ದ್ವೇಷ ಸ್ವೀಕೋದಾಸಿನಗಳ  
ಶ್ಲೀ ಶರೀರಗಳೊಳಗೆ ಅವರೋ  
ವಾಸನೆಗಳಂದದಲಿ ಘಲವೀವನು ಪರಬ್ರಹ್ಮ

೨೩

ಸಂಚಿತಾಗಾನಿಗಳ ಕರ್ಮಾನಿ  
 ರಿಂಚಿ ಇನಕನ ಘಟಿಸಿ ಕೆಡುವವು  
 ಮೀಂಚಿನಂದದಿ ಪ್ರೋಫೆಸ್‌ತ್ರೆ ಮ ಹೈದಾಂಬರದಿ  
 ವಂಚಿಸುವ ಜನರ್ಹಲ್ಲಿ ಶ್ರೀವ  
 ತಾಂಚಿತಸ್ವದ್ವಾಕ್ ತಾನಿ  
 ಷ್ಟುಂಜೆಬನ ಸುಸ್ರಿಂಯ, ಸುರಮುಸಿಗೇಯ ಶುಭಕಾಯು

೮೬

ಕಾಲದ್ವಾ ಸುಕರ್ಮ ಶುದ್ಧಿಯ  
 ಹೇಳುವರು ಅಲ್ಪಾಗೆ ಇವನಿ  
 ಮೂರ್ಕಾಲಗ್ಗಿಸ, ವವಲ್ಲ ಪಾಪಗಳೆಲ್ಲ ಕಾಲದಲ್ಲಿ  
 ಕ್ಷೇತ್ರಾರೇಯಂತವನ ಪದ  
 ಷ್ವಾಂಯಿಸಿ ತ ತಿಸದಲೆ ನಿತ್ಯದಿ  
 ಬಾಲಿಶರ, ಕರ್ಮಾದಿಗಳಿ ತಾರಕವೇನ, ತಲಿರ, ತಿಜರು

೮೭

ಕರುಲ ಸಂಭವ ಶವ್ರ ಶಕ್ತಿ  
 ದ್ವಾನರರೆಲ್ಲರು ಇವನ ದುರತ್ತಿ  
 ಕರುವ ಮಹಿಮೆಗಳ ಮನವಚನದೆಂ ಪ್ರಾಂತಗಳಾಗಳಲೆ  
 ಶ್ರುತಿತರಾಗಿ ಪದಾಭ್ಯ ಕೆಲ್ಲಿ  
 ದುರಮನೆಂಳನಾಶ್ರಯಿಸಿ ಉತ್ಸೈ ದ್ವೀ  
 ರಮಣ ಸಂತೃಪ್ತಿಸೆಂದು, ಪೂರ್ಧಿಪರತ್ತಿ ಘರ, ತಿಖುಂದೆ

೮೮

ವಾರಿಚರವೈಸುಪುವು ದದ್ರಾರ  
 ತಾರಕೆಗಳಂದರಿದು ಭೀಕವ  
 ನೆಂರ ಜಲಧಿಯ ದಾಟ, ವೇನು ಎಂಬುವನ ತೆರನೆಂತೆ  
 ತಾರತಮ್ಯ ಜಾಖಾನ ಶಿಲನ್ಯಿರು  
 ಸೂರಿಗವ್ಯಾನ ತಿಳಿಯಲರಿಯದೆ  
 ಸೌರ ಶೈವಮತಾನುಗರನನು ಸರಣಿ ಕೆಡುತ್ತಿಹರು

೮೯

ಕ್ಷೋಣಿಪತಿಸುತನೆನಿಸಿ ಕೈದು  
ಗ್ರಾಣಿಗೊಡ್ಡುವ ತೆರದಿ ಶುಮಾನಂ  
ಧೇನು ನುನೆಯೋಖಗಿರಲು ಗೋಮಣ ಬಯಸ, ವಂಚದಲ  
ವೇಳಾಗಾನ ಪೀರಿಯಾನ್ಹಿಕ ಶು  
ಖಾಸಾಧನ ಬೇಡದಲೇ ಲಕ ನಿಾ  
ಪೂರಾನಾಧನ ಪಾದಭಕ್ತಿಯ ಬೇಡ, ಕೊಂಡಾಡು

೨೦

ಉದಯವ್ಯಾಪಿಸಿ ದಶ ಪೌಣಿಮ  
ವಧಿಕಾರಾನುವು ಶ್ರವಣ ವಧಿಕಿತು  
ಸದನವೈದಿರ ನೂಢ್ರತೆರದಂದದಲಿ ಹರಿಸೇವೆ  
ಪಿಟ ನಿಪೇಧಗಳೇನು ನೋಡದೆ  
ವಿಘಾತಿರು ನಿತ್ಯದಲಿ ತನ್ನ ಯ  
ಸದನಮೋಳಗ್ರಾಭಿಟ್ಟು ಸಲಯ, ವ ಭಕ್ತವತ್ತಲನು

೨೧

ನಂದಿವಾಹನ ರಾತ್ರಿ ಸಾಧನೆ  
ಬಂದ ದ್ವಾದಶಿ ದಶಪು ಪೈತ್ಯತ್ಕ  
ಸಂಧಿಹಿತ ಸಮಯದಲಿ ಶ್ರವಣವ ತ್ವಚೆಸುವಂತೆ ಸದಾ  
ನಿಂದೆಯಿಂದಲಿ ಬಂದ ದರವ್ಯವ  
ಕಂದೆರೆದು, ನೋಡದಲೇ ತೀಮಾಣ  
ನಂದ ತೀಥಾಂತಗ-ತನ ಸರ್ವತ್ರ ಭಜಿಸುತ್ತಿರು

೨೨

ತೀಮನೋರವ, ಮೇರು ತಿಕಾಕು  
ದ್ವಾಮು ಸತ್ಯಲ್ಯಾಣಗುಣ ನಿ  
ಸ್ವೀಮ ಪಾವನನಾಮ ದಿವಿಜೀಂದಾಧ್ಮಾಮ ರಘು, ರಾಮ,  
ಪೈರ್ಮಾಪೂರ್ವಕ ನಿತ್ಯ ತನ್ನ ಮು  
ಹಾಮಾಹಿನೇಗಳ ತುತಿಸುವರಿಗೆ ಸು  
ಧಾವ, ಗೋಲಿದಂದದಲಿ ಅಶಿಳಾಧ-ಗಳ ಕೊಡುತ್ತಿರು

೨೩

ತಂದೆ ತಾಯ್ದ ಇ ಕುರುಹೆನರಿಯಾದ  
ಕಂಡ ದೇಶಾಂತರದೊಳಗೆ ತ  
ನ್ನೊಂದದಲ್ಲಿ ಇನ್ನುವರ ಜನಸೀಜನಕರನು ಕಂಡು  
ಹಿಂದೆ ಎನ್ನುನು ಪಡೆದವರು ಇವ  
ರಂದದಲ್ಲಿಪ್ಪರಲ ನಾನವ  
ರೆಂದು ಕಾಣಬೇನೆನೆನೆ, ತ ಹುಡುಕುವ ತೆರದಿ ಕೋಂವಿದರು

೨೭

ಕುತ್ತಿಪುರಾಣ ಸಮಾಹೆದೊಳು ಭಾ  
ರತ ಪ್ರತಿಪ್ರತಿ ಪದಗಳೊಳು ಸಿ  
ಚೀತನ ಗುಣರೂಪಗಳ ಪ್ರಥಮಕುತ ಪರಾವ ಹರುಷದಲ್ಲಿ  
ಮತಿಯಾತರು ಪ್ರತಿದಿವಸ ಸುರ  
ಷ್ವತ ಸಮುದ್ರದಿ ರಘುರಿಯಂದದಿ  
ಷತತ ಸಂಚರಿಸುವರು ಕಾಣಬ ಉನಲವಿಕೆಯಿಂದ

೨೮

ಮತ್ತು ಕೀತನ ಒನಕ ಹರಿ ಶ್ರೀ  
ಪತ್ತಲಾಂಭನ ಸ್ವಿ ಶರಣ ಒನ  
ಪತ್ತಲಾವರಾರ್ಹೀಹ ವೈಕುಂಠಾಲಯ ನಿವಾಸಿ  
ಚಿತ್ರಾಲಿಪ್ಪದ ಸಲಹೆನಲು ಗೊಂ  
ಪತ್ತಾ ಧ್ವನಿಸಿಗೆದಗುವತೆರದಿ ಪರ  
ಮಹಂತ್ತಹದಿ ಬಂದೆಹಿದಗುವನು ಸಮಾತರರ ಬಳಗೆ

೨೯

ಷಾರಿಗಳಿಗೆ ಸಮಾಪಗ ದುರಾ  
ಜಾರಿಗಳಿಗೆಂದೆಂದು ದೂರಾ  
ದೂರಾರತರ ದುರ್ಭಾನೇನಿಸುವನು ದೃತ್ಯಾಸಂತತಿಗೆ  
ಸಾರಿ ಸಾರಿಗೆ ನೆನೆವರ ಸಂ  
ಸಾರವೆಂಬ ಮಹೇಂರಗಳೆ ಸ  
ಹಾರಿಯೇನಿಸಿ ಸದಾ ಸುಸೌಖ್ಯನ್ನಿಂದ ಸುಜನಿಗೆ

೩೦

ಜ್ಯೋಂಜ್ಯೋಂಯ ಜ್ಯೋಂತ್ಯೋಂಬಳಿ  
 ಧಾನದಿಂ ಬುದ್ಧಿಗಳಿಂದಿ  
 ಷಾಸದಲಿ ನೇಲೀಸಿದ್ದ ಕರವತ ತತ್ತ್ವದಾಜ್ಯೋಯಿದಿ  
 ಭಾಸಮಂಡಲಗ ಪ್ರದರ್ಶಿತ  
 ತಾಸೆಸಿ ವರವಾಗುವನು ಶ್ರಕ್ಷ  
 ಶ್ರಾನಕಾದಿ ಮುಸೀಂದ್ರ, ಹೃದಯಾಕಾಶ ಗತಜಂದ್ರ

೭೮

ಹೈ ಧಯಗೋಂಸುಗ ಪ್ರೋಗಿ ಕಾನನ  
 ಬದರಿ ಫಲಗಳಿಂದ್ದೇಸ್ವಯಂದಲ  
 ಪ್ರಾಚೀನೀಂಗಿ ನಿಗಬಿದ್ದ ಭಾಯ್ಯಿರೆದವನ ತರದಂತ  
 ಸೀ ಸಿರೆನ ಪ್ರಾಜಿಸಿದ ಸಿಸ ಇ,  
 ಖಾದರಕೆಂಂಸ ಗ ಸಾಘಲಿಂಗ  
 ಪ್ರದರ್ಶಿಕರಾರ್ಥ, ಸರತ ಒಂದಿರು ಜನದೂತಗೆ

೭೯

ಚಕ್ರ ತಂಗದಾಭ್ಯಾಧರ ದುರ  
 ತಿಕ್ರಿಪು ದ ರಾವಾಸಿ ರಿಧ ತಿವ  
 ಶಕ್ರ ಸೂರ್ಯಾದ್ರ ಸರ ಪ್ರಾಯ್ಯಾಸದಾಭ್ಯಾಧ ನಿಲಂಭಿ  
 ಶಕ್ರತಿಷ್ಯಾಸ ಅಶ್ವವೇಂಧ  
 ಸ್ವಕ್ಷಯವ ಕಡಿಸಬ್ಬಾಂಡಿಂಡನ  
 ಶಿಕ್ರನಿಸಿ ಜಾಯ್ಯಾವಿಯ, ಸಡದ ತ್ರಿಂಕರ್ಮಾಧ್ಯಯನು

೮೦

ಶಕ್ತಿರೆನಿಸುವರಿಲ್ಲ ಹರಿವ್ರತಿ  
 ರಿಕ್ತ ಸರಗಳಿಂಳಗೆ ಸಫೋ-  
 ದಿಕ್ತನೆನಿಸುವ ಸರ್ವರಿಂದಲಿ ಸರ್ವಕಾಲದಲಿ  
 ಭಕ್ತಿಪೂರ್ವಕವಾಗಿ ಅನ್ಯ ಪ್ರ  
 ಸಕ್ತಿಗಳ ನೀಡ್ಯಾಡಿ ಪರಮಾ  
 ಸಕ್ತನಾಗಿರು ಹರಿಕಥಾಮೃತಪಾನ ವಿವಯದಲೆ

೮೧

ಪ್ರಜತಿಕಾಮದ ಭಕ್ತಿ ಚಿಂತಾ  
 ಮಣಿ ಮಣಿಮಯಾಧರಣ ಭೂಷಿತ  
 ಶ್ವರಣಿ ಗುಣತ್ಯರು ದೂರವಚೀತ ಗಹನ ಸನ್ಮಿಮ  
 ಎಣಿಸಭಕ್ತರ ದೋಷಗಳ ಕುಂ  
 ಭಣಿಜೆಯಾಣಿ ಶರಣ್ಯ ರಾಮಾ  
 ಪರಜವೇನಲು ಕೃತ್ಯಾಂಡ ಶಬರಿಯ ಘಲವ ಪರಮಾತ್ಮೆ ೨೭  
 ಬಲ್ಲಿನೆಂಬುವರಿಲ್ಲ ವಿಂತನ  
 ಸೊಲ್ಲಿನೆಂಬುವರಿಲ್ಲ ಲೋಕದೊ  
 ಓಲ್ಲದಿಹ ಸ್ಥಳಪಲ್ಲವೈ ಯಜ್ಞಾತಜನರಿಳಿ  
 ಬೆಲ್ಲಿದಚ್ಚಿನ ಬೊಂಬೆಯಂದದ  
 ಲೀಲಿರೂಳಗಿರತಿಪ್ಪು ತೀ ಏಕ  
 ಸಲ್ಲಿಗಿವಗೆಣಿಯಿಲ್ಲ ವರ್ಕುಷಿನ ಲ್ಲಿ ಒಗಕೆಲ್ಲಿ ೨೯  
 ಶಬ್ದಗೋಚರ ತಾರ್ಕಾರ್ಥಿಕರ  
 ನಬ್ಬಿವಾಡನನನುಜ ಯಾದುವಂ  
 ತಾಬ್ಜಿ ಚಂದ, ಮನಿರುಪಮ ಸುಸ್ನಿಸ್ಸಿಂಹ ಸವಿತ್ರಸನ್ನ  
 ಉಳ್ಳವಾಗುವ ತನ್ನವಗೆ ಪಾರ  
 ರಬ್ಜ ಕವ್ಯಾಗಳುಳಿಸಿ ತೀವ್ಯದಿ  
 ಕ್ಷೇತ್ರ ಪಾನಕನಂತೆ ಬಿಡದಿಪ್ಪನು ದಯಾಸುಂದ, ೨೪  
 ತೀವರಿಂಜಾದ್ಯಮರ ವಂದಿತ  
 ನೀ ವಸುಂಧರಯೋಳಗೆ ದೇವಕಿ  
 ದೇವಿ ಜರರದೊಳಿಳವತರಸಿದನು ಅಜನು ಜನದಂತೆ  
 ರೇವತೀರಮಣಾನುಜನು ಸ್ವಾಪ  
 ದಾವಲಂಬಿಗಳನು ಸಲಹಿ ದೈತ್ಯ  
 ತ್ಯಾವಳಿಯ ಸಂಹರಿಸಿದ ಒಗನ್ನಾಧ ಸಿರ್ಲನು ೨೫  
 ಅಂತು ಸಂಧಿ ರಾಕ್ಷೇ ಪದ್ಯಗಳು ಖಾಂಕ್ಯಾ ಮಾಂಗಳಂ

## సంధి ۹۰ “గుణతారత్నమ్మ సంధి”

తరి: २०

ఇరిచ్ఛామృతశార గురుగల  
శరుణదిందాబసికు పేటువే  
పరమాభగవద్గుర్తిరిద నుదశది కేటుక్కాచు

చ

తీథరాదుగూమనోరమ  
వేధముతు సుమనసగణ శనూ  
రాధిత పదాంభోఽజగదంతబు-పుచ్ఛాయష్ట  
గోధరఫణపరాతపత్రు సి  
షేధచోష విజిత, శము స.  
భూధ సుఖమయగూత్ర పరమ. పనిత్ర సుజరిత్ర

ఱ

నిత్య నిముల నిగమవేదాయై  
త్వత్తి స్తుతిలయ దూరవజ్ఞత  
స్తుత్య పూజ్యప్రసిద్ధ ముక్తముక్తగణ సంమ్మ  
సత్యకామశరణ్య శాశ్వత  
భృత్యవత్సుల భయనివారణ  
ఆత్మద్విక సంప్రియతను ఒగన్నాధ మాంపామి

౭

పరమపురుషన రూప గుణవన,  
సంసికాంబళు ప్రవక్తదందది  
నీరుపమాళు నిద్రాఖి సుఖసంపూర్ణశ్శిసువల.  
హరిగె ధానుత్రయవసిసి ఆ  
భరణ వసనాశుధగుణి  
ద్వరిగళను సంకేరిసువళు అక్షరభసికొండు

ఉ

ಈತಗಂತಾನಂತ ಗುಣದಲ್ಲಿ  
 ಶ್ರೀ ತರುಣಿ ತಾಂ ಕಡವೆಯೆನಿಸುಳು  
 ನಿಂತಮುಕ್ತುಳು ನಿನಿಕಾರಳು ಶ್ರಿಗುಣ ವಚೀತಳು  
 ಧೋತಪಾನೆ ನಿರಿಂಜಪವನರ  
 ಮಾತೆಯೆನಿಸ ಮಹಾಲಕ್ಷ್ಮಿ ನಿ  
 ಖ್ಯಾತಳಾಗಿಹಳ್ಳಿಕಾಂದಿ ಶ್ರುತಿ ಪುಣಾಣದೀಳು

೫

ಕಮಲಸಂಭವ ಪವನದೀನ-ರು  
 ಸಮರು ಸಮರತೀರ್ಥಗಳು ರದ್ವಾ  
 ದ್ಯುಪುರಗಳ ಸಂಸೇನಿತಾರಂಬಿತಕ್ಕೆನಾನುಕರು  
 ಡಾಮಾರಿಗೆ ಪರಮಲಕ್ಷ್ಮಿ ತಾನ,  
 ಶ್ರುತಿನುಳು ಕೊಂಬಿತ್ಯಜಾತಿ ಗಳಾದಿಂ  
 ದಸುತ ಸ ನಿವಾತಾನಾನರಂಪರ ಬ್ರಹ್ಮವಾಯ ಗಳು

೬

ಪತಿಗಳಿಂದ ಸರಸ್ವತೀ ಭಾ  
 ರತಿಗಳಧನರು ನೂರಾಗುಳ ಪರಿ  
 ನಿತ ಉಜ್ಜಾತ್ಯವರಮಾಬಲ ಜ್ಞಾನಾದ ಗ್ರಂಥಿಂದ  
 ಅತಿಶಯಳು ವಾಗ್ದೀನಿ ಶ್ರೀ ಭಾ  
 ರತಿಗೆ ಪದದ ಸ್ರಯುಕ್ತಿ ವಿಧಿ ಮೂ  
 ರುತರ ಹೋಲ್ಮಿಂತಿಪುರ, ಸದ್ಗುರುತ್ಯಾಜಿ ಕೊಂಸದರು

೭

ಖಿಗವ ಘಣಿಪತಿನುಡರು ಸಮರಾ  
 ಣಿಗೆ ಶತಗಳುಧನುರು ಮುಂಪ  
 ಪೀರಿಲೆನಿಸುವನು ಶಂಖವದಿಂದಲೀ ಶ್ರಿಯಂಬಕಗೆ  
 ಸಗಧರನ ಷಣ್ಣಿಷಿಯರು ಪ  
 ಸ್ವಾಗ ವಿಭೂವಣಗಿಂತ ನೊನಕೆ  
 ಮಗಳು ವಾರುಣಿ ಸೌಪರಣಿಗಳಿಗಧಿಕವರಡುಗಳ

೮

ಗರುಡಶೇಷ ಮಹೇಶರಿಗ ಸೌ  
ಪರಣಿ ಪಾರಣಿ ಪೂರ್ವತಿಯು, ಮುನಿ  
ವರ, ದಶಾಧವು ವಾರ, ಜಿಗೆ ಕಡವೆನಿಸ ವಕು ಗೋರಿ  
ಕರನ ಮಡವಗೆ ಹತ್ತುಗುಣದಲಿ  
ಸುರನಕಾಮರು ಕಡವೆ ಇಂದಿಗೆ  
ಕೊರತಯೆನಿಸುವ ವನ್ನಧನು ಪದದಿಂದಲಾವಾಗ

೩

ಈರುಂದ, ಗುಣಕಡವೆಯಾದೆಂ  
ಕುರಿಕ ಪೂರ್ಣಾಂಶು ಮನೋಽನ  
ಗಾರಿಗಳಿಗನಿರ್ದ್ಯಾರತಿ ವನ್ನದ್ವಾಕ್ಕು ಗುರುತಾಹಿಯು  
ಆರುಒಂದನೆನೆ, ಪೂರ್ಣಸಿಂದಲಿ  
ಹತ್ತೇರನಸಿಪರೆ, ಹತ್ತು ಗುಣದಲಿ  
ಮಾರ್ತಾದ್ಯಂಗ್ರಂಥಾದು ಗುಣಾಂಧವನ್ನು ಪರಾಖ್ಯಾ

೪

ಗುಣದ್ವಾಯ ಗುಂಟು ಕಡವೆ ಸ್ವವಹಗೆ  
ಇನಶತಾಂಕ ಯನ್ನಸ್ವಯಂಭಾವ  
ವನ್ನಮಾಡದ ತತ್ತರಾಸ ನಾಲ್ಕರು ವಾದ ಪಾದಾಧರ  
ವನಧಿ ನೀಂಜಪದಾಧರ ನಾರದ  
ಮುನಿಗೆ ಘೃಗ್ರಾಮಿಗ್ರಿ ಪ್ರಸೂತಿಗ  
ಇನ್ನನುವರು ಪಾದಾಧರ ಗುಣದಿಂದಧವುರಹಿದೆಂದು

೧೦

ಹತ್ತೇವಹಗೆ ದ್ವಿಗುಣಾಧಮರು ವಿಧಿ  
ಸುತ ಮರಿಂಚಾಯಿದಿಗಳು ಸ್ವೇವ  
ಸ್ವೇತನು ವಿಶ್ವಾಸುತ್ತರಿಗೆ ಕಿಂಚಿದ್ಗ್ರಾಣಾಧಮರು  
ಪೃತಿವರ ಜಗನ್ನಿತ್ತರವರನಿರ  
ರುತಿಯು ಪೂರ್ವಹಿತಾರರಿಗೆ ಕಿಂ  
ಚಿತು ಗುಣಾಧಮನಧನಪ ವಿಷ್ಣುಕ್ಸೇನರೆನಿಸುವರು

೧೧

ಧನಪ ವಿಷ್ಣುಕ್ಷೇನ ಗೌರೀ  
 ತನಯಿಗಿ ಉಕ್ತೇತರರು ಶಮು  
 ರೆನಿಸುವರು ಎಂಭತ್ತೈಪ್ರದು ಜನ ಶೇಷ ಶತರೆಂದು  
 ದಿನಪರಾರೇಳಿಧಿಕ ನಾಲ್ಕು  
 ತ್ತನಿಂಬ ರೇಖ್ಪಸುರುದ್ರರೀರ್ಪೈ  
 ದಸಿತು ಸಿಕ್ಕೇದೇವ ಮಧುವಶ್ವನಿ \*ಮಿತುರು ಧರಣಿ

೮೩

ಇವರಿಗಂತಲ ಕೊರತೆಯೆನಿಷರು  
 ಚ್ಯಾವನ ಸನಕಾದಿಗಳು ಪಾವಕ  
 ಕವಿಯುಂಬಿಧ್ಯಜಯಂತ ಕರ್ಣವ ಮಸುಗಳೇಕದಶ್ಚ  
 ಧ್ರುವನಹುಷ ಶಿಂಬಿಂದು ಚ್ಯಾಹಯ  
 ವನವಯಂತಿ ಏರೂಂಚನನ ಸಿಜ  
 ಕುವರ ಒಲಿ ಮೊದಲಾದ ಸಹ್ಯೇಂದ್ರರು ಕಕ್ಷಸ್ತಗಯ

೮೪

ಪೃಥುಭರತ ಮಾಂಧಾತ ಸ್ವಿಯ  
 ಪ್ರತ ಮರುತ ಪ್ರಯ್ಯಾದ ಸುಪರೀ  
 ಹೀತ ಹರಿಷ್ಯಂದ್ವಾರಂಬರೀಷೋತ್ತಾನಮಾದಮುಖಿ  
 ಶತಸುಪುಣಿಶ್ಲೋಕರು ಗದಾ  
 ಭೃತಗದಿಷ್ಠಾನರು ಸುಸ್ವಿಯ  
 ಪ್ರತಗೆ ದ್ವಿಗುಣಾಧಮರು ಕರ್ಮಾಬರೆಂದು ಕರೆಸುವರು.

೮೫

ನಳಿನಿ ಸಂಜಕ್ಕಾರೋಹಿಣೇ ಶಾ  
 ವರಲ ನಿರಾಟ್ಯಜನ್ಯರಧವರು  
 ಎಲರಸಿತನಮಾಡದಿ ದ್ವಿಗುಣಾಧಮಧು ಬಣಿಂಬೋಳಗ  
 ಚಳಮಯ ಬುಧಾಧಮನು ದ್ವಿಗುಣಿಡ  
 ಕೆಳಗೆನಿಸುವ ರುಷಾಶನೈಶ್ವರ  
 ರಿಳಿಗೆ ಈರುಗುಣಾಧಮರಂಷಾದೇಸಿ ದೇಸೆಯಿಂದ

೮೬

\*ಮಿತುರು =ಮಿತ್ತ-

ಎರಡುಗುಣ ಕವಾರ್ಥಿಪತಿ ಪ್ರ  
ಷ್ವಾರ ಕಡವೆಯಾಜಾನ ದಿವಿಚರು  
ಬಿರಪಿತ್ತುಗಳಿಂದುತ್ತಮರು ಕೆಂಕರರು ಪ್ರಷ್ವಾರಗೆ  
ಸುರಪನಾಲಯ ಗಾಯಕೇತ್ತನು  
ರೆರಡಯಿದು ಗುಣದಿಂದಧಮತ್ತು  
ಬುರಗೆ ಸಮನವಕೋಟಿ ಖುಷಿಗಳು ಸೂರೆ ಒನ್ನರುಳಿದು ೮೯

ಅವರವರ ಪಶ್ಚಿಮಾರು ಅಸ್ವಾರ  
ಯಾವತ್ತಿಯರು ಸಮವುತ್ತಮರನುಳಿ  
ದವರರನಿಹರು ಮನುಜ ಗಂಧನೆರು ದ್ವಿಷಡ್ಗಳಿದಿ  
ಕುವಲಯಾಧಿವರೀರಯಿದು ಗುಣ  
ವವನಿಸರ ಸ್ತ್ರೀಯರು ದಕ್ಷಿಂತ್ತುರ  
ನವತ್ತಿ ಗುಣದಿಂದಧಮರೆನಿವರು ಮಾನುಷೋತ್ತಮರು ೯೦

ಸತ್ಯ ಸತ್ಯರು ಸತ್ಯರಾಜನ  
ಸತ್ಯ ತಾಮುಷ ಮೂರವರೂ ರಜ  
ಸತ್ಯರಧಿಕಾರಿಗಳು ಭಗವದ್ಧಕ್ತಮೆನಿಸರು  
ನಿತ್ಯಾಬದ್ಧ ರಚೀಂರಜರು ಉ  
ತ್ಯಾತ್ಮ ಭೂಸ್ವಾಗ್ರಂಥೀಳು ನರಕದಿ  
ಪೃಥ್ವೀಯಾಳು ಸಂಚರಿಸುತ್ತಪ್ಪರು ರಜಸ್ತುಮಸರು ೯೧

ತಮಸು ಸಾತ್ಯಾರೆನಿಸಿಕೊಂಬರು  
ಅಮಿತನಾಷಾತ್ಯಾಸುರಗಣವೈರಿ  
ತಮಸ ರಾಜಸವೇನಿಸಿಕೊಂಬಾದು ದ್ವೈತ್ಯಸಮುದಾಯ  
ತಮಸ ತಾಮಸ ಕಲಿಪ್ಪರಂಧಿಯು  
ಅಮಿತ ದುಗುಣ ಪೂರ್ಣ ಸವಾರ  
ಧಮರೊಳಧಮಾಧಮ ದುರಾತ್ಮನು ಕಲಿಯೆನಿಸಿಕೊಂಬ ೯೨

ಇವನ ಪ್ರೇರಣ ವಾಸಿ ಜೀವರು  
 ಭುವನ ಮೂರಳಳಿಲ್ಲ ನೋಡಲು  
 ನವನಿಧಿ ದ್ಯೈಷಗಳ ಗಾಕರನೆನ್ನಿಕೂಳಿತಿಪ್ಪ  
 ಬವರದಲಿ ಬಂಗಾರದಲಿ ಸಟಿ  
 ಯುವತಿದ್ಯೂತಾವೇಯ ಮೃಹದಲಿ  
 ಕವಿಸಿ ಮೋಹಿಸಿ ಕೆಡಿಸ, ವನ್ನು ಎಂದರಿದು, ತ್ಯಜಿಸ-ವ್ಯಾದು      ೩೦

ಶ್ರೀವಿಧಜೀವ ಸ್ರತತಿಗಳ ಸ  
 ಗ್ರಂಥಾಯಾಣ್ಣಾಲಯನು ಸ್ನಿಂಫಿ  
 ಯುವತಿಯರ ಒಡಗೂಡಿ ಕ್ರೀಡಿಸುವನು ಕ್ಷಾವಾಸಾಂದ,  
 ದಿನಿಚ ದಾನವ ತಾರತಮ್ಯದ  
 ನಿವರ ತಿಳಿವ ನುಡಾತ್ಮಿಗಿಂ ಬಾ  
 ಸ್ನೇಹಿರಸವಿ ತಾನೇಂಲಿದು ಉದ್ದರಿಸುವನು, ಭವನಿಂದ      ೩೧

ದೇವದ್ವೀಕ್ಷಿರ ತಾರತಮ್ಯವು  
 ಪೂರ್ವಮಾನಿ ವರತಾನುಗರಿಗಿದು  
 ಕಂಬಲಾವಕ್ಕೆಕವು ತಿಳಿವುದು ಸವಾ-ಕಾಳಿದಲಿ  
 ದಾನತೀವಿ ಸಾಪಾಟಿವಿಗೆ ನವ  
 ನಾವೆಯೆಸಿಪ್ಪಿದು ಭವಸಮಾದ್ರಕೆ  
 ವಾವಟಿಗ ವೈಕುಂರ ಲೋಕಕಿದೆಂದು ಕರಸುಪ್ಪನು      ೩೨

ತಾರತಮ್ಯ ಜ್ಞಾನಮುಕ್ತಿ  
 ದಾಪ್ಯರವೆನಿಪ್ಪಿದು ಭಕ್ತಿಒನರಿಗೆ  
 ತೋರಿ ಪೋಳಿ ಸುಖಾಭಿಧಿಯೋಳು ಲೋಲ್ಯಾಚುಪ್ಪದು ಬಿಧರ  
 ಕ್ಷಾರ ಮಾನವರಿಗಿದು ಕಣಾಕ  
 ರೋರವನೆನಿಪ್ಪದು ನಿಶ್ಚಯದಲಿ ಅಧಿ  
 ಕಾರಿಗಳಿಗಿದನರುಪ್ಪಿದು ದುಷ್ಟತಿಗಳ ಬಿಟ್ಟು      ೩೩

ಹರಿಶಿರಿ ವಿರಂಬಿರ ಭಾರತಿ  
 ಗರುಡ ಘಟಿಪತಿ ಪಣ್ಣಿಹಿಷಿಯರು  
 ಗಿರಿಜೆ ನಾಕೇಶಸ್ವರ ವಾರಾನಿಯದ್ವಾ ಕಚಿ  
 ಗುರು ರತೀ ಮನು ದಕ್ಷ ಪ್ರವಹಾ  
 ಮರುತ ಮಾನನಿ ಯಮ ಶಶಿ ದಿವಾ  
 ಕರ ವದುಣ ನಾರದ ಸುರಾಸ್ಯ ಸ್ರಸೂತಿ ಧೃಗುಮನಿಸು

೨೪

ವೃತ್ತಿಜಾಸನ ಪುತ್ರರೆಸಿಸುನ  
 ವೃತ್ತಿವರತಿ ಮರೀಚಿ ವೈವ  
 ಸ್ವತನು ತಾರಾವಿತ್ರನಿರರೂತಿ ಪ್ರವಹ ಮಾರುತನ  
 ಸತಿಧನೇಶಾಶ್ವನಿಗಳೊಂಗುಣ  
 ಪತಿಯು ವಿಷ್ಣುಕ್ಷೇಂದ್ರ ಶೇಷ ಸು  
 ಶತರು ಮಂಸಿಗಳ ಚಿದ್ರುಜ್ಯಾನನ ಮಂಸಿಗಳಿಗೆ ನಮಿವೆ

೨೫

ಶತಸುವುಣ್ಣಿಪ್ಲಾಂಕರನಿಸುವ  
 ಕ್ಷಿತಿಪರಿಗೆ ನಮಿಸುವೆನು ಭಾಗೀ  
 ರಥಿ ವಿರಾಣ್ಣಿಂಭಾಂನ್ಯ ರೋಂಹಿಣಿ ಶಾಮಾಲಾ ಸಂಜ್ಞಾ  
 ಹುತವಹನ ಮುಹುಳಾಬು ಧೋಮಾ  
 ಕ್ಷತಿಕನ್ಯೇಶ್ವರ ಪ್ರಷ್ಣರರಿಗು  
 ನತಿಸಿ ಬಿನ್ನೇಶ್ವಸುವೆನೆ, ಖಕ್ಕೆ ಇಂದ್ರಾನನಿಯಶೇಂದು

೨೬

ನೂರಧಿಕವಾಗಿಪ್ಪ ಮತ್ತಿದಿ  
 ನಾರು ಸಾವಿರ ನಂದಗೊಂಪ ಕು  
 ಮಾರನಧಾರಂಗಿಯರಗಸ್ತಾ ಶಿದಿಕ ವಂಸಿತ್ವರರು  
 ಉನರ್ವಶಿಯಿ ನೊದಲಾದ ಅಪ್ಪರ  
 ಸಾರಿಯರು ಶತತುಂಬಾರರು ಕಂ  
 ಸೂರಿ ಗುಣಗಳ ಕೀರ್ತಿ ನೇಯ ಮಾಡಿಸಲಿ ಎನ್ನೊಂದು

೨೭

ಪಾವನರು ಶಂಚಿಶುದ್ಧ ನಾಮಕ  
 ದೇವತೆಗಳಾಜಾನ ಚಿರ ಷಿತ್ತು  
 ದೇವನರ ಗಂಧನ-ರವನಿವ ಮಾನುಷೋತ್ತಮರು  
 ಈ ವಸುಮತಿಯೊಳ್ಳು ವೈಷ್ಣವ  
 ರಾವಳಿಯೋಹರೆಂದು ಸಿತ್ಯದಿ  
 ಸೇವಿವುದು ಸಂತೋಷದಿಂ ಸರ್ವಕಾರದಲಿ

೭೮

ಮಾನುಷೋತ್ತಮರನು ಹಿಡಿದು ಚತು  
 ರಾನನಾಂತ ಶತೋತ್ತಮತ್ವ ಕ್ರಿ  
 ಮೇಂಣ ಚಿಂತಿಪ ಭಕ್ತರಿಗ ಚತುರಸಿಧ ಪುರುಷಾಧ  
 ಶೀರ್ಣಿಧ ಒಗನ್ನಾಧ ನಿರ್ದೂಲ  
 ತಾನೆ ಒಲಿದಿವನು ಸಿರಂತರ  
 ಸಾನುರಾಗದಿ ಪರಿಸುವುದ ಶಾಂಜ್ಞರಿದ ಮರಹದಿ

೭೯

ಅಂತು ಸಂಧಿ ಅಂಕ್ರೆ ಪದ್ಯಗಳು ಉಂಟ್ಕೆ ನುಂಗೆಽಂ

ಶ್ರೀ ಕೃಷ್ಣವಾಣಮಸ್ತು

— — — — —

## ಎಂದಿ ಅಗ “ಆವೇತಾವತಾರಬೃಹತ್ತಾರತಮ್ಯ ಸಂದಿ”

ಹಂ: ೨೦

ಹರಿಕ್ಷಾಮ್ಯಕಸಾರ ಗುರುಗಳ  
ಕರುಗದಿಂದಾವನತು ಹೇಳುವೆ  
ಪರಮ ಭಗವದ್ವಕ್ತುರಿದನಾದರಬ ಕೊಳುವುದು

೪

ಹರಿ ಸರಿ ವಿರಂಚಿರ ಮುಖ ನ  
ಜರರ ಆವೆ ಶಾವತಾರ್ಥ  
ಸ್ತುರಸು ಗುಣಗಣ ಸರ್ವಕಾಲದಿ ಭಕ್ತಿಪೂರ್ವಕೆಂದಿ | ಸರಿದ ಸಂಖಯನೀ

ವಿಾನ ಕೂರ್ವಾಕೋರ್ಧ ನರಹೆ  
ವಾಣವಕ ಭೃಗುರಾಮ ದಶರಥ  
ಸೂನು ಯಾದವ ಬುದ್ಧ ಕಲ್ಯಾಂ ಕಾಂತ ವೈಂತ  
ಶ್ರೀನಿವಾಸವ್ಯಾಸ ಮಿಶ್ರಜ ಹ  
ಯಾನನಾ ನಾರಾಯಣೇ ಹಂ  
ಸಾನಿರುಧ ಶ್ರಿವಿಕ್ರಮ ಶ್ರೀಧರ ಹೃಷಿಕೇಂತ

೯

ಹರಿಯು ನಾರಾಯಣನು  
ಸುರ ಕುಲಾಂತಕ ಸೂರ್ಯ ಸಮೃಭ  
ಕರಸುವನು ಸಿದ್ರಾಷ್ಟ ಸುಖ ಪರಿಪೂರ್ಣಾತಾನೆಂದು  
ಸರುವ ದೇವೀತ್ತುಮನು ಸರ್ವಗ  
ಪರಮ ಪುರುಷ ಪುರಾತನ ಒರ್ರಾ  
ಮರಣವೆಂಬ ವಾಸುದೇವಾದ್ಯಮಿತ ರೂಪಾತ್ಮು

೧

ಈ ನೇನಫವ ಜನನಿ ಲಕ್ಷ್ಯನಿಂ  
 ಜ್ಞಾನಬಲ ಭಕ್ತು ಯದಿ ಗುಣ ಸಂ  
 ಪ್ರಾರ್ಥಣೆನಿವಳು ಸರ್ವಶಾಲದಿ ಹರಿ ಕೃಪಾಬಲದಿ  
 ಏನಳಿನಿವಳನಂತಗುಣದಿ ಶ್ರೀ  
 ರಾಣ ಪುರುಷಗೆ ಪ್ರಕೃತಿಗಿನ್ನು ಸ  
 ಮಾನರೆನಿಸುವರಿಭ್ರಮ ಮುಕ್ತಮುಕ್ತ ಸುರರೋಳಗೆ

೧

ಗುಣಗಳತ್ತರ್ಯಮಾನಿ ತ್ರಿ ಕುಂ  
 ಭಿನ್ನ ಮಹಾದ್ವಾರಾಂಘರಣೀ ರು  
 ಗೃಹಿಯು ಸತ್ಯಶಾಂಕಕೃತಿ ಬಯಮಾಯೆ ಮಹಲಕ್ಷಿ  
 ಜನಕಜಾ ಕಮಲಾಲಯಾನ  
 ಪ್ರೋಣಿಯು ಪದ್ಮಾತ್ಮಲೋಕಂಶ್ಚರಿ  
 ಯಜುಮಂಡತ್ತಿನ್ನಾದ್ದು ಐವಮಾರಹಿತಳಿಸುವಳು

೨

ಹೊಂಟಿಕಾಸ್ಯನ ಮಡದಿಗಿಂದಲಿ  
 ಹಾಟಕೇದರ ವವನರೀವರು  
 ಕೊಂಟಿ ಗಳವಿಂದಧನ, ರಸಿಸ, ವರಾವಶಾಲದಲಿ  
 ಹೀಟಿಪತಿ ಶೇಷಾಮಾರ್ಂಧರ  
 ಕಾಟಿಮಾಡದೆ ತೀತನ ಕೃಪಾ  
 ಸೊಂಟಿದಿಂದಲಿ ಸರ್ವರೂಳಾ ವ್ಯಾಪ ರಮಾಧುವರ,

೩

ಪುರುಷಬ್ರಹ್ಮ ಪರಿಂಬಿಯು ಮಹಾ  
 ನೃತ ಮುಖ್ಯಪಾರಣ ಧೃತಿಸ್ತೃತಿ  
 ಗುರುವರ ಮಹಾಧ್ಯಾತ ಬಲವಿಜ್ಞಾತ ವಿಶ್ವಾತ  
 ಗರಳ ಭುಗ್ಭುವರೆಂಗಭೇಷಜ  
 ಸ್ವರವರಣ ವೇದಸ್ತು ಜೀವೇ  
 ಕ್ರಾರ ವಿಭೀಷಣ ವಿಶ್ವ ಚೇಷ್ಟಕ ಪೀಠಭಯ ಭೀಮ

೪

ಅನಿಖಿತ ವೈರಾಗ್ಯನಿಧಿ ರೋ  
ಚನ ವಿನುಕ್ತಿ ಗಸಂದ ದತ್ತಮತಿ  
ಯಾನಿಲಿಷ್ಟಾನಿದ್ರಶಾಚಿ ಸತ್ಯಾತ್ಮಕ ಶರೀರ  
ಅಲ್ಲಾಮಹದೂಪಾತ್ಮಕಾಮೃತ  
ಹೆಸುಮಾದಾದ್ಯವತಾದ ಪದಾತ್ಮ  
ಸನಪದಣಿ ಸಂಷಾರಸ್ತಪದಿಸರೆ ಆಖಣಾತ್ಮಸಮು

೩

ಮಾತರಿಕ್ಷಾ ಬ್ರಹ್ಮರ್ಮ ಒನ  
ನಾತೆಗಧಮಾ ಧೀನರಸಿವರು  
ಎಂ ತಪುಳೆವಳ್ಳಭನೆ ಆವರುಳಿಕಾವಕಾಲದಲ  
ಸೀತ ಜಕ್ತಿಜ್ಞಾನ ಬಲರೂ  
ವಾತಿರಯಾದಿಂದಿದ್ದ ಚೇಂತನ  
ಚೇಂತವಗಳ್ಲಿ ವ್ಯಾಪ್ತಾನಿಸಾವ ತತ್ತ್ವದಾತ್ಮಯದಿ

೪

ಸರಸವತಿ ವೇದಾತ್ಮಕಾ ಪರಜೀ  
ಸರಪರಿ ಗುರುಭಕ್ತಿ ಭಾ ಹ್ಯಾ  
ಪರಮ ಸುಖಬಲ ಪೂಳಿ ತ್ರಿಧಾಮೀತಿ ಗಾಮೀತಿ  
ಗರುಡತೀಂಷರ ಒನನ್ನಿ ತೀ ಸಂ  
ಕರುಷಣ ಜಯಾತನುಜೆ ವಾಸೀ  
ಕರಣ ನಿಯ್ಯಾವಕೆ ಛತ್ರದ್ವಾಕ ಭಾವನ ಸನಾತ್ನಿಷ್ಠೆ

೫

ಕಾಳಿದ್ವೌವದಿ ಕಾಶಿಜಾ ಏಂ  
ಜಾಲಿ ಶಿವ ಕನ್ಯೇಂದ್ರ ಸೇನಾ  
ಕಾಲ ಮಾನೀಂಚಂದ್ರೆ ದೃಸಭಾ ನಾವಾ ಭಾರತಿಗೆ  
ಗಾಳಿ ಬ್ರಹ್ಮರ ಯುವತಿಯರು ಏ  
ಉಳಿಳು ಪವತ್ತಿಂದ್ರು ಗುಣದಿಂ  
ಕೀಳರೆನಿಪರು ತಮ್ಮ ಪತಿಗಳಿಗಿಂದಿಳಿವಾಗ

೨೧

ಹರಿಸಮಿಾರಾನೇಶ ನರಸಂ  
 ಕರುಷಣಾವೇಶಯುತ ಲಕ್ಷ್ಮೀ ಹಿ  
 ಪರಮ ಪುರುಷನ ಶೃಂಕ್ಷೇಶಾನೇಶ ಬಲರಾಮ  
 ಹರ ಸದಾಶಿವ ತಪವಹಂಕ್ಷ್ಯತು  
 ಮರುತಯುಕ್ತ ಶ್ರಕೋಂಧ್ರಾಪಟಿ ತ  
 ತ್ವರುವ ಒಯಗೇಕ್ಕಾವ ದೈರ್ಜೀಣೀ ವಾಯಧಿಷ್ಠಿವಾಂಸ ೮೮

ಗರುಡ ಶೇಷ ಶಶಾಂಕದಳ ಶೇಂ  
 ಖರದು ತಮ್ಮೊಳ್ಳು ಸಮರು ಭಾರತಿ  
 ಪರಸಿಜಾಸನ ಪತ್ತಿಗಢಮರು ನಿರು ಗುಣದಿಂದ  
 ಹರಿವದಬಿ ಜಾಂಬವತಿಯೊಳು ಶ್ರೀ  
 ತರುಣೀಯಾನೇಶವಿಹುದೆಂದಿಗು  
 ಕೊರತೆಯೆನಿಪರು ಗರುಡ ಶೇಷರಿಗ್ರೀವರ್ಪದುಗುಣ ೯೨

ನೀಲೆ ಘದ್ವಾಸಿತ್ರಸಿಂಹಾ  
 ಶೇಂಲೆನಿಪ ಕಾಳಂದಿ ಲಕ್ಷ್ಮಣೆ  
 ಬಾಲೆಯರಿಗಾದಢಮ ವಾರುಣಿ ಸೌಪರಣೆ ಗಿರಜೆ  
 ಶ್ರೀ ಲಕ್ಷ್ಮಿಯುತೆ ರೋವತೀ ಸಿರಿ  
 ವಾಂಭರಣಪದಿ ಪ್ರೀಯಳೆನಿಪಳು  
 ಪ್ರೇಲಜಷಧ್ಯರು ದಶಗುಣಾಧಮ ತಮ್ಮ ಪತಿಗೇಗೇ ೯೩

ಸರಹರೀರಾನೇಶ ಸಂಯುತೆ  
 ನರ ಪುರಂದರ ಗಾಧಿ ಕುಶ ಮರ್  
 ದರ ದೃಮನಸು ವಿಶ್ವಸ್ತಿ ವಾಲೀ ಇಂದ್ರಸವತ್ತಾರಿ  
 ಭರತ ಬ್ರಹ್ಮಾವಿಷ್ಟ ಸಾಂಬ ಸು  
 ದರಿತಿನ ಪ್ರದ್ಯಮನ್ ಸನಕು  
 ದೃರೋಳಿಪ್ರ ಸನ್ತುಮಾರನ್ ವಣ್ಣಾಪನ್ ಕರಹು ೯೪

ಈರಲಿದುಗುಣ ಕಡಮೇ ಪಾರ್ಫನ್ತ  
ವಾರುಣೀಯರಿಗಿಂದ ಕಾಮು ಶ  
ರೀರ ಮಾನಿ, ಸಾರ್ಥಕ ದಶಗುಣವರೆ ಶಕ್ರನಿಗೆ  
ಮಾರುಜನು ರತಿ ದಕ್ಷ ಗುರು ಚೃ  
ತಾರ್ಪ ಜಾಯಾಶಚಿ ಸ್ವಯಂಭೂವ  
ರಾರುಷಿನ ಸಮವ್ಯಾಙಗವರರು ಹತ್ತುಗುಣದಿಂದ

೮೯೫

ಕಾಮು ಪುತ್ರಸಿರುದ್ಧ ಸೀತಾ  
ರಾಮನನ್ನಾನು ತತ್ತ್ವಾಹನ ಬಲ  
ಯಾಮನನ್ನಾನ ಪೂತ್ರನನಿರುದ್ಧ ನೋಳಗನಿರುದ್ಧ  
ಕಾಮು ಭಾವೆ ಯ ರಗ್ವವತಿ ಸೇ  
ನ್ನಾಮೆ ಲಕ್ಷ್ಮಿ ಎಸಿಸುವಳು ವೌ  
ಲೇರ್ ರ್ಷಿತಾರ್ಂಗದೆಯು ತಾರಾವರಣ ಪೇಸರುಗಳು

೮೯೬

ತಾರನಾಮಕ ತ್ರೇತಯೋಽಣ ಸೀ  
ತಾರವಾಣನಾರಾಧಿಸಿದನು ಸ  
ಮಾರ ಯುಕ್ತೋಽಧ್ವನಾ ಕೃಷ್ಣಗೆ ಪ್ರೀಯನೆಸಿದನು  
ವಾರಿಜಾಸನ ಯಾಕ್ರದ್ವೀಣನು  
ಮೂರು ಇಂದ್ಯೋಳು ಬೃಹಸ್ಪತಿಗವ  
ತಾರನೆಂಬರು ಮಹಾಭಾರತ ತಾತ್ವರಿಯದೊಳಗೆ

೮೯೭

ಮನು ಮುಖಾದ್ಯರಿಗಿಂದ ಪ್ರವಹನು  
ಗುಣಗಳದ್ವಯ ನೀಂಜನೆಸಿಸುವ  
ನಿನ ಶಾಂಕರು ಧರ್ಮಮಾನವಿಯೆರಡು ಗುಣದಿಂದ  
ಕನಿಯರೆನಿಪರು ಪ್ರವಹಗಿಂದಲ್ಲಿ  
ದಿನವ ಶಶಿಯನು ಧರ್ಮಸರ್ವವಗ  
ಇನುದಿನೆದಿ ಚಿಂತಿಷ್ಠಿದು ಸಂತೇರು ಸರ್ವಕಾಲದಲ್ಲಿ

೮೯೮

ಮರುತ ಸುವೇಶಯುತ ಧರ್ಮಜಿ  
ಕರೆಡಿ ವಿದುರನು ಸತ್ಯಜಿತು ಏ  
ರೆರಡು ಧರ್ಮನರಹವ ಬ್ರಹ್ಮಾಣಿಷ್ಟ ಸುಗ್ರೀವ  
ಹರಿಯ ರೂಪಾರಿಷ್ಟ ಕಣಿನು  
ಶರಣಿಗೆರಡೆವತಾರ ಚಂದ್ರಮ  
ಸುರಸ ಸಾವೇಶಯುತ ಸಂಗದನೆಸಿಕೆಳಳುತ್ತಿಷ್ಟು

೭೯

ಶರಣಿಗಿಂದಲಿ ಪಾದ ಪಾದರೆ  
ವರುಣ ಸೀಂಚ ಮಹಾಭಿಷಂಗ್ರಹ  
ದರು ಸುಷೇಣನು ಶಂತನುಂನಾಲ್ಪರು ವರುಣರೂಪ  
ಸುರಮೂರಿಯು ಸಾರದನು ಕಿಂಚಿತು  
ಕೊರತೆ ವರುಣನಿಗ್ರಿ ಷ್ಟ್ಯಾಗ್ರ ವಜ  
ಗೋರಳ ಪತ್ತಿ ಪ್ರಸೂತಿ ವಾವನಾರದಸಿಗಧನು

೮೦

ನೀಲ ದೃಷ್ಟಿ ಪ್ರಮ್ಮು ಲವ ಈ  
ಶೇಲಿಕಾನನ ರೈಪಗಳು ಘ್ರಾಗು  
ಕಾಲೀಲೋದ್ಯ ಧರಿಂದ ಹರಿಯನು ವ್ಯಾಧನೆಸಿಸಿದನು  
ನಳು ಖರಿಗಳಿಗುತ್ತು ಮರು ಮುನಿ  
ವರ್ಣಾ ಸಾರದಗಧನು ಮೂರರು  
ಗಾಳಿಯುತ ಪ್ರಹಳಾದ ಬಾಹ್ಲಿ ಕರಾರನೆಸಿಸಿದನು

೮೧

ಜನಪ ಕರ್ಮ-ಒಳಿಂಳಿಗೆ ಸಾರದ  
ವಸಿಯನಸಗ್ರಹಬಲದಿ ಪ್ರಹಳಾದ  
ದ ನಳ ಘ್ರಾಗುಮುನಿ ದಕ್ಷಪತ್ತಿಗೆ ಸಮನೆಸಿಸಿಕೊಂಡ  
ಮನು ವಿವಸ್ವಾಂಗಾಧಿ ಜೀವರು  
ಮನಳಿಗಿಂದಲಿ ಕಿಂಚಿತಾಧಮ  
ರಣಯೆಸಿಸುವರು ಸಹ್ಯಾಖಿಗಳಿಗೆ ಕಾಲಿದಲಿ

೯೨

ಕಮುಳ ಸಂಭವಭವರನಿಸ ಸಂ  
 ಯಲು ವ. ರೀಚಿಯು ಅತ್ಯಿಯಂಗರ  
 ಶುಮಾತಿ ಪ್ರುಲಹನು ಕರ್ತೃ ವರಿಷ್ಟ ಪ್ರುಲಹ್ಯಮನಿಸ್ವಾಹ  
 ರವಣಾಗಢವರು ಮತ್ತನಾಮಕ  
 ದ್ಯುಮಣಿ ರಾಹು ಶುಯುಕ್ತ ಭೀಷ್ಣಕ  
 ಯನು ರೂಪನ ತಾರನಾಮಕನೆಸಪ ಕ್ರಿತಯಾಳು

೨೫

ಸ್ವಿರತಿಗೆಡಡವತ್ತಾರ ದಿವು...  
 ಹರಯುತ ಘಟ್ಟಾಂಶ್ವಜನು ಸಾರವಹಿ  
 ಗರುವಾಡದಿ ತಾರಾಸವರು ಪೂರ್ನಾಗ್ರತ್ತಮರು  
 ಕರಿಗೊರಳ ಸಂಯುಕ್ತ ಭಾಗದ  
 ತ್ತುರ ಸುಕತ್ತನ ಧನಪ ರೂಪಗ  
 ಖರಧು ಸಿಷ್ಟು ಪ ಚೂರುದೀಷ್ಟು ರ ಕ್ರಿಪ್ಪನಿಗಳು ಸಮು

೨೬

ದೊರ್ಣಿಣಿ ಘ್ರಾವ ದೊಂಷಾಕ ನೊಂ  
 ಪೂರ್ಣ ದ್ಯುನಿಭಾವಸುಗಳಂಬು ಕ  
 ಶಾನು ಶ್ರೀಷ್ಟಿದ್ಯುನಾನುವ ಸುಭಿಂಷಾಪ್ರಾಪ್ಯ ಬ್ರಹ್ಮಯುತ  
 ದೊರ್ಣಿನಾಮಕನಂದಗ್ರಂಧ ಸ್ವರ  
 ಧಾನ ಅಗ್ನಿಯನ್ನೀದ, ನಾನ ಸ  
 ಮಾನರೆಸಿಪರು ತವೋಳಿಗ ಜ್ಞಾನಾದಿಗುಣದಿಂದ

೨೭

ಭೀಮ ರ್ಯಾವತನೋಽಭ್ರಿಕನ  
 ದಾವ ಹೆ ಬಹುರೂಪಕನು ಭವ  
 ವಾಮನಗ್ರ ವಿಷಾಕಷಣಿಯಾಧಿಬ್ರಾಹ್ಮ ಎನುತ್ತಿಪ್ಪ  
 ಈ ವ ಹಾತ್ಯರ ಮಧ್ಯದೊಳಗೆ ಉ  
 ಮಾನಾನೋಹರನ್ತಮ ಮನು ದರ  
 ನಾಮಕರು ಸಮಾರೆಸಿಸಿಕೊಂಬರು ತವೋಳಿಂದಂದು

೨೮

ಭೂಯಾ ಜ್ಯೇಶ ಪದಾಪ್ಯಹಿಬು—  
ಧ್ವಿಂಶಯಿದು ರುದ್ರಗಣ ಸಂಘ, ತ  
ಭೂರಿಶನನೀಂದೆನಿವರ್ತಿನಿರುಪಾಷ್ಟೆ ಸುವರ್ಚು  
ಫಲಿಕ್ಕು ಸು ನಿಷ್ಟಂಭಸದದೆ  
ಮಾರಣಾಗ್ರಣಿ ಸೋಂಂದತ್ತನು  
ತಾ ರಚಿಸಿದ ಧ್ವಿಂಶನ ಧರಯೆಗಳು ಪತ್ರಾಪಕ್ಕನು

೩೪

ದೇವರೆವ ನುರುಕ್ರಮನು, ನು  
ತ್ವಾವರೆ ಇ ವಾಸ್ತವಾಸ್ತವಾ  
ಷಾ ನಂಸ್ತು ಸಂಖಿತ್ರಧಾತು ಅಂತರಂತ್ರಾಷ್ಟ್ರಾಷ್ಟ್ರಾ  
ದೇವಕೀ ಸಾಕಣಾ ನೋ ನು  
ಭಾವಸಾಂಸುತ್ತ ಧ್ವಾನ, ನಂಂಬಾವ  
ಜೀವನ ಶಂಕುತ್ತ ನು ನು ಕ್ರಿಯೆ ಸಾಮರಕಣು

೩೫

ಎರಡಿಭಕ ದಶ ಸಾಯಂ ರಾಣಿ ಮಾ  
ರರಡು ಒನರ್ತತ್ವಮ ಏವಸ್ತಾಂತ  
ವರುಣ ಶಕ್ರನುಕ್ರಮನು ಸಂಭಾಸ್ಯ ಮಿತ್ರಾಭಿ  
ಮರುತ ನಾವೇಶಯುತ ವಾಂಡುವು  
ವರ ಪರಾಹೆವನೀಂದೆನಿಪ ಕೇ  
ಸರಿಮೃಗಪ ಶಂಪಾತಿ ಶ್ರೋತರ್ಪಾರು ಮರುದಂಶ

೩

ಪ್ರತಿಭವಾತನು ಜೀಕಿತನು ವ  
ಸ್ವಧಾವೇನಿಸುವನು, ಸೌಪ್ರಾಂತಾಪ, ತ  
ವಿತತ ಶನ್ಯೋತ್ತಂಗ ಗಂಜನಾಮಕರು ಪಾರಣಾಂಶ  
ದ್ವಿತೀಯಮಾನ ಗವಾಷ್ಟೆ ಗವಯ  
ಶ್ರಿತಿಯ ವ್ಯಾನ ಉದಾನ ನೃಷಷಪ  
ವರಂತಿ ತವರ್ತಾತ್ಮಕ ಗಂಧ ಸುಮಾದನರು ಸಮನು

೩೬

ಖವದ್ದೆಣಗಿಂ ಕೆಂತಿಭೋಂಬರು  
ಅನೆ ನಾವು ನಾಗ ಕ್ಕುಕಲರು  
ದೊವದತ್ತ ಧಸಂಜ್ಞಾರು ಅನತ್ತಾರವ್ಯೋತರು  
ಅವಮೋಂದ್ಯಹ ಸಿನಕೆ ಸಂವಹ  
ಪ್ರಾವಹಿಂವತಿ ವರುತ ಸ್ವರಹ ನಿ  
ಗಾವಕಾಲಕ್ಕ ಕೆಂಚಿತಧವರು ವರುತ ಗಳವೆಲ್ಲ

೨೮

ಸ್ತುರ್ವಾನಾಸ್ಯಸುದಾನ ಸ  
ಮಾನ ರುವರನ್ನಾದ್ದ ವರುತರು  
ಈಸರೆನಿಸರು ಹತ್ತು ಪ್ರಿಯ್ಯೇ ದೊಸರವಾಂದ  
ಸ್ವಂತ ಗಳು ಎಷ್ಟುಪರೆ ಇವರ  
ವಾಸಿಸಿಂ ಹ್ಯಾರದಿಗೆ ಕಲಸರು  
ಕ್ಷೇತ್ರಾಣಿಹೊಳ್ಳ ಕ್ಕುಕೆಂಬ ರನಸರು ಎಲ್ಲಕಾಲದಲಿ

೨೯

ಮತ್ತಿಸಂದ ರುತಸ್ಯ ನು ರುತಕ್ಕಿಂ  
ರುತಿ ತತ್ವಾಸಿಕ ತ್ತತಕನ್ನು ದ್ದಾ  
ವದಿ ಕುವರಿವರುಳಿಗೆ ಅಫಾತಾಮ್ರ ಸ್ವರ್ವಾಂಶಿ ಚಿತ್ತ,  
ರಾಧಸು ಗ್ರಾಂಸಕಿಶ್ರೀರ ಒಬರಂ  
ಬತ್ತಾರ್ಥ ಗಂಧಪ್ಪಾರಂದಲ  
ಯು ತತ್ತು ಧಾರ್ಮ ವ್ಯಾಕ್ಷೇದರಾದಿಇರಂದು ಕರಸುವರು

೩೦

ನಿನಿದ ಮ್ಯಾಂದರು ನಕ್ಕಾಲ ಸಂಕ್ಷದೇ  
ವನಿಭು ತ್ರಿಶಿಖಾಪ್ರಿನಿಗಳಲಿ  
ದಿಂದ ನಾವೇಶನಿಯದೇಂದಿಗು ದ್ಯಾವಸ್ಯಾಭ್ಯ ಮುಭು  
ವವನಸ್ತತ ಸಿಷ್ಟುಕಾ ಸೇನನು ಮೇ  
ಕುವಬ ಸಿಷ್ಟುಪ ಧನವ ವೇಳದಲೂ  
ದವರು ನಿತ್ಯಗೆ ಕೆಂಚಿತಾಧನುರೆನ್ನಿ ಕೈಳಳುತ್ತಿಹರು

೩೧

ಪಾನಕಾಗ್ನಿ ಕುಮಾರಸ್ನಿಸುವ  
 ಚಾಗ್ನಿನ ಉಚಿಧ್ಯಮುನಿ ಚಾಕ್ಷಿನ  
 ರ್ಯಾವತ ಸ್ವರೋಚಿಷ್ಣೀತ್ವನು ಬ್ರಹ್ಮ ರುದ್ರೀಂದ್ರ  
 ದೇವಧರ್ಮ ಸುದ್ರಕ್ಷನಾವ, ಕ  
 ಶಾವರಣಿ ತತ್ತಿಬಂದು ಪ್ರಧ, ಸಿರ್  
 ಯವ್ರತನು ವಾಂಧಾತ ಗವನು ಕಕ, ತಾಪ್ಸು ವೌಷಣಿ ೫೨

ಭರತ ಹರಿಣಿ ಮಿವಧ ದ್ವಿಜ  
 ಭರತ ಮೊನಲಾದಭಿಜ ರಾಯ ರೋ  
 ಇರುತ್ತಿಹುದು ಶ್ರೀಸಿಷ್ಟು ಪಾರ್ಕಾವೇತ ಪ್ರತಿಧಿನದಿ  
 ವರ ದಿವಸ್ಯತಿ ಶಂಭು ಅದ್ವೃತ  
 ಕರೆಸುನನು ಬಲಿನಿಧ್ಯತ ಧ್ಯತ ತುಂಬಿ  
 ನೀರೆ ಬಿಂಳಾಕ್ತ ತಥಾದ ರೂಪಾದಷ್ಟು ಗಂಧವ ೫೩

ಅರಸ್ನಿವ ಕರ್ಮಾಙರು ಮೈಶ್ವಾ  
 ನರಗಧನು ಶತಗಣಿ ಪಷ್ಟ್ಯಾ:  
 ಶ್ವರಗೆ ಕಿಂ ಕಿದ್ವಿಗ್ರಾ ಕಡನೆ ಬಲಿಸುಖ್ಯ ಪಾನಕರು  
 ಶರಭ ಪಜನಾಧ್ಯಾಖ್ಯ ಮೇಷಾಸ  
 ತರಣಿ ಭಾಯಾಸಂಭ್ರಾ ಶಾನರಿ  
 ಕರನ ಪತ್ನಿಯು ರೂಪಿಣೀ ಶಾವ, ಲೀಯಾ ದೇವಕಿಯು ೫೪

ಅರಸಿ ಯೈನಿವಳು ಧರ್ಮರೂಜಗೆ  
 ವರುಣ ಭಾಯೋಽಣಾದ ಪಟ್ಟರು  
 ಕೊರತೆಯೈನಿವರು ಪಾವಕಾದ್ಯರಿಗೆರಡು ಗುಣದಿಂದ  
 ಎರಡು ವ್ರಾಜ ನರಧನು ಸ್ವಾತ್ಮಾ  
 ಕರೆಸುವಳಿಷಾದೇವಿ ಮೈಶ್ವಾ  
 ನರನ ಮಣದಿಗೆ ದಶಗಾಣಾವರಳಶ್ವನೀ ಭಾಯೋ ೫೫

ಸುದರ್ಶನ ಶಕ್ತಾದಿ ಸುರಯುತ  
ಬುಧನು ತಾನಭಿಮಾನ್ಯವೆನಿಸುವ  
ಬುಧನಿಗಿಂದಪ್ರೀನಿಯ ಭಾಯೆಯೂ ತಲ್ಲಿನಾಗಧರ  
ಉದರ ಜೋಣಾದೇವಿಯಿಂದಲಿ  
ಅಧವರನಸಿಪ ತನ್ಯೈಪ್ರಾರನು ಶನಿ  
ಗಫವ, ಪ್ರಷ್ಟು ಕರ್ಮಾಪನು ಎನಿಷುವನು ಬುಧಂದ

೯೮

ಉದ್ರಯಾ ನುರೂತಾಸ್ಯಿತ ವಿರಾ  
ಧ ದ್ರಿತಿಯ ಸಂಜಯರಸ, ತ್ರಂಬುರು  
ವಿದ್ವದ,ತತ್ವವ, ಒನೆನೆಬಯ ತ್ವಷ್ಟ್ಯಾಯೀತ ಚಿತ್ತರಘ  
ಪದ್ಮಿನುತ ದವ,ಫೋಣಕ ರಬಂ  
ಧ ದೃಯ,ಪ್ರ ಗಂಧವರ ದೆನುಮಾನು  
ಪರ್ವನೆ ರವಯ,ತಾಕ್ರಿ,ರಕ್ಷಿತ್ವಾರನೀನಿಸ,ನನು

೯೯

ವಾಯುಯುತ ಧ ತರಾಷ್ಟ್ರ ದಿವಿಬರ  
ಗಾಯಕನು ಧೃತರಾಷ್ಟ್ರನಕ್ರನು  
ರಾಯ ದೃಪದನವಹ ವಿತಿಷ್ಟನು ಹೆಹು ಗಂಧವ-  
ನಾಯಕ ವಿರಾಧಿವಹಯುತ ಹಹೆ  
ಗೇಯ ವಿದ್ಯಾಧರನೇ ಆಬಗರ  
ತಾಯೆನಿಸ,ನನು ಉಗ್ರಸೇನನಾಖ್ಯ

೧೦

ಬಿಸಜ ಶಂಭವಯುತ್ತ ವಿಶ್ವ  
ವಸು ಯುಧಾಮನ್ಯತ್ವಾವೋಜಸ  
ಬಿಸಜ ಮಿತಾರ್ಯಾಮಯುತ ವರುವಸ, ಎನಿಸುತ್ತಿಸ್ತು  
ಅಸವ, ಮಿತಾರಸ್ಯಿತ ಸತ್ಯಜಿತು  
ವಸುಧೇಯೋಳು ಚಿತ,ಸೇನನ್ಯತಾಂ  
ಧಸರ ಗಾಯಕನೆಂದು ಶರಸುವರಾವಕಾಲದಲಿ

೧೧

ಉಚಿದ ಗಂಧವರುಗಳೆಲ್ಲರು  
 ಬಲಿವೊದಲು ಗೋಪಾಲರೆಸಿಪರು  
 ಇಳೆಯೊಳಗೆ ಸ್ನೇಹಂಬು ಸಿಂಗಳಯವ್ಯಾಪ್ತಿ ಇಲ್ಲ  
 ತಿಲಖತನೀ ಪೂನ್ಯವಲಿ ಸಕುಲನ್  
 ಲಲನೆ ಪಾವತಿಯೆಸಿಸುವಳು ಗೋ  
 ಕುಲದ ಗೋಪಿಯರಲ್ಲಿ ರಬರೀ ವುಳ್ಳವನ್ನರು ೪೩

ಕೃಷ್ಣವತ್ತೈಸಮರ್ತದೂಳಗೆ ರತ  
 ದ್ವೈಪುನಾನಿರ ಸ್ತ್ರಿಯಳಿ ಪ,  
 ಸಿಷ್ಟಾಳಾಗಿ ರಮಾಂಚಿ ತತ್ತ್ವಾನು ಮಾರ್ಪಡಲಿ  
 ಕೃಷ್ಣ ಸಹಿಷಯರನ್ಗೆ ಇಕ್ಕೆನು  
 ತ್ವಷ್ಟ್ರಪುತ್ರಕರೇರು ಇನರೆಂಬ  
 ಶ್ರೀಷ್ಟಾಳಂಭ, ಉಚಿದ ಮಿಷಿಗಣ ಗೋಪಿಕಾನನುರು ೪೪

ಸೂನಾಗಳು ಎನಿಸುವರು ದೀಪಕ್ಕಿ  
 ಶಾಸುವಿಗೆ ಕೃತುಸಿಂಧು ರೂಚಿಪವ  
 ಮಾನಕೌಶಿಕರೈದು ತ್ರಂಬುರು ಉವರ್ವಾಶಿಶತಂ  
 ನೇನಕಾ ಮಿಷಿರಾಯರುಗಳು  
 ಜಾನ ಸುರರಿಗೆ ಸಮರಸಿವರು ಸು  
 ರಾಣಕರ ನಾಬ್ಯಾತ ದಿನಿಜರ ಜನಕರೆನಿಸುವರು ೪೯

ಪೂವಕರಿಗಂದಧಮರೆಸಿಸುಸು  
 ಚೇವಕುಲಜಾನಾಖ್ಯಾ ಸುರಗಣ  
 ಕೋಣಿದರು ನಾನಾ ಸುಸಿದ್ಯದಿ ಸೋಽತ್ತಮುರಸಿತ್ಯ  
 ಸೇವಿವರು ಸದ್ಬುಕ್ತಿ ಪೂವರ್ಕ  
 ಸ್ವಾವರಂಗುಪದೇಶಿಸುವರು ನಿ  
 ರಾವಲಂಬನ ವಿಮುಲಗುಣಗಳ ಪ್ರತಿದಿನಸದ್ಭೂ ೪೯

ಸುತರ್ಹಾಗಿ ವದಕೂಶಮಗಳಿಂ  
 ಬರಡ, ಧಮ್ಮಗ್ರಾಲ್ಲಿ ತರ್ಮೆಣಿಳ್ಳು  
 ದೀಪುವರ್ಮನು ಏಂದೆಸಿಕೊಂಬರ, ತಾರತಮ್ಯದಲಿ  
 ಗರುಸಿಕೆಯು ತಿಷ್ಯತ್ವ ಮಣಿಗಳೂ  
 ಇತ್ತಾತಹ ದು ಶಾರೋನ ಸುರಂಗೆ  
 ತಿರಂತ, ತತ್ತಾಧನರಸಿನ, ಪರು ಏಳಿಜಣಪರ್ಯಾಯ

४८

ಇತ್ತೀತ್ತಲ್ಲಿನ್ನು ಗೊಂದೆ  
 ನ್ನರುಗ್ಗುಷ್ಟ ಡಾರುನಾಯಕ  
 ಕ್ರಾರತಯಿಸಿಸುವ ಜಕ್ಕುತ್ತಿಗ್ಗೆ ಹೀಗೆ ಗಂಧರ್ವ  
 ನರ್ಮಣಣತ್ತರ್ವ ರಹಿಸುವುದು ಹೀಗೆ  
 ಸ್ನಾನದ್ದು ಎಂಬ್ರೆಹ್ಯಾಪ್ಟಿ ಗ್ರಾಹಣ  
 ಶ್ರೋಮಣಿಸುವುದು ಕ್ರಾರ್ಥಿಕ್ಕಾರ್ಡಿಂಟ್

୧୮

ದಂಪತ್ತಿಗೆ ಹೀಗು ರಸಿವರು  
 ದೇವಗಂದರ್ವರ, ಗುರಿಂ  
 ದಾವಕುಲಕು ಶಿಕ್ಷಿತರು ನರಸುನುಗಂಧವೇ  
 ಕ್ಷಮಿಸಿ ಸದ್ಗುರುಪೂರ್ವಕ  
 ಯಾವದಿಂದಿಯ ಗಳ ನಿಯಾಮಕ  
 ಪ್ರೀವರನೆ ಎಂದರಿದು ಭಜಿಸುವ ಮಾನ್ಯಾತ್ಮಕವರು

۲۴

ಬಾದರೂಯಣ ಭಾಗವತ ಮೇಡ  
 ಉದ ಶಾಸ್ತ್ರಗಳೆಲ್ಲ ಬಹುವಿಧ  
 ದ್ಯಾದತ್ತ ದಕ್ಷಸುವಂಚೆ ಏಂರತಿ ಶತ ಸಹಸ್ರಯುತ  
 ಭೀದಗಳ ಪೇಠದನು ಸೀರ್ಪೀತ್ತಮ  
 ರಾದತೀಯಾವೇಶಬಲದಿ ವಿ  
 ತೋಽಂಥ ಹಿತಿಸಬುವನು ಸಾಧುಜನ ನನ್ನತ್ತಮ

४८०

ಇವರು ಮುಕ್ತಾತಿಗೆ ಯೋಂಗ್ಯಾರೆಂಬರು  
ಶ್ರವಣ ಮನನಾದಿಗಳ ಪರವೋ  
ತ್ವವದಿ ಮಾಡುತ್ತ ಕೇಳಿ ನಲಿಯುತ್ತ ಧಮು-ಕಾಮಾಧ್ಯ  
ಶ್ರವಿಧು ಫಲಗಳಪೇಕ್ಷಿಸದೆ ಶ್ರೀ  
ಪವನಮೂಲಿ ದೇಹಾಂತರಾತ್ಮಕ  
ಪವರತಮು ತಿಷ್ಟೇಷ್ಟಾಯಕಸೆಂದು ಸ್ವರಿಸುವರು

೮೮

ಸಿತ್ಯ ಸಂಸಾರಿಗಳು ಗುಣದೋ  
ಷಾತ್ಮಕರು ಬ್ರಹ್ಮಾದಿ ಜೀವರ  
ಷ್ಟತ್ಯರೆಂಬರು ರಾಜನೋಽಪಾದಿಯಲ್ಲಿ ಹರಿಯೆಂಬ  
ಕೃತ್ತಿನಾಸ ಬ್ರಹ್ಮ ಶ್ರೀ ವಿ  
ಮೂತ್ರಯರು ಸಮದ್ವಿಷ ಸುಖಿ ಉ  
ತ್ವತ್ತಿ ಮೃತಿಭಯ ಹೇಳುವರು ಅವತಾರಗೆಗೆ ಸದಾ

೮೯

ತಾರತಮ್ಯ ಜ್ಞಾನವಿಶ್ಲಿದೆ  
ಸೂರಿಗಳ ಸ್ಥಿರತ್ವ ನಿತ್ಯದಿ  
ತೈಂರತಿಪ್ಪರು ಸುಭಸನೋಽಪಾದಿಯಲ್ಲಿ ನರರೊಳಗೆ  
ಕೂರ ಕವಾರಿ ಸಕ್ತಿರಾಗಿ ಶ  
ರೀರ ಪೋಷಣಗೋಽಸುಗದಿ ಸಂ  
ಜಾರಮಾಘರು ಅನ್ಯದೇವತೆ ನೀಚರಾಲಯದಿ

೯೦

ದಶಪ್ರಮತಿಯ ಮತಾಭಿಯೋಳಿ ಸುಮ  
ನಸರನಿಪ ರತ್ನಗಳನವಲೋ  
ಕಿಸಿ ತೆಗೆದು ಪೂರ್ಕಿತ ಸುಭಾಷಾತಂತ್ರಗಳ ರಚಿಸಿ  
ಅನುಪತ್ತಿ ಶ್ರೀರಮಾಣಗೆ ಸಮ  
ರ್ವಿಸಿದೆ ಸಜ್ಜನರಿದನು ಸಂತೋ  
ಹಿಸಲಿ ಮೋಷಗಳಿಂದಸದಲೆ ಕಾರುಣ್ಯದಲಿ ನಿತ್ಯ

೯೧

ಸಿರುಪಮ ಶ್ರೀನಿಮ್ಮಲ ಉಕುಮಿಂ  
ಸರಸಿಬೋದ್ಭವ ವಾಯುವಾಣಿ  
ಗರುಡ ಷಣ್ಣಿಪಿಂಯರು ವಾವರ್ತಿತಕ್ರಿಂತ ಪಾರಣ  
ಗುರುಬೃಹಸ್ಪತಿ ಪ್ರವಹಸೂಯ್ಯನು  
ವರುಣನಾರದ ವಹ್ನಿ ಸಾಂತಾಂ  
ಗಿರರು ಮತ್ತುಗಣೇಶ ಪ್ರಾಣಗಂಗಾಸ್ವಯಾ ಒಧನು

ಅ೯

ತರಗಿತನಯ ಶಸ್ಯೈಶ್ವರನು ಕೃ  
ಹೃರನಜಳಾನಜ ಚಿರಸಿತರು ಗಂ  
ಧರುವರೀವರು ದೊವಮಾಸುಷ ಚಕ್ರವತ್ತಿಗಂ  
ನರರುಹುತ್ತಮ ನರಧ್ವನಾಧನ  
ಕರಸುವರು ವ ಧೀರ್ಂತ್ತಮರು ಈ  
ರಂಡುಷನ ಕ್ರಿಮಲ ಮಾಗಂಸ ರಂದೂಸನಿವೇ

೯೫

ಸೂರಭಕ್ತಿಭ್ರಾನದಿ ಬ್ರಹ್ಮ  
ತ್ವಾರತಮ್ಯವಸರಿತ, ಪರಿಸುವ  
ಸೂರಿಗಂಗಸುದಿನದಿ ಶುರುಷಾದಂಗಂ ಶೃಂಗಾರ  
ಕುರುಣಿಕ ಮರುತಾಂತರಾತ್ಮಕ  
ಮಾರಮಣ ಉಗನ್ನಾಂ ಏರಲ  
ತೀರ್ಂಬಿಕೋಂಬನ, ಹೃತ್ತಮಲಮಾಳಾ ಯೋಂಗ್ರತೆಗಳಿತು

೯೬

ಅಂತು ಸಂಧಿ ಅಂಕ್ತಿ ಸದ್ಯಗಳು ತ್ವಾಕ್ತು ಸುಂಗಂ

ಶ್ರೀ ಕೃಷ್ಣ ಪರಮಾಮಸ್ತ

## ಸಂಧಿ ೭೭. “ಭಕ್ತಪರಾಧಸಹಿತ್ಯ ಸಂಧಿ ”

ಹಂ: ೬೦.

ಹರಿಕೆದುಮ್ಮೆತಸಾರ ಗುರುಗಳ  
ಕೇರುಣಿದಿಂದಾವನಿ ವೇಳುವೆ  
ವರಮ ಭಗವದ್ವಕ್ತರಿದನಾದರಬ ಕೆ ಖಾವುದೂ

೫

ಶ್ರೀಲಕ್ಷ್ಮಿನಿ ವಲ್ಲಭಗೆ ಸಮು ಕರು  
ಹಾಳುಗಳ ನ್ನಾ ಕಾಳೆನಲ್ಲಿ ಕು  
ಜೀಲನವಲಿಗೆ ಹೊಟ್ಟಿಕೊಳ್ಳಿಸು ಸಕಲಸಂಪದವ  
ಕೇಳಿದುಕ್ಕುಣಿ ನಸ್ತಿಗಸ ಸ್ವಾಂ  
ಚಾಲಿಗಿತ್ತುನು ದ್ವಿತೀ ರೂಪ ..  
ಸೀತಿ ಸೆಂಪ್ರಸದನು ಶ್ರೀ ರೂಪ ಕೃಷ್ಣಾಂಚರ

೮

ದೇವಶರ್ಮಾರಹ್ಯಾಯ ಕುಂಪುಂಬರೆ  
ಜೀವನೆಂಬಾಯವನು ಕಾಣಬೆ  
ದೇವದೇವ ಶರಣ್ಯ ರಹ್ಮಾನು ರಹ್ಮಾನನ ಕೇಳಿ  
ತಾಪ್ನೋಲಿದು ಪಾಲಿಸಿದ ಸೌಖ್ಯ ಕೃ  
ಪಾವಲೋಕನದಿಂದಲಿಂತನ  
ಸೇವಿಸದೆ ಸೌಖ್ಯಗಳ ಬಯಸುಸರಲ್ಪ ಮಾನವರು

೯

ಶ್ರೀನಿವಾಸನ ಪ್ರೇಲ್ಪುಕರುಣೆಗ  
ಇನಳಿನಜಾಂಡದೊಳು ಕಾಣೆ ಪ್ರ  
ವೀಣರಾದವ ರರಸಿನೋಳ್ಳುದು ಶ್ರುತಿಪುರಾಣದೊಳು  
ದೊರ್ಣಳಭೀಷ್ಯ ಕೃಪಾದಿಗಳು ಕುರು  
ಸೇನೆಯೋಳಗಿರಲವರವಗುಣಗ  
ಇನು ನೋಡದೆ ಪಾಲಿಸಿದ ಪರಮಾತ್ಮ ಪರಗತಿಯು

೧೦

ಚಂಡನಿಕ್ರಮ ಚಕ್ರಶಂಖವ  
ತೈಂದಮಾನ ನೃಪಾಲಗಿತ್ತುನು  
ಭಾಂಡಕಾರಕ ಭೀಮನನ್ಯಾದಾಭರಣಗಳಿಗೆಲಿಡ  
ಮಂಡಯೋಡಿದಾಕಾಶರಾಜನ  
ಹೆಂಡತಿಯನುಡಿಗೇಳ ಮಗಳಿಗೆ  
ಗಂಡನೆಸಿದ ಗಹನ ವರಿಮ, ಗದಾಬ್ಜಿಧರಪಾಣಿ

೪

ಗೌತಮನ ಸಿಜವತ್ತಿಯನು ಪುರ  
ಹೂತನ್ನೇವಿರ ಶಾಯ, ವರತನ  
ಘಾತಿಸಿದ ಪಾಸವನು ನಾಲ್ಕು ಸಿಭಾಗ ಮಾಡಿದನ  
ಶಾತಕುಂಭಾತ್ಮಕ ಕಿರಿಂಟಿನ  
ಕೈತವದಿ ಕಡೊಯಿದ ಇಂದಾ,  
ರೂತಿ ಬಾಗಿಲಕಾಯ್ ಭಕ್ತತ್ವೀಂನ ಸ್ವೀಕರಿಸಿ

೫

ನಾರನಂದವ್ಯಾಜದ ಸ್ತುತಿಯರ  
ಜಾರಕಮಂಕೆ ಒಲಿದ ಅಜಸರಕ,  
ಮಾರನೆಸಿದ ನಂದಗೋಪಗೆ ನಂನಭವ ಒನಕ  
ವೈರವಜೀತ ದೈತ್ಯರಷ್ಯ ಸಂ  
ಹೂರ ಸಾಡಿದ ವಿಪಗಮನ ಹೆಗ  
ಶೀರಿದನು ಗೋಪಾಲಕರ ವ್ಯಂಧಾವನದೂಳಂದು

೬

ಶ್ರೀಕರಾಚಿಂತ ಪಾದಪಲ್ಲಿವ  
ಗೋಳಿಲದ ಗೋಳಿತೆಯರ್ಹಲಿಸಿದ  
ಸಾಕರಾಸನ ಪೂರ್ಣಗೋಗೋವತ್ತಗಳ ಶಾಯ  
ಷ್ವಾರಿಸಿ ಶುರುಪತಿಯ, ಭೋಜನ  
ಸ್ವೀಕರಿಸಿದನು ವಿದುರನೌತನ  
ಬಾಕುಲಿಕನಂದದಲಿ ತೋರಿದ ಭಕ್ತತಪತ್ತಲನು

೭

ಶುಕ್ರನೇನಿಸಿದ ಗೋಪಿಚೇನಿಗೆ  
ಭಾತ್ಯವೇನಿಸಿದ ಪ್ರಜದನಾರಿಯ  
ರುಕ್ತಲುಲಿಸಿ ಪವ್ಯತವನೆಗೆಹಿಡ ಕೃಷ್ಣಾಂದ್ರ  
ಶತ್ಯತಾಪನ ಯಜ್ಞಪುರಾಪನ  
ಪುತ್ರಿಯರ ತಂದಾಳ್ ಶ್ರಿಜಗ  
ದಾತ್ರಮಂಗಳಗಾತ್ರ ಪರಮಸವಿತ್ರ ಸುರನಿತ್ರ

೫

ರಿಹನಾವನಿಹಿಂನ ಗಗಾರ  
ರೂಪಿತ ಸುನಾವದಲಿ ಕರೆಸಿದ  
ವಾಯಂಕ ನ್ಯಾಂಭಿತ್ವಾರೈಕ್ವಾ ತ್ವಾದರ್ ಲೋಕರಿಗೆ  
ಧಾರುಸಾಂತ್ರಾದಿ ದ್ಯೈತ್ವರನು ಸಂ  
ತಾಪಗೋಳಿಸಿ ವೇಸ್ತೆಂಕ್ರಾತ್  
ದ್ವಿಷ್ಟಮಂಯರ ಸನರ ಸುಳಿಂದನು ತನ್ನ ಪರ

೬

ಶ್ರೀ ವಿರಿಂಚುದ್ವಮರಸುತ್ತ ನಾ  
ನಾವತಾರವಮಾಡಿ ಸಂಪಿಡ  
ದೇವತೆಗಳನು ಖಾಸಿಗಳನು ಕ್ಷಿಂಧನು ಮಾಸವರ  
ಸೇವಗಳ ಕ್ಷೇತ್ರಿಂದು ಘಲಗಳ  
ಸೀವಣಿತ್ಯಾಸಂದಮಯ, ಸು  
ಗ್ರಿಂವ ಭ್ರಮ ವೋಪಲಾದ ಭಕ್ತಾಂಗಿತ್ತ ಪುರಾಧರ

೭೦

ದುಷ್ಪದಾನನವಹರಣ ಸರ್ವೋ  
ತ್ಯಾಷ್ಪ ಸದ್ಗುಳಭರಿತ ಭಕುತಾ  
ಭೀಷ್ಪದಾಯಕ ಭಯವಿನಾಶಕ ವಿಗತಭಯಾಶೋಕ  
ನಷ್ಟತುಷ್ಟಗಳಿಲ್ಲ ಸೃಷ್ಟಾಶ  
ದೃಷ್ಟಕರ್ತನಿಗಾವ ಕಾಲದಿ  
ಹೃಷ್ಟಾಗಾವ ಸೃಷ್ಟಿವೊತ್ತರಿ ಹೃದ್ಗಾಹಾವಾಸಿ

೭೧

ಹಿಂಡಿ ಪ್ರಭಯೋದಕದಿ ತಾವರ  
ಗಂದನಂಜಿಸಿ ಕಾಯ್ದು ತಲೆಯಲಿ  
ಬಾಂದೊರಂತು ಪ್ರೇತ್ತಿಪಗೊಲಿದು ವರಿಯಂತ ವದನಿತ್ತ  
ವಂದಿಸಿದ ಪ್ರಾಂದಾರಕರ ಸ  
ದ್ವಿಪ್ರಂದ ಶುಣಿಸಿದಸುಧೀಯ ಕರ್ಮಣ  
ಸಿಂಧು ಕವಲ ಕಾಂತ ಬಂತ್ರಸಿತ್ತಿಂತ ಒಯವಂತ

೮೬

ಸತ್ಯಸಂಕಲ್ಪನ್ನಾಸುರ ಪ್ರ  
ವತ್ತಿಸುವ ರೂಢಿ ರೂಗತಾನೇ  
ಬ್ರಹ್ಮಾಂದ ಭೀಂತ್ಮೃಷಿ ಗ್ರಾಮದಾಧರ್ಮಿಳಗಿದ್ದು  
ತತ್ತ್ವಾಘಾಯನಾಗಿ ತರ್ವಕ  
ತ್ರಿಸ್ತುಳುಂಪುವ ತತ್ತ್ವಾಂತಿಗಳ  
ನತ್ಯಾಂದಸುರಾಗೈ ಅ , ನಾಂ ನ ಹೃಪ್ರಾವ

೮೭

ಬಿಷ್ಪಗಳನೆತದಿಂದವಾಗಲಿ  
ದೂರ್ಬಿಗೊಂಸುಗವಾದಾಗಲಿ  
ಕಟ್ಟರೂಂಗ ಪ್ರಯುಕ್ತವಾಗಲಿ ಶಿಳಕದಿಂದೊಮ್ಮೆ  
ನಿಟ್ಟಿಸಿರಿಸಿಂ ಬಾಯ್ದುರೆದು ಹರಿ  
ವಿರ್ಧಲು ಸಲಹೆಂದೆನಲು ಕೈ  
ಗೊಟ್ಟು ಕಾವ ಕೃಪಾಳು ಸಂತತ ತನ್ನ ಭಕ್ತತರನು

೮೯

ಈ ವಸಂಥರೆಯೋಳಿಗೆ ತೀ ಭೂ  
ದೇವಿಯರಸನ ಸುಗುಣಕಮಂಗ  
ಇವ ಬಗೆಯಿಂದಾದೂಡಾಗಲಿ ಕೀರ್ತಿಸುವ ನರರ  
ಕಾವ ಕಮಲದಳಾಯತಾಙ್ಕು ಕೃ  
ಪಾವಲೋಕನದಿಂದ ಕಣಿ ಸು  
ಗ್ರೀವ ಗೊಲಿದಂದದಲಿ ಒಲಿದಭಿಲಾಷೆ ಪೂರ್ವೇವ

೯೦

ಚೇಂತನಂತಯೋಽಪಿ ಲಕುಮಿಂ  
 ನಾಧ ಕರ್ಮಗಳನ್ನಸರಿಸಿ ಒನ್ನಿ  
 ತೋಧ ವಿಷ್ಣುಎಂಬ ಶ್ರುತಿ ಪ್ರತಿಪಾದ್ಯನೆಮೊಳ್ಳನೆ  
 ಜಾತನಾಗುವ ಒನ್ನುರಹಿತಾ  
 ಕೂತಿನಂದನ ಭಕ್ತಿತರಿಂದಾ  
 ಹೂತನಾಗಿ ಮನೋರಧವ ಬೇಡಿಸಿಕೊಳಿದಲೀನ

೨೫

ನೃಷತು ಎನಿಸುವ ಪುಸ್ತಬದೊಳು ಸುರ  
 ವೃಷಭ ನಿಂದಿಬುಗಳೂಳು ತತ್ತ  
 ದ್ವಿಪಯಗಳ ಭೂಂಜಿಸುವ ಹೋತಾಪ್ಯಯಾನು ತಾನಾಗಿ  
 ಮೃಷರಹಿತ ವೇದದೊಳು ನುತು ಸತು  
 ಪೇಸರಿನಿಂದಲಿ ಕರೆಸುತ್ತ ಒಗ  
 ಪ್ರಸವಿತ ನಿರಂತರದಿ ಸಂತ್ರೇಷಣನು ಭಾಸುತರನು

೨೬

ಅಬ್ಜುಭವ ಸಿತ ಜಲಧರಾದ್ವಿ ಯೋ  
 ಇಬ್ಜುಗೋಜಾದಿಬನೆಸಿಸಿ ಬಲ  
 ದುಬ್ಜುತ್ಯಾ ಪೀಯೂಷದಾವರೆ ಶ್ರೀ ಶಕಾಂಕರೆಂಜು  
 ಕಬ್ಜು ಕದಳಿ ಲತಾತ್ರಣದ್ವರು  
 ದ್ವಾಬ್ಜುಗೆಯ ನಾಡುತ್ತಿಹ ಗೋಜನು  
 ಇಬ್ಜುಗೆ ಪ್ರತೀಕನುಣಿ ಮೃಗ ಸೃಜಿವನಬ್ರಜನು

೨೭

ಶ್ರುತಿವಿನುತ್ತ ಸರ್ವತ್ರದಲಿ ಭಾ  
 ರತಿ ರಮಣನೊಳಗಿದ್ದು ತಾ ಶ್ರಂಜಿ  
 ನತು ಎನಿಸಿ ಒಡ ಚೇಂತನರನು ಪವಿತ್ರನಾಡುತ್ತಿಹ  
 ಅತ್ರಳ ವರಹಿಮಾನಂತರಾಪಾ  
 ಜ್ಯುತನೆಸಿಸಿ ಚಿದ್ದೇಜಚೀರ್ಣು ಪಾ  
 ಕೃತ ಪುರುಷನಂದದಲಿ ನಾನಾಚೇಷ್ಟ್ಯಾಗಳ ಮಾಳ್ಯ

೨೮

ಅತಿಧಿ ಎನಿಸುವನನ್ನುಮಯ ಭಾ  
ರತಿರನುಣಿನೊಳು ಪಾರಣಮಯ ಪಾರ  
ಕೃತವಿಷಯ ಚಿಂತನೆಯ, ಮಾಡಿಸುವನು ಮನೋಮಯನು  
ಯತನ ವಿಜಾಪೂನಮಯ ಬರಲದ  
ಜತನಮಾಡಿಸಿ ಅತ್ಯಂಜಾಯೋ  
ಸುತರ ಸಂಗದಿ ನ ವಿನಿಇವಾನಂದಮಯನೆಸಿಸಿ

೨೦

ಇನಿತು ರೂಪಾತ್ಮನಿಗೆ ದೇಹಂಷಗ  
ಖೇನಿತು ಬಂತ್ರಪು ವೇಳಿರೈ ಬಾ,  
ಹ್ಯಾ ಕುಲೀತ್ತು ಮರಾದವರು ನಿಷ್ಟುಸಂಪ ಬುದ್ಧಿ ಯರಲಿ  
ಗುಣಿಸುವಾನುಕ ತತ್ತ್ವದಾಹ್ಯಯು  
ಸಸನ ಕೂರ್ಯಾನ ಮಾಸ್ತುದೇವನ  
ಸ್ವಾರ್ಥ ಮಾತ್ರ, ನಿ ಮೋಷರಂಗಳಿಳ್ಳ ಕೆಡುತ್ತಿಹುವು

೨೧

ಕುಸ್ತನೆಸಿಸುವ ಘೂರ್ಣಿಯೋಳಿಗಾ  
ರಸ್ತನೆಸಿಸುವ ದಿಗ್ಂಡಿಯೋಳಿ  
ಉಸ್ತನೆಸಿವಾಕುರದೊಳಿಬೊಳಿಬ್ಬಿರೊಳಿದ್ದು  
ವ್ಯಾಸ್ತನೆನಿಸುವ ಸರ್ವರೊಳಿಗೆ ಸ  
ಮಸ್ತನೆಸಿಸುವ ಬೇಯಲಿದ್ದು ಉ  
ಪಸ್ತನೆಸಿವ ನಿತೋಧನ ನಿತುದಾತ್ಮ ಲೋಕದೊಳಿ

೨೨

ಜ್ಞಾನದನು ಎಂದೆನಿವ ಶಾಸ್ತ್ರದಿ  
ಮಾನದನು ಎಂದೆನಿವ ವಸ್ತ್ರದಿ  
ದಾನತೀಲ ಸುಬುದ್ಧಿಯೋಳಿಗೆ ವದಾನ್ಯನೆನಿಸುವನು  
ವೈನತೀಯವರೂಧ ತತ್ತ್ವತಾ  
ಸ್ವಾನದಲ ತತ್ತ್ವತ್ವಾಭಾವ  
ಛಾನುಸಾರ ಚರಿತ್ರೆಮಾಡುತ ನಿತ್ಯ ನೇತಿಸಿಸ್ತು

೨೩

ಗಾರುವ ಪನೊಳಗ್ರಣಿಯ ಎನಿಸುವ  
ಗ್ರಾಮಣಿಯೂ ಎನಿಸುವಣು ಒಸರಹಳು  
ಗಾರುವ ಗಾರುವಗಳೊಂಗ ಶ್ರೀಮಾನೆನಿಸುತ್ತಿವ್ವು  
ಶ್ರೀಮನ್ನೋರಮು ತಾನೆ ಯೋಗ  
ಕ್ಷೇಮನಾಮಕನಾಗಿ ಸಲಹಾವ  
ಈ ಮಹಿಮೆ ನಿಕ್ಕುದ ದೇವರಿಗೆ ಹಂಟಿ ಲೋಕಮೊಳು೨೪

ವಿಜಯಸೂರಧಾರೀಯಂದು ಗರುಡ  
ಘ್ರಾಣ ಮೂರ್ತಿಯ ಭಕ್ತಿಪೂರ್ವಕ  
ಭಜಿಸುತ್ತಿವ್ವು ಮಾಹಾತ್ಮ್ಯಿಗ ಸರ್ವತ್ರದಲ್ಲಿ ಒಲಿಷು  
ನಿಜಯದನು ತಾನಾಗಿ ಸಲಹಾವ  
ಬ್ರಹ್ಮಭೂತಣ ಪ್ರಾಚ್ಯಚರಣಂ  
ಬುಂಬ ವಿಭೂತಿಯ ಭೂವನ ಮೋಹನರಂಪ ಸ್ತುತಿ-೧೫೨೫

ಅನಭೂತ ಕರ್ಮವುವರಹಂಹೊಳ್ಳಿ  
ಗನಿನಿಷಾದಿ ಸವ.ಸ್ತು ಚೇತನ  
ಗಣನಿಯದು ತತ್ತ್ವಲಗಕ್ಷಣ್ಣಿಂದ ಸೃಷ್ಟಿ ಸವ ಮನ್ಯ  
ವಸಿತೆಯಿಂದೊಡಗೂಡಿ ಕರ್ಮಣ  
ವಸಧು ಸಿಮ್ಮಿಸ ತವ್ಯ ತಮ್ಮಿಯ  
ಅನುಭಿತೋಽಚಿತ ಕರ್ಮವಲಗಳನುಣುತ ಚಂಸಾವರೆ,೨೬

ಯ ಖಾಡಿಯ ನೇಳಲಂತೆ ತೋಃಪ್ರದು  
ಎಳ್ಳಕಾಲದಿ ಭವದಸೌಖ್ಯವು  
ಎಲ್ಲ ಪ್ರೋಕ್ಷುರ, ಬಿಡದೆ ಬೆಂಬತ್ತಿಹರುದು ಹೊವರಿಗೆ  
ಒಲ್ಲಿನಂದರೆ ಬಿಡದು ಹರಿ ಸಿ  
ಮಾರ್ಗಲ್ಯ ಸ್ನೇಹೇದ್ಯವನ, ಭುಂಢಿಸಿ  
ಬಳ್ಳವರ ಕೂಡಾಡು ಭವದ್ವಿಂಗಳ ನೀಡಾಡು೨೭

ಕಟ್ಟಿ ಕೊಯಿ, ದುದ ನಟ್ಟು ಇಟ್ಟಿದ  
ಸುಟ್ಟು ಕೊಟ್ಟಿದ ಮಂಟ್ಟುಲಘುಹಿ  
ಟ್ಟಿಟ್ಟಿ ಮಾಳ್ಪಿದ್ದ ವಿಶ್ವಲುಂಡುಚ್ಚಿ ಷ್ವಾ ಸಜ್ಜ ನರ  
ಬಿಟ್ಟಿ ತನ್ನ ಯ ಹೊಟ್ಟಿಗೋಿಷ್ಟ, ಗ  
ಧಟ್ಟಿನ್ನ, ಉತಿಹ ಕೆಟ್ಟಿ ಮನುಜರ  
ಕಟ್ಟಿ, ನೈದೆ ಮಂವಟ್ಟಿಣದೊಳೆತೊತ್ತು ಟ್ಟಿಲಿಟ್ಟಿ ಹರು

೭೪

ಜಾಗುಮಾಡದೆ ಭೋಗದಾಸೆಯ  
ನೀಗಿ ಪರಮನರಾಗದಿಂದಲಿ  
ಖೋಗಿ ಶಯನಾಗಾರದಾ ಹೆಬ್ಬಾಗಿಲಲಿನಿಂದು  
ಕಿಗ, ತಲೆ ತಿರಬಾಗಿ ಕರುಣಾ  
ಸಾಗರನೆ ಭವರೋಗ ಭೇಷಜ  
ಕೈಗಿಡಿಂದೆನೆ ಬೇಗಲೋದಗುವ ಭಾಗವತರರಸು

೭೫

ಏನು ಕರುಣವೇ ತನ್ನ ಪರಲಿ ದ  
ರೂಣಿಧಿಗೆ ಸದ್ಗುಕ್ತ ಇನರತಿ  
ಹೀನಕವರ್ವ ಮಾಡಿದರೂ ಸರಿ ಸ್ವೀಕರಿಸ ಪೂರೆನ  
ಪಾರಾಹಿಂಸಕ ಲಾಭ್ಯಕಗೆ ಸು  
ಜ್ಞಾನ ಭಕ್ತಿಗಳತ್ತ ದಶರಥ  
ಸೂನು ವಾಲ್ಯುಕಿರಿಸಿಯ ಮಾಡಿದ ಪರಮ ಕರುಣಾಃ

೭೬

ವಂಳಿಕೆ ಮಾನವನೆಲ್ಲ ಕಾಲದಿ  
ಬೇಡಿಕೊಂಬಿನಿತೆಂದು ದ್ವಿನ್ಯಾದಿ  
ಬೇಡದಂದದಿ ಮಾಡು ಪುರಣಾಧಗಳ ಸ್ವಾದಲಿ  
ನೀಡುವೊಡೆ ನಿನ್ನ ಮಲಗುಣ ಕೊಂ  
ಡಾಡಿ ಹಿಗ್ಗಿವ ಭಾಗವತರೇಣದ  
ಸಾಡಿಸ್ವನ್ನ ಜನುಮ ಜನಮಗಳಲ್ಲಿ ಮರಿಯದಲೆ

೭೭

ಚತುರನಿಧಿ ಪುರಣಾಧರರೂಪನು  
 ಚತುರ ನೂತಾರ್ಯತ್ವಕ್ಷಸಿರಲು ಮ  
 ಶ್ರೀತರ ಪುರುಣಾಧರಗಳ ಬಯಸ್ವರೆಂದೇ ಬಳಿವರು  
 ಮತಿಸಿಹೀನರು ಅಹಿತ ಸುಖ ತಾ  
 ಶ್ವತನಿದೆಂದರಿದನುದಿನ ಜಗ  
 ತ್ವತಿಯ ಪಾದಾಭ್ಯಾಗಳ ಭಜಿಸವೇ ಭವದಿ ಬಳಲುವರು.      ೮೫  
 ಒವ್ಯಾಗಾದರು ಜೀವಮಳು ವೈ  
 ಷವ್ಯಾ ದ್ಯೋಷಾಸೂರ್ಯವಿಲ್ಲ ಸು  
 ಧವರ ನಾಮಕ ಸಂತಯಿಸುವನು ಸವರನು ನಿತ್ಯ  
 ಬ್ರಹ್ಮಕಲ್ಪಂತದಲ್ಲಿ ವೇದಾ  
 ಗಮ್ಯ ಶ್ರೀಜಗನ್ನಾಧವಿರ್ಜಲ  
 ಸುಮೃನೀವನು ಶ್ರಿನಿಧರಿಗೆ ಅವರವರ ಸಿಂಗತಿಯ.      ೯೫

ಅಂತು ಸಂಧಿ ಅಂಕ್ತಿ ವದ್ಯಗಳು ಉಂಟಕ್ಕೆ ವರಂಗಳು

ಶ್ರೀ ಕೃಷ್ಣಾರ್ಥಾಮಸ್ತ



## ಸಂಧಿ ಅಥ “ಕಲ್ಪಸಾಧನ ಸಂಧಿ”

ಹರಿಃ ಓಂ

ಹರಿಷ್ಠಾಸ್ಯ ಶಸ್ತರ ಗುರುಗಳ  
ಕರುಣದಿಂದಾಪನಿತು ಹೇಳುವೆ  
ಪರಮಭಗವಂತಿ ಕ್ರಿಂದ ನಾದರದ ಹೇಳುವುದು

೫

ಎಕಸಂಶತ್ತಿ ಸುತ ಪ್ರವರ್ತಕ ಕ  
ಕಾಕು ಮಾಯ್ ಭ ಕುಹಕಯುಕ್ತಿ ಸ  
ರಾಕರಿಸಿ ಸವೋತ್ತಮನ, ಹರಿಯೋಂದ, ಸ್ವಾಸ್ಸಿದ  
ಶ್ರೀಕಳತ್ತುನ ಸದನ ದ್ವಿಬಂಪ ಸಿ  
ನಾಕಿಸನ್ನುತ ಮಹಿಮ ಪರಮ ಕೃ  
ಪಾಕಂಬಾಕ್ಷದಿ ಸೈರೀಡು ಮಧ್ಯಾಚಾಯ = ಗುರುವಾಯ

೬

ನೆಂಧ ನೊದಲಾಗಿಪ್ಪಮಲ ನೊಂ  
ಕ್ಷಾಧಿಕಾರಿಗಳಿಂದ ಜೀವರ  
ಸಾಧನಗಳವರ್ದೀಕ್ಷಾಸಂತರ ಲೀಂಗಭಂಗವನು  
ಸಾಧುಗಳ, ಚಿತ್ತಯಿ, ಪುದೇನ್ನಪ  
ರಾಧಗಳ ಸೈರೀಡದಲ್ಲಿ ಚಕ್ರಗ  
ದಾಧರನ, ಹೇಳಿಸಿದ ತೆರದಂದದಲ್ಲಿ ಸಂಖ್ಯನೆನ್ನ

೭

ತ್ವಣ ಕ್ರಿಮಿ ದ್ವಿಬಂಪಶುನರೋತ್ತಮ  
ಒನವ ನರ ಗಂಧವರ್ಗಣಾರಿವ  
ರೆನಿಪರಂಶನಿಹೀನ ಕವರ್ರಸಯೋಗಿಗಳ, ಎಂದು  
ತನ, ಪ್ರತೀಕದಿ ಬಿಂಬನನುಪಾ  
ಸನವ ಗೈಯಾತಲಿಂದ್ವಿಯುಜಕ  
ಮರ್ವನವರತ ಹರಿಗಂಫಿಸುತ ನಿವರ್ಮಮರು ಎನಿಸುವರು

೯

ವಿಜುವಿಧ ಜೀವಗಣ ಬಹು ಸು  
 ರೂಳ ಸಂಪೂರ್ಣಸೇಮವುಳ್ಳದು  
 ತಾಳ ನರದೇಹವನು ಬ್ರಹ್ಮಣ ಕುಲದಲವತರಿಸಿ  
 ಶೂಲ ಕರ್ಮವ ತೊರೆದು ಗುರುಗಳು  
 ಪಂಳಿದಧರ್ಮವ ತಿಳಿದ, ತತ್ತ್ವ  
 ತ್ವಾಲಧನ ಸಮರ್ಪಿಸುವರು ಸುಕರ್ಮಯೋಗಿಗಳು

೫

ಹಿಂಸಕವರ್ಗಗಳಿಂದ ಬಹುವಿಧ  
 ಯೋಃನಿಯಾಲಿ ಸಂಚರಿಸಿ ಪ್ರಾಂತಕೆ  
 ವಾರುಷತ್ವವನ್ನಿಡಿ ಶಾರ್ಥತ್ವವನ್ನ, ಹೆರಿಯಾಂಬ  
 ಜ್ಞಾನ ಘಟ್ತಿಗಳಿಂದ ವೇದೋ  
 ಕ್ಷಾತ್ರಸಾರ ಸಹಸ್ರ ಜನಮಾ  
 ಸ್ವಾನಸಕವರ್ಗವನ್ನಾಡಿ ಹರಿಗಸೀಸಿದ ನಂತರದಿ

೫೫

ಹತ್ತು ಜನಸಮಗಳಲ್ಲಿ ಹರಿ ಸ  
 ಪ್ರಾರ್ಥಿತ್ವ, ಸುರಾಷರಗಣಾಚಿತ  
 ಚಿತ್ರಕರ್ಮ ವಿರೂಳಕನಂತಾನಂತ ರಜಿವಾತ್ಮ  
 ಸತ್ಯಸಂಕಲ್ಪಕನ, ಒಗದು  
 ತ್ವರ್ತಿ ಸ್ತಿಲಯ ಕಾರಣ ಜರು  
 ಮೃತ್ಯು ವಚಿತನೆಂದು ಮಾಸನೆಗ್ಗೆದ ತರುವಾಯು

೬

ಮಾರು ಜನಸಮಗಳಲ್ಲಿ ದೇಹಾ  
 ಗಾರ ಪಶುಧನ ಪಶ್ವಾನಿತ್ರ ಕು  
 ಮಾರ ಮಾತಾಪಿತ್ರಗಳಲ್ಲಿಹ ಸ್ವಾಂತರ್ಜಿತಾಕ  
 ಮಾರಮಣನಲಿ ಬಿಡದೆ ಮಾಡುವ  
 ಶೂರಿಗಳು ಈಶ್ವರಕ್ಕು ಜನಸುವ  
 ಮಾರ ಪರಮಾತ್ಮನ ಸ್ವದೇಹದಿ ನೋಡಿ ಸುಖಸುವರು

೭

ದೇವಗಾರು ಕಚುನಚಿರ ಪಿತೃ  
ದೇವರಲ್ಲಿರು ಜ್ಯಾನಯೋಗಿ ಗ  
ಕಾವ ಕಾಲಕು ಪುಷ್ಟಿರ ಶಸ್ಯೈಶ್ವರ ಉಷಾಸ್ಯಾಮಾ  
ದೇವ ಬುಧ ಸನೆಕಾದಿಗಳು ಹೇ  
ಘಾವಕಿವ ರೆಚ್ಚನ್ಯ ಸುಂಶರ  
ಈ ಉಭಯಗಣದೊಳಗಿವರು ನಿಜ್ಞಾನಯೋಗಿಗಳು

೮

ಉತ್ತರಣಂಡದಿ ಮುಖರು ಜನುಮಂವ  
ಧರಣಿ ನಿಷ್ಪಾಮಕ ಸುಕನೂರ್  
ಚರಿಸಿದಾನಂತರದಿ ದಶಸಾಹಸ್ರ ಜನ್ಯದಲಿ  
ಉರುತರ ಜ್ಯಾನವನು ಪಡದ್ಯೇ  
ದೇರಡ, ದಶದೇಹದಲಿ ಭಕ್ತಿಯ  
ಸಿರವಧಿಕನಲಿಮಾಡಿ ಕಾಂಬರು ಬಿಂಬರೂಸನಾಸು

೯

ಸೂಧನಾತ್ಮಾವರ್ವದಲಿ ಇವರಿಗ  
ನಾದಿಕಾಲ ಪರೂಕ್ಷನಿಳಿ ನಿ  
ಷೇಧ ಕರ್ಮಗಳಿಳಿ ನರಕಪ್ರಾಸ್ತಿ ವೋದಲಿಳಿ  
ವೆಂದಶಾಸ್ತ್ರಗಳಲ್ಲಿ ಇಪ್ಪು ಎ  
ರೂಢವಾಕ್ಯವ ಸರಿಕರಿಸಿ ಮಧು  
ಮೂದನನೇ ಸರ್ವೋತ್ತಮೋತ್ತಮ ಮನುಂದು ಸುಷಿಸುವರು

೧೦

ಸತ್ಯಲೋಕಾದಿಸನ್ಯಾಸಿದು ತ  
ತಸ್ಯ ದೇವಗಣಾಂತ ಎಲ್ಲರು  
ಭಕ್ತಿಯೋಗಿಗಳಂದು ಕರೆಸುವರಾವಕಾಲದಲಿ  
ಭಕ್ತಿಯೋಗ್ಯದಮಧ್ಯದಲಿ ಸ  
ದುಕ್ತಿ ನಿಜ್ಞಾನಾದ ಗುಣದಿಂ  
ಮತ್ತುವೋತ್ತಮ ಬ್ರಹ್ಮಾಂದಾಯ್ಯಾರ. ವಾಣಿ ವಾಗ್ನೀಂಸ

೧೧

ಹುಳಿಗಣಕೆ ಭಕ್ತು ಯದಿ ಗುಣವು ಸ  
ಹಬನೆಸಿಸುವುವು ಕ್ರನುದಿ ವೃದ್ಧಾಂತ  
ಬ್ರುಜ ಪದನಿ ಪರಿಯಂತ ಬಿಂಬೋಪಾಸನವು ಅಧಿಕ  
ವ್ರಜನವಚ್ಚೆತ್ತರಿವರುಳಗೆ ತ್ರಿಗು  
ಣಾ ವಿಕಾರಗಳೆಲ್ಲ ವೆಂದಿಗು  
ದ್ವಿಜಫಳೆಪ ಮೃಡ ಶಕ್ರ ನೊದಲಾದವರುಳಿರುತ್ತಿಹನ್

೮೨

ಸಾಧನಾತ್ಮಕವುದಲಿ ಈ ಹು  
ಜ್ಞದಿ ತಾತ್ಪರಿಕರನಿವ ಸರಗಣ  
ಸಾದಿ ಸಾಮಾನ್ಯವರೋಹಿಗಳೆಂದು ಕರೆಸುವುದು  
ಸಾಧನೋತ್ತರ ಸ್ವಸ್ವ ಬಿಂಬವು  
ವಾಟಿರುತ್ತಾದಿತ್ಯನಂದದಿ  
ಸಾದರದಿ ನೋಡುವರು ಅಧಿಕಾರಾನ್, ಸಾರದಲಿ

೮೩

ಧಿನ್ಯ ಭಕ್ತರು ಎನಿಸುತ್ತಿಹರು ಸು  
ಪಣ್ಣ ಶಾಷಾದ್ರುವರರಲ್ಲಿ  
ಜ್ಞಿನ್ಯ ಭಕ್ತರು ನಾಲ್ಕುರಸಿವರು ಭಾರತೀಯಾಜಿ  
ಸಾನೋಡಲ ವಾಗೇ ಸಿಯರು ಪಣ್ಣ  
ಗಣ್ಣ ನೊದಲಾದವರುಳಗ ತ  
ತ್ರಿನ್ಯಿಯಾವಕರಾಗಿ ವ್ಯಾಪಾರವನೆ ಮಾಡುವರು

೮೪

ಹಿಂನ ಸತ್ಯವರ್ಗಗಳರಡು ಪವ  
ಮಾನ ದೆವನು ಮಾಳ್ಳಿಸಿದಕನ್  
ಮಾನಸಿಲ್ಲೆಂದೆಸುತ ದೃಢಭಕ್ತಿಯ ಲಿ ಭಜಿವಗೇ  
ವಾರಣವತಿ ಸಂಪುರ್ತನಾಗಿ ಕು  
ಯೋನಿಗಳ ಕೊಡನೆಲ್ಲ ಕಮರ್ಗ  
ಇಂಸೆ ಮಾಡುವೆನೇಂಬ ಮನುಜನ ನರಕೆವೈದಿಸುವೆ

೮೫

ದೇವರು ಹಿತ್ಯ ನಿಪನರೆನಿಸುವ  
ಖವರೆಹೀ ನೆಲೆಸಿದ್ದು ಅವರ ಸ್ವ  
ಭಾವಕಮ್ ವರ್ವಾಡಿ ಮಾಡಿವನೆಹಿಂದು ರೂಪದಲಿ  
ಭಾನಿಬ್ರಹ್ಮನು ಕೊಮ್ ರೂಪದ  
ಲೀಂ ಸರಿಂಚಾಂಡವನು, ಬೆನೈಕ್ ಖು  
ತಾವಹಿಸಿ ಲೋಕಗಳ ಶೋರೆವನು ದ್ವಿತೀಯ ರೂಪದಲಿ

೬

ಗ್ರಹ್ ನಾಗಿದ್ದ ನಿಃದೇವ ದ್ವಿ  
ಸಸ್ತುಲೋಕದ ಜೀವರೆಹಿಭಗಿ ತ್ರಿ  
ಸಸ್ತುಸಾವಿರದಾರುನಂತರ, ಶಾಂತ ಜಪಗಳನು  
ಸಸ್ತು ಸ್ವಾಪ್ಯದಿ ಜ್ಞಾಗ್ರತೆಗಳಲಿ  
ಆಪ್ತುನಂದದಿ ಮಾಡಿ ಮಾಡಿಸಿ  
ಕ್ಷಮಷ್ಟ ಭೋಗಗಳಿಂದ ಪೂರ್ಣತಕೆ ತೃತೀಯ ರೂಪದಲಿ

೮೮

ಶುದ್ಧ ಸತ್ಯಾತ್ಮಕ ಶರಿರದೊ  
ಎದ್ದ ಕಾಲಕು ಲಿಂಗ ದೇಹವು  
ಬದ್ಧವಾಗದ, ದಗ್ಗುಪಟದೇಹಿನಾದಿ ಇರುತ್ತಿಹುದ,  
ಸಿದ್ಧಸಾಧನ ಸರ್ವರೊಳಗನ  
ವಧ್ಯನೆನಿಸುವ ಗರುಡ ಶೇಷ ಕ  
ಸದಿ- ವೈದಲಾದವರ ರರಳುರು ದಾಸರಸಿಂಹ ವರು,

೮೯

ಗಣಮೊಳಗೆ ತಾನಿದ್ದು ಹೆಚುಯೆಂ  
ದೆನಿಸಿಕೆಂಬನು ಕಲ್ಪಾತ ಸೂ  
ಧನವಗ್ಗೆದಾನಂತರದಿ ತಾ ಕಲ್ಪಯೆನಿಸುವನು  
ದ್ವಿನವತೀತಿ ಪೂರ್ಣತಭಾಗದ  
ಲನಿಳ ಹನುಮಾಧ್ವೀನ, ರೂಪದಿ  
ದಸ್ಯ ಜರೆಳ್ಳರ ಸದೆದು ವಾಧ್ಯಾಚಾರ್ಯರಸಿದನು

೯೦

ನಿಶ್ಚಯಾಪಕ ಹರಿಗೆ ತಾ ಸೂ  
ದೃಶ್ಯರೂಪವ ಧರಿಸಿ ಬ್ರಹ್ಮಸ  
ರಸ್ತತೀ ಭಾರತಿಗಳಿಂದೊಡಗಿದಿ ಪವಮಾನ  
ಶಾಶ್ವತ ಸ್ಥಾಕ್ತಿಯಲಿ ಸುಜ್ಞಾ  
ನ ಸ್ವರೂಪನ ರೂಪ ಗುಣಗಳ  
ನಶ್ವರವು ಎಂದೆನುತ ಹೇಳುವ ಶ್ರುತಿಗಳೂಳಿದ್ದು

೨೦

ಹೀಟಿ ಕುಕ್ಕಾಟಿ ಒಲಟಿವೆಂಬ ತ್ರಿ  
ಕೆಂಪಿರೂಪವಧರಿಸಿ ಸತತ ನಿ  
ಶಾಟಿರನು ಸಂಹರಿಸಿ ಸಲಹುವ ಸರ್ವ ಸಜ್ಜನರ  
ಕ್ರಿಂಭಾರಿಯ ಪುರದ ಪ್ರಧಮ ಕ  
ವಾಟಿಸೆನಿಸುವ ಗರುಡ ರಂಷ ಲ  
ಲಾಟಿಲೋಚನ ಮುಖ್ಯ ಶುರರಿಗೆ ಆವಕಾಲದಲಿ

೨೧

ಈ ಸುಜ್ಞಾಗಳಗೊಬು ಸಾಧನ  
ಸೂರ್ಯಕಲ್ಪದಿ ಮಾಡಿ ಕರೆಸುವ  
ಜಾರುತರ ಮಂಗಳ ಸ್ವನಾವದಿ ಕಲ್ಪಕಲ್ಪದಲಿ  
ಸೂರಿಗಳು ಸಂತತಿಸಿ ವಂದಿಸೆ  
ಘೋರ ದುರಿತಗಳಿಂದ ಪೋಷಿತ  
ಮಾರವಣ ಸಂಸ್ಕೃತನಾಗುವ ಸರ್ವಶಾಬದಲಿ

೨೨

ಪಾಹಿ ಕಲ್ಪಿ ಮತ್ತೊಂದ ದಾಸನೆ  
ಪಾಹಿ ಧರ್ಮಾಧರ್ಮ ಖಂಡನೆ → ಯೆ ಶುಣಿಗ ಸಯೋ  
ಪಾಹಿ ವಚನ ಸ್ವಿಷ್ಟಿಂದಿಸಾಧು ಮಹಿಪತಿಯ  
ಪಾಹಿ ಸದ್ಗುರು ಧರ್ಮಭೂ ಧರ್ಮಜ  
ಪಾಹಿ ಸಂಪೂರ್ಣಶೂಚಿ ವೈಕೃತ  
ಪಾಹಿ ಅಂಜನ ಸರ್ವಪನೆ ಖಿಪ್ಪಾಟ ಶ್ರದ್ಧಾಶ್ವ

೨೩

ಸಾಹಿ ಸಂಧ್ಯಾತ್ಮಕ ವಿಚಾರಣೆ ನೇ  
ಸಾಹಿ ಮಹಾವೈಜ್ಞಾನಕೀಯ ತರ್ಮಣ ಪ್ರಾಳೆ  
ಸಾಹಿ ಸಂಕೀರ್ಣತ್ವಾಯ ಕರ್ತೃನೆ ಗುಣಾಬಂಧಜಯಿ  
ಸಾಹಿ ಮಾಹತ್ಮೆ ರ ಸುಂಯಾನೆ  
ಸಾಹಿಮಾಂ ವೇಂಥಾನಿ ಜಯಿ ಜಯ  
ಸಾಹಿಮಾಂ ಶಂತಿವ್ಯಾ ಮನು ಮಾಂಪಾರ್ಪಿ ಮಾಂಪಾಯ      ೨೫

ಸಾಹಿ ಮೇಳಿದ ಪ್ರವಳಿದ ಸಂತಸ  
ಸಾಹಿ ತಿನಂದ,-ಸಂತರಷ್ಟುನೆ  
ಸಾಹಿಮಾಂ ಚಾವಾಂಗ ಚಾರು ಶಬಾಹ ಚಾರೆನದ  
ಸಾಹಿ ಸಾಹಿ ಸುಲೋಚನನೆ ಮಾಂ  
ಸಾಹಿ ಸಾರಸ್ವತ ಪನೀರನೆ  
ಸಾಹಿ ಪಾರಜ್ಞನೀಕರಿಯಲಂಪಟೆ ಕಾಪಿ ಸರ್ವಾ...      ೨೬

ಸ್ತುತಿ  
ಸಾಹಿಮಾಂ ಸರ್ವಜ್ಞತ್ವನೆ  
ಸಾಹಿ ಪಾವವಿನಾಶಕನೆ ಮಾಂ  
ಸಾಹಿ ಧರ್ಮನಿನೇತಶಾರದ ಒಬ್ಬ ಸ ತಪಸ್ಸು  
ಶಂಕ್ರಾಹಿಮಾಂ ತೇಜಸ್ಸು ಸಮೇಹಿಮಾಂ  
ಸಾಹಿ ದಾನ ಸುಶೀಲ ಸಮೋಹಾಂ  
ಸಾಹಿ ಯೆಜ್ಞಾ ಸುಕರ್ತ ಯರ್ಜ್ಞೀ ಯಾಗ್ರಾಹತರ್ಕ ಕನ      ೨೭

ಸಾಹಿಸಾಹಿತಾರ್ಥ ಅವರ್ತಿಸಿ  
ಸಾಹಿಮಾಂ ಉಪದೇಷ್ಟಾರಕ  
ಸಾಹಿಕಾಲಕ್ರಿಡನ ಸುಕರ್ತಾ ಸುಕಾಲಜ್ಞ  
ಸಾಹಿಕಾಲಸುಷುಚಕನೆಮಾಂ  
ಸಾಹಿ ಕಲಿಸಂಹತರ್ ಕಲಿಮಾಂ  
ಸಾಹಿ ಕಾಲಶ್ಯಾಮರೇತ ಸದಾರತಸುಬಲನೆ      ೨೮

- ಪಾಹಿಪಾಹಿಸಹೊಸದ್ವೇಕಪಿ  
ಪಾಹಿತ್ಯಮ್ಯಜ್ಞಾನದಶಕುಲ  
ಪಾಹಿಮಾಂ ಶೈಲೀತಳ್ಳುನಮೊಸಂಕೀರ್ತನವೆಂ  
ಪಾಹಿಮಾಂ ಸುಂತವ್ಯಕ್ತವ್ಯನೆ  
ಪಾಹಿಮಾಂ ದೃಷ್ಟವ್ಯಸಭ್ಯನೆ  
ಪಾಹಿಮಾಂ ಗಂತವ್ಯಕ್ರಿಯನೆ ಪಾಹಿಸ್ತತ್ವವ್ಯ      ೨೫
- ಪಾಹಿಸೇವ್ಯ ಸುಭವ್ಯನಮೊಮಾಂ  
ಪಾಹಿಸ್ತಗ್ರಾವ್ಯ ನಮೊಭಾವ್ಯತ್ವೀ  
ಪಾಹಿಮಾಂಜಾಂತವ್ಯ ನಮೊವಕ್ತವ್ಯಗಂಯ್ಸಾಮೊ  
ಪಾಹಿಮಾಂ ಲಾತವ್ಯವಾಯುತ್ವೀ  
ಪಾಹಿಬ್ರಹ್ಮಬ್ರಹ್ಮಣಿಪಿಯ  
ಪಾಹಿಪಾಹಿ ಸರಸ್ವತೀಪತೆ ಒಗದ್ರಾರುವಯ್      ೨೬
- ವಾಮನ ಪುರಾಣದಲ್ಲಿ ಹೇಳಿದ  
ಉಮಹಾತ್ಮರ ಪರವರಮಂಗಳ  
ನಾಮಗಳ ಸಂಸೀರ್ತಿ ಪೂರ್ವಕ ನಿತ್ಯಕೃಂಜವರ  
ಶೀಮನೇಹರನವರು ಬೇಡಿದ  
ಕಾನೀತಾಧರಾಗಳಿತ್ತ ತನ್ನತ್ರಿ  
ಧಾವಂದೋಳಗನುದಿನದಲಿಟ್ಟುನಂದ ಪಡಿಸುವಸು      ೨೭
- ಉಸಮಾರಗೆ ನೂರುಜನ್ಮವು  
ಹಾಸುಖಿ ಪೂರಬ್ಧಭೋಗಪ್ರ  
ಯಾಸನಿಲ್ಲದ ಲೈದಿದನು ಲೋಕಾಧಿಪತ್ಯವನು  
ಭಂಸುರನ ಒಟ್ಟಿಡಿಯವಲಿಗೆ ಏ  
ಶೇಷಸೌಖ್ಯವನಿತ್ತದಾತನ  
ದಾಸವಯನು ಲೋಕಪತಿಯೇ ನಿಸುವುವ, ಅಚ್ಚರಿಯ      ೨೮

ದ್ವಿಶತ್ತಕಲ್ಪಗಳ್ಲಿ ಬಿಡದೀ  
ಪೆಸರಿನಿಂದಲಿ ಕರಸಿದನು ತ  
ಸ್ಮೃತಗರವರರಿಳಿಳಿಟ್ಟು ಮಾಡುವನವರ ಸೂಧನವ  
ಅಸದುವಾಸನೇಗೈನ ಕಲ್ಪಾ  
ದ್ಯುಸುರವರ ಸಂಹರಿಸುತ್ತಲಿಪ್ಪೋಂ  
ದ್ಯುಸುರಪದವೈದನು ಗುರುಪವನಾನ ಸತೀಯಾಡನೆ

೨೨೨

ಅನಿಮಿಷರ ನಾಮುದಲಿ ಕರಸುವ  
ನನಿಜದೇವನು ಒಂದು ಕಲ್ಪಾದ  
ವನಚಸಂಭವನನೇಸಿ ಎಂಭತ್ತೀಳುವರವರ, ಇ  
ಗಣತ್ರಯವಜ್ಞತನ ಮಂಗಳ  
ಗುಣಕ್ಕಿರು, ಸುರುಪಗಳು, ಮಾ  
ಸನೆಯನವ್ಯಕ್ತಾದಿ ಪೃಥ್ವೀಂತರದಲಿರುತ್ತಿರುದು

೨೨೩

ಮಹಿತ ಯಜುಗಣ ಕೊಂಡೆವರಮೋ?  
ತ್ವಹ ವಿವಜ್ಞತವೆಂಬ ದೋಷವು  
ಪಹಿತನೇಸರಿ ಇದನು ಹೇಳದೆ ಮತ್ತು ಬ್ರಹ್ಮಂಗೆ  
ಬಹುದು ಶಾಮ್ಯಜ್ಞಾನ ಭಕ್ತಿಯು  
ದೃಹಿಣಪದ ಪಯ್ಯಂತ ವೃದ್ಧಿಯು  
ಬಹಿರುವಾಸನೇ ಯುಂಟಿನಂತರ ಬಿಂಬದರ್ಶನವು

೨೨೪

ಜ್ಞಾನರಹಿತ ಭಯತ್ಪೇಳ್ಳಪು  
ರಾಣದೈತ್ಯಿರ ನೋಹಕವು ಜತು  
ರಾನನಗೆ ಕೂಡುವುದೆ ನೋಹಜ್ಞಾನ ಭಯರೂಕೆ  
ಭಾನುಮಂಡಲ ಚಲಿಸಿದಂದದಿ  
ಕಾಣುವುದು ದೃಗ್ಂಜೀವದಿಂದಲಿ  
ಶ್ರೀನಿವಾಸನ ಸ್ವೀತಿಗೋಽಸುಗ ತೋಽದರ್ಶನಾಲ್ಲಿದಲೆ

೨೨೫

ಕವಲಸಂಭವ ಸರ್ವಚೇಳಗು  
ತ್ತಮನೆನಿಸುವನು ಎಲ್ಲಕಾಲದಿ  
ವಿಮಲಭಕುತ್ತಜಾನ ವೈರಾಗ್ಯದಿಗುಣದಿಂದ  
ಸಮಭ್ಯಧಿಕವರ್ಚಿತನ ಗುಣಗಳ  
ರವೆಯಮುಖದಿಂದರಿತು ನಿತ್ಯದಿ  
ದ್ಯುಮಣಿಕೋಟಿಗಳಂತೆ ಕಾಂಬನು ಚಿಂಬರೂಪವನ್,೨೬

ಜ್ಞಾನಭಕ್ತಾದ್ಯಭಿಳಗುಣಚತು  
ರಾನನನೊಳಿಪ್ಪಂತ ಮುಖ್ಯ  
ಪ್ರಾಣನಲಿ ಚಿಂತಿಪುದು ಯತ್ತಿಂಚಿತ್ತ ಕೊರತತ್ವಾಗಿ  
ಮಹ್ಯನ ಭುಜುಗಣ ಜೀವರಲ್ಲಿಕ್ಕ  
ಮೇಣವ್ಯಾಧಿ ಜ್ಞಾನ ಭಕುತ್ತಿಸ  
ಮಾನಭಾರತಿ ವಾಣಿಗಳಲಿ ಪದಸ್ತಪ್ರಕ್ರಿಯೆ೨೭

ಸೌರಿಸಾಯಿನ ತೆರದಿ ಬ್ರಹ್ಮಸ್ತ  
ಮಿಂಗಾಯಿತ್ತೀ ಗಿರಿಗಳಳಿ  
ತೋರುವುದು ಅಸ್ವಷ್ಟಪೂರಾಪದ ಮಾಡ್ತ ಪರಯಂತ  
ವಾರಿಜಾಸನ ವಾಮುವಾಣೀ  
ಭಾರತಿಗಳಿಗೆ ಪೂರ್ಣ ಪ್ರಭಯದಿ  
ಬಾರದಜಾನ್ನನುದಿ ದೋಷನ್ ಹರಿಕೃಪಾಬಲಿ೨೮

ಸೂರುವರುಷಾನಂತರದಲಿ ಸ  
ರೂರುಹಾಸನು ತನ್ನಕಲ್ಪದ  
ಉರು ಮುಕ್ತಿಯನ್ನೇದುವರೊ ಅವರವರ ಕರಮೊಂ  
ಶೌರಿಪುರದೊಳಗಿಪ್ಪ ನದಿಯಲಿ  
ಕಾರುಣಿಕ ಮುಸ್ಯಾನ ನಿಂಬರಿ  
ವಾರಸಹಿತದಿಮಾಡಿ ಹಂಯುದರಪ್ರಕೇಶಿಸಿ೨೯

ವಾಸುದೇವನ ಉದರದಲ್ಲಿ ಪ್ರ  
ವೇಶಗೈದಾನಂತರದಿ ನಿ  
ದೋರ್ಷವುಕ್ತರು ಉದರದಿಂ ಪೂರಮಟ್ಟ ಹರುಷದಲಿ  
ಜಶನಿಂದಾಜ್ಞಾಯ ಪಡೆದನಂ  
ತಾಸನಿತ ದ್ವಿತೀಪ ವೋಕ್ಕದಿ  
ವಾಸವಾಗಿ ವಿಮುಕ್ತಾದೃಖರು ಸಂಚರಿಸುತ್ತಿರು

೬೦

ಸತ್ಯಸತ್ಯ ವಹಾಸುಸೂಕ್ತಾನ್ತ  
ಸತ್ಯ ಸತ್ಯಾತ್ಮಕ ಕಳೇವರ  
ಸತ್ಯಲೋಕಾಭವನೆನಿವಗತ್ಯಾಸವೆರಡುಗುಣ  
ಮರ್ಕಿಯೋಗ್ಯವಿದಲ್ಲಿಜಾಂಡೋ  
ತ್ವರ್ತಿ ಕಾರಣವಳ್ಳಿ ಹರಿಸಿರ್ಹ  
ತ್ಯಾಧವಾಗೇ ಒಗದ ವ್ಯಾಪಾರಗಳ ಮಾಡುವನು

೬೧

ಪುದನ್ಯಾಸ ರತ್ನಾಬ್ಲಿ ಪರಿಯಂ  
ತೇಂದಿ ಉಗ್ರತಸಾಹ್ಯಯದಿ ಲವ  
ಕೋಂದಧೀಯೋಳಗೆ ಕಲ್ಪದತತಪನಿಧ್ಯ ನಂತರದಿ  
ಸಾಧಿಸಿದ ವರಹದೇವಪದ ವಾ  
ರ್ಜದು ನವಕಲ್ಪವಸಾಸಕ  
ಪದವನು ಶಿಂಘನಪದವ ಪೂರ್ವತಿಸಂತವಾಗಿ

೬೨

ಇಂದ್ರಮನು ದಶಕಲ್ಪಗಳಲಿ ಸು  
ಸಂದನಾಮದಿ ರ್ವಜಾಗೈದು ನು  
ಕುಂದನವರೋಕ್ತಾಧ ನಾಲ್ಕು ಸುಕಲ್ಪತಪನಿದು  
ಸಳಂದು ಪೂರ್ಗಿಯೋಳು ಕೋಟಿವರುಷ ಪು  
ರಂದರನ ಪದವ್ಯಂಡ ನಂತರ  
ಪೂಂದಿದನು ನಿಷಲೋಕ ಸುರಸತಿ ಕಾವಸಿದರಂತೆ

೬೩

ಕರೆಸುವರು ಪೂರ್ವದಲಿ ಚಂದ್ರಾ  
 ಕರ್ಮರತಿ ಶಾಂತ ಸುರೂಪನಾಮಾದ  
 ಲೇರಡೆರ ದು ಮನುಕಲ್ಪ ಶ್ರವಣವಗೈದು ಮನುಕಲ್ಪ  
 ವರತಪೋಬಲದಿಂದ ಲಾರ್ಕಾ  
 ಶಿರಗಳಾಗೀರ್ಪೆದು ಸಾವಿರ  
 ವರುಷ ದುಃಖವನೀಗಿ ಕಾಂಬರು ಬಿಂಬರೂಪವನೆ.

೪೫

ಸಾಧನಗಳಪರೇಕ್ಕೆ ನಂತರ  
 ಐದುವರು ಹೋಕ್ಕವನು ತಿವ ಶ  
 ಶಾರದಿ ದಿವಿಜರು ಉತ್ತರಕ್ರಮದಿಂಕಲ್ಪ ಸಂಖ್ಯೆಯಲ್ಲಿ  
 ಪದಲೆಯಗೈ ವಶ್ತುಪೇಂದ್ರ ಸ  
 ರೋದರನಿಗಿಪ್ಪತ್ತುದ್ವಿನವಶ್ತು  
 ಗಾಧಿಪತಿ ಪೂಣಿನಿಗೆ ಗುರುಮುನಿಗಳಿಗೆ ಹೊಡರವೆ

೪೬

ಪ್ರವಹ ಮಾರುತಗ್ಗುನ್ನೆರಡು ಸ್ವೇಂ  
 ಧನ ದಿವಾಕರ ಧರ್ಮರಿಗೆ ದಶ  
 ನರ ಸುಕಲ್ಪವು ಮಿತ್ರರಿಗೆ ಶೇಷತತ ಜನಕೆಂಟು  
 ಕಸು ಸನಕನು ಸನಂದನ ಸನ  
 ತ್ವಾನರ ಮುನಿಗಳಿಗೇಳಾವರುಣನ  
 ಯಾವತಿ ಪಚಾನ್ಯಾದಿ ಪುಷ್ಟರಗಾರು ಕಲ್ಪದಲಿ

೪೬

ಇದು ಕವರ್ಚ ಸುರೆಪಿಗಾಜಾ  
 ನಾದಿಗಳಿಗೆರಡೆರಡು ಕಲ್ಪ  
 ಧಾರ್ಮಿಕತ್ರಯ ಗೋಪಿಕಾಸ್ತ್ರೀಯ ರಿಗೆ ಹಿತ್ಯತ್ರಯವೆ  
 ಈ ದಿವೋಕಸ ಮನುಭ ಗಣಯಕ  
 ರ್ಯಾಚ ವರು ಎರಡೊಂದುಕಲ್ಪ ನ  
 ರಾಧಿಪರಿಗರೆಕಲ್ಪದೇಳಗಪರೇಕ್ಕನಿರ್ತಿಹುದು

೪೭

ದೀಪಗಳನನು ಸರಿಸಿ ದೀಪ್ತಿಯು  
ವ್ಯಾಪಿಸಿ ಮಹಾತಿಮಾರ ಕಳೆದು ಪ  
ರೂಪಕಾರವ ಮಾಣ್ಣ ತೀರದಂದದಲಿ ಪರಮಾತ್ಮ  
ಅ ಪರೋಜಾಸೇನನೊಳಿದ್ದ ಸ್ವಾ  
ರೂಪಶಕ್ತಿಯ ವ್ಯಕ್ತಿಗ್ರೀಸುತ್ತ  
ತಾ ಪೂಳವನವರಂತೆ ಚೇಷ್ಟ್ಯಾಯಮಾಡಿ ಮಾಡಿಸುತ್ತ      ೬೭

ಸೈಪ್ಪ್ರೇದರಸಿಪ್ಪಿತ ಪಾರ್ಣಣ ರುದ್ರೀಂ  
ದ್ವಾದಿಸುರರಿಗೆ ದೀಹಗಳ ಕೆಳ  
ಬ್ರಾಹ್ಮದರದಲವರವರ ಸೇನೆಯಕೊಂಬ ಸನವರತ  
ನೋದಬೋಧದಯಾಭಿ ತನ್ನ ವ  
ರಾಧಿವ್ಯಾಧಿಯ ಕಳೆದು ಮಹದವ  
ರಾಧ ೧೪ ನೋಡದಲೆ ಸಲಹುವ ಸತತ ಸೃಂಗುವರ      ೬೯

ಪ್ರತಿಪ್ರತೀ ಕಲ್ಪದಲಿ ಸೃಷ್ಟಿ  
ಸ್ವಿತಲಯವ ಮಾಡುತಲಿ ಮೋದಿವ  
ಚತುರಮುಖ ಪವಮಾನರನ್ನ ವಮಾಡಿ ಭಂಜಿಸುವ  
ಘೃತವೆ ಮೃತ್ಯುಂಭಯನೆನಿಪ ದೇ  
ವತೆಗಳೇ ಉಪಸೇಚನರು ಶ್ರೀ  
ಪತಿಗೆ ಮಾಡಿಗನೆಲ್ಲವೂಂದನಣ ತಿಧಿಯೆನಿಸಿಕೊಂಬ      ೭೧

ಗಭ್ರಣಿಸ್ತಿ ಪುಂಡ ಭೋಜನ  
ಗಭ್ರಣತ ಶಿಶುವುಂಬ ತೀರದಲಿ  
ನಿಭರ್ಯಾನು ತಾನುಂಡಾಣಿಸುವನು ಸವಾರ್ಚಿವರಿಗ  
ನಿಬಾಲತಿ ಪರಮಾಣು ಜೀವಗೆ  
ಹಬ್ಬಣುದೆ ಸ್ವಾಲ್ಪಾನ್ನ ಭೋಜನ  
ವಭ್ರಣಕರು ಹೇಳುವರು ಕೋನಿದರಿದನೋಡಂಬಡರು      ೭೩

ಅಪಚಯಗಳಲ್ಲಿಂಡುದದರಿಂ  
ದುಪಚಯಗಳಲ್ಲವರಣದೊಳ  
ಗುಪವರೆನಿಸುವರಿಲ್ಲ ಜನಮಾಡಿಗಳು ಹೊದಲಿಲ್ಲ<sup>೩೫</sup>  
ಅಪರಿಮಿತ ಸನ್ಮಿಹನ ನರಹರಿ  
ಯಶ್ವನರಾವತ್ತನರಮಾಡುವ  
ಕೃಪಣ ವಶ್ವಲ ಸ್ವಪದ ಸೌಖ್ಯವನಿತ್ತು ಶರಣರಿಗೆ

ಬಿತ್ತಿ ಬೀಂಜವ ಭೂಮಿಯೊಳ್ಳು ನೀ  
ರೆತ್ತಿ ಬೆಳೆಸಿದ ಬೆಳಸು ಪೂರ್ಂತಕೆ  
ಕಿತ್ತು ನೇಲುವಂದದಲ್ಲಿ ಉಕ್ಕಾರಮಣ ಲೋಕಗಳು  
ಮತ್ತೆ ಜೀವರ ಕವಾಕುಲೋ  
ತ್ವತ್ತಿ ಸ್ವಿತಲಯ ಮಾಡುತ್ತಲಿ ಸಮು  
ವತ್ತಿಯೇಸುವ ತೀವೆಹೇಂದಗಳಲ್ಲವನವರತ

ಶ್ವಸನ ರುದ್ರೇಂದ್ರ ಪ್ರಮುಖ ಸುಮು  
ನಸರೆಹ್ಯಾದ್ವಾರ ಕ್ಷುತ್ರಿಪಾಸಗ  
ಎಹಡೆಳಳಪ್ಪುವು ಸಕಲ ಭೋಗಕೆ ಸಾಧನಗಳಾಗಿ  
ಆಸುರ ಪ್ರೇತ ಪಿಶುಚಗಳ ಬಾ  
ಧಾಸುತಲಿಪ್ಪುವು ದಿನದಿನದಿ ಮಾ  
ನಿಸರೆಹಳಗೆ ಮೃಗಪಷ್ಟಿ ಜೀವರೆಹ್ಯಾದ್ವು ಹೋಗುವುವು<sup>೩೬</sup>

ಹಾಸದೇವಗೆ ಸ್ವಪ್ನ ಸುಪ್ತಿ ಸಿ  
ಪಾಸ ಕ್ಷುಧೆ ಭಂತೆಹೇಂಕ ಹೋಹಾ  
ಯಾಸಪಸ್ಕಾಲಿ ಮಾತ್ರರಿಯ ಮದ ಪ್ರಣಾಪಾಪಾದಿ  
ದೋಷವಚ್ಚೆ ತನೆಂದು ಬ್ರಹ್ಮಕ್ಕುನ್ನ  
ದಾತಿಮಾಡಿ ಸಮಸ್ತ ದಿನಿಂದರು  
ಹಾಸನೆಯಗ್ರಿದಲ್ಲಿಕಾಲದಿ ಮೂಕ್ತಾಗಿಹರು<sup>೩೭</sup>

ವರವ, ಸಹಕ್ತಿ ಕ್ಷೇಣವಯಿದು ತೃಟಿ  
ಕರೆಸುವುದು ಪವತ್ತು ತೃಟಿಲವ  
ನೆರಡುಲವ ನಿಮಿಷಗಳು ನಿಮಿಷಗಳಂತು, ಮಾತ್ರಯೂಗ  
ಗುರುದಕ ಪ್ರಾಣಾರುಪಳಹ  
ನೈರಡು ಬಾಣವು ಫಳಿಗೆ ತ್ರಿಂಶತಿ  
ಇರಳು ಹಗಲರವತ್ತು ಫಳಿಕೆಗಳೇ ಹೋರಂತಾಗಿ ಗಂಡು

೨೬

ಈ ದಿವಾರಾತ್ರಿಗಳಿರಡು ಹದಿ  
ನೈದು ಪಕ್ಷಿಗಳಿರಡು ಮಾಸಗ  
ಇಂದಿನು ಮಾಸದ್ವಯವೆ ಮತ್ತ, ಮತ್ತ, ತ್ರಿಯ, ಗಳಿಯ ನ  
ಬದುವುವ ಅಯನದ್ವಯಾಭಾಬ್ಯಕ್ತಿ  
ತಾದಿಯಾಗಿಗಳು ದೇವವರಾನದಿ  
ವ್ಯಾದಶಸ್ಥಾಹಸ್ತ ವರುವಗಳಿನಲ್ಲಿ ಸೇರಿನಿನು

೨೭

ಚತುರಸಾವಿರದೆಂಟುನೀರವು  
ಕೃತ್ಯಾಗಕೆ ತ್ರಿಸಹಸ್ರ ಸಲೆ ಷಟ್  
ರತವು ತ್ರೇತೀಗೆ ದ್ವಾಪರಕೆದ್ವಿಸಹಸ್ರ ನಾನ್ಯಾರು  
ದಿತಿಬಹಿತ ಕಲಿಯಾಗಕೆ ಸಾವಿರ  
ರತಗಳದ್ವಯಕ್ಕಾಡಿ ಈ ದೇ  
ವತೀಗಳಿಗೆ ಹನ್ನೆರಡು ಸಾವಿರಹಿವು ವರುವಗಳು

೨೮

ಸ್ರಧಮಯಾಗ ಕೇಳಿಧಿಕವರನಿಂ  
ಶತಿಸುಲಕ್ಷ್ಯಾಷ್ಟ್ಯೋತ್ತರಶತನಿಂ  
ಶತಿಸಹಸ್ರಮನಸ್ಯ ಮಾನಾಭ್ಯಾಗಳು ವಳ್ಳಾವತಿ  
ಶುತಸಹಸ್ರದ ಲಕ್ಷ್ಯದ್ವಾದಶ  
ದ್ವಿತೀಯ ತೃತೀಯಕೆ ಎಂಟು ಲಕ್ಷ್ಯದ  
ಚ ರಷಷ್ಟು ಸಹಸ್ರ ಕಲಿಗಿದರಧಿ ಚಿಂತಿಬುದು

೨೯

ಮುಂರಧಿಕ ನಾಲ್ಕುತ್ತು ಲಕ್ಷದ  
ಲೂರುಮೂರೆರಡೆಧಿಕ ಸುನಿರ  
ವೀರರಜು ಯುಗ ವರುಷ ಸಂಚೈಯ ಗ್ರಿಯಲೇನಿತಿಹುದೊ  
ಸೂರಿಪೆಚ್ಚಿನೆ ಸಾನಿರದ ನಾ  
ಸ್ಮಾರು ಮುಖವತ್ತೆರಡು ಕೋಟಿ ಸ  
ರೋರುಹಾಸನಗಿದು ದಿವಸವೆಂಬರು ನಿವಶ್ವಿತರು

೨೦

ಶತಧೃತಿಗೆ ಈ ದಿವಸಗಳ ತ್ರಿಂ  
ಶತಿಯು ಮಾಸದ್ವಾದತಾಬ್ದವು  
ಶತವೆರಡೆರೋಳ ಸಸರಿಸೇಷ್ಟೋತ್ಪತ್ತಿ ಸ್ವಿತ್ತಿಂದೆ.ಫ್ರೆ  
ಶ್ರುತಿಸ್ತುತಿಗಳು ಹೇಳುತ್ತಿಹೆವ  
ಚ್ಯಾತಗೆ ಸಿನಿಷವಿದೆಂದು ಸುಖಿ  
ಶ್ವಾತಗೆ ಪಾಸಟಿಯೆಂಬುವರೆ ಬ್ರಹ್ಮಾದಿ ದಿವಿಜರನು

೨೧

ಆದಿಮಧ್ಯಾಂತಗಳು ಇಲ್ಲದ  
ಮಾಥವಗಿದುಪಚಾರವೆಂದು ಬೇ,  
ಗಾದಿ ವೇದಪುರಾಣಗಳು ಹೇಳುವವು ನಿತ್ಯದಲಿ  
ಮೋದಮುಯನಾನುಗ್ರಹವ ಸಂ  
ಪಾದಿಸಿ ರಮಾಬ್ರಹ್ಮ ರುದ್ರೇಂಂ  
ಘಾರಿಗಳು ತಮತಮ್ಮ ಪದವಿಯನ್ನೆಡಿ ಸರಬ್ರಿಷಿವರು

೨೨

ಈ ಕಥಾವೃತಪಾನ ಸುಖ ನಿ  
ವೇಕಿಗಳಿಗಲಿದಲೆ ವೈಷಿಕ  
ವ್ಯಾಕುಲ ಕುಚಿತ್ತರಿಗೆ ದೊರೆನ್ನೆಡಿ ಯಾವಕಾಲದಲ  
ಲೋಕವುತ್ತೆಯಬಿಟ್ಟು ಇದನವ  
ಲೋಕಿಸುತ ಮೋದಿಪರಿಗೊಲಿದು ಶ್ರು  
ಪಾಕರ ಜಗನ್ನಾಧವಿರ್ತಲ ಕಾಯ್ಪು ಕರಣದಲ  
ಅಂತು ಸಂಧಿಷ್ಟಕ್ಕೆ ಪದ್ಯಗಳು ಉತ್ತರಕ್ಕೆ ಮಂಗಳ  
ಶ್ರೀ ಕೃಷ್ಣಪರಾಮಾಸು

೨೩

## ಫಂಡಿ ಅಂ “ಕ್ರಿಡಾವಿಲಾಸ ಸಂದಿ”

ಹರಿಃ ಓಂ

ಹಂಕಿಫಾಮ್ಮತಸಾರ ಗುರುಗಳ  
 ಕರುಣಾದಿಂದಾ ಪಸಂ ಹೇಳವೆ  
 ಪರಮ ಭಗವದ್ದು ಕೃಂದನಾದರದಿ ಶೇಷಾಖಾದು

೩

ಶ್ರೀನಿವಾಸನ ಚರಿತೆಗಳ ಪರ  
 ಮಾನುರಾಗದಿ ಬೆಸಗೊಳಿಲು ಮುನಿ  
 ತಾನಕಾದ್ಯಿಗರುಪಿದಸು ಶೂತಾಯ್ಯಾದಯದಿಂದ — ಸಂಧಿಸಣಿಸನೆ

ವಚನ ಭಕ್ತಿಣ ಗಮನ ಭೋಂಬನ  
 ವಚನ ಮೈಧುನ ರಯನ ವೀಕ್ಷಣ  
 ವಚಲನಾಚಲನ ಪ್ರಯತ್ನಾನು ಸಾಧ್ಯನೇ ಜನಕೆ  
 ಶುಚಿಸದನ ದಯದಿಂದ ಜೀವರ  
 ನಿಚೆಯ ದೊಳು ತಾನಿಂತು ಮಾಡುವ  
 ನಂಬಿತವನ್ನಾಚಿತಕರ್ಮಗಳನೇಂದರಿದು ಕೊಂಡಾಡು

೮

ವಿಷ್ವರಶ್ರವ ದೇಹದೊಳಗೆ ಪ್ರ,  
 ವಿಷ್ವನಾಗಿ ನಿರಂತರದಿ ಬಹು  
 ಛೇಷ್ವೈಗಳ ಮಾಡುತ್ತಿರೆ ಕಂಡು ಸಜೀವಿಯೆನ್ನತಹರು  
 ಹೃಷ್ವರಾಗುವರವರ ನೋಡಿ ಕ  
 ನಷ್ಟರೆಳ್ಳಿರು ಸೇವೆ ಮಾಳ್ಳಿರು  
 ಬಿಷ್ಪ್ರಕ್ಷಣಿದಲಿ ಕುಣಪನೇಂದರಿದದನುಪ್ರಸ್ತುಪರು

೯

ಕ್ರೀಡೆಗೊಂಸುಗ ಅವರವರ ಗತಿ  
 ಸೀಡಲೋಂಸುಗ ದೇಹಗಳ ಕೊ  
 ಬ್ಧಾದುವನು ಸ್ವೀಚ್ಚಿಯಲಿ ಬ್ರಹ್ಮೈಶಾದ್ಯರೊಳು ಪೊಕ್ಕು  
 ಮಾಡುವನು ವ್ಯಾಪಾರ ಬಹುವಿಧ  
 ಮೂರಧ ದೃತ್ಯರೊಳಿದ್ದು ಪ್ರತಿದಿನ  
 ಕೇಡು ಲಾಭಗಳಿಳಿ ವಿದನರಿದಾವಕಾಲದಲ್ಲಿ

೨

ಅಕ್ಕರೇಧ್ಯನು ಬ್ರಹ್ಮವಾಯು  
 ತ್ರ್ಯಕ್ಕಸುರಪ ಸುರಾಸುರರ ಶ  
 ಧ್ಯಕ್ಕನಾಗಿದ್ದೆಲ್ಲರೊಳು ವ್ಯಾಪಾರಮಾಡುತ್ತಿಹ  
 ಅಕ್ಕಯನು ಸತ್ಯಾತ್ಮಕ ಪರಾ  
 ವೆಕ್ಕೆಯಿಲ್ಲದೆ ಸರ್ವರೊಳಗೆ ನಿ  
 ಉಕ್ಕಣನು ತಾನಾಗಿ ತೋಕವ ರಕ್ಷಿಸುತ್ತಿರು

೩

ಶ್ರೀ ಸರಸ್ವತಿ ಭಾರತಿಂ ಗಿರಿ  
 ಜಾಶಚೀರತಿ ರೋಹಿಣೀ ಸಂ  
 ಜ್ಞಾತತ ಸುರೂಪಾದ್ಯಶಿಳ ಸ್ತ್ರೀಯರೊಳು ಸ್ತ್ರೀರೂಪ  
 ವಾಸವಾಗಿದ್ದೆಲ್ಲರಿಗೆ ನಿ  
 ಶ್ವಾಸ ತನ್ನಲ್ಲಿ ಕೊಟ್ಟು ಅವರಂತಿ  
 ಲಾಷೆಗಳ ಪೂರ್ಯಸುತ್ತಿವ್ವನು ಯೋಂಗ್ಯಾತ್ಗಳಿರುತ್ತಾ

೪

ಕೈಲುಕುದುರೆಯ ಮಾಡಿ ಆಡುವ  
 ಬಾಲಕರ ತೆರನಂತೆ ಲಕುಮಾ  
 ಲೋಲಸ್ವಾತಂತ್ರಿಯ ಗುಣವ ಬ್ರಹ್ಮಾದ್ವರೂ ಪಟ್ಟ  
 ಲೀಶೀಗ್ರೀವನು ತನ್ನ ವರಿಗನು  
 ಕೊಲನಾಗಿದ್ದೆಲ್ಲ ಕಾಲದಿ  
 ಇಳಳಿಗೆ ಪ್ರತಿಕೂಲನಾಗಿಹ ಪ್ರಕಟಿಸಾಗದಲ್ಲಿ

೫

ಸೌಪರಣಿ ವರವಹನ ಸುನಾ  
 ರೂಪನಾಮಾದಿ ಕರೆಸುತ್ತವರ ಸ  
 ಮಾವದೊಳಗಿದ್ದ ವಿಳವ್ಯಾಪಾರಗಳ ಮಾಡುವನು  
 ಪಾಪಪುಣ್ಯಗಳೆರಡನವರ ಸ್ವಾ  
 ರೂಪಗಳನನುಸರಿಸಿ ಉಣಿಪ ಪ  
 ಚೋಪಕಾರಿ ಪರೇಶಪೂಜ್ಞಾನಂದ ಜ್ಞಾನಫೋನ

೨

ಅಹರ ನಿದ್ವಾ, ನೈಘಾನಗಳಹೆ  
 ಈಹರಬಯಿಸಿ ಒಳಲುವ ಲಷ್ಟೆ ಕ್ರೀ  
 ಮಾಹಿತನ ವರ್ಷಾಮಹಿಮೇಗಳ ನೇಂತರಿವ ಸಿತ್ಯಾದಲಿ  
 ಅಹಿಕ ಸೌಖ್ಯವ ಮರೆದು, ಮನದಲಿ  
 ಗ್ರಹಿಸಿ ಶಾಸ್ತ್ರಧರ್ಮಗಳ ಪರಮೋ  
 ತ್ವಹದಿ ಕೊಂಡಾಡುತ್ತಲಿ ಮೈಮರೆದವರಿಗಳ್ಳದಲ್ಲಿ

೩

ಬಂಧ ಹೊಕ್ಕೆ ಪ್ರದನ ಜ್ಞಾನವು  
 ಮಂದಮತಿಗಳಗೆಂದು, ದೋರೆವುದು  
 ಬಿಂದುಮಾತ್ರ ಸುರೂಪಾಧವ ಪವತ್ತಕೆ ಸಮದ್ವೇಷ  
 ಎಂದು, ತಿಳಿಯದಲನ್ನುದೈವಗ  
 ಇಂದ ಸುಖಮಾಪೇಕ್ಷಿಸುವರು ಮು  
 ಕುಂದ ನಾರಾಧನೆಯ, ಚಿಟ್ಟವಗುಂಟಿ ಮುಕ್ತಿಸುತ್ತಿ

೪

ರಾಜತನ್ನಾಮಾತ್ಮೀ ಕರುಣಾದಿ  
 ಸ್ವಂಜನರಿಗೆ ಕೊಟ್ಟ ಕಾಯರನಿ  
 ಯೋಜಿಸುವ ಮಾನಾಪಮಾನವ ಮಾಳ್ವ ತೆರನಂತೆ  
 ಶ್ರೀ ಜನಾದಿನ ಸಕಲರೀಳಗಪ  
 ರಾಜಿತನು ತಾನಾಗಿ ಸವಾಪ್ರ  
 ಯೋಜನವ ಮಾಡಿಸುತ ಮಾಡುವ ಫಲಕೆ ಗ್ರಂಥಾಡಿ

೧೦

ವಾಸುದೇವ ಸ್ವತಂತ್ರವ ಸರೋಽ  
 ಜೊಸನಾದ್ಯಮುರಾಸುರಾಗಿಯ  
 ಲೋಸುಗಧ್ವನ ತಿಗೆದು ಅವರೊಳಗಧ್ವ ಚತ್ರಭಾಗ  
 ಗ್ರೀಸಿ ಒಂದನು ಶತವಿಧಿಪ್ರವಂ  
 ಕಾಶತಾಬ್ಲಜಗವ್ಯಚತಾಪ್ತ  
 ರಿಂಶವನಿಖಿತ್ತು ವಾಣೀ ಭಾರತೀಗಧ್ವ

೮೮

ದ್ವಿತೀಯಭಾಗವ ತಿಗೆದುಕೈಂಡದ  
 ಶತವಿಭಾಗವ ಮಾಡಿ ತಾನಿಂ  
 ಶತಯುವೇಶನೊಳಿಟ್ಟು ಇಂದ್ರನೊಳಿಭ್ರದಧಿಕ ಹತ್ತು  
 ರತ್ನಪನೊಳಗಿನಿತಟ್ಟು ವಿಳದೆಂ  
 ನತೆಗಳೊಳಗೀರ್ಜೆದು ಜೀವ  
 ಸ್ವತತಯೊಳು ದಶವೈದಧಿಕ ಸಾಲ್ಪತ್ತು ದ್ವೇತ್ರಂಡು ಇ.

೮೯

ಕಾರಣಿಕ ಸ್ವತಂತ್ರಯತ್ಪವ  
 ವಾರಾನಿಧಿಗ್ರೀಕೀರಡ, ತನ್ನೊಂದು  
 ಸಾರಿಗೊಂದನು ಕೊಟ್ಟು ಸ್ವತಂತ್ರಯವ ಸವರಿಗೆ  
 ಧಾರುಣಿಪ ತನ್ನೊಂದಿಗೆ ವ್ಯಾ  
 ಸಾರಕೆಂಟ್ಟು ಗುಣಾಗುಣಗಳ ವಿ  
 ಕೂರ ಮಾಡುವತೀರದ ತ್ರಿಗುಣವ ಪ್ರಕ್ರಿಯಾನೆಮಾಳ್ಯ

೯೦

ಪ್ರಣ್ಯಕರ್ಮ ಸಹಾಯವಾಗುವ  
 ಧಷ್ಯರಿಗೆ ಕಲ್ಯಾದಿದ್ವೈತ್ಯರ  
 ಪ್ರಣ್ಯಫಲಗಳ ನೀವದಿವಿಜರ ಪಾಪಕರ್ಮ ಫಲ  
 ಇನ ಕರ್ಮವ ಮಾಳ್ಯರಿಗೆ ಅನು  
 ಗುಣ್ಯ ಜನರಿಗೆ ಕೊಡುವ ಬಹುಕೂ  
 ರಣ್ಯಸಾಗರ ನೀತಿರದಿ ಭಕ್ತರನು ಸಂತ್ಯೇವ

೯೧

ನಿರುಪಮಗೆ ಸರಿಯಂಟ್ರೆ ಎಂದು  
ಚ್ಚರಿಸುವವ ತದ್ವಕ್ತರೊಳ್ಳು ಮ  
ಚ್ಚರಿಸುವವ ಗುಣಗುಣಿಗಳಿಗೆ ಭೇದಗಳ ವಾಳುವವ  
ವರಸುದರ್ಶನ ಉಣಿಫ್ರ್ಯಾಪ್ಲಂಡ್ರವ  
ಧರಿಸಿದವರುಳ್ಳ ದ್ವೈಷಿಸುವ ಹರಿ  
ಚರಿತೆಗಳ ಕೇಳದಲೆ ಲೋಗರವಾತೆ ಕೇಳುವವ

೮೫

ಎನಮಾದಿ ದ್ವೈಷಿಪವುಳ್ಳಕು  
ಜೀವರೆಲ್ಲಿರು ದೈತ್ಯರಂಘರು  
ಕೋಣಿದರ ವಿಜ್ಞಾನ ಕರ್ಮವ ನೋಂಡಿ ನಿಂದಿಪರು  
ದೇವದೇವನ ಚಿಟ್ಟೆ ಯಾವ  
ಜ್ಞಿವ ಪರಿಯಂತರದಿ ತುಜ್ಞರ  
ಸಂವೇಯಂದು ಪಚ್ಚಿನಿಸುವರಜ್ಞಾನಕೇಳಳಗಾಗಿ

೮೬

ಕಾವ, ಲೋಷ ಕೆಲ್ರಿಧ ಮದಹಿಂ  
ಸಾನುಯಾಸೃತ ದಂಭ ಕಪಟತ್ರಿ  
ಧಾಮನವತ್ತಾರಗಳ ಭೇದವ ಪೂರ್ವ ಸುಖಿಬದ್ಧ  
ಆಮಿಷನಿನೇದಿತವಭೀಕೀಬ್ಜ್ಯತಿ  
ಆವ ಸಾನ್ಸ್ಕರ ಸುಂಬತಾಮನ  
ರೀ ಮದಾಂಧರ ಸಂಗದಿಂದಲಿ ತವುವ ವಧಿ ಪುದು

೮೭

ಜ್ಞಾನಭಕ್ತಿ ವಿರಕ್ತಿ ನಿನಯಪು  
ರಾಣಾಸ್ತ್ರ ಶ್ರವಣ ಚಿಂತನ  
ಧಾನ ಶಮದಮಯಿಜ್ಞ ಸತ್ಯಾಪಿಂಸ ಭೂತದಯಾ  
ಧಾಖನ ಭಗವನ್ನಾಮಕೀತನ  
ಮೂನಜನ ತವ ಮೃತಸುತ್ತಿಂಥ  
ಸಾನ್ಸ್ಕರ ಮಂತ್ರ ಸೈತ್ರಿತ್ರ ವಂದನ ಸಜ್ಜಾನಪ ಗಣವ

೮೮

ಲೇಕಸ್ಪ್ಯಾಟಂತ್ರಿಯ ಗುಣವನು ಪ್ರ  
ವೇಶ ಗೈಸಿದ ಕಾರಣದಿಗುಣ  
ಮೋಷಗಳು ತೋರುವುವು ಸತ್ಯಾಸತ್ಯ ಜೀವಚೊಳ್ಳಾ  
ಶ್ವಾಸಭೂಷಿಣಿನ ಪಾನಶಯನವಿ  
ಲಾಸ ವೈಧುನ ಗಮನ ಹಡೆ  
ಕ್ಲೇಶ ಸ್ವರ್ಪೂಸುಹುಸ್ತಿ ಜಾಗ್ರತ್ತಿಯಹೆವು ಚೀತನಕೆ ೮೯

ಆಧ್ಯಾತ್ಮನೈತ್ಯ ಇಗರಿಸಿ ಉಳಿದೊರ  
ದಧ್ಯಾಪ ನಿಭಾಗವಗರಿಸಿ ವೃಜಿ  
ನಾದರಾಸನು ಪೂರ್ವದಲಿ ಸ್ಪ್ಯಾಟಂತ್ರಿಯವ ಕೆಂಟ್ಟುಂತೆ  
ಸ್ವರ್ಧು-ನೀರಿತ ಕೆಂಡುವವರಸುಖಿ  
ವಧಿ-ಗೋಸುಗ ಬ್ರಹ್ಮವಾಯು ಕ  
ಪದಿಗೊದಲಾದವರೆಂದ್ದು ವರ್ಣಿಸ್ತೇಯನರಿತ, ೯೦

ಹಲಧರಾಸುಜ ಮಾಳ್ಳಿ ಕೃತ್ಯವೆ  
ತೀಯದಲಹಂಕಾರದಿಂದೆ  
ಸ್ವಾಳಿಂದ ವಿಧಿಯ ನಿಷೇಧ ಪಾತ್ರರು ಇಲ್ಲವೆಂಬ ವರ್ಗಿ  
ಹಲಗಳದ್ವಯಕೆಂಡುವ ದೈತ್ಯರ  
ಕಲಪಕರ್ಮವ ಬಿಂಬಿ ಪುಣ್ಯವೆ  
ಸೀಂದ್ರು ತನ್ನೈಲ್ಲಿಗಿಂತ್ತು ಕ್ರಮದಿಂ ಕೆಂಡುವ ಭಕ್ತರಿಗೆ ೯೧

ತೋರುವುತ್ತನ ಕಿರಣವ್ಯಕ್ತಿ  
ಚಾಷ್ಯ ವತ್ತಿಗೆ ಸುವಂತೆ ಕಮಲದ  
ಇಂಯತ್ತಾಕ್ಷಸು ಸರ್ವರೂಳು ವ್ಯಾಪಿಸಿದ ಕಾರಣದಿ  
ರೇಯ ಸದ್ಗುಣಕೆಮರ್ಮ ತೋರ್ಪಲವು  
ನ್ಯಾಯ ಕೋನಿದರಿಗೆ ನಿರಂತರ  
ತೀಯರಸ ಸವ್ಯೋತ್ತಮೋತ್ತಮನನೆಂದು ಪೇಳುವರು ೯೨

ಮೊಂಟಾರಣ ಪ್ರಕೃತಿಯೆನಿಷ ಮ  
ಹಾಲಕುಮಿ ಎಲ್ಲರೇಳಿಗಿದ್ದು ಸು  
ಲೀಲೆಗೈಯುತ ಪ್ರಜಾಪಾಪಗಳರ್ಥಸಲು ಹತ್ತಿಗೆ  
ಪಾಲಗಡಲ್ಲಿಲು ಬಿದ್ದು ಇಲ್ಲಕೇ  
ಉಳಿನೆನಿಸುದೆ ಜೀವಕ್ಕೆ ಕ  
ಮಾರ್ಚಿ ತಡ್ಡತು ಕುಭಾರ್ತು ಎನಿಸುದು ಸರ್ವಕಾಲದಲಿ ೨೩

ಜ್ಞಾನಸುಖಿಬಲ ಪ್ರಜಾ ವಿಷ್ಣುವಿ  
ಗೇನು ಮಾಳ್ವಪು ತ್ರಿಗುಣಕಾರ್ಯಕ್ಕೆ  
ಶಾಸುನಿನ ಕ್ರಿಮಿಕವಿದು ಭಕ್ತಿಪ್ರದುಂಬಿ ಔಕೀಕರ್ದೊಳು  
ಈ ನಳಿಸಜಾಂಡವನು ಬ್ರಹ್ಮೇ  
ಶಾಸನ ಮುಖ್ಯಸುರಾಸುರರ ಕಾ  
ಲಾನಲನವೋಲ್ಲು ಒಗುವನಿಗೇ ಪಾಪಗಳ ಭಯವೇ ೨೪

ಮೇಂದಶಿರದಕ್ಷಿಣಿಃಪಕ್ಷಪ್ರ  
ಮೇಂದ ಉತ್ತರಪಕ್ಷವೆಂದು ಮು  
ಗಾದಿಶ್ರುತಿಗಳು ಹೇಳುವುವು ಆನಂದಮಯ ಹಂಗೆ  
ಮೇಂದವೈಷಿಕ ಸುಖವಿಶೇಷ ಪ್ರ  
ಮೇಂದಪಾರತ್ರಿಕ ಸುಖನರದ  
ನಾದಕಾರಣದಿಂದ ಮೇಂದ ಪರಮೇಂದ ನೆನಿಸಿದನು ೨೫

ಎಂದಿಗಾದರು ವೃಷ್ಣಿಯಿಂದ ವ  
ಸುಂಧರೆಯೋಳಪ್ಪಿಳಿಳಿಬಳಿದಿಂ  
ಸಿಂಧುವೃದ್ಧಿಯ ನೈಂದುಷಿದೆ ಬಳಿಕಿಂ ಬರಿದಹುದೆ  
ಕುಂದುಕೆರತಿಗಳಲ್ಲಿದಿಕ್ತ ಶಾಷ್ಟ್ರಿಕ  
ಸುಂದಸಂಪ್ರಜಾ ಸ್ವಾಧಾವಣೀಂ ಕುಂದ  
ಬಂದು ಹೂಡುವುದೇನಿಸಿ ಕೃಷ್ಣಾಪ್ಪನು ಜನ್ಮಿಷಲ ೨೬

ದೇಹವೃಕ್ಷದೀಲಿರಹು ಪಕ್ಷಿಗ  
ಎಹನೆಂದಿಗು ಬಿಡದೆ ಪರಮ  
ಸ್ವೇಹದಿಂದಲಿ ಶಮಂಜ ಫಲಗಳುಂಬಿ ಜೀವಬಿಗ  
ಶ್ರೀಹರಿಯು ತಾ ಸಾರಭೋತ್ಸವ  
ದೇಹಿಸುವ ಕಲ್ಯಾಂದಿ ದೈತ್ಯಸ  
ವಿಷಹಕೇನ ನಿಶಿವ್ರಸಾಪನ ಶ್ಲೇಶವೆಲ್ಲರಿಗೆ

೨೯

ದ್ಯುಮಣಿ ಕರಣವಕೆಂಡಮಾತ್ರದಿ  
ತಿನಿರಣೀಡುವ ತೀರದಿ ಲಷ್ಟ್ಯಾ  
ರಮಣ ಸೋಡಿದ ಮಾತ್ರ, ದಿಂದಫೆ ನಾಕವೈದ್ಯದು  
ಕವುಲಸಂಭವ ಮೂಖ್ಯ ಎಲ್ಲಾ  
ಸುಮನಸರೀಳಿಹ ಸಾಪರಾಕಿಯ  
ನಮರಮುಖ ನಂದದಲಿ ಭಷ್ಯವಮಾಖ ಹರಿತಾನು

೨೮

ಚತುರದಶ ಭಾಗದಿ ದಶಾಂಶದೇಹ  
ಇತರ ಜೀವರಂಗೀನ ಲೇಂದ  
ದಿತಿಜದೇವಕರ್ಮಣಿಗೆ ಕೊಡುವ ನಿಶಿವ್ರ ಸುಖದ ಇಬ್ಬ  
ಮತಿವಿಹೀನ ಪ್ರಾಣಿಗಳಿಗಾ  
ಹುತಿಯಸುಖ ಮೃತದ ಇವರಂತೇಂ  
ಗೃಹಿಯನರಿದು ಸಿಂಗಿಲ ನುಕ್ಕಾದಿಗಳಿಗೀನ ಹರಿ

೨೯

ನಿತ್ಯನಿರಯೋಂಥಾಖ್ಯಕೊಪದಿ  
ಭೃತ್ಯರಿಂದೊಡಗುಡಿ ಪುನರ್ಹ  
ವತ್ತಿವಜೀತ ಲೇಂಕವೈದುವ ಕಲಿಯು ಜ್ಯೋಷದಲ  
ಸತ್ಯಲೇಂಕಾಧಿವ ಚತುಮುಂಬಿ  
ತತ್ವದೇವರಕರ ಸಹಿತ ನಿಜ  
ನಮಕ್ಕಿಂತ್ಯಾದುವಹರಿಪದಾಖ್ಯ ವ ಭಜಿಸಿ ಭಕ್ತಿಯಾಲಿ

೨೦

ವಿಧಿನಿಷೇಧಗಳಿರುತ್ತದೆ ಮಾರೆಯದೆ  
ಮಧ್ಯವಿರೋಧಿಯ ಪಾದಕರ್ಮಿಸ  
ಅದಿತ ಮಕ್ಕಳಗಳಿನ ಪುಣ್ಯವ ಪಾಪದೈತ್ಯರಗೆ  
ಸುವರ್ಚನಾರೋಯಿದಿರೆ ಬಂ  
ದೊಡಗಿ ವೈವರು ಪುಣ್ಯದೈತ್ಯರು  
ಅಥವರಿಖದ ವೃಕ್ಷಗಳ ಫಲದಂತೆ ನಿತ್ಯದಲ

೨೮

ತಿಳಜ ಕಶ್ಚಲ ತ್ಯಜಿಸಿ ದೀಪನ್ಯ  
ತಿಳಿಯ ತ್ಯಾಲವ ಗ್ರಹಿಸಿ ಮಂದಿರ  
ದೊಳಗಿ ವ್ಯಾಪಿಸಿ ಇಪ್ಪಕತ್ತಲೆ ಭಂಗಿಸುವ ತೆರದಿ  
ಕಲಿ ಮೊದಲುಗೊರಡಬಿಭಾಂತಿಸಿ  
ಕುಲಜರನದಿನ ಮಾಳ್ವ ಪುಣ್ಯಜ  
ಫಲವ ಬ್ರಹ್ಮಾದ್ಯರಿಗೆ ಕೊಟ್ಟಿಲ್ಲಿ ರಮಿಸುವನು

೨೯

ಇದ್ದಲೆಯು ನಿತ್ಯದಲಿ ಮೇಂಥಾಗ್ಯ  
ಮೇಂಥ್ಯ ವಸ್ತುಗಳುಂಡು ಲೋಕದಿ  
ಶುದ್ಧ ಶುಚಿಯೆಂದೆನಿಸಿಕೊಂಬನು ವೇದಸ್ತುತಿಗಳೊಳ್ಳು  
ಬುದ್ಧಿಸೂವ್ಯಕವಾಗಿ ವಿಬುಧರು  
ಶ್ರದ್ಧೆಯಿಂದಪಿಸಿದ ಕರ್ಮನಿ  
ಷುದ್ಧವಾದರು ಸರಿಯೆ ಕ್ಷೇತ್ರಂಷುದ್ಧರಿಸುತ್ತಿವು

೩೦

ಒಡೆಯಾರಿದ್ದ ವಸ್ತುಫಲಗಳ  
ಬಡಿದು ತಿಂಬುವರುಂಟಿ ಕಂಡರೆ  
ಹೊಡೆದು ಬಿಸುಡುವರೆಂಬ ಭಯದಿಂ ಸೋಡಲಂಜುವರು  
ಬಿಡೆದೆ ಮಾಡುವ ಕರ್ಮಗಳು ಮನೆ  
ಮಾಡೆದ ಮಕ್ಕಳು ಬಂಧುಗಳು ಇಂ  
ಕೊಡಲನಾಳುಗಳಿಂದ ಮಾತ್ರದಲೋಧುಸ್ವದ ದುಂತ

೩೧

ಜ್ಞಾನಕವೇಂದ್ರಿಯಗಳಿಂದೇ  
ಸೇನು ಮಾಡುವ ಕರ್ಮಗಳು ಉ  
ಪ್ರತಿವಾಸನಿಗಿರೆ ಸುತಲಿರು ಕಾಲ ಕಾಲದಲಿ  
ಹಾರಣದತ್ತ ಕ್ರಿಕೊಂಡು ನಾನಾ  
ಯೋನಿಯೈಪ್ರದಿಸನೊಮೈ ಕೈಂಡಿರೆ  
ದಾನವರು ಸೇಕೆಡೊಯ್ಯಾರೆಲಾಲ್ ಪುಣ್ಯರಾಸಿಗಳು

೨೫

ಶ್ರುತಿಸ್ತುಲ್ತ್ಯಧಿಗಳನು ತಿಳಿದಹೆಂ  
ಮತಿವಿತ್ವನು ಕರ್ಮಮಾಡಲು  
ಸುತ್ತಿಗ್ರಹಿಸನ್ನೆಷಾಪಗಳ ಕೊಡುತ್ತಿಪ್ಪ ನಿತ್ಯಹರಿ  
ಇತ್ತರದೆಶ ಭೂವನಾದಿ ಪತ್ತಿಕೃತ  
ಕೃತಜ್ಞನಿಯ್ಯಾಮಕನು ಎಂತೆನೆ  
ಮತಿಭ್ರಮಾತ ಪ್ರಮಾದಿ ಸಂಕಟ ದೋಷವನಗಿಳ್ಳ

೨೬

ವಾರಿಜ್ಞಾಸನ ಮುಖ್ಯ ರಾಜ್ಞಾ  
ಧಾರಕರು ಸರ್ವ ಸ್ವತಂತ್ರ ರ  
ಮಾರಮಣನೆಂದರಿತು ಇಷ್ಟಾನಿವ್ಯ ಕರ್ಮಾಫಲ  
ಸಾರಭೀಕೃತಿಸಿಗಿರೆಸಲು ಸ್ವೀ  
ಕಾರಮಾಡುವ ವಾಪದಾವ ಕು  
ಚೀರ ನಾಮಕ ದೈತ್ಯರಿಗೆ ಕೊಟ್ಟಿವರ ನೋಯಿಸುವ

೨೭

ಕ್ಷಮಿರ ದೈತ್ಯರೆಂಳಿಂದ್ದ ತಾಫೇ  
ಪ್ರೇರಿಸುವಕಾರಣದಿ ಹರಿಗೆ ಕು  
ಚೀರನೆಂಬರು ಎಳ್ಳಿದೊಳ್ಳ ನಿರ್ದಿಕೆಗಳಿಗೆ ನಿರ್ಬಂ  
ಸುಂಗಮ್ಯಗೆ ಸಹಿಯನೆಂಬರು  
ದೂರ ತೋಕಗೆ ಶುಷ್ಕಲಿಂಗ ತ  
ರೀರವಿಭ್ರಂಧ ಕಾರಣದಲಿ ಅಕಾರಿಯನೇನಿಸಿದಪ್ಪಣಿ

೨೮

ಪೇಳಲೊಶವಲ್ಲವು ಮಹಾಪಾ  
 ವಾಳಗಳ ಸೆಕಂಡೇಕ್ಸ್‌ಳಿಡಿ ಸಿ  
 ಮಹಾಲ ಗೃಹಲಿಖಿತು ಎಂಣ, ಪಗೆಟಿಂಡೆ ಹೆರನಾಮ  
 ನಾಲಿಗೆಯೊಳುಳ್ಳ ವಗೆ ಪರಮ ಕೃ  
 ಪಾಳು ಕೃಷ್ಣನು ಕೈಪಿಡಿದು ತ  
 ನ್ನಾಲಯ ಮೋಟ್ಟುನುದಿನದಲಾನಂದ ಬಡಿಸುವನು

೨೫

ಉಂಗಿಯೋಷಧ ಪಢ್ಣದಿಂದ ಸಿ  
 ರೂಂಗಿಯೆನಿಸುವ ತೆರದಿ ತ್ರೀಮು  
 ದ್ವಾಗವತ ಸುಶ್ರವಣಗೃಹ ಭವಾಖ್ಯ ರೂಂಗವನು  
 ಸಂಗಿ ಶಬ್ದದ್ವಯಿಳೆ ನಿವಯನಿ  
 ಯೂಂಗಿ ಸುದಶೀಂದ್ರಿಯವನಿಲನೇಳಣ  
 ಶ್ರೀಗುರು ಜಗನ್ನಾಧ ನಿರ್ಮಲ ಸ್ತೀತನಾಗುವನು

೨೬

ಆಂತು ಸಂಧಿ ಇಲ್ಲ ಕ್ಷೇತ್ರದ ಅಗ್ರಣಿ ಕ್ಷೇತ್ರ ಮಂಗಳಂ

ಶ್ರೀ ಕೃಷ್ಣ ಪಾಣಮಂತ್ರ

ಸಂಧಿ ಖಗ ‘ಅರ್ಹತೆಣ ಅನುಕ್ರಮಣಿಕ ಕಾರಕವ್ಯಾಸಂಧಿ’

ಹರಿ: ೬೦

ಹರಿಕಥಾಮ್ಯತಸಾರ ಗುರುಗಳ  
ಕರುಳದಿಂಡಾಪನಿಮೆ ವೇಷನ  
ಬರಮೆ ಭಗವಣ್ಣಕ್ರಿಂದನಾದರದಿ ಕೇಳುವದು

ಬ

ಭಕ್ತರಿಣಿನುವ ದಿನ್ಯಾಪರುಷರ  
ಉತ್ತರಾಲಿಸಿ ವೇಷ್ಣ ಮುಕ್ತ  
ಮುಕ್ತ ಜೀವರ ಕಾರಕಮ್ಯಾವ ಮುನಿಕ ತಾಂಡಿಲ್ಯ  
(ಸಂಧಿಸೂಚನೆ)

ಸ್ವಾವರರ ಸೋಧಲ್ಯೈ ತೃಣಕ್ರಿಮಿ  
ಜೀವರುತ್ತಮು ಕ್ರಮಿಗಳಿಂದಲ  
ಜಾವಿಗೊಂಗಜ ವ್ಯಾಪ್ತಿಸಿಂಹಗಳಿಂದ ಶಿಳಾರದಿ  
ಮುವರುತ್ತಮು ಕಮ್ಮಾಕರ ಭಾಣ  
ದೇವರುತ್ತಮು ಕಮ್ಮಾ ಸೋಧಲು  
ಕೊಂದಿದೊತ್ತಮು ಕವಿಗಳಿಂದಲ್ಲಿ ಸ್ವೀತಪರುತ್ತಮರ  
ಒ

ಧರಣಿಪರ ಸೋಧಲ್ಯೈ ನರ ಗಂ  
ಧರುವರುತ್ತಮು ವೇವಗಂಧ  
ವರ ಗಣೋತ್ತಮು ಇವಂಗಿಂತ ಶತೋಽನ ಶತಜೋಽಟ  
ಪರಮ ಪುಣಿಗಳು ಉತ್ತಮನು ಸ್ತ್ರೀ  
ಯರು ಸಮಾನರು ಇವರಿಗೇತಲಿ  
ಚಿರಪಿತೃಗಳುತ್ತಮೆರು ಚಿರನಾಮುಕ ಪಿತೃಗಳಿಂದ  
೭

ಎರಡಯಿದು ಎಂಭತ್ತುಪುಷ್ಟಿ ತುಂ  
ಬುರು ಶತೋರ್ವಸಿ ಯಪ್ಪರಸ್ಸೀ  
ಯರು ಕತಾಚಾನೆಜರು ಉತ್ತಮ ಚಿರಪಿತ್ತಗಳಂದ  
ವರರು ಆಂವರ್ವಸಿಗಿಂತ ವೈಶ್ವಾ  
ನರನ ಸುತರ್ವಿರೆಂಟುಸಾವಿರ  
ಹರದೆಯರೊಳುತ್ತು ಮಾಕತೀರೆಪ್ಪತ್ತು ನಾಲ್ಕುಜನ

೩

ಸರಿಯೆನಿವರು ವಿಜೋಕ ಸ್ತ್ರೀಯರು  
ವರಸುರಾನ್ಯಾತ್ತಜೀಯಾರಿಗೆ ಪ್ರೇ  
ಷ್ಠರನು ಕಮರ್ವಪ ಪುಷ್ಟರನಿಗೆ ಶನ್ಯೇಶ್ವರೋತ್ತಮನನು  
ತರಣೆಜನಿಗುತ್ತಮನಳುವಾಶ್ವನಿ  
ಸುರರರಸಿಗುತ್ತಮ ಜಲಹ ಬುಧ್ಯ  
ಶರಧಿಜಾತ್ಯಜಗುತ್ತಮ ಸ್ವಹಾದೇವಿಯೆನಿಸುವಳು

೪

ಆನಳ ಭಾಯ್ವಾಳಿಗಿಂತನಾಖಾ  
ತನಿಮಿಷರನಾಖಾತರಿಂದಲಿ  
ಧನವ ಪಚರ್ವನ್ಯಾಸಿರುಧ್ವನ ಸ್ತ್ರೀಯಾಷಾದೇನಿ  
ಮೃನದಿ ಸಂಜಾಳ್ವಾ ಶಾಮಲಾ ರೋ  
ಹಿಣಿಗಳ್ಯವರು ಸಮರನಾಖಾ  
ತನಿಮಿಷೋತ್ತಮರವರಿಗಿಂತಲಿ ಸೂರು ಕಮರ್ವಜರು

೫

ಪೃಥುನಮುಷ ಶತಿಬಿಂದು ಪ್ರೀಯ  
ವ್ರತ ಪರೀಕ್ಷಿತ ಸೃಷ್ಟವರು ಭಾಗೀ  
ರಧಿಯ ನೋಡಲ್ಪಾಧಿಕ ಬಲ್ಯಾದಿಂದ್ರಸತ್ತಮಕರು  
ಪಿತ್ತಗಳೆಂಟಿಂಟಿಧಿಕ ವಪ್ಪರೆ  
ಸತಿಯರೀರ್ಪೆದೆಂದು ಮಸುಗಳು  
ದಿತಿಜ ಗುರುಚಾರ್ಯವನೆ ಉಚಿಧ್ಯಾರು ಕಮರ್ವಜರು ಸಮರು

೬

ಧನಪ ವಿಷ್ಣುಕ್ಕೇನ ಸಣಿವಳ  
 ಶ್ರೀನಿಗಳಿಂಭತ್ತೆಲ್ಲದು ಶೇಷರಿ  
 ಗಿಂಡಿಯಿನಿಸುವರು ಮಿತ್ರ ತಾರಾ ನಿರರ್ಜಿತುವಂತೆ  
 ಗುಣಗಳಿಂದ್ಯೆದಧಿಕ ಎಂಭ  
 ತ್ತೆನಿವ ಶೇಷರಿಗುತ್ತಮರು ಸ  
 ಸ್ವಾನಿ ಮರ್ಚಿ ಷ್ಟುಲಕ್ಷ್ಯ ಪುಲಹಕ್ಕುವಿಷ್ಟುಮೂರು

೯

ಅಶ್ರಯಂಗಿರರೇಳು ಬ್ರಹ್ಮನ್  
 ಪುತ್ರರವರಿಗೆ ಸಮರು ನಿಶ್ಚಯ  
 ಮಿತ್ರ ವೈವಷ್ಟ್ವತರು ಜಾತಾವೇಶ ಬಲದಿಂದ  
 ಮಿತ್ರಗಿಂತುತ್ತಮರು ಸ್ವಾಕ್ಷಾ  
 ಘತ್ಕೃ ಘೃಗುವು ಪ್ರಸೂತಿ ನಿಶ್ಚಯ  
 ಮಿತ್ರ ಮೊದಲಿರವರಿಗಿಂತಲಿ ಮಾಹಿತ್ಯಮರು

೧೦

ನೂರಡೇತ್ತಮನಗ್ಗಿಯಿಂಬಲಿ  
 ವಾರಿನಿಧಿ ಹಾದೇತ್ತಮನು ಯಮ  
 ತಾರಕೇಶ ದಿವಾಕರನು ಶತರಂಘರುತ್ತಮರು  
 ಮಾರಿಜಿಪ್ತನಿಗಿಂತ ಪ್ರವಹಾ  
 ಮಾರುತ್ತೇತ್ತಮ ಪ್ರವಹಗಂತಲಿ  
 ಮಾರಪುತ್ರನಿರುಢ್ಣ ಗುರು ಮನು ದ್ವಿಕಂಬಿಯು

೧೧

ಆರುಜನಗಳಿಗಿಂತಲಾಳಂ  
 ಕಾರಿಕ ಪಾಂಕೋತ್ತಮಬಿಳ ಕ  
 ರೀರಮಾನಿ ಪ್ರಾಣಗಿಂತಲಿ ಶಾಂತಿಂದ್ರಿಗೆ  
 ಗೌರಿ ವಾರುಣಿ ಲಿಗ ಪರಾಣಿಗೆ  
 ಶೋರ ಮಾಹಿಷಿಯದೇಳಿಳಗೆ ಭಾಜಾಣಿವ  
 ಕೀರ ಮಾಯುಭ್ರಾವಕಾರಣಿ ಆಧಿಕಳಿಷ್ಟಿಸುವಳು

೧೨

ಹರಫಟಿವವಿಹಗೇಂದ್ರ ವ್ಯಾಪರು  
ಹರಿವಾಡದಿಯರಿಗುತ್ತಮರು ಸೌ  
ಪರಣಿಪತಿಗುತ್ತಮರು ಭಾರತಿ ವಾಣಿಯಾವರಿಗೆ  
ಮರುತ ಬ್ರಹ್ಮರು ಉತ್ತಮರು ಇಂ  
ದಿರೆಯು ಪರಮೋತ್ತಮಳು ಲಕ್ಷ್ಮಿ ಗ್ರೀ  
ಸರಿಯೆನಿಸುವವರಿಲ್ಲವೆಂದಿಗು ದೇಶಕಾಲದೊಳು

೮೮

ಶ್ರೀವ್ಯಾಕೃತದನ ಮಹಿಳೆ ಉಕುಮಿ ಮ  
ಹಾಮಹಿಮೇಗೇನೆಂಬೆ ಬ್ರಹ್ಮೇ  
ಶಾಮರೇಂದ್ರರ ಸೃಷ್ಟಿಸ್ತೀಲಯಗ್ರಸಿಯವರವರ  
ಧಾಮಗಳ ಕಲ್ಪಸಿಕೆಡುವಳಿ  
ರಾಮರಣಾಗಿದ್ದ ಸರ್ವ  
ಸ್ವಾಮಿ ಮಮಗುರುನೆಂದುವಾಸನೆ ಮಾಣ್ಣಳಚ್ಯಾತನ

೮೯

ಈಸುಮಹಿಮೆಗಳು ಉಕುಮಿ ಪ  
ರೇಶನಂತಾಂಶಾಂಶಗುಡದೊಳು  
ಲೇಶಲೇಶಕೆ ಸರಿಯೆನಿಸಳಾವಾವ ಕಾಲದಲ  
ದೇಶಕಾಲುತ್ತಿತ್ತ ಉಕುಮಿಗೆ  
ಕೇಶವನ ವಕ್ಕಣಿಳವೆ ಅವ  
ಕಾಶವಾಯಿತು ಇವನ ಮಹಿಮಾವಾಸ್ತ್ರಗಿಣಿಯುಂಟೆ

೯೦

ಒಂದು ರೂಪದೊಂದವಯವದೊ  
ಜೀಂದು ರೋಮದೊಳೊಂದು ದೇಶದಿ  
ಪ್ರೋಂದಿಕೆಂದಿಹರಜಭವಾದಿ ಸಮಸ್ತ ಜೀವಗಣ  
ಸಿಂಧುಸತ್ತು ದ್ವೀಪಮೇರುಸು  
ಮಂದರಾದ್ಯದಿಗಳು ಬ್ರಹ್ಮಣ  
ರಂದರಾದೀ ಸಮಸ್ತ ಲೋಕಪರಾಲಯಗಳಲ್ಲಿ

೯೧

ಸರ್ವ ದೇವೋತ್ತಮನು ಸರ್ವಗ  
ಸರ್ವಗುಣ ಸಂಪೂರ್ಣ ಸರ್ವದ  
ಸರ್ವತಂತ್ರ ಸ್ವತಂತ್ರ ಸರ್ವಧಾನ ಸರ್ವಾತ್ಮ  
ಸರ್ವತೊಽನುಬ ಸರ್ವನಾಮಾಕ  
ಸರ್ವಜನ ಸಂಪೂರ್ಜ್ಞ ಶಾಶ್ವತ  
ಸರ್ವ ಕಾರ್ಯದ ಸರ್ವಸಾಕ್ಷಿಗ ಸರ್ವ ಜಿತ್ತವರ್೮೩

ತಾರತಮ್ಯರೋಹಣವ ಬರೆ  
ದಾರುಪರಿಸುವರವರಲಕ್ಷ್ಯ  
ನಾರಸಿಂಹ ಸಮಸ್ತ ದೇವಗಣಾಂತರಾತ್ಮಕನು  
ಪೂರ್ವಿಸುವ ಮನೋರಧಂಗಳ  
ಕಾರುಣಿಕ ಕೃನಲ್ಯಾದಾಯಕ  
ದೂರಗೈವ ಸಮಸ್ತ ದರಿತವ ವಿಗತಭಾಷುತ್ತೋಕ೮೪

ಪ್ರಣತಕಾಮದ ನಂಭಿಸಂದರ್ಭ  
ಶನವಪೇಕ್ಷೆಗಳುಕ್ಕವರೆ ನಿ  
ಚ್ಚಣಿಕೆಯೆನಿತ್ಯದು ಒಡವೆಂದಲು ಬ್ರಹ್ಮಾಂತ ತರತಮ್ಯ  
ಮನವಚನದಿಂ ಸ್ತೋರಿಸುವರ ಭವ  
ವನಧಿ ತೋಃಷಿಸ ಪ್ರೋಗ್ರಾಮದು ಕಾ  
ರಣವೆನಿಸುವುದು ಜಾಳನೆಭಕ್ತಿ ನಿರಕ್ತಿಸಂಪದಕೆ೮೫

ಅನ್ವಲನೋಳು ಹೋಧಿಸುವ ಹೆರಿಜೆಂ  
ದನವೆ ವೈಳಿದಲಾದುದರ ಸೂರ್ಯ  
ಸನೆಯು ಪ್ರತಾಪ್ರತ್ಯೇಕ ತೋಷ್ರುದು ಎಳ್ಳಕಾಲದಲಿ  
ದನುಜಮಾನವ ದಿವಿಜರವರವ  
ರನುಷಿಕೀಳಿಷಿತ ಕರ್ಮವೃಜಿನಾ  
ದರ್ಶನಸುವ್ಯಕ್ತಿಯಮಾಳ್ವ ಶ್ರಗಣಾತೀತ ವಿಶ್ವಾಕ೯೧

೨೬ ಅರ್ಡೆಹಳ್ಳಿ ಅನುಕ್ರಮಣಿಕೆ ಅರತಪ್ಪೆ ಸಂಧಿ

೨೭೫

ಭಕ್ತುವಶ್ವಲ ಭಾಗ್ಯಪುರುಷ ವಿ  
ವಿಕ್ರುತಿ ವಿಶ್ವಾಧಾರ ಸರ್ವೋರ್ವೇ  
ದೀಕ್ರಿದೇವವಿದೂರ ದುರ್ಗಾಮು ದುರ್ಬಿಂಭಾವ್ಯ ಸ್ವಜ್ಞ  
ಶಕ್ತಿಶಾಶ್ವತ ಸಕಲವೇದ್ಯ  
ಕೇಂಕ್ರ ಮಾನದ ಮಾನ್ಯಮಾಧವ  
ಸೂಕ್ತ ಸುಖ್ಯ ಸೂಧೀ ತ್ರಿಜಗನಾಂಧವರ್ತಲನು

೨೯

ಅಂತು ಸಂಧಿ ಶಾ ಕ್ಷೇತ್ರದ್ವಾರಾ ಲಜಿಗಳು ಮಂಗಳಂ.

ಶ್ರೀಕೃಷ್ಣಾಬಾಮಾನಸ್ತು

---

ಸಂಧಿ ೨೬ ‘ಅವರೋಹಣ ಅನುಕ್ರಮಣಿಕೆ ತಾರತಮ್ಯಾಂಗಂಧಿ’

ಹರಿಃ ೩೦.

ಹರಿಕಥಾವ್ಯಾತಸಾರ ಗುರುಗಳ  
ಕರುಣದಿಂದಾಪನಾತು ಪೇಳವೆ  
ಪರಮ ಭಗವಧ್ವಕ್ತುರಂದನಾದರದಿ ಕೇಳುವುದು

ಪ

ಶ್ರೀರಮಣ ನಿಜಭಕ್ತರೆಸಿಸುವ  
ವಾರಿಜಾಸನ ಮುಖ್ಯ ನಿಜರ  
ತಾರತಮ್ಯವಚೇಷ್ಟೆ ಸಂತೋಷದಲಿ ಗುರುಬಲವಿ (ಸಂಧಿ ಸಂ)

ಕೇಶವಗೆ ನಾರಾಯಣಿಗೆ ಕವು  
ಉಸನ ಸಮಾರಣಾಗೆ ವಾಣಿ  
ವೀಶಫಣಿಪೆ ಮಹೇಶರಿಗೆ ಷಟ್ಕೃಷ್ಣಿಯರ ಪದಕೆ  
ಶೀಷರುದ್ರರ ಪತ್ನಿ ದವರಿಗೆ  
ವಾಸವ ಪ್ರದ್ಯಮ್ಮಾರಿಗೆ ಸಂ  
ತೋಷದಲಿ ವಂದಿಸುವೆ ಭಕ್ತಿಜ್ಞಾನ ಕೊಡಲೆಂದು

೮

ಸಾರಣದೇವಗೆ ನಮಿಪೆ ಕಾಮನ  
ಸೂನು ಮನು ಗುರು ದಕ್ಷ ಶಚಿ ರತ್ನ  
ಮೋನಿನಿಯರಿಗೆ ಪ್ರವಹದೇವಗೆ ಶಾರ್ಯಾಸೋನಾಯನ  
ಮಾನವಿಗೆ ವರುಣನಿಗೆ ವೀಣಾ  
ಪಾಣಿ ನಾರದಮುನಿಗೆ ನಮಿಸುವೆ  
ಜ್ಞಾನ ಭಕ್ತಿ ವಿರಕ್ತಿಮಾರ್ಗವ ತಿಳಿಸಲೆವಿಗೆಂದು

೯

ಅನಳ ಭೃಗುದಾಕ್ಷ್ಯಾಯಣಿಯರಿಗೆ  
ಕನಕ ಗಭ್ರಜ ಸಪ್ತಾಮಿಗಳಿ  
ಗಿಣಿಯೆನಿಪ ವೈವಸ್ತುತಮನುಗೆ ಗಾಧಿ ಸಂಭವಗೆ  
ದನುಜನಿರುರುತ ತಾರೆ ಪಾರಪಹಿ  
ವನಜ ಮಿಶ್ರಿರನಶ್ವಿನಿಗರಣ  
ಧನಪ ವಿಷ್ಟುಕ್ಲೇನಂಗೆ ವಂದಿಸುವೆ ನನವರತ

೩

ಉಕ್ತ ದೇವರ್ಕಳೆನುಳಿದು ೨೦  
ಭತ್ತು ಬಿದು ಜನಗಳು ಮನಗಳು  
ಚಿಧ್ಯ ಚ್ಯಾವನ ಯಮಳಿಗೆ ಕರ್ಮಜರೆನಿಸುತ್ತಿಪ್ಪೆ  
ಕಾರ್ಮಣೀಯಾರ್ಜುನ ಪ್ರಮುಖ ಶ  
ತಸ್ವಿರಿಗೆ ಪಜರ್ನ್ಯ ಗಂಗಾ  
ದಿತ್ಯ ಯಮಸೋಮಾನಿರುಧ್ವರ ಪತ್ನಿಯರ ಪದಕೆ

೪

ಹುತವಹಾಧಾರಂಗಿನಿಗೆ ಚಂದ್ರನ  
ಸುತ ಬುಧಿಗೆ ನಾಮಾತ್ಮಿ ಕೋಣಾ  
ಸತಿಗೆ ಧಾರ್ಯಾತ್ಮಜ ಶಸ್ಯೇಶ್ವರಗಾನಮಿವೆ ಸತತ  
ಪ್ರತಿ ದಿವಸದಲಿ ಬಿಡದೆ ಜೀವ  
ಪ್ರತಿಮಾಡುವ ಕರ್ಮಗಳಿಗಧಿ  
ಪತಿಯೆನಿಪ ಪುಷ್ಟಿರನ ಪಾದಾಂಬುಜಗಳಿಗೆ ನಮಿವೆ

೫

ಆನಮಿವೆನಾ ಜಾನಜನಕೆ ಕೃ  
ಶಾನು ಸುತರಿಗೆ ಗೋವ್ರಂಜದೊಳಿಹ  
ಮಾನಿನಿಯರಿಗೆ ಚಿರಸಿತರು ಶತನಂತ್ಯನ ಶತಕೋಟಿ  
ವ್ಯಾಂಜನರಿಗೆ ದೇವಮಾನವ  
ಗಾನ ಪೌಢರಿಗನನಿಪರಿಗೆ ರ  
ಮಾನಿವಾಸನ ದಾಸವರ್ಗಕೆ ನಮಿವೆ ನನವರತ

೬

ಅನುಕ್ರಮಣಿಕಾ ತಾರತಮ್ಯವ  
 ನನುದಿನದಿ ಸದ್ಭೂತಿ ಪ್ರಾರ್ಥ  
 ನೀನೇವರಿಗೆ ಧರ್ಮಾರ್ಥ ಕಾರ್ಮಾದಿಗಳು ಫಲಿಸುವುದು  
 ವನಜಸಂಭವ ಮುಖ್ಯರವಯವ  
 ರೈಸಿಸುವರು ಜಗನ್ನಾಧ ವಿರಲಗೆ  
 ವಿನಯದಿಂದಲಿ ನಮಿಸಿ ಕೊಂಡಾಡುವುದು ಮರೆಯದಲ್ಲಿ      ೯

ಅಂತು ಸಂಧಿ ಶಿಕ್ಷೆ ಪದ್ಯಗಳು ಉಪಕ್ರೋಚ್ಯಾತ್ಮಕ.

ಶ್ರೀ ಕೃಷ್ಣಾಪಣಮಸ್ತು

— — — — —

## ‘ಖಂಡಿ ಇಲ್ಲ “ ಅನುಕ್ರಮಣಿಕಾ ಸಂಧಿ ”

ಹರಃ ೭೦

ಹಂಕ್ರಂಕುಚ್ಯೈ ಕಸುರ ಗುರುಗಳ  
ಕರುಳದಿಂದಾಪನಿತು ಹೇಳುವೆ  
ವರಮಭಗವಧ್ವಕ್ತುರಂದ ನಾದರದ ಕೇಳುವುದು

ಃ

ಮಾನುಷೀಂತ್ರಮಾರ್ಪಿಲಿದು ಸಂಕರು  
ಘಾಳ ಪರಿಯಂತರದಿ ಹೇಳಿರು  
ವಾನುಕ್ರಮಣಿಕ ಪದ್ಯವನು ಕೇಳುವುದು ಸಜ್ಜನರು (ಸ ಸೂ)

ಶ್ರೀಮದಾಚಾರ್ಯರ ಮತಾನುಗ  
ದೀವತಾಂವರರಂಭಿಕಮಲಕೆ  
ಸೋಮಪಾನಾಹರಿಗೆ ತಾತ್ವಿಕ ದೀವತಾಗಣಕೆ  
ಹೈಮವತಿ ವಣ್ಣಪುಷ್ಟಿಯರಿಗೆ  
ಶ್ರೀಮಕೇಶಗೆ ವಾಣಿವಾಯುಸು  
ತಾಮರಸರವನ್ನು ಲಕ್ಷ್ಮಿನಾರಾಯಣರಿಗಾನವಾವೆ

ಂ

ಶ್ರೀಮತಾಂವರ ಶ್ರೀಪತೀಸ  
ತಾಮಿತಪ್ರದ ಸೌಮ್ಯತ್ರಿಕ ಕು  
ದಾಖುಮಾ ಶ್ರಿಜತುಷ್ಪಾದ ವಾವನಣಿರತ ಚಾವಾಂಗ  
ಸೋಮಾತಿಪ್ರಿಯ ಗೊಳ ಗುರುತಮು  
ಸಾಮಗಾಯನಲೈಲ ಸರ್ವ  
ಸಾಪ್ತಮಾ ಮಮಕುಲದ್ವೀನ ಸಂತ್ಪೈಸುವುದು ಸಜ್ಜನರ

ರಾಮರಾಷ್ಟ್ರಸಕುಲ ಭಯಂಕರ  
 ಸಾಮದ್ದೀಂದ್ರಪ್ರಿಯ ಮನೋವಾ  
 ಕಾವಾಗೋಳಕರ ಚಿತ್ತಾಖಪ್ರದ ಚಾರುತರ ಚರಿತ  
 ಭಾಮ ಭುಕ್ಸ್ಪಗಾರವವರ್ಗದ  
 ಕಾಮಧೀನ ಸುಕಲ್ಪತರು ಚಿಂ  
 ತಾಮಣಿಯು ಎಂದೆನಿವ ನಿಜಭಕ್ತಿರಿಗೆ ಸರ್ವತ್ರ

೫

ಸ್ವಣವಣ ಸ್ವತಂತ್ರ ಸರ್ವಗ  
 ಕಣಹಿಂನ ಸುಶಯ್ಯಾ ಶಾಶ್ವತ  
 ವಣ ಚತುರಾಶ್ರಮ ವಿವರ್ಚಿತ ಚಾರುತರ ಸ್ವರತ  
 ಅಣ ಸಂಪ್ರತಿಪಾದ್ಯ ವಾಯಾಸು  
 ಪಣ ವರವಹನಪ್ರತಿಮ ವಟಿ  
 ಪಣಶಯನಾಶ್ಚಯ ತಮ ಸಚ್ಚರಿತ ಗೃಣಭರಿತ

೬

ಅಗಣಿತ ಸುಗುಣಧಾಮ ನಿಶ್ಚಯ  
 ಸ್ವಗತ ಭೇದ ವಿಶೂನ್ಯಶಾಶ್ವತ  
 ಒಗದ ಜೀವಾತ್ಮ್ಯಂತ ಭಿನ್ನಾಪನ್ನ ಪರಿಪಾಲ  
 ತ್ರಿಗುಣವರ್ಚಿತ ತ್ರಿಭೂವನೇಶ್ವರ  
 ಹಗಲಿರುಳು ಸ್ತುರಿಸುತ್ತಲಿಹರ ಬೀ  
 ಟ್ರಿಗಲ ತ್ರೀಜಗನ್ನಾಧವಿರ್ತಿಲ ವಿಶ್ವವ್ಯಾಪಕನು

೭

ಅಂತ ಅಂತ್ಯ ಪದ್ಯಗಳು ಉಂಟ್ಯಾಕೈ ಮಂಗಳಂ

ಶ್ರೀ ಕೃಷ್ಣಾವಣನುಸ್ತು



ಹಂಡಿ ಅಗ ವಿಷ್ಣುತ್ತರಸ್ತೋತ್ರ ಸಂಧಿ'

ಹಂಡಿ ೨೦

ಹಂಡಿ ಮೃತಸಾರ ಗುರುಗಳ  
ಕರುಣದಿಂದಾಪನಾಮ ಹೇಳಿ  
ಪರಮ ಭಗವಂಧುತ್ವಂದನಾದರದ ಕೇಳುವುದು

೪

ಶ್ರೀಶನಂಷ್ಟಿ ಸರೋಜಭೃಂಗ ಮು  
ಹೇಶಸಂಭವ ಮನ್ಮಣಿಯೊಳು ಪ್ರ  
ಕಾಶಿಸನುದಿನ ಪಾರ್ಥಿಫಿ ಸುವೇ ಪ್ರೇಮಾತಿಶಯಾದಿಂದ  
ನೀಸಲಹು ಸಜ್ಜ ನರ ವೇದ  
ವಾಯಸ ಕರುಣಾಪಾತ್ರ ಮಹಡಾ  
ಕಾಶಪತಿ ಕರುಣಾಳು ಕೈಪಿಡಿದೆಮ್ಮೆನ್ನುಧ್ವರಿಸು

೮

ಎಕದಂತ ಇಭೇಂದ್ರಮುಖ ಚಾ  
ಮಿಂಕರ ಕೃತ ಭೂಷಣಾಂಗ ಕೃ  
ಪಾಕಬೂದ್ದುದಿ ಸೋಂಡು ವಿಜ್ಞಾಪಿಸುವೇನಿಸಿತೆಂದು  
ಸೋಕನೀಯನ ತತ್ತ್ವಸುತ್ತಿಪ್ಪೆ ವಿ  
ವೇಕಿಗಳ ಸಹವಾಸ ಸುಖಿಗಳ  
ನೀಕರುಣಿಸುವುದೆಮುಗಿ ಸಂತತ ಪರನು ಕರುಣಾದಲಿ

೯

ವಿಷ್ಣು ರಾಜನೇ ದುರ್ವಿಷಯಾದೊಳು  
ಮಂಗ್ಲವಾಗಿಹ ಮನವ ಮಹಡೋ  
ಷಷ್ಣಿನಂಷ್ಟಿಸರೋಜಯಿಗಳದಿ ಭಕ್ತಿಪೂರ್ವಕದಿ  
ಅಗ್ನಿವಾಗಲಿ ನಿತ್ಯನರಕ ಭ  
ಯಾಗ್ನಿಗಳಿಗಾನಂಜೆ ಗುರುವರ  
ಭಗ್ನಿಗ್ರೀಸಿನ್ನ ವಗುಣಗಳನು ಪ್ರತಿದಿನಸದಳ್ಳ

೧೦

ಧನವ ವಿಪ್ಪತ್ತೇನ ವೈದ್ಯ  
 ಶ್ವಿನಿಗಳಿಗೆ ಸರಿಯಿನಿನ ಪಣ್ಣಾಲು  
 ನನುಜ ತೇಷತತಸ್ಥ ದೇಹೇತ್ತು ಮಾನಿಯಾದ್ಗಂಗಾ  
 ವಿನುತ ವಿಶೇಷೇವಾಸಕನೆ ಸ  
 ಸ್ತ್ರೀನದಿ ವಿಚಾಳ್ ಪಿಸುವೆ ಲಕುನೂ  
 ವನಿತೆಯರಸನೆ ಭಕ್ತಿಜಾಳ್ ನವಕೆಳಟ್ಟು ಸಲಹುವುದು

೪

ಚಾರುದೇಶ್ವಾಳ್ ಹ್ಯಯನೆನಿಸಿ ಅವ  
 ತಾರ ಮಾಡಿದೆ ರುಗ್ರಿಣೀಯಾಲಿ  
 ಗೌರಿಯರಸನವರದಿ ಉದ್ಧಟರಾದ ರಾಕ್ಷಸರ  
 ಕೌರಿಯಾಭ್ಯಾದಿ ಸಂಹರಿಸಿ ಭಂ  
 ಭಾರವಿಳುಹಿದ ಕರುಣಿತ್ಪತ್ನಾ  
 ದಾರವಿಂದಕೆ ನಮಿಪೆ ಕರುಣಿರ್ದಿಮಗಿ ಸನ್ಮತಿಯ

೫

ಶಿಲರ್ ಕಣರ್ ದ್ವಯವಿರಾಜಿತ  
 ದವರ್ ಶರ ಉದಿತಾಕರ್ ಸನ್ನಿಭ  
 ಸವರ್ ವರಕಟಟಿಸಿತ್ತ ವೈಕೃತಗಾತ್ರ ಸುಚರಿತ್ತ  
 ಸ್ವಪ್ರಿತಾಂಕುಶ ವಾಶಕರ ಖಳ  
 ದವರ್ ಭಂಜನ ಕರುಣಾಕಾಶಿಗಿ  
 ತವರ್ ಕನು ನೀನಾಗಿ ತೃಪ್ತಿಯ ವಡಿಸು ಸಚ್ಚಾನರ

೬

ಶೈಶವರೆಮ ಸಂಭಕ್ತಿ ಪೂರ್ವಕ  
 ವ್ಯಾಸಕೃತ ಗ್ರಂಥಗಳನರಿತು ಪ್ರ  
 ಯಾಸವಿಲ್ಲದೆ ಬರೆದು ವಿಸ್ತೃತಿಸಿದೆಯೋ ಲೋಕದೊಳು  
 ಪಾಶಪಾಣಿಯ ಪ್ರಾರ್ಥಿ ಸುವೇಷುವ  
 ದೇತಿಸಿನಗದರಥರ್ ಗಳ ಕರು  
 ಕೂಸಮುದ್ರ ಕೃಪಾಕಂಬಾಕ್ಷದಿ ನೇರಿಡು ಪ್ರತಿದಿನದಿ

೭

ಶ್ರೀಶನತಿ ನಿಮ್ಮಲ ಸುನಾಭೀ  
ದೇಶವಸ್ಥಿತ ರಕ್ತಶ್ವಂಗಗ  
ದಾ ಸುಕ್ತೀಭಿತಗಾತ್ರ ಲೋಕಪವಿತ್ರ ಸುರಮಿತ್ರ  
ಮೂಷಕಾಸುರವಹನ ಪಾರಣಾ  
ನೇಶಯುತ ಪ್ರಖ್ಯಾತಪ್ರಭು ಪೂ  
ರೈಸು ಭಕ್ತರು ಚೇಡಿದಷ್ಟಾಧಿಗಳ ಪ್ರತಿದಿನದಿ

೮

ಶಂಕರಾತ್ಮಜ ದೈತ್ಯರಿಗತಿಭ  
ಯಂಕರಗಳನು ಈಯಲೋಸುಗ  
ಸಂಕಟ ಚತುರ್ಧಿಗನೆನಿಸಿ ಅಹಿತಾಧಿಗಳ ಕೆಳಟ್ಟಿ  
ಮಂಕುಗಳ ವೇಳೆಹಿಸುವ ಚಕ್ರಗ  
ದಾಂಕಿತನೆ ದಿನದಿನದಿ ತ್ವಾತ್ಪದ  
ವಂಕಜಗಳಿಗೆ ಬಿನ್ನ ಯಿಸುವೆನು ವಾಲಿಪ್ರದು ಎಮ್ಮು

೯

ಸಿದ್ಧ ವಿದ್ಯಾಧರಗಣ ಶಮಾ  
ರಾಧ್ಯ ಚರಣಸರ್ಕೋಜಸವ್ಯ ಸು  
ಸಿದ್ಧಿದಾಯಕ ಶೀಘ್ರದಿಂ ಷಾಲಿಪುದು ಬಿನ್ನ ಪವ  
ಬುದ್ಧ ವಿದ್ಯಾಜಾಳಾನಬಲ ಪರಿ  
ಶುದ್ಧ ಭಕ್ತಿ ವಿರಕ್ತಿನಿರುತ್ತನ  
ವದ್ಯನಸ್ತುತಿ ಲೋಗಳ ಸುಸ್ತುವನವದನದಲಿ

೧೦

ರಕ್ತವಾಸದ್ವಯ ವಿಭಿಷಣ  
ಖಾತ್ರಿಲಾಲಿಸು ಪರಮಭಗವ  
ಧೃತ್ಯವರ ಭವ್ಯಾತ್ಮ ಭಾಗವತಾದಿ ಶಾಸ್ತ್ರದಲ  
ಸಕ್ತವಾಗಲಿ ಮನವು ವಿಷಯ ವಿ  
ರಕ್ತಿ ವಾಲಿಸು ವಿದ್ವದಾದ್ಯ ವಿ  
ಮುಕ್ತನೆಂದೆನಿಸೆನ್ನ ಭವಭಯದಿಂದಲನುದಿನದಿ

೧೧

ಶುಕ್ರತಿಷ್ಯರ ಸಂಹರಿಪುದಕೆ  
ಶಕ್ರನಿನ್ನನು ಪೂಜಿಸಿದನು ಅ  
ರುಕ್ರಮ ತ್ರೀಧಾಮಚಂದ್ರನು ಸೇತು ಮುಖದಲ್ಲಿ  
ಉಕ್ರವತ್ತಿಪ ಧರ್ಮರಾಜನು  
ಉಕ್ರಪಾಣಿಯ ನುಡಿಗೆ ಧಜಿಸಿದ  
ವಕ್ರಮರಣೆ ನಿನ್ನೆನ್ನು ಉಂಟುಂಪೇಶನುಗ್ರಹಿತ

೮೭

ಕಾರನೇಂದ್ರನು ನಿನ್ನ ಭಜಿಸದ  
ಕಾರಣದಿ ನಿಜಕುಲಸಹಿತ ಸಂ  
ಹಾರವೈದಿದ ಗುರು ವೃಕ್ಷೇಂದ್ರನವನಗರೆಣಿಂದ  
ತಾರಕಾಂತಕೆನನುಜ ಎನ್ನ ಶ  
ರೀರದೊಳು ನೀನಿಂತು ಧರ್ಮ  
ಪ್ರೇರಕನು ನೀನಾಗಿ ಸಂತ್ಯುಸ್ತಿನ್ನು ಕರುಣಾದಲಿ

೮೯

ಏಕವಿಂಶತಿ ವೇಂದರಕ್ಕಿಯ  
ಮೂಕರನು ವಾಗ್ನಿಗಳ ಮಾಳ್ವೆ ಕೃ  
ಪಾಕರೇಶ ಕೃತಜ್ಞ ಶಾಪಾದ ಕಾಯೋ ಕೃಪಿದಿದು  
ಲೇಖಿಕಾಗ್ರಹಿ ಮನ್ಯಸದ ದು  
ವಾರ್ಯಕ್ಲಿವ ಪರಿಹರಿಸು ದಯಿದಿ ಸಿ  
ನಾಕಿಭಾಯರಾತನುಜ ವೃದ್ಧವ ಪಾರಧಿ ಸುವೆ ನಿನಗೆ

೯೦

ನಿತ್ಯಮಂಗಳ ಚರಂತ ಜಗದು  
ತ್ವತ್ತಿ ಸ್ವಿತಿಲಯ ನಿರ್ಮಾನಜಾಳ್ಳ  
ನತ್ಯಯಜ್ಞರ ಬಂಧನೇಂಜಕ ಶಾವ, ನಸುಸ, ರರ

ಜೀತ್ತಮಂತ್ರಿಗಳಂತೆ ನಡೆವ ಶ್ರ  
ಮತ್ತುನಲ್ಲಿ ಸಹ್ಯಜ್ಞನಾಪ್ತನೆ  
ನಿತ್ಯದಲಿ ನೈಸೈನೈಡು ಶುಶ್ರಾವ ಭಾಗ್ಯ ಕರುಣಾಶ್ರದು

೯೧

ಪಂಚಭೇದ ಜ್ಞಾನವರುವು ವಿ  
ರಿಂಚ ಜನಕನ ತೋರುಮನದಲ  
ವಾಂಭಿತಪ್ರದ ಒಲಿಮೆಯಿಂದಲಿ ಡಾಸನೆಂದರಿದು  
ಪಂಚವಕ್ತನ ತನಯ ಭವದೊಳಿಳು  
ವಂಚಿಸದೆ ಸಂತ್ಯೇಷು ವಿಷಯದಿ  
ಸಂಚಿಸದಂದದಲಿ ಮಾಡು ಮನಾದಿ ಕರ್ತಣಗಳ

೮೯

ಏನು ಬೇಡುವುದಿಲ್ಲ ನಿನ್ನ ಕು  
ಯೋನಿಗಳು ಬರಲಂಜೆ ಲಕುಮಿಾ  
ಸೂಣಪತಿ ತತ್ತ್ವೀಶರಿಂದೊಡಗಿದಿ ಗುಣಕಾರ್ಯ  
ತಾನೆ ಮಾಡುವನೆಂಬ ಈ ಸು  
ಜ್ಞಾನವನೆ ಕರುಣಿಸುವುದೆಮಗೆ ಮು  
ಹಾನುಭಾವ ಮುಹುರುಹುಹು ಪಾರ್ಥಿಫಿಷುವೆನಿನಿತೆಂದು

೯೦

ನಮೇಂನಮೋ ಗುರುವಯ್ರ ವಿಬುಧೋ  
ತ್ರಮು ವಿವರ್ಜಿತನಿದ್ರ ಕಲ್ಪ  
ದುಮನೆನಿವೆ ಭಜಕರಿಗೆ ಬಹು ಗುಣಭರಿತ ಶುಭಚರಿತ  
ಉಮೆಯನಂದನ ಪರಿಹರಿಸಹ  
ಮೃಮತೆ ಬುದ್ಧಿದಿಂದಿರಿಯಗಳಲಿ  
ಕ್ರಮಿಸಿದಣಿಷುತ್ತಲಿಹವು ಭವದೊಳಗಾವಕಾಲದಲ

೯೧

ಜಯಜಯತು ವಿಷ್ಣುಶ ತಾವ  
ತ್ರಯ ವಿನಾಶನ ಎಶ್ವರಂಗಳ  
ಜಯಜಯತು ವಿದ್ಘಾಪ್ರದಾಯಕ ವೀತ ಭಯಾಶೋಕ  
ಜಯಜಯತು ಚಾವಾಂಗ ಕರುಣಾ  
ನಯಾನದಿಂದಲಿ ನೋಡಿ ಜನುಮಾ  
ವಯ ಮೃತಿಗಳನು ಪರಿಹರಿಸು ಭಕ್ತರಿಗೆ ಭವದೊಳಗೆ

೯೨

ಕದು ಕರುಣೆ ನೀನೇಂದರಿಂದು ಹೇ  
 ದೈದಲ ನಮಿಸುವೆ ನಿನ್ನದಿಗೆ ಬೆಂ  
 ಬಿಡದೆ ಪಾಲಿಸು ಪರಮ ಕರುಣಾಸಿಂಥು ಎಂದೆಂದು  
 ನಡೆನಡುವೆ ಬರುತ್ತಿಷ್ಟೆ ವಿಘ್ನವ  
 ತಡೆದು ಭಗವನ್ನಾಮ ಕೀರ್ತನೆ  
 ನುಡಿದು ನುಡಿಸೆನ್ನೀಂದ ಪ್ರತಿದಿನಸದಲಿ ಮರೆಯದಲೆ

೨೯

ರಕ್ತವಂಶತಿ ಪದಗಳೆನಿಸುವ  
 ಕೋಕನದ ವನಮಾಲಿಕೆಯ ಮೈ  
 ನಾಕಿಶನಯಾಂತರ್ಗತ ಶ್ರೀ ಪಾರಣಪತಿಯೆನಿಸ  
 ಶ್ರೀಕರ ಜಗನ್ನಾಧವಿರ್ತಲ  
 ಸ್ವೀಕರಿಸಿ ಸ್ವಗಾರಪವರ್ಗದಿ  
 ತಾ ಕೊಡುವ ಸೌಖ್ಯಗಳ ಭಕ್ತರಿಗಾವಕಾಲದಲಿ

೩೦

ಅಂತು ಸಂಧಿ ಶಿಶ್ಯಕ್ಕೆ ಪದ್ಯಗಳು ಅತ್ಯಂತ ಮಂಗಳಂ.

ಶ್ರೀಕೃಷ್ಣಪರಾಮರ್ಶ



## ಅಂಥಿ ೨೬ “ಅಣುತ್ವಾರೆತಮ್ಮ ಸಂಥಿ”

ಹರಿ: ೪೦

ಹರಿಷ್ಠಾಮ್ಮ ಕಸಾರ ಗೀರುಗಳ  
ಕರುಹಿಂಡಾಪನಿತು ಹೇಳುವೆ  
ಪರಮಾಭಗವದ್ಧಕ್ತಂದ ನಾದರದ ಹೇಳುವೆದು

೫

ವಿಷ್ಣು ಸವ್ಯೋತ್ತಮನು ಪ್ರಕೃತಿ ಕ  
ನಿಷ್ಪತ್ತಿನಿಪಳನಂತಗುಣ ಪರ  
ಮೇಷ್ಟಿಪವನರು ಕಡವೆ ವಾಣಿ ಭಾರತಿಗಳಧರು  
ವಿಷ್ಣು ವಾಹ ಫಣೀಂದ್ರ ಮೃಡಂಗೆ  
ಕೃಷ್ಣ ಮಹಿಷಿಯಾರಧನುರಿವರೊಳು  
ಶ್ರೀಷ್ಟಿ ಚೈನಿಪಳು ಜಾಂಬವತಿಯಾವೇಶಬಲದಿಂದ

೬

ಪ್ಲವಗ ಪನ್ನುಗ ಪಾಹಿ ಭೂಷಣ  
ಯುವತಿಯಾರು ತಮತಮೋಳಿಗೆ ಜೂಂ  
ಬವತಿಗಂತಲಿ ಕಡವೆ ಯಿವರಿಂದಿರಂದ್ರಕಾಮಂಗೆ  
ಅವರ ಪ್ರಾಣನು ಕಡವೆ ಪ್ರಾಣನ  
ಕುವರ ಶಚಿರತಿ ದಕ್ಷ ಗುರು ಮನು  
ಪ್ರವಹ ನಾರುತ ಕೊರತೆ ಎನಿಸುವರಾರು ಜನರಿಂದ

೭

ಯಮದಿವಾಕರ ಚಂದ್ರಮಾನವಿ  
ಸಮರು ಕೋಣವ ಪ್ರವಹಗಧನಾರು  
ದ್ಯುಮಣಿಗಂತಲಿ ವರುಣ ಸೀಂಜನು ನಾರದಾಧವಾನು  
ಸುಮನಸಾಸ್ಯ ಪ್ರಸೂತಿ ಭೃಗುಮುನಿ  
ಸಮರು ನಾರದಗಧನು ನತ್ರಿ  
ಪ್ರಮುಖ ವಿಶ್ವಾಮಿತ್ರ ವೈವಸ್ತಪ್ಯಕರನಳಗಧವು

೯

ಮಿಶ್ರ ತಾರಾನಿರುತ್ತಿ ಪ್ರವಹನ  
 ಪತ್ತಿ ಪ್ರಾವಹಿ ಸಮರು ವಿಶ್ವಾಸ  
 ಮಿಶ್ರಗಿಂತಲಿ ಕೊರಕೆ ವಿಷ್ಪಕೇನಗಣನಾಥ  
 ವಿಶ್ರವತ್ತಿಯಶ್ವಿನಿಗಳಧನುರು  
 ಮಿಶ್ರ ಮೊದಲಾದವರಿಗಿಂತಲಿ  
 ಬಿಶ್ರರಿಪೆನು ಶತಸ್ಥಿ ದಿವಿಜರ ವ್ಯೋಹನಾನುಗಳ

೫

ಮುರುತೆರೊಂಭತ್ತುಧಿಕ ನಾಲ್ಕು  
 ತ್ತೀರಡು ಅಶ್ವನಿ ವಿಶ್ವದೇವರು  
 ಎರಡೆಯಿದು ಹನೆಂಬುಂದು ರುದ್ರರು ದ್ವಾದಶಾದಿತ್ಯೈ  
 ಗುರು ಪಿತ್ಯತ್ರಯವಷ್ಟುವಸುಗಳು  
 ಭರತ ಭಾರತಿಪ್ಪಣಿ ಶಿಂಭುವೇ  
 ದರಷ್ಟಿವರಣು ಸೋಮರಸ ಪಾನಾಹೆರಿವರೆಂದ

೬

ಆ ದಿವೋಕಸರೊಳಗೆ ಉಕ್ತುರು  
 ಐದಧಿಕ ದಶವುಂಡಯೆಂಭ  
 ತ್ತೀಪುಂದು ಶೇಷರಿಗೆಂಬೆಯಿನಿಸುವಧ್ವನ ವಿನಾಯಕರು  
 ಸಾಧುವೈವಸ್ತುತ ಸ್ವಯಂಭುವ  
 ಶ್ರೀದತ್ತಾವಸರಳಿದು ಮನು ಏ  
 ಕಾದಶರು ವಿಷ್ಣೇಶಗಿಂತಲಿ ಸೀಚರೆನಿಸುವರು

೭

ಜ್ಯೇಷಣೆಂದನ ಕವಿ ಬೃಹಸ್ಪತಿ  
 ಯವರಜನುಚಿಧ್ಯ ಮುನಿಪಾವಕ  
 ಧ್ರುವ ನಹುಷ ಶತಿಬಿಂದು ಸ್ರೀಯವ್ರತನು ಪ್ರಕಾಳಿದ  
 ಕುವಲಯ ಪುರुಷೇಶರಿಂದಲಿ  
 ಅವರ ರೋಹಿಣಿ ಶಾಮಲಾ ಜಾ  
 ನ್ನುವಿ ವಿರಾಟ್ಪುಜ್ಞನ್ಯ ಸಂಜ್ಞಾದೇಸಿಯರು ಅಧವು

೯

ದ್ಯುಸದಿಗಿಂತಲ ನೀಚರೆನಿಸುವ  
ರಾಷ್ಟ್ರಮಾನಿ ದಿವೋಕರನು ಕೇ  
ಜನ ಮುನಿಗಳಿಗೆ ಕಡಮೇ ಸ್ವಾಹಾದೇನಿಗಧವು ಬುದ  
ಎನಿಸುವಳಿಷಾದೇನಿ ನೀಚಳೆ  
ರನೆ ಕಡಮೇ ಕರ್ಮಾಂಧಿವತಿ ಸ  
ಯ್ಯಾನುತ ಪ್ರಷ್ಟುರ ನೀಚನೇನಿಸುವ ಸೂರ್ಯಾಸಂದನಗೆ

೨

ಕೊರತೆಯೆನಿವರತೀತಿಷ್ಟ ಷಿ ಪ್ರೇ  
ಪ್ರೈರಗೆ ಖಾವ್ಯಾಶಿ ಮೂಳ್ಯ ಶತರ  
ಪ್ರರರು ತ್ರಾಂಬುರು ಮಾಂಬುರು ಆಜಾನಷರಸಿಸುತ್ತಿಹೆನು  
ಕರೆಸುವುದು ಅನಳಿಗಣ ನಾಳ್ಬ್ರ  
ತ್ತರ ಚತುರ್ವಿಶದ್ವೃಷ್ಟಿಸುವಿರ  
ಹಂಪಡದಿಯರು ಸವರನಿಸ ಹರ್. ಷಿಂತೆ ವಂಳ್ಬ್ರಿಗೆ

೩

ತದವರರ ನಾಶ್ವಾತರಪ್ಪರ  
ಸುದತಿಯರ, ಕೃಷ್ಣಾಂಗ ಸಂಗಿಗ  
ಳಿದರ ತರುವಾಯದಲಿ ಚಿರಪಿತರಗಳು ಇವರಿಂದ  
ತ್ರಿದಶ ಗಂಧವ್ಯಾಗಣ ನಿವರಿಂ  
ದಧಮ ಸರಗಂಧವರಿವರಿಂ  
ದುದಧಮೇಖಲ ಪತಿಗಳಧಮರು ನೂರುಗಣದಿಂದ

೮೦

ಪೃಷ್ಟಿಪತಿಗಳಿಗಿಂತ ಶತಮನು  
ಜೋತ್ತಮರು ಕಡಮುನಿಪರಿವರಿಂ  
ದುತ್ತರಣತ್ತುತ ಸೂರ್ಯಗಣದಿಂದಧಾರಿಕರಾದವರ  
ನಿತ್ಯದಲಿ ಚಿಂತಿಸುತ್ತ ನೆಮಿಸುತ್ತ  
ಧೃತ್ಯ ನಾನಹೆದೆಂಬ ಭಕ್ತರ  
ಜಿತ್ತುದಲಿ ನೆಲಿಗೊಂಡು ಕರುಣಿಪರಬೀಳ ಸೌಖ್ಯಗಳು

೮೧

ದುರ್ನುಲತಾತ್ಯಣಗುಲ್ಲೈ ಜೀವರು  
ಕ್ರಮದಿ ನೀಚರು ಇವರಿಗಿಂತಾ  
ಧಮರೆನಿಸುವರು ನಿತ್ಯಬದ್ಧಿಗಿಂತಲಜ್ಞಾನಿ  
ತಮಸಿಗ್ರೋಗ್ಯರೆಂಬ್ಯರಧಮರು  
ಅವರುಷಾದ್ಯಭಿಮಾನಿ ದೃತ್ಯರು  
ನಮುಚಿ ನೊದಲೂದವರಿಗಿಂತಲಿ ನಿಸ್ತೃಚಿತ್ತಿಷ್ಟುಂಚೆ

೮೩

ಅಲಕುಮಿ ತಾ ನೀಚಿನಿಪಳು  
ಕಲಿಪರನು ನೀಚತಮನವಗಿಂ  
ತುಳಿದ ಪಾಣಿಗಳಿಲ್ಲ ಸ್ಮೇಡಲು ಈ ಜಗತ್ತರುದಿ  
ಮಲನಿಸಜ್ಞನ ಕಾಲದಲಿ ಕ  
ತ್ತಲೆಯೊಳಗೆ ಕಶ್ಲಾಕುಮಾಗ್ರ  
ಸ್ವಾಳಗಳಲಿ ಚಿಂತನೆಯ ಮಾಳ್ವದು ಬಳಿವರು ನಿತ್ಯ

೮೪

ಸತ್ಯ ಜೀವರು ಮಾನಿ ಬ್ರಹ್ಮನು  
ನಿತ್ಯಬದ್ಧಿಯೊಳಗೆ ಪುರಂಜನ  
ದೃತ್ಯ ಸಮುದಾಯಾಧಿವತಿ ಕಲಿಯೆನಿವ ವನಮಾನ  
ನಿತ್ಯದಲಿ ಅವರೊಳಗೆ ಕರ್ಮಪ್ರ  
ವರ್ತಕನು ತಾನಾಗಿ ಶ್ರೀ ಪುರು  
ಸೋತ್ತಮನ ಸಂಪೀಠಿಗೋಸುಗ ಮಾಡಿಮಾಡಿಸುವ

೮೫

ಪೂರ್ಣದೇವನು ಶ್ರವಿಧರೊಳಗೆ ಪ್ರ  
ವೀಣ ತಾಸೆಂದೆನಿಸಿ ಅಧಿಕಾ  
ರಾನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ  
ಜ್ಞಾನಭಕ್ತಿ ಸುರಗ್ರೇ ಮಿಶ್ರ  
ಜ್ಞಾನ ಮಧ್ಯಮ ಜೀವರಿಗೆ ಶ  
ಜ್ಞಾನ ಮೋಹದ್ವೇಷಗಳ ದೃತ್ಯಂಗೆ ಕೊಡುತ್ತಿಪ್ಪ

೮೬

ದೇವದೃತ್ಯರ ತಾರತಮ್ಯವ  
ನೀ ವಿಧದಿ ತಿಳಿದೆಣಿಹೊಳ್ಳು ಲ  
ಕೈ ಶ್ರೀಪರನೆ ಸರ್ವೋತ್ತಮನು ಏಂದರಿದ್ದ, ಸಿತ್ಯದಲ್ಲಿ  
ಸೇವಿಸುವ ಭಕ್ತರಿಗೊಲಿದ್ದ, ಸುಖ  
ವೀನ ಸರ್ವತ್ರದಲಿ ಸುಖಪುರ್ಯ  
ಶ್ರೀ ವರಿಂಚಾಷ್ಟಿಮರಣುತ ಜಗನ್ನಾಥ ನಿರ್ಬಳನು

೨೬

ಅಂತು ಸಂಧಿ ಅಳಕ್ಕು ಪಡ್ಡಗಳು ಗ್ರಂಥಕ್ಕೆ ಮಂಗಳಂ

ಶ್ರೀ ಕೃಷ್ಣಮಂಜುಸ್



## సంధి १० “బ్యోత్తుతారెతమ్మ సంధి”

పరిః २०

హరికేథామ్మెతసార గురుగణ  
శరుణదింబాపనితు పేళువే  
పరమ భగవంధుక్కరిదనుదరది కేళువుము

౪

శ్రీక ముక్కునుచ్చ సురవర  
వాసుదేవగే భక్తియలి శమ  
రూపశు పేళదము చ్ఛట్టస్ఫుభుచ గురుగణను

సంధి సూక్తను

ఎనగే సిన్ను లి భక్తు జ్ఞానగ  
శైనితికెతు పూర్వానలి తిళయదే  
హనుమదాద్యవతారగణ భేదగభ వేంఖువవ  
దనుజఫోరంధంతెవసిగొయ్యే  
గ్యాను నసంతయ సిన్ను బ్యోవర  
తేఱసేయ నాలిగెపిడిదు భేదిపేనేందనబ్బుభువ

౮

జ్ఞానసబలసుఖ పూర్వావ్యాప్తగే  
షింగనుణ పేళువవనీశ్వర  
నానేయేంబువ సచ్ఛిదానందాత్మగ్రత్పత్తి  
తీనితంబిని గీతగే వియో  
గాను జింతనే భేద భేద వ  
షిందేహగే శస్త్రగళజుయ పేళవవ చ్ఛట్ట

౯

ಲೇಶಭಯ ಶೋಕಾದಿ ಶಂಕನ್ಯಗೆ  
ಕ್ಷೇತ್ರಗಳ ಪೇಳುವವ ರಾಮ  
ವ್ಯಾಸರುಪಂಗಳಿಗೆ ಹಾಸಿ ವಿಪ್ರತ್ವ ಪೇಳುವವ  
ದೂಶರಧಿ ಕೃಷ್ಣಾದಿ ರಾಜಕೆ  
ಕೇರಮಿಂಡನೆ ಪೇಳ್ಣು ಮತ್ತುಳಿ  
ಗೋಸಾಗ ಶಿವಾಚರನೀಯ ಮಾಡಿದನೆಂಬ ವನೆ ದೈತ್ಯಾ

೩

ವಾಪವರಿಹಾರಾಧ್ಯ ರಾಮ ಉ  
ಮಾಸತಿಯ ನಿರ್ವಾಣಿದ ಭಗವ  
ದೂರವರ್ಧಿಕ ಕೆಫ್ಫಿಂಡಚಿಂತನೆ ಮಾತ್ರವಾನವನ್ನು  
ಆಪಗಳು ಸತ್ತೀಂಥ= ಗುರುವಾ  
ಅಂತಿಮತ್ತಪ್ರಭು ಪ್ರತಿಮಭೂತ ದ  
ಯಾವರರ ಕಂಡವರೆ ದೇವರು ಎಂಬಾವನೆ ದೈತ್ಯಾ

೪

ಸಂದರ ಸ್ವಯಂವರ್ಕುಷು ಚಿದಾ  
ನಂದ ರಾವಂಗಳಿಂಬಿವನು ನರ  
ನಿಂದ ನಿವೀತ ಈಶ್ವರಗೆ ಅಭಿನನ್ಯಿಸ ತಹ ಸರನು  
ಕಂದ ಗೋರಳ ದಿವಾಕರನು ಹರಿ  
ಯೊಂದೆ ಸೂರ್ಯ ಸುರೋತ್ತಮ ಜಗ  
ದ್ವಾಂದ್ಯನೆಂಬ ವ ನಿಮ್ಮದೂಷಣೆ ಮಾಡಿದವ ದೈತ್ಯಾ

೫

ನೇಮದಿಂದಶ್ವತ್ವ ತುಳಸೀ  
ಸೋಮಧರನಲಿ ಏವುಲ ಸಾಲಿ  
ಗಾರುಗಳ ನಟ್ಟಿಭಿನನ್ಯಿಪ ನರ ಮೂಕಿಯೇಂಗ್ಯಾಂದ  
ಭೂಮಿಯೋಳ, ಧರ್ಮಾಧ= ಮೂಕಿಸ  
ಕಾಮಪೇಣೆಗಳಿಂದ ಸಾಲಿ  
ಗಾರುಗಳ ವ್ಯಾತಿರಿಕ್ತ ಪಂದಿಸೆ ದುಃಖವ್ಯಾದವನು

೬

ವಿಶೇಷ ಮಹಿಮನ ಬಿಟ್ಟು ಸುರರಿಗೆ  
ಪೃಥಿಕು ವಂದನೆಮಾಡ್ಲ ಮಾನವ  
ದಿತಿಜನೇ ಸರಿ ಹರಿಯು ತಾ ಸಂಸ್ಥಾ ತನೆನಿಸನಲ್ಲಿ  
ಜತುರನುಖ ಮೊದಲಾದಖಿಳ ದೇ  
ವತೆಗಳೊಳಗೆನೆಂದು ಅಷ್ಟೇ ಟೀ  
ಹತೀಗೆ ವಂದಿಸಬೇಕೆಂದರ್ದ್ವಣ ಬಿಟ್ಟು ಗಲನವು

೯

ಶೈವ ಶಿದ್ರಕರಾಚಿತ ಮಹಾ  
ದೇವ ವಾಯು ಹರಿ ಪ್ರತಿಮೆ ವ್ಯಾಂ  
ಧಾವನದಿ ಮಾಸದ್ವಯದೇಹಕ ತುಳಸಿಯಪ್ರಸವ  
ಗೋಽವಿವಾಹವಿವಚಿತಶ್ವ  
ತಾ ವಿಟಪಿಗಳ ಭಕ್ತಿ ಪ್ರಾವರ್ಚೆ  
ಸೇವಿಸುವ ನರ ದೈತ್ಯ ಶಾಶ್ವತ ದುಃಖವೈದುವನು,

೧೦

ಕವುಲ ಸಂಭವ ವುಖ್ಯ ಮನುಜೀರ್  
ತ್ವಂ ಮರ ಪರಿಯಂತರದಿ ಮುಕ್ತರು  
ಸವು ಶತಾಯುವ್ಯಾಳ್ಯವನು ಕಲಿಬ್ರಹ್ಮನೇಂಪಾದಿ  
ಕ್ರಮದಿ ನೀಜರು ದೈತ್ಯರು ನರಾ  
ಧರು ಪಿಡಿದು ಕುಲಪ್ರಸ್ತುತಿಯನು,  
ಷಮರನಿಸುವವರೆಸುರಮೊಳು ದೈತ್ಯಾಂಧಿ ಗುಣದಿಂದ

೧೧

ವಾಸಜ ಸಂಭವನಬ್ಲಿತತ ಒ,  
ಬ್ರಂಂನೆ ಮಹಾ ಕಲಿಬ್ಲಿವಾಚ್ಯನು  
ದಿನ ದಿನಗಳಲ್ಲಿ ಬೀಳ್ಯ, ರಂಧ್ರಂತಮದಿ ಕಲಿಮಾಗಿ  
ದಂಸು ಜರೆಲ್ಲ ಪ್ರತೀಕ್ಷಿಸುತ್ತ ಬ್ರ,  
ಹ್ಯಾನ ಶತಾಬ್ದಿಂತದಲಿ ಲಿಂಗವು,  
ಅಣಿಳನ ಗದಾಪ್ರಹರದಿಂದಲಿ ಭಂಗನ್ಯದುವರು

೧೨

ಮಾರುತನ ಗಡೆಯಿಂದ ಲಿಂಗ ತೀ  
ರೀರ ಪ್ರೋಂದಾನಂತರ್ತುತಮೇಹಿ  
ದ್ವಾರ ವೈದಿಸ್ತರುವ ದುಃಖಗಳನುಭವಿಸುತ್ತಿಹರು  
ವೈರ ಹರಿಭಕ್ತರಲ್ಲಿ ಹರಿಯಲಿ  
ತಾರತಮ್ಯದಲಿರುತ್ತಿಹುದು ಸಂ  
ಸಾರದಲ್ಲಿ ತಮಸ್ಸಿನಲ್ಲಿ ಅತ್ಯಧಿಕ ಕಲಿಯಿಂ

೮೨

ಜ್ಞಾನವೆಂಬುದು ಮಿಥ್ಯವಸ್ತಿ  
ಚೀನ ದುಃಖತರಂಗವೇ ಸಮು  
ಚೀನ ಬುದ್ಧ ನಿರಂತರದಿ ಕಲಿಗಿಹುದು ಭೃತ್ಯರೆಳಳು  
ಹೀನಳೆನಿಪಳು ಶತಗುಣದಿ ಕಲಿ  
ಮಾನಿನಿಗೆ ಶತವಿಪ್ರಚಿತ್ತಿಗೆ  
ಉನಶತಗುಣ ಕಾಲನೇಮಿಯೆ ಕಂಸನೆನಿಸುವನು

೮೩

ಕಾಲನೇಮಿಗೆ ಪಂಚಗುಣದಿಂ  
ಕೀಳು ಮಧುಕೈಟಭರು ಜನ್ಮನ  
ತಾಳಿ ಇಳಿಯೆಳು ಹಂಸಡಬಿಕಾಹ್ವಯದಿ ಕರೆಸಿದರ  
ಎಳನಾಮಕ ವಿಪ್ರಚಿತ್ತಿಸೆ  
ಮಾಳು ಎನಿಪ ಹಿರಣ್ಯಕಶಿಪುವು  
ಈಲಪಾಣಿಯ ಭಕ್ತ ನರಕಗೆ ಶತಗುಣಾಧನುನು

೮೪

ಗುಣಗಳತ್ತರೆ ನೀಂಜನೆನಿಸುವ  
ಕನಕಕಶಿಪುಗೆ ಹಾಟಕಾಂಬಕ  
ಗಿಣೆಯೆನಿಪ ಮಣಿಮಂತಗಿಂತಲಿ ಕಂಚಮಾನ ಬಕ  
ದನುಜವರ ತಾರಕನು ವಿಂಶತಿ  
ಗುಣದಿ ನೀಂಜನು ಲೋಕಕಂಟಕ  
ನೆನಿಪ ಕಂಬರ ತಾರಕಾಸುರಗಢಮ ಷಟ್ಕಣದಿ

೮೫

ಸರಿಯೇನಿಸುವನು ಸಾಲ್ಪುನಿಗೆ ಶಂ  
 ಬರನಿಗಧವುನು ದಶಗುಣದಿ ಶಂ  
 ಬರಗೆ ಷಡ್ಗುಣ ನೀಂಚನೆನಿಪ ಹಿಡಂಬಕು ಭಾಜಾ  
 ಸುರನು ದ್ವಾರದ ಕೇಂಚಕನು ನಾ  
 ಲ್ಪಾರು ಸಮರು ದ್ವಾಪರನೆ ಶಕ್ಷಾನಿಯು  
 ಕರಸಿದನು ಕೌರವಗೆ ಸೈಂದರಘಾವನಹ ದೀಂದು

೮೫

ನಮುಚಿ ಇಲ್ಲುಲ ಪೂಕನೆಮಕ  
 ಸಮರು ಬಾಜಾದ್ಯರಿಗೆ ದಶಗುಣ  
 ನಮುಚಿ ನೀಂಚನು ಸೂರ್ಯಗುಣದಿಂದಧವು ನಾತಾಪಿ  
 ಕಮತಿಧೇನುಕ ನೂರುಗುಣದಿಂ  
 ದಸುರರಿಪುವಾತಾಪಿಗಧಮನು  
 ವಮನಧೇನುಕನೀಂದಲಭ್ರ ಗುಜಾಧಮನು ಕೇಂತಿ

೮೬

ಮತ್ತೆ ಕೇಂತಿನಾಮಕ ತೃಣಾ  
 ವತ್ರ ಸಮಲವಣಾಸುರನು ಒಂ  
 ದ್ವಾತ್ಮ ನೀಂಚಾರಿಷ್ಟನಾಮಕ ಪಂಚಗುಣದಿಂದ  
 ದ್ವಿತ್ಯ ಸತ್ತಮ ಹಂಸಡಿಭಕ ಪ್ರ  
 ಪತ್ತುವೋನನು ಹೊಂಡ್ರಕನು ಎಂ  
 ಭತ್ತು ಗುಣದಿಂದಧಮ ವೂಪರು ಲವಣನಾಮಕಗೆ

೮೭

ಈರನೇ ನಾಸೋಬ ಖಳ ದು  
 ಶ್ವಾಸನಾ ವೃಷಣೇನ ದ್ವೈತ್ಯ  
 ಗ್ರೀಸರ ಉರಾಸಂಧಸಮ ಪಾಪಿಗಳೊಳತ್ಯಧಿಕ  
 ಕಂಸ ಕೂಪನಿಕಣ ಸರಿ ರು  
 ಗ್ರೀಶತಾಧಮ ರುಗ್ರಿಗಿಂತ ಮ  
 ಹಣಸುರನು ಶತಧನಿಪ್ಪ ಕಿನ್ನಾರರು ಶತಾಧಮರು

೮೮

ಮಂದಿರಪಾನೀ ದ್ವೈತ್ಯಗಣದೀಳ  
ಗಢಮರೆನಿಪರು ಕಾಲಕೇಯರು  
ಅಧಿಕರಿಗೆ ಸಮರಹರು ದೇವಾವೇಶ ಬಲದಿಂದ  
ವದನವಾಣೀ ಪಾದ ಶೈಲಿಂತ್ರಿಯ  
ಗುದನ್ನಪಷ್ಟಫೂಣ ತ್ವಗ್ರಸ  
ಕಧಿಪದ್ಯತ್ಯರು ನೀಚರೆನಿಪರು ಕಾಲಕೇಯರಿಗೆ

೮೮

ಜಾಣ್ಣನ ಕನೇಂ ೧೦ದ್ವಿಯಗಳಿಗೆ ಅಭಿ  
ಮಾನಿ ಕಲ್ಯಾಂದ್ರಿಯಿಳಿಂದಿತಿಜರು  
ಹೀನಕರ್ಮವ ಮಾಡಿ ಮಾಡಿಸುತ್ತಿಹರು ಸರ್ವರೋಳು  
ವಾಣಿ ಭಾರತಿ ಕಮಲಭವ ಪವ  
ಮಾನರಿವರಚಿಂಣನ್ನ ಭಕ್ತರು  
ಪೂಣವಸುರಾವೇಶ ರಹಿತರು ಅಖಿಣಾಶ್ಚ ಸಮ

೨೯

ಹುತವಹಾಕ್ಷಾದ್ಯನುರರೆಲ್ಲಾ  
ಯುತರು ಕಲ್ಯಾಂಶೇಶ ವಿಧಿಮಾ  
ರುತ ಸರಸ್ವತಿ ಭಾರತಿಯರವತಾರಮೊಳಗಿಲ್ಲ  
ಕೃತಪುಂಬಾಂಜಲಿಯಿಂದ ತನ್ನಯ  
ಸಿತನ ಸಮುಖಿದಲ್ಲಿ ನಿಂದಾ  
ನತಿಸಿ ಬಿನ್ನೆ ಸಿದನು ಎನ್ನೊಳು ಕೃಪೆಯಮಾಡೆಂದು

೨೧

ದ್ವೇಷದ್ವೈತ್ಯರ ತಾರತಮ್ಯನ್ನ  
ದೂಷಣೆಯು ಭೂಷಣಗಳಿನ್ನು ದೆ  
ಮೋಷವೆಂಬುವ ದ್ವೇಷಿ ನಿಶ್ಚಯ ಇವರ ಸೋಡಲ್ಲಿ  
ಕ್ಲೀಶಗಳನ್ನೆದುವನು ಬಹು ವಿಧ  
ಸಂಶಯವ ಬಡೆಸಲ್ಲಿ ವೇದ  
ವಾಗ್ಯಸ ಗರುಡ ಪುರಾಣದಲಿ ಸೇಳಿದನು ಬುಷಿಗಳಿಗೆ

೨೨

ಜಾಲಿನೆಗ್ಗಿಲು ಕ್ಷುದ್ರಶಿಲೆ ಬರಿ  
ಗಾಲ ಪುರುಷನ ಬಾಧಿಪುಷ್ಟ ಚ  
ಮೋಕ್ಷಕೆಯ ಮೆಟ್ಟಿದವಗುಂಟೇ ಕಂಟಿಕಗಳ ಭಯ  
ಚೇಳು ಸರ್ವವ ಕೆಂದ ವಾತೀಯ  
ಕೇಳ ಮೋದಿವಗಿಲ್ಲವಫೇ ಯಮ  
ನುಳುಗಳ ಭಯವಿಲ್ಲ ದೈತ್ಯರನಿಂದಿಸುವ ಸರಸೆ

೨೨

ಪುಣ್ಯ ಕರ್ಮವ ಪ್ರಷ್ಟಾರಾದಿ ಹಿ  
ರಣ್ಯಗಭಾಂತಗರ್ತತ ಬ್ರ,  
ಹೃಣ್ಯದೇವಸಿಗರ್ವಸ್ತಲಿರು ಪುಣ್ಯಮಾಪಗಳ  
ಒಸ್ಯ ದುಃಖಿವ ಕಲಿವ ಶಿಂದ್ಯಾರಿ  
ಗುಣ್ಣಲೀವನು ಸಕಲ ಲೋಕ ಶ  
ರಣ್ಯ ಶಾಶ್ವತ ಮಿಶ್ರಜನರಿಗೆ ಮಿಶ್ರ ಘಳನೀವ

೨೩

ಶ್ರವಿಧ ಗುಣಗಳ ವಾನಿ ಶ್ರೀ ಭಾ  
ರವಿರಮಣಾ ಗುಣೆಗಣಗಳೊಳಗವ  
ವರ ಯೋಗ್ಯತೆ ಕರ್ಮಗಳನನ್ನಸರಿಸಿ ಕರ್ಮಫಲ  
ಕ್ಷುಪಶರಾದವರೂನೇರರ ಗಣ  
ಕವಧಿಯಿಲ್ಲದೆ ಕೊಡುವ ಚೇಂದ  
ಪ್ರವರವರ ಜಗನ್ನಾಧ ನಿರ್ಮಲ ನಿಶ್ಚಯವೇಕಸ್

೨೪

ಅಂತು ಸಂಧಿ ಶಂಕ್ರಿ ಪದ್ಯಗಳು ಶಂಕ್ರಿ ನುಂಗನಂ

ಶ್ರೀ ಕೃಷ್ಣ ಪರಾಮರ್ಸ

## ಂಡಿ ಇಂ “ಸ್ವೇಚ್ಛಪ್ರಕರಣ ಂಡಿ”

ಂಂಃ ೬೦

ಹಂಕಾರ್ಥ ಗುರುಗಳ

ಕರುಣಿಂದಾಪನಾತ್ಮೇಳಿವೆ

ಪರಮ ಭಗವಾದ್ವಕ್ತರಿಧನಾದರದ ಕೇಳುವುದು

೪

ಲೈಕ್ಕ್ಸ್ ಸದೆ ಲಕುಮಿಯನು ಒಿಮ್ಮನ್ನ

ಪ್ರೋಕ್ಕ್ಯಾಂದಲಿ ಪಡೆದ ಪ್ರೋಸ್ಪೋಂ

ಬಕ್ಕಿದೇರನು ಪಡೆದನಯವಗಳಂದ ದಿನಿಜರನು

ವರಕ್ಕಾಳಂದದಿ ಪ್ರೋರೆವ ಸರ್ವದ

ರಕ್ಕಾಸಾಂತಕ ಕರುಣಾದೊಳ್ಳು ನಿ

ದರ್ಶಾಖಿ ಸುಖಮಯ ಕಾಯ್ದ ವಾಧ್ಯನ ಸೂತನೆಂದೆಸಿಸಿ

೫

ದೋಷ ಗಂಧವಿದೂರ ನಾನಾ

ವೇಷಧಾರಿ ವಿಚಿತ್ರ ಕರ್ಮ ಮಾ

ನೀಷ ಮಾಯಾರಮಣ ಮಧ್ಯಾಂತಕರಣ ರೂಢಿ

ತೆಷಶಾಯಿ ಶರಣ್ಯ ಕ್ರಾಸ್ತುಭ

ಭೂಪಣ ಸುಕಂಧರ ಸದಾಸಂ

ತೋಷ ಬಲಸ್ತಾಂದಯಾರ್ಥ ಸಾರನ ಮಹಿಮೆಗೇನಂಬ

೬

‘ಸಾಶನಾನಶನೇಷಭೀ’ಯೆಂ

ಬೀಶುರ್ತಿ ಪ್ರತಿವಾದ್ಯನೇನಿಸುವ

ಕೇಶವನ ರೂಪದ್ವಯವ ಚಿದ್ದೀಹದೊಳ ಹೊರಗೆ

ಬೇಸರದೆ ಸದ್ಘಕ್ತಿಯಿಂದ ಉ

ಪಾಸನೆಯ ಗೈಯುತ್ತ ಬುಧರು ಹು

ತಾಶನನವೋಲಿಪ್ಪನೆಂದನವರತ ತುತ್ತಿಸುವರು

೭

ಸಕಲ ಸದ್ಗುಣಪೂರ್ಣ ಜನಾರ್ಥ  
ದ್ಯುಮಿಳ ದೋಷನಿದೂರ ಪ್ರಕಟಾ  
ಪ್ರಕಟ ಸದಾಪ್ರಯಾಪಾಗತ ಸಂಸಾರ ಕಂಸಾರ

ನಕುಲ ನಾನಾರೂಪ ನಿಖ್ಯಾತಿ  
ಮಕ ನಿಯನ್ಯ ನಿರಾಮಯ ರವಿ  
ಪ್ರಕರ ಸನ್ನಿಭಪ್ರಭು ಸದಾಮಾಂ ಪಾಹಿ ಪರಮಾತ್ಮು

೪

ಚೇತನಾಚೇತನ ಜಗತ್ತಿನೊಂದಿನ  
ಒತ ತನು ತಾನಾಗಿ ಲಕುಮಿಂದಿ  
ನಾಧ ಸರ್ವರೂಳಪ್ಪ ತತ್ತ್ವದೂರಪಗಳ ಧರಿಸಿ

ಜಾತಿಗಾರನ ತೆರದಿ ಎಲ್ಲಿರ  
ಮಾತಿನೊಳಗಿದ್ದ ಬೀಳ ಕರ್ಮವ  
ತಾ ತಿಳಿಸಿಕೊಳ್ಳಬೇಕಿಲ್ಲಿ ಮಾಡಿಸಿ ನೋಡಿ ನಗುತಿಪ್ಪು

೫

ವೀತಭಯ ವಿಜಾಪೂನದಾಯಕ  
ಭೂತ ಭವ್ಯ ಭವತ್ತಭು ಖಿಳಾ  
ರಾತಿ ಖಗವರ ವಹನ ಕರುಲಾಕಾಂತ ನಿಶ್ಚಿಂತ

ಮಾತರಿಶ್ವಪ್ರಿಯ ಪುರಾತನ  
ಪ್ರಾತನಾ ಪ್ರಾಣಾವಹಾರಿ ವಿ  
ಧಾಕ್ಕ ಜನಕ ವಿಪಶ್ಚಿತರ ಪ್ರಿಯ ಸಲಹೆ ಸಲಹೆಮೈ

೬

ದುಷ್ಪಜನ ಸಂಹಾರಿ ಸವೇರ್ಣೀ  
ತ್ಯಂಷ್ಪಮಹಿಮ ಸಮಾರನುತ ಸಕ  
ಲೇಷ್ಪದಾಯಕ ಸ್ವರತ ಸುಖಿಮಯ ಮಮಕುಲಸ್ಪಾನಿ

ಹೃಷ್ಪಪುಷ್ಪಕನಿಷ್ಪ ಪೃಷ್ಪಬೀ  
ದೃಷ್ಪಕರ್ತಕರೀಂದ್ರವರದ ಯಂ  
ಧಂಷ್ಪತನು ಉನ್ನತ ಸುಕರ್ಮಾ ನಷಿವೆ ನಷಪರತ

೭

ಪಾಕಶಾಸನ ಪೂಜ್ಯಚರಣ ಪಿ  
ನಾಕಿ ಸನ್ನುತ ಮಹಿಮ ಸೀತಾ  
ಶೋಕನಾಶನ ಸುಲಭ ಸುಮುಖ ಸುವರ್ಣವರ್ಣನಿಭ  
ಮಾಕಳತ್ರ ಮನೀಷಿ ಮಧುರಿಪು  
ಎಕಮೇವಾದ್ವಿತಿಯ ರಳಪ ಪ್ರ  
ತೀಕ ದೇವಗಣಂತರಾತ್ಮಕ ಪಾಲಿಸುವುದೆಮೈ

೮

ಅಪ್ರಮೇಯೋನ್ನತ ಸ್ವರೂಪ ಸ  
ದಾಪ್ರಸನ್ನ ಮುಖಾಭ್ಯ ಮುಕ್ತಿ ಸು  
ಖಪ್ರದಾಯಕ ಸುಮನಸಾರಾಧಿತ ಪದಾಂಭೋಜ  
ಸ್ವಪ್ರಕಾಶ ಸ್ವತಂತ್ರ ಸರ್ವಗ  
ಪ್ರೇಪರ ಘಲದಾಯಕ ಕ್ಷತೀಶ ಯ  
ಧಪ್ರವೀರ ವಿಶ್ವಸುತ್ಪ್ರಜಸ ಪ್ರಾಜ್ಞ

೯

ನಾಳಿ ಸಡಿವಂದದಲ ನೀಲ ಫ್ಲಾ  
ನಾಳಿ ವತ್ತಿಸುವಂತೆ ಬ್ರಹ್ಮತ್ರ  
ಶಾಲಧರ ಶಕ್ರಕ್ರಿಯೆ ವೇದಲೂದಖಿಳ ದೇವಗಣ  
ಕಾಲಕರ್ಮ ಗೃಹಾಭಿಮಾನಿ ಮ  
ಹಾಲಕುಸುಯನುಸರಿಸಿ ನಡಿವಳು  
ಮಾಲಕಾರಣ ಮುಕ್ತಿದಾಯಕ ಹರಿಯೆಸಿಸಿಕೊಂಬ

೧೧

ಮೇಂಡ ಕೈಬೀಂದಣಿಕೆಯಿಂದಲಿ  
ಓದಿಸುವನೆಂಬನ ಪ್ರಯತ್ನಿಸು  
ಕೂಡುವುದೆ ಕಲ್ಪಂತಕಾದರು ಲಕ್ಷುಮಿ ವಲ್ಲಭನು  
ಒಂಡುಕರ್ಮವ ಜೀವರೋಳು ತಾ  
ಮಾಡಿ ಮಾಡಿಸಿ ಘಲಗಳಿಸುವ  
ವೈರಧರಾದವರಿನನ ಭಜಿಸಿ ಭವಾಭಿ ದಾಟುವರು

೧೨

ಕ್ಲೇಶ ವೇಳೆಹಾಜ್ಞಾನ ದೊಂಡ ವಿ  
ನಾಶಕ ವಿರಿಂಚಾಂಡದೊಳಗಾ  
ಕಾಶದೊಳಪಾದಿಯಲಿ ತುಂಬಿಹನೆಳ್ಳ ಕಾಲದಲಿ  
ಫಾಸಿಗೊಳಿಸದೆ ತನ್ನ ವರನಾ  
ಯಾಸ ಸಂರಕ್ಷಿಸುವ ಮಹ ಕರು  
ಜಾಸಮಾದ್ರ ಪ್ರಸನ್ನ ವದನಾಂಭೋಃ ವೈರಾಜ ೨೨

ಕನ್ನಡಿಯ ಕೈಸಿಡಿದು ನೋಳ್ಳನ  
ಕಣ್ಣಗಳು ಕಂಡಲ್ಲಿ ಎರಗದೆ  
ತನ್ನ ಪ್ರೋಲ್ ಪ್ರತಿಬಿಂಬ ಕಾಂಬುವ ದರ್ಶಣವ ಬಿಟ್ಟು  
ಧನ್ಯರಿಂಜಯೊಳಗೆಲ್ಲ ಕಡೆಯಲಿ  
ನಿನ್ನ ರೂಪವ ನೋಡಿ ಸುಖಿಸುತ್ತ  
ನನ್ನ ತಿಸ್ತಾನಂದ ವಾರಿಧಿಯೊಳಗೆ ಮುಳುಗಿಹರು ೨೩

ಆನ್ನ ಮಾನಿ ಶಶಾಂಕನೊಳು ಕಾ  
ರಣ್ಯಸಾಗರ ಕೇಶವನು ಪರ  
ಮಾನ್ಯದೊಳು ಭಾರತಿಯು ನಾರಾಯಣನು ಘಡ್ಕೆ ದೊಳು  
ಸೇನ್ಯನ್ನ ಗದಿರನು ಮಾಧವನು ಶೃಂತಿ  
ಸನ್ಯತ ಶ್ರೀ ಲಷ್ಟ ಸ್ನೇತದೊಳು  
ಮಾನ್ಯ ಗೋವಿಂದಾಧಿಧನು ಇರುತ್ತಪ್ಪನೆಂದೆಂದು ೨೪

ಪ್ರೀರಮಾನಿ ಸರಸ್ವತಿ ಜಗ  
ಶ್ವಾರ ವಿಷ್ಣುವ ಚಿಂತಿಸುವುದು ಸ  
ಉರುಹಾಸನ ಮಂಡಿಗೆಯೊಳೆರುತ್ತಪ್ಪ ಮಥುವೈರಿ  
ಮಾರುತನು ನವನೀತನೊಳು ಸಂ  
ಪ್ರೇರಕ ಶ್ರೀವಿಕ್ರಮನು ದಧಿಯೊಳು  
ವಾರಿನಿಧಿ ಚಂದ್ರಮಾರೊಳಗೆ ಇರುತ್ತಪ್ಪ ವಾಮನನು ೨೫

ಗರುಡ ಸೂಪಕೆಮಾನಿ ಶ್ರೀ ಶ್ರೀ  
ಧರನು ದೇವತೆ ಪತ್ರ ಶಾಖಾಕೆ  
ವರನೆನಿಪ ನೀತ್ರಾಖ್ಯ ಸೂರ್ಯ ಹೃಷೀಕಪನ ಮಂತ್ರ  
ಉರಗರಾಜನು ಘಲ ಸೂಶಾಖಾಕೆ  
ವರನೆನಿಸ ವನು ಪದ್ಮನಾಭನ  
ಸೃಂಗಿ ಘಂಟಿಸುತ್ತಿಹರು ಬಲಿವರೆಳ್ಳ ಕಾಲದಲಿ

೮೯

ಗೌರಿ ಸವಾಮ್ಮಾನ್ಯ ಶ್ವಾಸಿನಿವಣ್ಣ  
ಶ್ರಾರಿ ದಾವೋದರನ ತಿಳಿವುದು  
ಗೌರಿ ಪಾನಾಮ್ಮಾನ್ಯ ಸಂಕರುಷಣನ ಚಿಂತಿಪುದು  
ಸೂರಕ್ಷಕರಗುಡದೊಳಗೆ ವೃ  
ತ್ತಾರಿ ಇರುತ್ತಿಹ ವಾಸುದೇವನ  
ಸೂರಿಗಳು ಧೇನಿಪರ ವರಮಾದರದಿ ಸರ್ವತ್ರ

೯೦

ಸೃಂಗಿಸು ವಾಚಸ್ಪತಿಯ ಸೋಽಪ  
ಸ್ವರದೊಳಗೆ ಪ್ರದ್ಯಮ್ಮಾನಿಪ್ಪನು  
ನಿರಯಪತಿಯಮಧ್ಯಮ್ಮಾ ಕಟುದ್ರಪ್ಯಾದೊಳಗನಿರ್ದಾ  
ಸರಷನ ಶ್ರೀರಾಮ ರೇಖದಿ  
ಸ್ವರನ ಶ್ರೀಪುರಾಣೋತ್ತಮನ ಕ  
ಪ್ರರದಿ ಚಿಂತಿಸಿ ಪೂಜಿಸುತ್ತಲಿರು ಪರಮಾಭಕುತ್ತಿಯಲಿ

೯೧

ನಾಲಿಗಿಂದಲಿ ಸ್ವೀಕರಿವ ರಸ  
ವಾಲು ವೇದಲಾದ್ರವರೊಳಗೆ ಘೃತ  
ತ್ಯೇಲ ಪಕ್ಷಪದಾಧ್ರದೂಳಗಿಕೆ ಚಂದ್ರನಂದನನು  
ವಾಲಿಸುವಧೋಕ್ಕೂಜನ ಚಿಂತಿಸು  
ಸ್ಕೂಲ ಕೊಷಾಂಡ ತಿಲ ಮಾಷಜ  
ತು ಲಲಿತ ಭಕ್ತಿದೊಳು ದಕ್ಷನು ಲಕ್ಷ್ಮಿನರಸಿಂಹ

೯೨

ಮನುವು ಹಾವ ಸುಭಕ್ಷ್ಯದೊಳು ಚಿಂ  
 ತನೆಯ ಹಾಡಚ್ಯುತನ ನಿರುರುತ  
 ಮನೆಯಿನಿವ ಲವಣದೊಳು ಮರೆಯದೆ ಶ್ರೀ ಜನಾರ್ಥನನ  
 ನೆನೆಯುತರು ಘಲರಸಗಳೊಳು ಪೂರು  
 ಇನ ಉನೇಂದ್ರನ ವೀಳ್ಯದೆಲೆಯೊಳು  
 ದ್ಯುನದಿ ಹರಿರುಪವನೆ ಕೊಂಡಾಡುತಲೆ ಸುಖಿಸುತ್ತಿರು

೨೦

ವೇದ ವಿನುತಗೆ ಬುಧನು ಸುಸ್ವಾಪ್ಯ  
 ದೋದಕಾಧಿಪನೆನಿಸಿ ಕೊಂಬನು  
 ಶ್ರೀದ ಕೃಷ್ಣ ನತಿಳಿದು ಪ್ರಜಿಸುತ್ತಿರು ನಿರಂತರದಿ  
 ಸಾಧುಕರ್ಮವ ಪುಷ್ಟಿರನು ಸುನಿ  
 ವೇದಿತ ಪದಾರ್ಥಗಳ ಶುದ್ಧಿಯ  
 ಗ್ರೇದುಗ್ರೇಸುತ ಹಂಸನಾಮಕಗರ್ಣಿಸುತ್ತಲಿವು

೨೧

ರತಿಸಕಲ ಸುಸ್ವಾಪನರಸಗಳನ  
 ಪತಿಯಿನಿಸುವಳು ಅಲ್ಲಿ ವಿಶ್ವಾಸು  
 ಹುತವಹನ ಚೂಲಿಗಳೊಳಗೆ ಭಾಗ್ಯವನೆ ಚಿಂತಿಪುದು  
 ಪ್ರೀತಿಜಗೋಮಯ ಜಾದಿಯೊಳು ಸಂ  
 ಸ್ವಾತಿಜಗೋಮಯ ಜಾದಿಯೊಳು ಸಂ  
 ತುತಿಸುತ್ತಿರು ಸಂತತ ಸದಾಸದ್ಯಕ್ತಿಪುರ್ವಕದಿ

೨೨

ಪಾಕಕರ್ತೃಗಳೊಳು ಚತುರ್ವರ್ತ  
 ಲೋಕವಾತೆ ಮಹಾಲಕುಮಿಗತ  
 ಶೋಕವಿಶ್ವಂಭರಸ ತಿಳಿವುದು ಎಲ್ಲ ಕಾಲದಲ  
 ಚೋಕಶುದ್ಧ ಸುಮಂಡಲದಿ ಭೂತ  
 ಸೂಕರಾಪ್ಯಯ ಉಪರಿಜ್ಯೆಲಪ  
 ನೇಕದಂತಸನತ್ಯವಾರನ ಧೇನಿಪರು ಬುಧರು

೨೩

ಶ್ರೀನಿವಾಸನ ಭೀಗ್ಯನಸ್ತುವ  
ಕಾಣಗೊಡದಂದದಲಿ ವಿಷ್ಪು  
ಕ್ಷೇನ ಪರಿಖಾರೂಪನಾಗಿಹನಲ್ಲಿ ಪುರುಷಾಖ್ಯ  
ತಾನೆ ಪೂಜ್ಯಕ ಪೂಜ್ಯನೆನಿಸಿ ನಿ  
ಜಾನುಗರ ಸಂತಯಿವ ಗುರು ಪವ  
ವಾನವಂದಿತ ಸರ್ವ ಕಾಲಗಳಲ್ಲಿ ಸರ್ವೇಶ

೨೭

ನೂತನ ಸಮಿಾಚೀನ ಸುರಸೋಽಿ  
ಪೇತ ಹೃದ್ಯ ಪದಾರ್ಥದೊಳು ವಿಧಿ  
ಮಾತೆ ತತ್ತದ್ವರಸಗಳೊಳು ರಸರೂಪ ತಾನಾಗಿ  
ಪ್ರೀತಿ ಬಡಿಸುತ್ತ ನಿತ್ಯದಿ ಜಗ  
ನ್ನಾಧ ವಿರಲನ ಕೂಡಿ ತಾ ನಿ  
ಭ್ರಂತಳಾಗಿಹಳೆಂದರಿದು ನೀ ಭಜಿಸಿ ಸುಖಿಸುತ್ತಿರು

೨೮

ಅಂತು ಸಂಧಿ ಇರುತ್ತೇ ಪದ್ಯಗಳು ೬೨೦ಕ್ಕೆ ಮಂಗಳೆಂ

ಶ್ರೀಕೃಷ್ಣಾರ್ಥಾಮಸ್ತು

## ಶಂದಿ ಖಾ “ಕ್ಷತ್ರಾರತಮ್ಯ ಸಂದಿ”

ಹಂ: ೬೦

ಹರಿಕಥಾಮೃತಸುರ ಗುರುಗಳ  
ಕರುಣದಿಂದಾವನಿತು ಹೇಳುವೆ  
ಪರಮಭಗವಧ್ವಕ್ತರಿಂದ ನಾದರದಿ ಹೇಳುವುದು

ಪ-

ಶ್ರೀರಮುಣಿ ಸರ್ವೇಶ ಸರ್ವಾಗ  
ಸಾರಭೋಕ್ತಮ ಸ್ವತಂತ್ರ ದೋಷ ವಿ  
ದೂರ ಜ್ಞಾನಾನಂದ ಬಲವೈಶ್ವಯ ಪರಿಪೂರ್ಣ  
ಮೂರುಗುಣ ವಚಿತ ಸಗುಣ ಸು  
ಕಾರ ವಿಶ್ವ ಸ್ಥಿತಿಲಯೋದಯ  
ಕಾರಣ ಕೃಪಾಸೂಂದ್ರ ನರಹರೆ ಸಲಹೆ ಸಚ ನರ

೮

ನಿತ್ಯ ಮುಕ್ತಳಿ ನಿವಿ ಕಾರಳಿ  
ನಿತ್ಯ ಸುಖಸಂಪೂರ್ಣ ನಿತ್ಯಾಗ್ರ  
ನಿತ್ಯ ಒಗದಾಧಾರೆ ಮುಕ್ತಮುಕ್ತ ಗಣನಿಸುತ್ತ  
ಚಿತ್ತಯಿಸು ಬಿನ್ನ ಪವ ಶ್ರೀ ಪುರ  
ಹೊತ್ತಮನ ವಕ್ಷೋನಿವಾಸಿನಿ  
ಭೃತ್ಯವತ್ಸಲೆ ಕಾರ್ಯ ಶ್ರಿಜಗನ್ನಾತೆ ನಿರ್ಯಾತ

೯

ರೋಮ ಕೂಪಗಳೊಳಗೆ ಪೃಥ್ವಿ ಪೃಥ್ವಿ  
ಕಾಮಹಾಪುರುಷನ ಸಮಾತಿಯ  
ತಾಮರಸ ಜಾಂಡಗಳ ತದ್ಗತ ವಿಶ್ವರೂಪಗಳ  
ಶ್ರೀ ಮಹಿಳೆ ರೂಪಗಳ ಗುಣಗಳ  
ಸೀಮೆಗಾಣದೆ ಯೋಚಿಸುತ್ತ ಮನು  
ಸ್ವಾನಿ ವಾಹಿಮೆಯದೆಂತು ಟಿಂಡಡಿಗಡಿಗೆ ಬೆರಗಾದ

೧೦

ಖಂದಜಂಡದೊಳಿಂಡೆ ರೂಪದೊ  
ಳೋಂದವಯವದೊಳಿಂದು ನಂಬಿಂದೊಳ  
ಗೊಂದು ಗುಣಗಳ ಪಾರಗಾಣದೆ ಕೃತಪುಟ್ಟಾಂಜಲಿಯಿಂ  
ಮಂದಜಾಸನ ಪುಳಕ ಪುಳಕಾ  
ನಂದ ಬಾಷ್ಪದ ತೈದಲ ನುಡಿಯಿಂ  
ದಿಂದಿರಾವಲ್ಲಿಭನ ಮಹಿಮೆಗಭೀರತರವೇಂದ

೪

ಏನುಧನ್ಯರೊ ಬ್ರಹ್ಮಗುರುಪವ  
ಮಾನರೀವರು ಈ ಪರಿಯಲ ರ  
ಮಾನಿವಾಸನ ವಿಮಲ ಲಾವಣ್ಯತಶಯಗಳನು  
ಸಾನುರಾಗದ ಸೋಂಡಿ ಸುಖಿವ  
ಮಹಾನುಭಾವರ ಭಾಗ್ಯವೆಂತೊ ಭ  
ವಾಸಿಧವನಿಗಸುಧ್ಯವೇನಿಸಲು ನರರ ಪಾಡೇನು

೫೯

ಆ ಪಿತಾಮಹ ಸೂರುಕಲ್ಪ ರ  
ಮಾಪತಿಯ ಗುಣಜಪಿಸಿ ಒಲಿಸಿ ಮ  
ಹಾಪಣಕ್ರಮ ಹನುಮಭೀಮಾನಂದಮುನಿಯಸಿಸಿ  
ಆ ಪರಬ್ರಹ್ಮನ ಸುನಾಭೀ  
ಕೂಪ ಸಂಭವನಾಮದಲಿ ಮೆರೆ  
ವಾವಯೋಚಾಸನ ಸಮಾರರಿಗಾನಸಿಪೆ ನಿತ್ಯ

೬

ವಾಸುದೇವನ ಮೂರ್ತಿಹೃದಯೋ  
ಕಾಶಮಂಡಲ ಮಧ್ಯದಲಿ ತಾ  
ರೇಶನಂದದಿ ಕಾಳುತ್ತತಿ ಸಂತೋಷದಲಿ ತುತಿವ  
ಆ ಸರಸ್ವತಿ ಭಾರತಿಯರಿಗೆ  
ನಾ ಸತತ ವಂದಿಸುವೆ ಪರಮೋ  
ಲ್ಲಾ ಸದಲಿ ಸುಭಾಷಿನ ಭಕುತ್ತಿಯ ಸಲಿಸಲೆಮಗಿಂದು

೭

ಜಗದುದರನ ಸುರೋತ್ತಮನ ನಿಜ  
ಪೆಗಲೈಳಾಂತು ಕರಾಬ್ಜ್ಜದೊಳು ಪದ  
ಯುಗಧರಂಸೆ ನಖವಬ್ಜ್ತಯೋಳು ರಮಣೇಯತರವಾದ  
ನಗಧರನ ಪ್ರತಿಬಿಂಬಕಾಣುತ  
ನಿಗಿಹರುಪದಿಂ ಪ್ರೋಗಳಿಹಿಗ್ಗುವ  
ತಿ ಗುಣಮಾನಿಪ ಕೊಡಲಿ ಮಂಗಳ ಸಕೆಲ ಸುಜನರಿಗೆ

೫

ಯೋಗಿಗಳ ಹೃದಯಕೆ ನಿಲುಕ ನಿಗ  
ಮಾಗಮ್ಮೆಕವಿನುತನ ಪರಮನು  
ರಾಗದಲಿ ದ್ವಿಸಹಸ್ರ ಜಿಹ್ವೆಗಳಿಂದ ವಣೆ-ಸುವ  
ಭಾಗಗನ ಪಾತಾಳ ವ್ಯಾಸ್ತನ  
ಯೋಗನಿದ್ವಾಸ್ಪದನೆನಿಪ ಗುರು  
ಸಾಗರಾಜನ ಪದಕೆ ನವಿಸುವೆ ಮನದೊಳನವರತ

೬

ನಂದಿವಾಹನ ನಳಿಸಿಧರ ಮೌ  
ಳೀಂದು ಶೇಖರ ಶವತ್ತಿಯಂಬಕ  
ಅಂಧಕಾಸುರಮಧನ ಗಜಶಾದೂರ್ಲ ಚರ್ಮಧರ  
ಮಂದಜಾಸನತನಯ ತ್ರಿಜಗ  
ದ್ವಾಂದ್ಯ ಶ್ರಾದ್ಧಸ್ಪಟಿಕಸನ್ನಿಭ  
ವಂದಿಸುವೆ ನನವರತ ಪಾಲಿಸು ಪಾರ್ವತೀರಮಣ

೮೦

ಫಳಿಫಳಾಂಚಿತ ಮಕುಟರಂಚಿತ  
ಕ್ವಾಣಿಕ ದವರು ತ್ರಿಶೂಲ ಶಿಖಿ ದಿನ  
ಮಣಿ ನಿಶಾಕರನೇತ್ರ ಪರಮಪನಿತ್ರ ಮಚರಿತ್ರ,  
ಪರಣತಕಾಮದ ಪ್ರಮಧ ಸುರಮುನಿ  
ಗಣಸುಪ್ರಾಜಿತ ಚರಣಯುಗ ರಾ  
ವಣಮುದ ವಿಭಂಜನ ಸತತ ಮಾಂಮಾಹಿ ಮಹಾದೇವ

೯೧

ದಕ್ಕೆಯಜ್ಞ ವಿಭಂಜನನೇ ವಿರು  
ವಾಕ್ಯ ವೈರಾಗ್ಯಾಧಿಪತಿ ಸಂ  
ರಕ್ಷಿಸೆಮ್ಮೆನು ಸರ್ವಕಾಲದಿ ಸಮ್ಮಾದವನಿತ್ತ  
ಯಕ್ಕೆಪತಿಸಬಿ ಯಜಿಪರಿಗೆ ಸುರ  
ವೃಕ್ಷವು ಕ ದನುಜಾರಿ ಲೋಕಾ  
ಧೃತ್ಯ ಶಾಕದೊವಾಸ ಜ್ಯೇಷ್ಠವ್ಯಾಸ ಸಂತ್ಯೇಸು

೨೭

ಹತ್ತು ಕಲ್ಪದಿ ಲವಣ ಜಲಧಿಯೊ  
ಭೃತ್ಯಮು ತೀಳ್ಲೀಕನನೇಳಲಿಸಿ ಕೃತ  
ಕೃತ್ಯರಾಗಿ ಜಗತ್ತುತ್ತಿಯ ನೇಮದಿ ಕುಶಾಸ್ತಿಗಳ  
ಬಿತ್ತುರಿಸಿ ವೇಳೆಹಿಸಿ ದುರಾತ್ಮಕ  
ನಿತ್ಯನಿರಯ ನಿವಾಸರೆಸಿಸಿದ  
ಕೃತ್ಯವಾಸಗೆ ನನ್ನಿಪೆ ಶೀಷಪದಾಹ್ರಹಿತಹುದೆಂದು

೨೮

ಕಂಬುವಾಣಿಯ ಪರಮ ಪ್ರೇಮ ನಿ  
ತಂಬಿನಿಯರೆಂದೆನಿವ ಲಕ್ಷ್ಯಕೆ  
ಜಾಂಬವತಿ ಕಾಳಂದಿ ನೀಲಾಭದ್ರೆ ಸಣ್ಣನಿಂದೆ  
ಎಂಬ ಷಣ್ಣಿಸಿಯರ ದಿವ್ಯ ವ  
ದಾಂಬುಜಗಳಿಗೆ ನನ್ನಿಪೆ ಮುಮ್ಮುದ್ದ  
ಯಾಂಬರದಿ ನೆಲೆಸಲಿ ಬಿಡದೆ ತಮ್ಮರಸನೇಳಡಗೂಡಿ

೨೯

ಆ ಪರಂತಪನೇಳಿಲಿನೆಯಿಂದ ಸ  
ದಾಪರೇಳಿಕ್ಷಿಗಳನಿಸಿ ಭಗವ  
ಯತ್ನಿಪ ಗುಣಗಳ ವಾಹಿಮೆ ಸ್ವಪತಿಗಳಾನನದಿ ತಿಳಿವ  
ಸಂಪರಣೆ ವಾರುಣಿ ನಗಾತ್ಮಜಿ  
ರಾಪನಿತು ಬಣ್ಣಿ ಶುವೆ ಎನ್ನು ಮ  
ಹಾಪರಾಧಗಳಣಿಸದೀಯಲಿ ಪರಮ ಮಂಗಳನ

೩೦

ತ್ರಿದಿವ ತರುಮಣಿ ಧೇನುಗಳಿಗು  
 ಸ್ವದನೇನಿಪ ತ್ರಿದಶಾಲಯಾಭಿಗೆ  
 ಬದರ ನಂದದಲೈಪುಷ್ಟಿಪುಷ್ಟಿಪೇಂದ್ರ ಚಂದ್ರಮನ  
 ಮೃದುಮಧುರ ಸುಸ್ತುವನ್ನದಿಂದಲಿ  
 ಮಧುಸಮಯ ಪಿಕನಂತೆ ಪಾಡುವ  
 ಮುದಿರವಾಹನನಂಭಿರ ಯುಗ್ಯಂಗಳಿಗೆ ನಮಿಸುವೆನು

೮೯

ಕೃತಿರಮಣ ಪ್ರದ್ಯಮ್ಮದೇವನ  
 ಅತುಲಬಲಲಾವಣ್ಯ ಗುಣಸಂ  
 ತತ ಉಪಾಸನೆ ಕೇತುಮಾಲಾ ಖಂಡದಲಿರಚಿಪ  
 ರತಿಮನೇಂಹರನಂಭಿರ ಕಮಲಕೆ  
 ನುತಿಸುವೆನು ಭಕ್ತಿಯಲಿ ಮಮದು  
 ಮರ್ಮತಿಕಳಿದು ಸನ್ಯತಿಭುನೀಯಲಜಸ್ರ ಎಮಗೊಲಿದು

೯೦

ಜಾರುತರ ನವಪಿಧಭಕ್ತಿಗಂ  
 ಭೀರ ವಾರಾತಿಯೋಳು ಪರನೋ  
 ದಾರ ಮಹಿಮನಹ್ಯದಯ ಘಣಿಪತಿಪೀರದಲಿ ಭಜಿಪ  
 ಭೂರಿ ಕಮಾರ್ಕರನೇನಿಸುವ ಶ  
 ರೀರಮಾನಿ ಪಾರಣಪತಿ ಪದ  
 ವಾರಿರುಹ ಕಾನಮಿವೆ ಮದ್ಗಾರುರಾಯರಹುದೆಂದು

೯೧

ನಿತತಮಹಿಮನ ವಿಶ್ವತೋಮುಖ  
 ನತುಳಭುಜಬಲ ಕಲ್ಪತರುವಾ  
 ಶಿತರೆನಿಸಿ ಸಕಲೇಷ್ಪ್ಯ ಪಡೆದನುದಿನದಿ ನೇಂದಿಸುವ  
 ರತಿಸ್ವಯಂಭುವ ವಕ್ಷೇವಾಚ  
 ಸ್ವತಿ ಬಿಡ್ಡಾಜನಮಾಡದಿ ಶಚಿ ಮ  
 ನೃಧಾ ಕುಮಾರನಿರುಧಧರೆಮಗೀಯಲಿ ಸಮಂಗಳವೆ

೯೨

ಭವ ವಸಿದಿ ನವಪೋತ ಪುಣ್ಯ  
ಶ್ರವಣಕೀರ್ತನ ಪಾದವನರುಹ  
ಭವನ ತಾರಕನಾಗಿ ಭಜಕರತಾರಿಸುವ ಬಿಡದೆ  
ಪ್ರವಹ ಮಾರುತದೇವ ಪರವೋ  
ತ್ವಾ ವಿಶೇಷ ನಿರಂತರ ಮಹಾ  
ಪ್ರವಹದಂದದಿ ಕೈಡಲಿ ಭಗವದ್ಭಕ್ತಿ ಸಂತತಿಗೆ

೭೦

ಜನರನುದಫ್ರಿಸುವೆನೆನುತ ನಿಜ  
ಜನಕನುಮತದಲಿ ಸ್ವಯಂಭುವ  
ಮನುವಿನಿಂದಲಿಪಡೆದ ಸುಕುಮಾರಕರನೇಳಲಿವೇಯಲಿ  
ಜನನಿ ಶತರೂಪಾ ನಿತಂಬಿನಿ  
ಮನವಚನಕಾಯದಲಿ ಬಿಡದನು  
ದಿನದಿ ನಮಿಸುವೆನೆಮಗೆ ಕೈಡುಸಂವಂಗಳವ ನೊಲಿದು

೭೧

ನರನ ನಾರಾಯಣನ ಹರಿಕೃ  
ಷ್ವರಪಡೆದೆ ಪುರುಷಾದರ್ಶ ತೀರದಲಿ  
ತರಣ ತತ್ತತರೂಪಂಗೆ ಸಮನೆನಿಸಿ ಪಾಪಿಗಳ  
ನಿರಯದಲಿ ನೆಲೆಗೊಳಿಸಿ ಸಜ್ಜಿನ  
ನೆರವಿಯನು ವಾಲಿಸುವ ಛೆದುಂ  
ಬರಸಲಹು ಸಲಹೆಮ್ಮೆ ಬಿಡದಲೆ ಪರಮಾಕರಣದಲಿ

೭೨

ಮಧುವಿರೋಧಿ ಮನೋಽಚ ಹೀರೋ  
ದಧಿ ಮಧನ ಸಮಯದಲುದಿಸಿ ನೆರೆ  
ಕುಧರ ಜಾಳನವಲ್ಲಭನ ಮಸ್ತಕಮಂದಿರದಿ ಮೇರಿವ  
ವಿಧುತವಾಂಧಿರ ಪಯೋಜಯುಗಳಕೆ  
ಮಧುಪನಂದದಲೆರಗಲೆನ್ನುನ  
ದಧಿಪವಂದಿಪೆ ನನುದಿನಂತಸ್ತಾಪ ಪರಿಹರಿಸೆಳ

೭೩

ಶ್ರೀವನರುಹಾಂಬಕನ ನೇತ್ರಗ  
 ಇನೆ ಮನೀಯನಿಸಿ ಸುಜನರಿಗೆ ಕ  
 ರಾವಲಂಬನವೀವತೀರದಿ ಮಯೂಖ ವಿಸ್ತೃತವ  
 ಆವಸ್ಯಾನ್ಯೈಂದೆನಿಸುವ ವಿ  
 ಭಾವಸುವಹನೀರ್ಥಿಗಳಲ್ಲಿ ಕೆಡದ  
 ಲೀವಸುಂಧರೆಯೋಳು ವಿಪಶ್ಚಿತರೋದನೆ ಸುಜ್ಞನ

೨೪

ಲೋಕಮಾತೀಯ ಪಡೆದು ನೀ ಇಗ  
 ದೇಕ ಪಾತ್ರಸ್ಥಿತ್ಯ ಕಾರಣ  
 ಶ್ರೀಕುಮಾರಿಸಮೀತ ನೆಲೆಸಿದ ನಿನ್ನ ಮಂದಿರದಿ  
 ಆಕಮಲಭವವೂಖರು ಬಿಡದೆ ಪ  
 ರಾಕೆನುತ ಕಾದಿಹಯೋ ಗುಣರ  
 ತ್ವಾಕರನೆ ಒಣ್ಣಿಸಲಭವೆ ಕೊಡಲೆನುಗೆ ಸರ್ವಾನವ

೨೫

ಪಣೆಯಲ್ಲಿಪ್ಪುವತಿಲಕ ತುಲಸೀ  
 ಮಣಿಗಣಾಂಚಿತ ಕಂರಕರದಲಿ  
 ಕ್ವಾಟಿತ ಏಣಾಸುಸ್ಪರದಿ ಬಹುತಾಳ ಗತ್ತಿನಲಿ  
 ಪ್ರಜವ ಪ್ರತಿಪಾದ್ಯನ ಗುಣಂಗಳ  
 ಕುಣಿಕುಣಿದು ಅತಿಸಂಭ್ರಮದಿ ಗಾ  
 ಯನವ ಮಾಡುವದೇವ ಯಾಷಿನಾರದರಿಗಳಿನಮಿವೆ

೨೬

ಆ ಸರಸ್ಪತಿ ಶೀರದಲಿ ಬಿ  
 ನ್ಯೈಸಲೂ ಮುನಿಗಳನುಡಿಗೆ ಜಡ  
 ಜಾಸನ ಮಹೇಶಾಂಜ್ಯತರ ಲೋಕಂಗಳಿಗೆ ಪ್ರೇರಿ  
 ತು ಸಕಲಗುಣಗಳ ವಿಚಾರಿಸಿ  
 ಕೇಶವನೆ ಪರದೈವವೇಂದುವ  
 ದೇಶಿಸಿದ ಭೃಗುಮಂಬಿಪ ಕೊಡಲೆನುಗಳಿಳ ಪುರಾಧ್ರು

೨೭

ಬಿಸರುಹಂಬಕನಾಜ್ಞೀಯಲಿ ಸುಮ  
ನಸ ಮುಖನು ತಾನೆನಿಸಿ ನಾನಾ  
ರಸಗಳುಳ್ಳ ಹೆಪಿಸ್ಟ್ರಾಗಳ ನವರವರಿಗೊಯಿದೀವ  
ವಸಕುಲಾಧಿಪ ಯಜ್ಞಪುರಷನ  
ಅಸಮಂಬಲ ರೂಪಂಗಳಿಗೆ ವಂ  
ದಿಸುವೆ ಜ್ಞಾನಯಶಸ್ತ್ರಿ ವಿದ್ಯೆಸುಭಾದ್ರಿ ಕೊಡಲೇವರಗೆ      ೨೪

ತಾತನಸ್ವಾಕ್ಷಣೀಯಿಂದ ನೀ ಪ್ರ  
ಖ್ಯಾತಿಯುಳ್ಳರವತ್ತು ಮಕ್ಕಳ್ಳಿ  
ಸೀತಿಯಿಂದಲಿ ಪಡೆದವರನರಿಗತ್ತು ಮನ್ಮಿಸುವ  
ವೀತಿಯೋತ್ತರನ ಸಮಳೆನಿಸುವ ಪ್ರ  
ಸೂತಿ ಒನನಿ ತ್ವದಂಣಿಕಮಲಕ  
ನಾ ತುತ್ತಿಸುತ್ತಲೆ ಬಾಗ್ನಿವೆಮ್ಮು ಕುಟುಂಬ ಸಲಹಾವುದು      ೨೫

ಶತದ್ವಾತೀಯ ಸುತರೀರ್ವರುಳೆದ  
ಪ್ರತಿಮು ಸು ತಪೋಣಿಧಿಗಳ ಪರಾ  
ಚಿತನ ಸು ಸಮಾಧಿಯೋಳಳಲಿಸಿ ವ್ಯಾಳೋಕದಲ ನುರಾನ  
ವೃತಿವರ ಮರೀಚ ಪುಲಹಾ  
ಕ್ರತು ವಸಿಷ್ಟ ಪುಲಸ್ತ್ಯವೈವ  
ಸ್ವತನು ವಿಶಾಪಾಮಿತ್ರರಂಗಿರ ರಂಣಿಗೆರಗುವೆನು      ೨೦

ದ್ವಾದಶಾದಿತ್ಯರೂಳು ನೊದಲಿಗ  
ನಾದ ಮಿತ್ರಪ್ರವಹ ಮಾನಿನಿ  
ಯಾದ ಪಾರವಹಿ ನಿರತಿನಿಜರ ಗುರುಮಹಿಳ ತಾರಾ  
ಈ ದಿವೋಕಸರನುದಿನಾಧಿ  
ವ್ಯಾಧಿ ಉಪಟಳವಳಿದು ವಿಬುಧರಿ  
ಗಾದರದಿ ಕೊಡಲವಿಳ ಮಂಗಳವಾವ ಕಾಲದಲಿ      ೨೧

ಮಾನಸಿಧಿಗಳನಿಸುವ ವಿಷ್ಯ  
 ಕ್ಷೇಂದ ಧರಸುದ್ಯನಿಲಿಷರಿಗೆ ಸ  
 ಮಾನರೆಂಭತ್ತೈತ್ತಿಪ್ರದು ಶೇಷಶತಸ್ಸ ದೇವಗಳ  
 ಆ ನಮಿಸುವೆನು ಬಿಡೆದೆ ನೀಧ್ಯಾ  
 ಜ್ಞಾನಕಳದು ಸುಬೋಧನಿತ್ತತ್ತು ಸ  
 ದಾಸುರಾಗದಲೆನ್ನು ಪರಿವಾಲಿಸಲಿ ಸಂಪದವ

೨೭

ಜೂತಮಾರುತ ವಾಂತರಭಿನೂ  
 ಸೀ ತಪಸ್ಸಿ ಮರೀಚಿ ಮುನಿ ವುರು  
 ರೂತ ನಂದನ ವಾದಮಾನಿಷಯುಂತರೆಸುಗೊಲಿದು  
 ಕಾತರವ ಪ್ರಾಟ್ಟಿಸದೆ ನಿವಯದಿ  
 ನೀತಭಯನ ಪದಾಭ್ಯುದಲಿ ನಿಪ  
 ರೀತ ಬುದ್ಧಿಯನೀಯದ ಸದಾ ವಾಲಿಸಲಿ ಎನ್ನ

೨೯

ಕುಲಸೀಂಹಗಳೆಂಭತ್ತು ಚೈಹಯು  
 ನಿಖಿಯ ಕಂಪನಗ್ರೇವ ಪೃಥ್ವಿ, ಮಂ  
 ಗಳ ಪರೀಕ್ಷೈತ ಸಹಾ ಸಾಭಿ ಯಾವಾತ ಶರೀಬಿಂದು  
 ಬಲಿಮೊದಲು ಸಸ್ತುಂದರಿವರಿಗೆ  
 ಕಲಿತ ಕರೂಜ ದಿನಿಸರಂಬರು  
 ಉಳಿದ ಏಕಾದಶಮನುಗಳು ಉಚಿಧ್ಯ ಚ್ಯಾನನಮ್ಮಾನಿ

೨೯

ಓದಿಸುವ ಗರುಗಳನು ಒರಿದು ಸ  
 ಹೊಂದರಿಗುವದೆಂಶಿಸಿದ ಮಹ  
 ದಾದಿಕಾರಣ ಸರ್ವಗ್ರಣ ಸಂಪೂರ್ಣ ಹರಿಯೆಂದು  
 ವಾದಿಸುವೆ ತ್ವತ್ಪತ್ತಿಯ ತೋರೆಂ  
 ದಾದನುಜ ಬೆಸಗೊಳಳಲು ಕಂಭದಿ  
 ಶ್ರೀದನಾಕ್ಷಣ ತೋರಿಸಿದ ಪ್ರಕಾಳದ ಸಲಂವ್ಯ

೩೧

ಶತ ಸ.ಸಂಕೇತಳ್ಳ ಪ್ರೀಯ  
ವೃತ ಭೈತ ಮಾಂಧಾತ ಪುಣ್ಯ  
ಶ್ರಿತರು ಒಯ ವಿಷಯಾದಿಗಳು ಗಂಧವ=ರಾಟುಜನ  
ಹುತಪಹಜ ವಾವಕ ಸನ್ನಾತನ  
ಸಿತ್ತುಗಳೇಳ್ಳರು ಚಿತ್ತಗುಪ್ತರು  
ಪ್ರತಿದಿನಸ ವಾಲಿಸಲಿ ತಪ್ಪಾವನೇಂದು ಎವ ಗೌಲಿದು

೨೬

ವಾಸವಾಲಯ ಶಿಲ್ಪ ವಿಮಲಜ  
ಲಾಶಯಗಳೊಳು ರಮಿಪ ಉವರ್ವತಿ  
ಭೇಂಶರನಿಗಳ ರಿಪ್ರಗಡೆನಿಸ್ವನ ರಾಹು ಕೇತುಗಳು  
ಶ್ರೀಶವದ ಪಂಧಾನ ಧೂಮಾ  
ಚೀರ್ಣ ದಿವಿಜರು ಕಮರ್ಜರಿಗೆ ಸ  
ಧಾಸಮಾನ ದಿನೋಕಸರು ಕೊಡಲೆಮುಗೆ ಮಂಗಳವ

೨೭

ದ್ಯುನದಿ ಶಾಮಲೆ ಸಂಭ್ರಂಶೋಽಹಿಂಣಿ  
ಧನಪ ಪಚಾನ್ಯಾಸಿರುದ್ದನ  
ವಸಿತೆ ಬ್ರಹ್ಮಾಂಡಾಭಿಸೂನಿ ವಿರಾಟ ದೇಸರುಧ  
ನೆನೆವೆ ನಾನಲವಿಂದ ದೆಮಾ  
ನನ ಮುಹಿಳೆ ಸ್ವಾಹಾಖ್ಯಾರಾಲೋ  
ಜನೆಕೊಡಲಿ ನಿನಿಷ್ಪಾದಿಂ ಭಗವದ್ಗುಣಂಗಳಿ

೨೮

ವಿಧಿಸಿತನ ಸಾದಾಂಬುಜಗಳಿಗೆ  
ಮಧುವನ್ನಂತೆ ವಿರಾಜಿಪಾವರಲ  
ಉದಕಗಳಿಗೆ ಸದಾಭಿಸೂನಿಗಳೆಂದೆನಿಸಿಕೊಂಬ  
ಬಿಧಗೆ ನಾವಂದಿಸುವೆ ಸರ್ವೋ  
ದದಿ ನಿರಂತರ ಒಲಿದು ಎಮಗ  
ಭೃದಯ ಸಾಲಿಸಲೆಂದು ಪರಮೋತ್ತಮಂದಲನುದಿನದಿ

೨೯

ಶ್ರೀವಿರಂಚಾದ್ಯರಮನಕೆ ನಿಲು  
 ಕಾವಕಾಲಕೆ ಜನನರಹಿತನ  
 ತಾಪೋಲಿಸಿ ಮಗನೆಂದು ಮುದ್ದಿಸಿ ಲೀಲೆಗಳನೇಂಭ್ರ  
 ದೇವಕಿಗೆ ವಂದಿನೆ ಯಶೋದಾ  
 ದೇವಿಗಾನವಿಸುವೆನು ಬಿಡದೆ ಕೃ  
 ಪಾವತೋಕನದಿಂದ ಸಲಹಾವುದೆನ್ನ ಸಂತತಿಯ,

೪೦

ಪಾಮರರನು ಪನಿತ್ರಗೈಸುವ  
 ಶ್ರೀ ಮುಕುಂದನ ಪರಮಪುಂಗಳ  
 ಸಾವ.ಗಳಿಗಬಿಮಾನಿಯಾದ ಉಷಾಖ್ಯದೇವಿಯರ  
 ಜ್ಞಾನಿಯೋಳಗುಳ್ಳಬಿಳ ಸಜ್ಜಿನ  
 ರಾಮಯಾದಿಗಳಳಿದ್ದಾ ಸಲಹಲಿ  
 ಆ ಮಾರುತ್ತನ ವನ್ನೆಯ ವೈದ್ಯರ ರಮಣೆ ಪ್ರತಿದಿನದಿ

೪೧

ವನಧಿವಸನೆವರಾದ್ರಿ ನಿಚಯ  
 ಸ್ತುನವಿರಾಜಿತೆ ಚೇತನಾಚೇ  
 ತನವಿಧಾರಕೆ ಗಂಥರಸರೂಪಾದಿ ಗಣವಸ್ತುವೆ  
 ಮುನಿಕುಲೋತ್ತಮ ಕರ್ಕಿಸನ ನಿಜ  
 ತನಾಜೆ ನಿನಗಾನನಿವೆ ನೆನ್ನುವ  
 ಗಣಗಳಿಣಿಸದೆ ಪುಲಿಪುದು ಪರಮಾತ್ಮಾಂಗಿ

೪೨

ಪುರುಟೆಂಜನ ನಿನ್ನ ಕದೊಂಡಿ  
 ದಿರಲು ಪ್ರಾಧಿಸಿ ದೇವತೆಗಳು  
 ತ್ರಿರವಲಾಲಿಸಿ ತಂದ ವರಹಾ ರೂಪತಾಸಾಗಿ  
 ಧರಣಿ ಒನ್ನಿಯೆ ತ್ವಾತ್ಪದಾಭ್ಜಕೆ  
 ಎರಗಬಿನ್ನೆಪ್ಪಿಸುವೆನು ಪಾದ  
 ಸ್ವರೂಪ ವೇಳದಲೂದಬಿಳ ದೋಷಗಳಿಣಿಸದಿರು ಎಂದು

೪೩

ಹರಿಗುರುಗಳಚೀಸದ ಪಾಪಾ  
 ತೃರನು ತಿಕ್ಕಿಸಲೇಂದುಗ ಶನ್ಯೇ  
 ಶ್ವರನೇನಿಸಿ ದುಷ್ಪಲಗಳಿನೆ ನಿರಂತರವು ಬಿಡದೆ  
 ತರಣಿನಂದನ ನಿನ್ಯ ಪಾದಾಂ  
 ಬುರುಹಗಳಿಗಾನನುವೆ ಬಹು ದು  
 ಸ್ತರಭವಾಣವ ಮಗ್ನಾದೆನ್ನದ್ಧರಿಸಬೇಕು

೪೪

ನಿರತಿಶಯನಿಜನ್ನಾನ ಪೂರ್ವಕ  
 ವಿರಚಿಸುವ ನಿಷ್ಠಾಮು ಕರುಂಗ  
 ಖರಿತು ತತ್ತತ್ವಾಲದಲಿ ತಜ್ಞನ್ಯ ಘಲರಸವ  
 ಹರಿಯ ನೇಮದಲುಣಿಸಿ ಬಹು ಜೀ  
 ವರಿಗೆ ಕರುಂಗಪನೇನಿಪ ಗರು ಪು  
 ಷ್ವರನು ಸತ್ಯಾರ್ಥಿಗಳಲಿ ನಿವಿಷ್ಟ್ಯಾತೆಯ ತಾ ಕೊಡಲ

೪೫

ಶ್ರೀನಿವಾಸನ ಪರಮ ಕಾರು  
 ಕ್ಷಾಗಿನಿವಾಸಸ್ವಾನರೆನಿಪ ಕೃ  
 ಶಾಸುಜರು ಸೂಹಸ್ರ ಷೋಡಶ ಶಕರು ಶ್ರೀಕೃಷ್ಣ  
 ಮಾನಿನಿಯರೆಪ್ಪತ್ತು ಯಕ್ಕೇರು  
 ದಾನವರುಮಳವತ್ತು ಚಾರಣ  
 ಜಾನಜಾಮಾರ ರಪ್ಪರರು ಗಂಧರ್ವರಿಗೆ ನನ್ನಿವೆ

೪೬

ಕಿನ್ನರರು ಗುಹ್ಯೇಕರು ರಾಕ್ಷಸ  
 ಪನ್ನಗರು ಪಿತೃಗಳು ಸಿದ್ಧರು  
 ಸನ್ನತಾಜಾನಜರು ಸಮರಪರಮಾರಯೋನಿಜರು  
 ಇನ್ನಿವರ ಗಣವೆಂದು ಬಣ್ಣಿಸ  
 ಲೆನ್ನಿಳಂಗವೆ ಕರುಣಾದಲ ಪರಮಾ  
 ಪನ್ನಿಬನ್ನಂಗಿ ಕೊಡಲಿಸನ್ನುದ ಸುಪ್ರತಾಪನನು

೪೭

ಆ ಯಮುನೇಯೆಳು ಸಾದರದಿ ಕಾ  
 ತ್ಯಾಯಸೀವೃತ ಧರಿಸಿ ಕಲರು ದ  
 ರಾಯುಧನೇ ಪತಿಯೆನಿಸಿ ಕೆಲವರು ಜಾರತನದಲ್ಲಿ  
 ವಾಯುಪಿತನೈಲಿಸಿದರು ಶಿವರ್ಗೆ  
 ತಂತ್ರಾರ್ಥಾಸರ್ವಸರ ವಾದಕಮಲಕ  
 ನೂ ಯೋರಗುವ ಮನೋರಥಂಗಳ ಸಲಿಸಲೆನುಗಂದು

೫೮

ನೂರುಮುಸಿಗಳ ಉಳಿದು ಮೇಲಣ  
 ನೂರುಕೊಳೆಟೆ ತಪ್ಪೋಧನರ ಪಾ  
 ದಾರವಿಂದಕೆ ಮುಗಿವ ಕರಗಳನುದ್ದುರಿಸಲೆಂದು  
 ಮುಕರುಸ್ತು ಶತಾಹ್ಯಯರ ತೊರೆ  
 ದೀ ಮುಷಿಗಳಾನಂತರದಲ್ಲಿಹ  
 ಭೂರಿಸಿತ್ತಿಗಳು ಕೊಡಲಿ ಎಮಗೆ ಸದ್ವಾ ಸುಮಂಗಳವ

೫೯

ಪಾವನಕೆ ವಾವನೇನಿಸುವ ರ  
 ಮಾನಿಸೋದನ ಗುಣಗಣಂಗಳ  
 ಸಾವಧಾನದಲೇಕ ಮಾನಸರಾಗಿ ಸುಸ್ಪರದಿ  
 ಆನಿಬುಧಪತಿ ಸಭೀಯೋಳಗೆ ನೂ  
 ನೂ ನಿಲಾಸದಿ ಪಾಡಿ ಸುವಿಸುವ  
 ದೇವಗಂಧರ್ವರು ಕೊಡಲಿ ಎಮಗಳಿಳ ಪ್ರರೂಪಾಢ

೬೦

ಭೂವನ ಪಾವನವೇನಿಪ ಲಕ್ಷ್ಮಿಂತಾ  
 ಧವನ ಮಂಗಳ ದಿವ್ಯನಾಮ  
 ಸ್ತುವ ಗೈವ ಮನುಷ್ಯ ಗಂಧರ್ವರಿಗೆ ವಂದಿಸುವೆ  
 ಪ್ರವರ ಭೂಭೂಜರುಳದ ಮಂಧ್ಯನು  
 ಕುವಲಯಪರೆಂದನಿಸಿಕೊಂಬರ  
 ದಿವಸದಿನಸಂಗಳಲಿ ನೈನೈನು ಕರಣಶುದ್ಧಿಯಲಿ

೬೧

ಶ್ರೀಮರಕ ಒದನ ವಾತಿಗಳ ಸ್ಥಾ  
ಕಾನಿನಿಪ್ಪಾತೋಲ್ ಹೃದಯ ವಾರಿಜ  
ಸ್ಯಾಂಮಂಡಲ ಮಧ್ಯದಲಿ ಕಾಣತಲಿ ನೇರಾದಿಸುವ  
ಆ ಮನ, ಷೈಕ್ಕ್ರಿತ್ತಮರ ಪದಯುಗ  
ತಾನುರಸಗಳಗೆಗೆ ಸೇದಾ  
ಕಾನಿ, ತಾಧ್ರಿಗಳೆತ್ತ ಸಲಹೆಲಿ ಪ್ರಣತ್ತಜನತ್ತಿಯ,

೬೧

ಈ ವರ್ಷಿನ ಅಡ್ಲದೊಳಿಹೆ ಗುರು  
ತ್ರಿಂವರದಾಚಾರ್ಯರ ಮ, ತಾನುಗ  
ರಾ ಮಂತ್ರಾವೈಷ್ಟ್ಯ ಪರ ವಿಷ್ಯಾಷದಾಬ್ಜ ಪಘುಕರರ  
ನೆಲ್ಲುಂವ, ಕಾಸನಿ, ಸುವೇನವರ ಪರ  
ಸುನಗಳನೀಂ ಸೇಳ್ಭ್ರ ಬಹುವಿಧ  
ಯಾಮ ಯಾವ ಂಗಳೆಲಿ ಬೆಂಧಿ ರಲೆಸನೆ ಸನ್ಯತ್ತಿಯ

೨೨

ಮಾರಸಯ್ಯನ ಕರಣ ಪಾರಾ  
ಮಾರ ಮುಖ್ಯ, ಸುಪಾತ್ರವೆನಿಸ ಸ  
ತ್ವಾರೀರಾಸನ ವಾಣಿರ್ದೇಂದ್ರಿಂದ್ರಾದಿ ಸರಸಿಕರ  
ತಾರತಮ್ಯಾತ್ಮಕ ಸುಪದ್ಯೇಗ  
ಕಾರು ಪರಿಸುವ ರಾಜನರಿಗೆ ರ  
ಮಾರಮಣ ಪೂರ್ವೆಸಲಿಂಪಿತ ಸರ್ವಕಾಳದಲಿ

೬೨

ನ ನಾರಕಾಲಗಳಲ್ಲಿ ತುತಿಸೆ ಶೆ  
ರೀರ ಹಾಬ್ರಾನತ್ರೇಧಿ ಮೊಳ್ಳೆದು  
ಹೂರಗ್ರೀಸ, ನ್ಯಾದಿಖಿ ಪಾಪಸಮಾಹ ಪ್ರತಿದಿನದ  
ಚೈರಭಯ, ರಾಜಭಯ, ನಕ್ಕಿಂಚ  
ವ ಶರ್ಶಸ್ತ್ರ ಉಲ್ಲಾಸ್ಯಾ ಪಣತನ,  
ಚೈರಗಜ್ಞರನರಕಭಯ, ಶಂಭಿಂಬದೇವೆದು

೨೩

ಜಯಜಯತು ತ್ರಿಜಗದ್ವಿಲಕ್ಷ್ಮಣ  
 ಬಯಜಯತು ಜಗದೇಕಕಾರಣ  
 ಜಯಜಯತು ಜಾನಕಿರಮಣ ನಿಗರ್ತಜರಾಮರಣ  
 ಜಯಜಯತು ಜಾನ್ಮಣ ವಿಜನಕೆ ಜಯ  
 ಜಯತು ದೈತ್ಯಕುಲಾಂತಕೆಭವಾ  
 ಮಯಹರ ಜಗನ್ನಾಧವಿರ್ಧಲ ಪಾಹಿನೊಂ ಸತತ

ಅತ್ಯ

ಅಂತು ಸಂಧಿ ಇಂಕ್ಕೆ ಪದ್ಯಗಳು ಇಲಷಕ್ಕೆ ಮಂಗಳಂ

ಶ್ರೀಕೃಂಣಾರ್ಥಣಮಸ್ತು



## ರಂದಿ ಇಡೀ “ಫಲಸ್ತತಿ ರಂದಿ”

ಹಂ: ೬೦

(೩೨೧ ದವಿದೆಲ್ಲಾಂಕಿಕಾರುದ ಶ್ರೀಕಜ್ಞಗಿಡಾಸಾಯ ಇಂದ ಹಿಂಜಿತವಾದುದು )

ಹರಿಕಥಾಮೃತಸಾರ ಗುರುಗಳ  
ಕರ್ಮಾಂದಿಂದಾಪನತ್ವ ಪೇಳುವೆ  
ಪರಮ ಭಗವಾಂಶಕ್ತಿರಿಧನಾದರಂ ಕೇಳುವುದು

೨

ಹರಿಕಥಾಮೃತಸಾರ ಶ್ರೀವ ದಾ  
ಗುರುವರ ಚಗನ್ನುಧ ದಾಸರ  
ಕರತಲಾಮಲಕವನೇ ಪೇಂದ ಸಕಲ ಸಂಧಿಗಳ  
ಪರಮ ವಂಡಿತ ಮಾನಿಗಳು ಮ  
ತ್ವರಿಸಲೆದೆಂಜ್ಞಾಗಿ ತೋರುವ  
ದರಸಿಕರಿಗಿದು ತೋರಿ ವೇಳುವುದಲ್ಲಿ ಘರೆಯೊಳಗೆ

೯

ಭಾಮಿನೀ ಷಟ್ಪುದಿಯ ರೂಪದ  
ಲೀ ಮಾಹಾದ್ವಾತ ಕಾವ್ಯದಾದಿಯೋ  
ಇಂದ್ರಾಮನೋಹರ ತರತಮಾತ್ಮಕ ನಾಂದಿ ಸದ್ಯಗಳ  
ಯಾಮ ಯಾಮಕೆ ಪರಿಸುವವರ ಸು  
ಧಾಮಸಖು ಕ್ಯಾವಿಡಿಯಲೋನುಗ  
ಪೇರೇಮದಿಂದಲಿ ಪೇಳ್ಣ ಗುರು ಕಾರುಣ್ಯಕೇನಂಬ

೧೦

ಸಾರವೆಂದರೆ ಹರಿಕಥಾಮೃತ  
ಸಾರವೆಂಬುವುದೆಮ್ಮುಗುರುವರ  
ಸಾರಿದಲ್ಲದೆ ತಳಿಯದೆನುತ ಮಜೇಂದ್ರ ನಂದನನ  
ಸಾರಧಿಯ ಬಲಗೊಂಡು ಸಾರಾ  
ಸಾರಗಳ ನಿಣ್ಯಸಿ ಪೇಳ್ಣನು  
ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುಮ್ಮೆ

೧೧

ದಾಸವಯ್ರರ ಮುಖದಿನಿಂದು ರ  
ಮೇಶನನು ಕೀರ್ತಿಸುವ ವನದಭಿ  
ಲಾಷೆಯಲಿ ವಣಾಂಭಿಮಾನಿಗಳೊಲಿದು ಹೇಳಿಸಿದ  
ಈ ಸುಲಕ್ಷಣ ಕಾವ್ಯದೊಳು ಯತ್  
ಪ್ರಾಸಗಳಿಗೆ ಪ್ರಯತ್ನ ನಿಲ್ಲದೆ  
ಲೇಸು ಲೇಸಿನೆ ಶಾರವ್ಯಮಾಡುದು ಕುರುಹೆ ಕವಿಗಳಿಗೆ

೪

ಪ್ರಾಕೃತೀಕ್ರಿಗಳಿಂದ ಬರಿದೆ ವಾ  
ಹಾಕೃತಫ್ಲೋರು ಜರಿವರಲ್ಲದೆ  
ಸ್ವೀಕೃತವ ಮಾಡದಲ್ಲಿ ಬಿಡುವರ ಕುರುಹೆ ಕವಿಗಳಿಗೆ  
ಶ್ರೀ ಕೃತೀಪತಿಯನುಲ ಗುಣಗಳು  
ಈ ಕೃತೀಯೊಳುಂಟಾದ ಒಳಕೆದು  
ಪ್ರಾಕೃತವೆ? ಸಂಸ್ಕೃತದ ಸಡಗರವೇನು ಸುಗುಣಿಗೆ

೧೪

ಶರ್ವತಿಗೆ ತೊಭನಮಾಗದೊಡೆ ಜಡ  
ಮತಿಗೆ ಮಂಗಳವೀಯದೊಡ ಶರ್ವತಿ  
ಸ್ತುತಿಗೆ ಸಮೃತಮಲ್ಲದಿದೊಡೆ ನಮೃತಗುರುರಾಮು  
ಮಧಿಸಿ ಮಧ್ಯಾಗಮ ಪಯೋಭಿಯ  
ಕ್ಷುತಿಗೆ ತೊರಿದ ಬ್ರಹ್ಮ ನಿದ್ಯಾ  
ರತರಿಗೇಸ್ತಿತ ಹರಿಕಥಾಮೃತಸಾರ ಸೋಗಸುವುದೆ?

೫

ಭಕ್ತಿವಾದದ ಹೇಳಿನೆಂಬ ಪ್ರ  
ಸಕ್ತಿ ಸಲ್ಲದು ಕಾವ್ಯದೊಳು ಪುನ  
ರುಕ್ತಿ ಶಾಷ್ಟಿ ಸಮಾಸಪದ ವ್ಯತ್ಯಾಸ ವೆಳದಲುದ  
ಯುಕ್ತಿ ಶಾಸ್ತ್ರ ವಿಯುಧ ಶಬ್ದ ವಿ  
ಭಕ್ತಿ ವಿಷಯಗಳಿರಲು ಜೀವ  
ಮುಕ್ತಿ ಯೋಗ್ಯವಿದೆಂದು ಶ್ರೀಮದನಂತ ವೆಚ್ಚುವನು

೨

ಆಶಕವಿ ಕುಲ ಕಲ್ಪತರು ದಿ  
ಗ್ರೀಶವರಿಯಲು ರಂಗನೊಲುಮೇಯ  
ದಾಸಕೂಟಿಸ್ಥಾರಿಗರಿ ನಾ ಬೇಡಿಕೆಂಬುವೆನು  
ಈ ಸುಲಕ್ಷಣ ಹರಿಕಥಾಮೃತ  
ಮಾಸಲಳಿಯದೆ ಸಾರದೀಘರ್ರ  
ದ್ವೇಷಿಗಳಿಗೆಯದಲೇ ಸಲಿಸುವುದೆನ್ನ ಬಿನ್ನ ಪವ

೮

ಪೂಸಗಳ ಪ್ರೋಂದಿಸದೆ ಶಬ್ದ  
ಶ್ಲೇಷಗಳ ಶೈಳಿಧಿಸದೆ ದೀಘರ್ರ  
ಹ್ಯಾಸಗಳ ಸಲ್ಲಿಸದೆ ಷಟ್ಟಿದಿಗತಿಗೆ ನಿಲ್ಲಿಸದೆ  
ಯೂಷಕರು ದಿನದಿನದಿ ಮಾಡುವ  
ಯೂಷಣವೆ ಭೂಷಣವು ಎಂದುಪ  
ದೀಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ

೯

ಆಶ್ರುತಾಗಮಭಾವ ಇದರ ಪ  
ರಿಶ್ರಮಾವ ಬಲ್ಲವರಿಗಾನಂ  
ದಾಶ್ರುಗಳ ಮಳಿಗರಿಸಿ ಮೈಮರೆಸುವ ಚೆಮತ್ತುತ್ತಿಯ  
ಮಾಶ್ರುರಿಗೆ ಮರೆಮಾಡಿ ದಿವಿಜರ  
ಜಸ್ರದಲಿ ಕಾರ್ಯಾವ್ಯಾಪ್ತಿರಿದರೆಳು  
ಪಶ್ಚಿಮಾತ್ಮಾವೇ ನಿಜಭಕ್ತಿಯಾಳ್ಳರಿಗೆ

೧೦

ನಿಜಚ್ಚ ನಿಜಜನ (ಮೆಚ್ಚ) ನೆಚ್ಚನೆಲೆಗೊಂ (ಗೋಧನ)  
(ಅ)ಡಚ್ಚ ಭಾಗ್ಯವು ವೆಚ್ಚ ವೇಮೆಯು  
ಮೆಚ್ಚ ಕೇಳ್ಳನು ಮೆಚ್ಚಮಲಮನ ಮುಚ್ಚಲೆಂದೆನುತ  
ಉಚ್ಚವಿಗಳಿಗೆ ಪ್ರೋಚ್ಚ ಪ್ರೋಸತೆನ  
ಲೆಚ್ಚರಿಸಿದೀ ಸಚ್ಚರಿತ್ರೆಯ  
ನುಚ್ಚರಿಸಿ ಸಿಂಹತ್ವಲಾಂಭನ ಮೆಚ್ಚಲೇನರಿದು

೧೧

ಸಾಧು ಸಭ್ಯಿಯೋಳು ವೇರೆಯ ತತ್ವ ಸು  
ಬೋಧ ವೃಷ್ಟಿಯಾಗರೆಯ  
ಕಾಮಕೊಂಡ ಬೀಬನ ಹರಿಯ ಖಳರೆದೆ ಬಿರಿಯ ಕರಕರಯ  
ವಾದಿಗಳ ಪಲ್ಲುರಿಯ ವರಮ ನಿ  
ಸೋಧಿಗಳ ಮೈಮರೆಯ ಲೋಸುಗ  
ಹಾದಿಮೋರಿದ ಹರಿಯ ಬಹು ಚಾತುರಿಯ ಹೆಸಪರಿಯ ೧೭

ವ್ಯಾಸತೀರ್ಥರ ಒಲಿವೋ ನಿರಲೋ  
ವಾಸಕ ಪ್ರಭಾವಯ ವುರಂದರ  
ದಾಸರಾಯ ರ ದಯಾವೋ ತಿಕಿಯ ದು ಒದ ಕೇಂದಲೆ  
ಕೆಂಪವನ ಗುಣವ ಟಿಗಳನು ಪೂರು  
ಕೆಂಪಗಿನಿಸಿ ಹಾದಿರಾಬರ  
ಕೋಶಕೊವ್ವುವ ಹರಿಕಾವ ತಸಾರ ಸೂಚವರ, ೧೯

ಹರಿಕಾವ ತಸಾರ ನವರಸ  
ಜರಿತ ಬಹು ಗಂಥಿಂತ ರತ್ನ  
ಕರರಾಚಿರ ಶ್ರಂಗಾರ ಸಾಲಂಕಾರ ಸ್ನಾರ  
ಸರಸ ನರಕಂರಿ ರವಾಖ್ಯಾನ  
ದರಜನಿತ ಸುಕುಮಾರ ಸೂತ್ರೀ  
ಕರಿಗೆ ವರವೋದಾರ ಮಾಡಿದ ವರರಸ ದಾಸಕಾರ ೨೪

ಅವನಿಯೋಳ್ಳು ತಿವ್ಯತಿಯತ್ಯೈ  
ಲವನು ಪಾವರನುಂಡ, ಬೇಣಿಸ  
ಲವನ ಪಂಡಿತ ನೇರೋಕರಿಪನವೇಕನಷ್ಟುಂತ  
ಶ್ರವಣವಂಗಳ ಹರಿಕಾಮೃತ  
ಸನಿದ್ರ ನಿಗ ಇಂಸಾರ ವರಕ್ಕಿಸ  
ಲನನಿಪುಣಸ್ಯೇಯೋಗ್ಯಗಳಿದೆ ದಕ್ಕಲರಿಯ ದಿದು ೨೫

ಅಕ್ಕರದೊಳೆಕಾವ್ಯದೊಳು ಒಂ  
ದಕ್ಕರವ ಬರೆದೋಂದಿದವ ದೇ  
ವಕ್ಕಳಿಂದು ಸ್ತೋಜೀನಿಸಿ ಧರ್ಮಾರ್ಥ ಕಾಮಗಳ  
ಲೆಕ್ಕಿಸದೆ ಲೋಕ್ಕೆ ಕನಾಧನೆ  
ಭಕ್ತಿಭಾಗ್ಯವ ವಡೆವ ಜೀವ  
ನ್ಯಾಕ್ತಗಲ್ಲದೆ ಹರಿಕಥಾವ್ಯತಸಾರ ಸೋಗಸುವುದೆ

೧೯

ಒತ್ತಿಬಹೆ ವಿಷ್ಣುಗಳ ತಡೆವವ  
ಮುತ್ತುವಿಗೆ ಮರೆಮಾಡಿ ಕಾಲನ  
ಘಟ್ತರ್ಯಾರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ  
ಒತ್ತಿಗೊಳ್ಳಿಸಿ ವನರುಹೇಳುಣ  
ನ್ಯತ್ಯಮಾಡುವ ನವನವನನೆಯೋಳು  
ನಿತ್ಯಮಂಗಳ ಹರಿಕಥಾವ್ಯತಸಾರ ಪರಿಸುವರ

೨೦

ಆಯುರಾರೋಗ್ಯಪ್ರಶ್ನರಿಯ ಯಶ  
ಧೈಯರ ಬಲಸಮಾಷಕಯ ಶಾಯರ್ಥ  
ಧಾರ್ಯ ಗುಣಗಾಂಭೀರ್ಯ ಚಾತುರ್ಯಗಳಿ ವೊದಲಾದ  
ಆಯತಗಳುಂಟಾಗ ಲೋಂದ  
ಧ್ಯಾಯ ಪರಿಸಿದ ಮಾತ್ರದಿಂ ಶ್ರವ  
ಣೀಯವಲ್ಲವೆ ಹರಿಕಥಾವ್ಯತಸಾರ ಮಜನರಿಗೆ

೨೧

ಕರುಡ ಕಂಗಳಪಡೆವ ಬಧಿರನಿ  
ಗೆರಡುಕಿನಿ ಕೇಳುಹುದು ಬೆಳೆಯಾದ  
ನುರುಡ ಮದನಾಕೃತಿಯ ತಾಳ್ಳನು ಕೇಳು ಮಾತ್ರದಲ  
ಬರಡು ಹೈನಾಗುವುದು ಪುಳ್ಳರೆ  
ಕೊರಡು ಪಲ್ಲನಿಸುವುವು ಪ್ರತಿದಿನ  
ಹರುಡಿಲಾದರು ಹರಿಕಥಾವ್ಯತಸಾರವನು ಪರಿಸೆ

೨೨

ನಿಜರ ತರಂಗಿಣಿಯೊಳನುದಿನ  
ಮಜ್ಜನಾದಿ ಸಮಸ್ತ ಕರ್ಮವಿ  
ವಚ್ಯತಾಶಾಪಾಶದಿಂದಲಿ ಮಾಡಿದಧಿಕಫಲ

ಹೆಚ್ಚಿ ಹೆಚ್ಚಿಗೆ ದೊರೆಯದಿಪ್ಪವೇ  
ಸಜ್ಜನರು ಶಿರದೂಗುವಂದೆದಿ  
ಫೋರ್ಮ್‌ಸುತಲೀ ಹರಿಕಧಾನ್ಯತಸಾರ ಪರಿಸುವರ

೨೦

ಸತಿಯರಿಗೆ ವತಿಭಕುತಿ ವಶ್ಯಿಯ  
ವ್ರತ ಪುರುಷರಿಗೆ ಹರುವ ನೇರಿಗೊಂ  
ಡತಿ ಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ  
ಸತತ ಮಂಗಳವೀವ ಬಹೆಳಸು  
ಕೃತಿಗಳೆನಿಸುತ ಸುಲಭದಿಂ ಸ  
ದ್ವಾತಿಯ ಪಡೆವರು ಹರಿಕಧಾನ್ಯತಸಾರವನು ಪರಿಸೆ

೨೧

ಎಂತುವರ್ತೀಸಲೆನ್ನ ಇವೆ ಭಗ  
ವಂತ ನಮಲಗುಣಾನುವಾದಗ  
ಳಂತು ಪರಿಯಲಿ ಪ್ರಾಣಬೋಧರ ಮತವ ಪೊಂದಿದರ  
ಚಿಂತನೆಗೆ ಬಪ್ಪಂತೆ ಬಹು ದೃ  
ಷ್ಟಾಂತ ಪೂರ್ವಕವಾಗಿ ಸೇಳ್ಣಮು  
ಹಂತರಿಗೆ ನರರೆಂದು ಹೇಳ್ಣರೆ ನರಕಭಾಗಿಗಳು

೨೨

ಮಣಿವಿಚಿತ ಹರಿವಾಣದಲಿ ವಾ  
ರಣ ಸುಭೋಜ್ಯ ಪದಾಧರ ಕೃಷ್ಣ  
ಪಣವೆನುತ ಪಸಿದವರಿಗೇಂಸುಗ ನೀಡುವಂದದಲಿ  
ಪ್ರಣತರಿಗೆ ಪೊಂಗಿ ನಡೆವರ ವಾ  
ಬೃಣಿಗಳಿಂ ನಿರಚಿಸಿದ ಕೃತಿಯೊಳು  
ಉಣಿಸಿ ನೇಂಡುವ ಹರಿಕಧಾನ್ಯತಸಾರನುದಾರ

೨೩

ದುಷ್ಪರೆನ್ನದೆ ದುರ್ವಿಷಯದಿಂ  
ಕೃಷ್ಪರೆನ್ನದೆ ಪೂತಕಮು-  
ಭ್ರಷ್ಪರೆನ್ನದೆ ಶ್ರೀದವಿರ್ತಲ ವೇಣಗೋಪಾಲ  
ಕೃಷ್ಣ ಕೈಸಿಡಿಯುವನು ಸತ್ಯ ವಿ  
ಶಿಷ್ಪದಾಸತ್ಪವನು ವಾಲಿಸಿ  
ನಿಷ್ಪಯಿಂದಲಿ ಹರಿಕಥಾಮೃತಸಾರ ಪರಿಸುವರ -

೨೬

ಹರಿಕಥಾಮೃತಸಾರ ಗುರುಗಳ  
ಕರುಣದಿಂದಾಪನಿತು ಪೇಳುವೆ  
ಪರಮಭಗವಧ್ವಕ್ತುಂದ ನಾದರದಿ ಕೇಳುವುದು

೪

ಅಂತು ಸಂಧಿಇಕ್ಕೆ ಪದ್ಯಗಳು ಗಂಜಂಕ್ಕೆ ಮಂಗಳಂ

ಶ್ರೀ ಒಗನ್ನಾಧ ದಾಸಾಯೋಂತಯಾರ್ವಿ ಶ್ರೀಭಾರತೀರಮಣ  
ಮುಖ್ಯಪಾರಣಾಂತಗರ್ತ ಶ್ರೀಲಕ್ಷ್ಮೀವೇಂಕಟೀಶ ಸಿಂಹತಾಂ

ಶ್ರೀತೀರ್ಥಿಭವತು

ಶ್ರೀಕೃಷ್ಣಪಂಚಮಸ್ತು

ಸುಭೋದ್ ಮುದ್ರಣಾಲಯ,  
ಚಿಂಗಳೂರು ನಗರ









